

ಕರ್ನಾಟಕ ವಿಧಾನ ಪರಿಷತ್ತು

14ನೇ ಸೆಪ್ಟೆಂಬರ್ 2021
ಮಂಗಳವಾರ

ವಿಷಯಾನುಕ್ರಮಣಿಕೆ

1. ಪ್ರಕಟಣೆಗಳು

2. ನಿಯಮ 59ರ ಮೇರೆಗೆ ನಿಲುವಳಿ ಸೂಚನೆ ಮಂಡನೆಗೆ ಅನುಮತಿ ಕೋರಿ ಪ್ರಸ್ತಾವ.

ಸಾಮಾನ್ಯ ಜನರ ಜೀವನಾವಶ್ಯಕ ವಸ್ತುಗಳಾದ ಅಕ್ಕಿ, ಬೇಳೆ, ಅಡಿಗೆ ಎಣ್ಣೆ, ಅಡಿಗೆ ಅನಿಲ, ಪೆಟ್ರೋಲ್, ಡೀಸೆಲ್, ಔಷಧಿಗಳ ಬೆಲೆ ಏರಿಕೆಯಿಂದ ಪ್ರತಿಕೂಲ ಪರಿಣಾಮ ಉಂಟಾಗಿರುವ ಬಗ್ಗೆ.

- ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು)

(ನಿಯಮ 68ಕ್ಕೆ ಪರಿವರ್ತಿಸಲಾಯಿತು)

3. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

286 - ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಬಗ್ಗೆ

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

248- ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಂಜಿಪಲ್ಲಿ ಗ್ರಾಮ

ಸ್ಥಳಾಂತರ ಕುರಿತು

- ಡಾ. ತಳವಾರ್ ಸಾಬಣ್ಣ
- ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

318 - ಮೈಸೂರು ಸಕ್ಕರೆ ಕಂಪನಿಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತಗೊಂಡ ಬಗ್ಗೆ.

- ಶ್ರೀ ಮರಿತಿಬ್ಬೇಗೌಡ
- ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ(ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು, ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವರ ಪರವಾಗಿ)

350- ಪುರಸಭೆಗಳ ಅಭಿವೃದ್ಧಿ ಬಗ್ಗೆ

- ಶ್ರೀ ಆರ್.ಧರ್ಮಸೇನ
- ಶ್ರೀ ಎನ್.ನಾಗರಾಜ್(ಎಂ.ಟಿ.ಬಿ.)(ಪೌರಾಡಳಿತ, ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ವಲಯ ಉದ್ಯಮಗಳ ಸಚಿವರು)

325- ಮೈಸೂರು ಲ್ಯಾಂಪ್ಸ್ ಉದ್ಯಮದ ಜಾಗದ ಬಗ್ಗೆ

- ಶ್ರೀ ಕಾಂತರಾಜ್(ಬಿಎಂಎಲ್)
- ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ(ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು)

245 - ರಾಜ್ಯದಲ್ಲಿರುವ ಅಂಗವಿಕಲರುಗಳ ಬಗ್ಗೆ

- ಶ್ರೀ ಎಸ್.ರವಿ
- ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

337- ಗೃಹ ನಿರ್ಮಾಣ ಸಹಕಾರ ಸಂಘಗಳ ಕುರಿತು

- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

295- ರಾಜ್ಯದಲ್ಲಿ ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿ ಕೇಂದ್ರಗಳ ಬಗ್ಗೆ

- ಶ್ರೀ ಆರ್.ಪ್ರಸನ್ನಕುಮಾರ್
- ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

265- ಬೀದರ್ ಜಿಲ್ಲೆಯ ಕೈಗಾರಿಕೆಗಳ ಕುರಿತು

- ಶ್ರೀ ವಿಜಯ್ ಸಿಂಗ್
- ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ(ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು)

277- ಯರಗೋಳ ಯೋಜನೆ ಬಗ್ಗೆ

- ಡಾ. ವೈ.ಎ.ನಾರಾಯಣಸ್ವಾಮಿ
- ಶ್ರೀ ಬಿ.ಎ.ಬಸವರಾಜು(ನಗರಾಭಿವೃದ್ಧಿ ಸಚಿವರು)

315- ಬೀದರ್ ಜಿಲ್ಲೆಯ ಯುಜಿಡಿ ಕಾಮಗಾರಿ ಕುರಿತು

- ಶ್ರೀ ಅರವಿಂದ ಕುಮಾರ್ ಅರಳಿ
- ಶ್ರೀ ಬಿ.ಎ.ಬಸವರಾಜು(ನಗರಾಭಿವೃದ್ಧಿ ಸಚಿವರು)

319 - ಕರ್ನಾಟಕದಲ್ಲಿನ ಅಮೃತ್ ನಗರಗಳ ಕುರಿತು

- ಶ್ರೀ ಸಿ.ಎಂ.ಇಬ್ರಾಹಿಂ
- ಶ್ರೀ ಬಿ.ಎ.ಬಸವರಾಜು(ನಗರಾಭಿವೃದ್ಧಿ ಸಚಿವರು)

009- ರಾಜ್ಯದಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ

- ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ
- ಶ್ರೀ ಆಚಾರ್ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು)

251- ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ವಿಸ್ತರಣೆಗೆ ರಾಜ್ಯ ಸರ್ಕಾರದ ಕ್ರಮಗಳ ಕುರಿತು

- ಶ್ರೀಮತಿ ಭಾರತಿಶೆಟ್ಟಿ
- ಶ್ರೀ ಎಸ್.ಟಿ.ಸೋಮಶೆಖರ್(ಸಹಕಾರ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು.

4. ಪ್ರಕಟಣೆ**5. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು**

ಅ) ರಾಮನಗರ ತಾಲ್ಲೂಕಿನ ವಡ್ಡರಹಳ್ಳಿ, ಗೊಲ್ಲರದೊಡ್ಡಿ ಗ್ರಾಮದ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿರುವ ಇರುಳಿಗ ಬುಡಕಟ್ಟು ಸಮುದಾಯ ನಡೆಸುತ್ತಿರುವ ಧರಣಿ ಬಗ್ಗೆ

- ಶ್ರೀ ಮುನಿರಾಜುಗೌಡ
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

ಆ) ಬೆಂಗಳೂರು ನಗರದಲ್ಲಿ 64,000 ಕೂ ಹೆಚ್ಚು ಅನಧಿಕೃತ ನೀರಿನ ಸಂಪರ್ಕ ಪಡೆದು ರಸ್ತೆಗಳನ್ನು ಅಗೆದು ಗುಂಡಿಗಳಾಗಿರುವ ಬಗ್ಗೆ

- ಶ್ರೀ ಎನ್.ರವಿಕುಮಾರ್

- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

ಇ) ಟಿ.ಇ.ಟಿ. ಫಲಿತಾಂಶ ಅತ್ಯಂತ ಕಳಪೆಯಾಗಿರುವ ಬಗ್ಗೆ

- ಶ್ರೀ ಎಸ್.ವಿ.ಸಂಕನೂರ

- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

ಈ) ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ಕಳೆದ ಎರಡೂವರೆ ವರ್ಷದಿಂದ ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವ ಬಗ್ಗೆ

- ಶ್ರೀ ಕೆ.ಟಿ.ಶ್ರೀಕಂಠೇಗೌಡ

- ಶ್ರೀ ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

ಉ) ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ವರ್ಷವಿಡೀ ತಯಾರು ಮಾಡುವ ರಾಷ್ಟ್ರಧ್ವಜ ನೇಕಾರರು ಕೋವಿಡ್-19 ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುರಿತು ಪರಿಹಾರ ನೀಡುವ ಬಗ್ಗೆ

- ಶ್ರೀ ಕೆ.ಸಿ.ಕೊಂಡಯ್ಯ

- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

ಊ) ಬೆಳಗಾವಿ ಜಿಲ್ಲೆಯ ಹಿರಬಾಗೇವಾಡಿ ಗ್ರಾಮ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಟೋಲ್ ಮತ್ತು ಕಾಮಗಾರಿಯ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಮಾಡಿರುವ ಬಗ್ಗೆ.

- ಶ್ರೀ ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ(ಸರ್ಕಾರದ ಮುಖ್ಯ ಸಚೇತಕರು)

- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

ಋ) ತುಮಕೂರು ನಗರದ ಬಿ.ಹೆಚ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡವು ಬಹಳ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ.

- ಶ್ರೀ ಕೆ.ಎ.ತಿಪ್ಪೇಸ್ವಾಮಿ

- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)

6. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರ ಹೇಳಿಕೆ

ರಾಜ್ಯದ ಸರ್ಕಾರಿ ಐ.ಟಿ.ಐ. ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕಳೆದ 4 ತಿಂಗಳಿಂದ ವೇತನ ಬಿಡುಗಡೆ ಆಗದಿರುವ ಕುರಿತು.

- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರ ಪರವಾಗಿ)

7. ಗಮನ ಸೆಳೆಯುವ ಸೂಚನೆಗಳು

ಅ) ಬೆಂಗಳೂರು ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದಲ್ಲಿ ಘಟಿಸಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕಾನೂನು ಕ್ರಮಗಳ ಬಗ್ಗೆ

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು)
- ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು)
- ಶ್ರೀ ಎಸ್. ರವಿ
- ಶ್ರೀ ಎಸ್.ಎಲ್.ಭೋಜೇಗೌಡ

ಆ) ಸರ್ಕಾರಿ ಮೂಕ ಮಕ್ಕಳ ಶಾಲೆಯ ವಿಕಲಚೇತನ ಶಿಕ್ಷಕರಿಗೆ ವಿಶೇಷ ವಿಲೀನಾತಿ ನಿಯಮಗಳನ್ನು ರೂಪಿಸಿ ನಿವೃತ್ತಿ ವೇತನ ನೀಡುವ ಬಗ್ಗೆ.

- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಆಚಾರ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು)
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ(ಸರ್ಕಾರದ ಮುಖ್ಯ ಸಚೇತಕರು)
- ಶ್ರೀ ಕೆ.ಟಿ.ಶ್ರೀಕಂಠೇಗೌಡ

ಇ) ವಿಷಯ: ವನವಾಸಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದ್ಯತಾ ಪಡಿತರ ಚೀಟಿ ಫಲಾನುಭವಿಗಳಿಗೆ ಕೇವಲ ಒಂದು ಲೀಟರ್ ಸೀಮೆಎಣ್ಣೆಯನ್ನು ಮಾಸಿಕವಾಗಿ ವಿತರಿಸುತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ.

- ಶ್ರೀ ಶಾಂತರಾಮ್ ಬುಡ್ಡು ಸಿದ್ದಿ
- ಶ್ರೀ ಉಮೇಶ್ ವಿ.ಕತ್ತಿ(ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರು)
- ಶ್ರೀ ಅಡಗೂರು ಹೆಚ್. ವಿಶ್ವನಾಥ್
- ಡಾ|| ತೇಜಸ್ವಿನಿ ಗೌಡ
- ಶ್ರೀ ಸುನಿಲ್ ವಲ್ಯಾಪುರ್
- ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

8. ಸಭೆಯ ಮುಂದಿಡಲಾದ ಕಾಗದ ಪತ್ರಗಳು

9. ನೂತನ ಸಚಿವರುಗಳ ಪರಿಚಯ

10. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲೆ ಚರ್ಚೆ

ಅ) ಕರ್ನಾಟಕ ರಾಜ್ಯದ ಪೂರ್ವದಲ್ಲಿ ಸ್ಥಾಪನೆಯಾದಂತಹ ಏಕೈಕ ಸರ್ಕಾರಿ ಸ್ವಾಮ್ಯದ ಮಂಡ್ಯ ಮೈ ಶುಗರ್ ಸಕ್ಕರೆ ಕಾರ್ಖಾನೆಯು ಕಳೆದ ಕೆಲವು ವರ್ಷಗಳಿಂದ ಕಬ್ಬನ್ನು ಅರೆಯದೆ ಕಾರ್ಖಾನೆಯು ಸ್ಥಗಿತವಾಗಿದ್ದು, ಇದರಿಂದ ಈ ಭಾಗದ ಕಬ್ಬು ಬೆಳೆದ ರೈತರನ್ನು ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೆ ಸರ್ಕಾರ ಇತ್ತೀಚೆಗೆ ಈ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಂಡು ಆರಂಭಿಸಬೇಕೆಂಬ ಬಗ್ಗೆ.

- ಶ್ರೀ ಕೆ.ಟಿ. ಶ್ರೀಕಂಠೇಗೌಡ
- ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ(ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರು)
- ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು)
- ಡಾ: ತೇಜಸ್ವಿನಿಗೌಡ
- ಶ್ರೀ ಎನ್.ಅಪ್ಪಾಜಿಗೌಡ
- ಶ್ರೀ ಮರಿತಿಬ್ಬೇಗೌಡ
- ಶ್ರೀ ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ(ಸರ್ಕಾರದ ಮುಖ್ಯ ಸಚೇತಕರು)

ಆ) ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೂಲಕ ಹಾಯ್ದು ಹೋಗುವ ಘಟಪ್ರಭಾ ನದಿಯ ಪ್ರವಾಹದಿಂದಾಗ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವ ಕುರಿತು.

- ಶ್ರೀ ಆರ್.ಬಿ. ತಿಮ್ಮಾಪುರ
- ಶ್ರೀ ನಿರಾಣಿ ಹಣಮಂತ್ ರುದ್ರಪ್ಪ
- ಶ್ರೀ ಎಸ್.ಆರ್.ಪಾಟೀಲ್(ವಿರೋಧಪಕ್ಷದ ನಾಯಕರು)
- ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಶ್ರೀ ನಸೀರ್ ಅಹ್ಮದ್

<><><>

(646) 14-9-2021 10.30 DS-MD

ಕರ್ನಾಟಕ ವಿಧಾನ ಪರಿಷತ್ತು

ಮಂಗಳವಾರ, 14ನೇ ಸೆಪ್ಟೆಂಬರ್ 2021

ಸದನವು ವಿಧಾನಸೌಧದಲ್ಲಿರುವ ವಿಧಾನ ಪರಿಷತ್ತಿನ
ಸಭಾಂಗಣದಲ್ಲಿ ಪೂರ್ವಾಹ್ನ 10 ಗಂಟೆ 38 ನಿಮಿಷಕ್ಕೆ
ಸಮಾವೇಶಗೊಂಡಿತು.

ಸಭಾಪತಿ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ) ಅವರು ಪೀಠದಲ್ಲಿ
ಉಪಸ್ಥಿತರಿದ್ದರು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ
ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

1. ಪ್ರಕಟಣೆಗಳು

ಸಭಾಪತಿಯವರು:-

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 9ರ ಮೇರೆಗೆ ಮಾನ್ಯ ಸಭಾಪತಿಯವರ ಮತ್ತು ಉಪ ಸಭಾಪತಿಯವರ ಗೈರು ಹಾಜರಿಯಲ್ಲಿ ಮಾನ್ಯ ಸಭಾಪತಿಯವರ ಸ್ಥಾನದಲ್ಲಿ ಪದಧಾರಣ ಮಾಡಲು ಈ ಮುಂದಿನ ಸದಸ್ಯರುಗಳನ್ನು ನಾಮನಿರ್ದೇಶನ ಮಾಡಲಾಗಿದೆ.

1. ಶ್ರೀ ಕೆ.ಸಿ. ಕೊಂಡಯ್ಯ
2. ಶ್ರೀ ಅಡಗೂರು ಹೆಚ್. ವಿಶ್ವನಾಥ್,
3. ಶ್ರೀ ಮರಿತಿಬ್ಬೇಗೌಡ,
4. ಡಾ: ತೇಜಸ್ವಿನಿ ಗೌಡ

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ 222ರ ಮೇರೆಗೆ ಕಾರ್ಯಕಲಾಪಗಳ ಸಲಹಾ ಸಮಿತಿಯನ್ನು ಈ ಕೆಳಕಂಡಂತೆ ಪುನರ್ ರಚಿಸಲಾಗಿದೆ.

ಶ್ರೀಯುತರುಗಳಾದ

ಕ್ರಮ ಸಂಖ್ಯೆ	ಹೆಸರುಗಳು ಶ್ರೀಯುತರುಗಳಾದ	ಸ್ಥಾನ
01.	ಎಂ.ಕೆ. ಪ್ರಾಣೇಶ್ ಮಾನ್ಯ ಉಪ ಸಭಾಪತಿಯವರು	ಸದಸ್ಯರು
02.	ಕೋಟ ಶ್ರೀನಿವಾಸ ಪೂಜಾರಿ ಮಾನ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಮತ್ತು ಸಭಾನಾಯಕರು	ಸದಸ್ಯರು
03.	ಎಸ್.ಆರ್. ಪಾಟೀಲ್ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ನಾಯಕರು	ಸದಸ್ಯರು
04.	ಕವಟಗಿಮಠ ಮಹಾಂತೇಶ್ ಮಲ್ಲಕಾರ್ಜುನ ವಿಧಾನ ಪರಿಷತ್ತಿನ ಮಾನ್ಯ ಸರ್ಕಾರಿ ಮುಖ್ಯ ಸಚಿವರು	ಸದಸ್ಯರು
05.	ಎಂ. ನಾರಾಯಣ ಸ್ವಾಮಿ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ಮುಖ್ಯ ಸಚಿವರು	ಸದಸ್ಯರು
06.	ಕೆ. ಪ್ರತಾಪಚಂದ್ರ ಶೆಟ್ಟಿ ವಿಧಾನ ಪರಿಷತ್ತಿನ ಸದಸ್ಯರು	ಸದಸ್ಯರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

07.	ಮರಿತಿಬ್ಬೇಗೌಡ ವಿಧಾನ ಪರಿಷತ್ತಿನ ಸದಸ್ಯರು	ಸದಸ್ಯರು
08.	ಬಿ.ಕೆ. ಹರಿಪ್ರಸಾದ್ ವಿಧಾನ ಪರಿಷತ್ತಿನ ಸದಸ್ಯರು	ಸದಸ್ಯರು
09.	ಶಶೀಲ್ ಜಿ. ನಮೋಶಿ ವಿಧಾನ ಪರಿಷತ್ತಿನ ಸದಸ್ಯರು	ಸದಸ್ಯರು

ವಿಶೇಷ ಆಹ್ವಾನಿತರು

ಶ್ರೀಯುತರುಗಳಾದ

01.	ಬಸವರಾಜ ಬೊಮ್ಮಾಯಿ	:	ಮಾನ್ಯ ಮುಖ್ಯಮಂತ್ರಿಗಳು
02.	ಜಿ.ಸಿ. ಮಾಧುಸ್ವಾಮಿ	:	ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು

ಮಾನ್ಯ ಸಭಾಪತಿಯವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ.

(ಮುಂದು)

647/14-9-2021/10-40/ಬಿಕೆಪಿ:ಎಂಡಿ

2. ನಿಯಮ 59ರ ಮೇರೆಗೆ ನಿಲುವಳಿ ಸೂಚನೆ ಮಂಡನೆಗೆ ಅನುಮತಿ ಕೋರಿ ಪ್ರಸ್ತಾವ.

ವಿಷಯ: ಸಾಮಾನ್ಯ ಜನರ ಜೀವನಾವಶ್ಯಕ ವಸ್ತುಗಳಾದ ಅಕ್ಕಿ, ಬೇಳೆ, ಅಡಿಗೆ ಎಣ್ಣೆ, ಅಡಿಗೆ ಅನಿಲ, ಪೆಟ್ರೋಲ್, ಡೀಸೆಲ್, ಔಷಧಿಗಳ ಬೆಲೆ ಏರಿಕೆಯಿಂದ ಪ್ರತಿಕೂಲ ಪರಿಣಾಮ ಉಂಟಾಗಿರುವ ಬಗ್ಗೆ.

ಶ್ರೀ ಎಸ್. ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು): ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯ ವಿಧಾನ ಹಾಗೂ ನಡವಳಿಕೆ ನಿಯಮ 59 ರಡಿಯಲ್ಲಿ ಒಂದು ನಿಲುವಳಿ ಸೂಚನೆಯನ್ನು ಕೊಟ್ಟಿದ್ದು, ಅದನ್ನು ನಾನು ಓದಲಿಕ್ಕೆ ಬಯಸುತ್ತೇನೆ.

“ರಾಜ್ಯ ಸರ್ಕಾರದ ವಿವಿಧ ನೀತಿಗಳಿಂದ ಜನರ ಜೀವನ ಅವಶ್ಯಕ ವಸ್ತುಗಳಾದ ಅಕ್ಕಿ, ಬೇಳೆ,ಎಣ್ಣೆ, ಅಡಿಗೆ ಅನಿಲ, ಪೆಟ್ರೋಲ್,ಡೀಸೆಲ್, ಔಷಧಿ ಮುಂತಾದ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದಾಗಿ ರೈತ ವರ್ಗದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಕೃಷಿ ಉತ್ಪನ್ನಗಳ ವೆಚ್ಚ, ಸಾಗಾಣಿಕೆ ವೆಚ್ಚಗಳಲ್ಲಿ ಬಾರಿ ಏರಿಕೆಯಾಗಿದ್ದು, ರಾಜ್ಯದಲ್ಲಿ ಕೃಷಿ

ಉತ್ಪಾದನೆ ಕುಂಠಿತವಾಗಿದ್ದು, ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ. ಜನರು ಸಣ್ಣ ಮನೆಗಳನ್ನು ಕಟ್ಟಿಕೊಳ್ಳಲು ಆಗದ ರೀತಿಯಲ್ಲಿ ಸಿಮೆಂಟ್, ಕಬ್ಬಿಣ ಮುಂತಾದ ವಸ್ತುಗಳ ಬೆಲೆ ಏರಿಕೆಯಾಗಿದೆ. ಏರಿಕೆಯಾಗಿರುವ ಸುಂಕಗಳು ಮತ್ತು ಬೆಲೆಗಳಿಂದಾಗಿ ಜನರ ಜೀವನ ದುಸ್ತರವಾಗಿದೆ. ಈ ಕುರಿತು ಚರ್ಚಿಸಲು ಈ ದಿವಸ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯ ವಿಧಾನ ಹಾಗೂ ನಡವಳಿಕೆ ನಿಯಮ 59 ರಡಿಯಲ್ಲಿ ಒಂದು ನಿಲುವಳಿ ಸೂಚನೆಯನ್ನು ನಾವೆಲ್ಲಾ ಸ್ನೇಹಿತರು ಸೇರಿಕೊಂಡು ಸಲ್ಲಿಸಿದ್ದೇವೆ.

ಸನ್ಮಾನ್ಯ ಸಭಾಪತಿಯವರೇ, ಪರಿಸ್ಥಿತಿ ಏನಾಗಿದೆ ಎಂದರೆ ಸಾಮಾನ್ಯ ಜನರು, ಬಡವರು, ಮಧ್ಯಮ ವರ್ಗದವರ ಬದುಕು ಬಹಳ ದುಸ್ತರವಾಗಿದೆ. ಅವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಇವತ್ತು ಅಡಿಗೆ ಅನಿಲವಾಗಲಿ, ಪೆಟ್ರೋಲ್, ಡೀಸೆಲ್‌ಗಳ ಬೆಲೆಗಳು ಮೀತಿ ಮೀರಿವೆ. ಇದು ಸಾರ್ವಜನಿಕ ಮಹತ್ವವಾದ ವಿಷಯವಾಗಿರುವುದರಿಂದ ಚರ್ಚಿಸಲು ಅವಕಾಶ ಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಸಭಾಪತಿಯವರು: ಇದನ್ನು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯ ವಿಧಾನ ಹಾಗೂ ನಡವಳಿಕೆ ನಿಯಮ 68ಕ್ಕೆ ಷರಿವರ್ತನೆ ಮಾಡಿದ್ದು ತದನಂತರ ತೆಗೆದುಕೊಳ್ಳುತ್ತೇನೆ. ಈಗ ಪ್ರಶೋತ್ತರವನ್ನು ತೆಗೆದುಕೊಳ್ಳುತ್ತಿದ್ದೇನೆ.

3. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು.

ಸಭಾಪತಿಯವರು: ಈಗ ಹೊಸದಾಗಿ ಮಂತ್ರಿಗಳಾಗಿ ಆಗಮಿಸಿರುವವರು ಸದನಕ್ಕೆ ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುವುದು.

ಶ್ರೀ ಸಿ.ಎಂ. ಇಬ್ರಾಹಿಂ(ವಿಧಾನಸಭಾ ಕ್ಷೇತ್ರ): ಮಾನ್ಯ ಸಭಾಪತಿಯವರೇ, ಅವರುಗಳ ಪರಿಚಯವನ್ನು ಸಭಾ ನಾಯಕರು ಅಥವಾ ಮುಖ್ಯಮಂತ್ರಿಗಳು ಸದನಕ್ಕೆ ಬಂದು ಮಾಡಿಕೊಡುವುದು ಸೂಕ್ತ. ಇಲ್ಲಿ ಈಗ ಅನಾಥ ಮಕ್ಕಳು ಎದ್ದು ನಿಂತುಕೊಂಡು ಹೇಳುವ ರೀತಿಯಲ್ಲಿದೆ. ಇವರುಗಳ ಪರಿಚಯ ಮಾಡಿಕೊಡಲು ಸಭಾ ನಾಯಕರು ಅಥವಾ ಮುಖ್ಯಮಂತ್ರಿಗಳು ಬರಬೇಕು.

ಶ್ರೀ ಎಸ್‌ಅರ್. ಪಾಟೀಲ್: ಮಾನ್ಯ ಸಭಾಪತಿಯವರೇ, ಶ್ರೀ ಸಿ.ಎಂ. ಇಬ್ರಾಹಿಂ ಹೇಳಿದಂತೆ ಸ್ವತಃ ಪರಿಚಯ ಮಾಡಿಕೊಳ್ಳುವುದು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು: ಪ್ರಶ್ನೆಗೆ ಸಂಬಂಧಪಟ್ಟ ಸಚಿವರು ಉತ್ತರ ಹೇಳುವಾಗ ತಾವು ಈ ಬಗ್ಗೆ ತಕರಾರು ತೆಗೆಯುತ್ತೀರಿ ಎಂದು ಹೇಳಿ ಪರಿಚಯ ಮಾಡಿಕೊಳ್ಳಲಿಕ್ಕೆ ಹೇಳಿದೆ. ಸಭಾ ನಾಯಕರು ಬಂದ ಮೇಲೆ ಉಳಿದ ಸಚಿವರ ಪರಿಚಯ ಮಾಡಿಕೊಡುತ್ತಾರೆ. ಈಗ ಬಂದಿರುವ ಪ್ರಶ್ನೆಗೆ ಸಂಬಂಧಪಟ್ಟಂತೆ ಸಚಿವರು ಉತ್ತರ ಕೊಡಬಹುದು.

ಶ್ರೀ ಎಸ್‌ಆರ್. ಪಾಟೀಲ್: ಮಾನ್ಯ ಸಭಾಪತಿಯವರೆ, ಬೇಕಾಗಿದ್ದಲ್ಲಿ ಸಚಿವರು ಸ್ವತಃ ಪರಿಚಯ ಮಾಡಿಕೊಳ್ಳಲಿ. ತಪ್ಪೇನಿಲ್ಲ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 286

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಎ. ತಿಪ್ಪೇಸ್ವಾಮಿ: ಸನ್ಮಾನ್ಯ ಸಭಾಪತಿಯವರೇ, ಇದು ಒಂದು ಮಹತ್ವವಾದ ಯೋಜನೆ. ಈ ಯೋಜನೆಯನ್ನು ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದೇ ಅನುಷ್ಠಾನ ಮಾಡುತ್ತಿಲ್ಲ. ಇದು ಸುಮಾರು 4 ಇಲಾಖೆಗಳು ಸೇರಿಕೊಂಡು ಮಾಡುತ್ತಿವೆ. 1.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, 2.ಕೃಷಿ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿಕೊಂಡು ಇದರ ಕೆಲಸವನ್ನು ಮಾಡುತ್ತವೆ.

ಮಾನ್ಯ ಸಚಿವರು ಈ ಯೋಜನೆಯ ಬಗ್ಗೆ ಏನು ಉತ್ತರವನ್ನು ಕೊಟ್ಟಿದ್ದಾರೆ. 2018-19, 2019-20, ಮತ್ತು 2020-21ನೇ ಸಾಲಿಗೆ ಸಂಬಂಧಪಟ್ಟಂತೆ ಅನುದಾನ ಹಾಗೂ ವೆಚ್ಚದ ವಿವರವನ್ನು ಕೊಟ್ಟಿದ್ದಾರೆ. ಆದರೆ, 2018-19ನೇ ಸಾಲಿಗೆ ಸಂಬಂಧಪಟ್ಟಂತೆ ಬಿಡುಗಡೆಯಾದ ಹಣ 87 ಕೋಟಿ57.80 ಲಕ್ಷಗಳ ವಿವರ ಇದ್ದು, ವೆಚ್ಚದ ವಿವರವನ್ನು ಕೊಟ್ಟಿರುವುದಿಲ್ಲ. ದಯಮಾಡಿ, ಅದರ ವಿವರವನ್ನು ಕೊಡಬೇಕು. ಮತ್ತೆ, ತಾವು ವೆಚ್ಚದ ವಿವರವನ್ನು ಏನು ಹೇಳಿದ್ದೀರಿ. ಅದರಲ್ಲಿ ಕೇಂದ್ರ ಸರ್ಕಾರದ ಅನುದಾನ ಎಷ್ಟು, ರಾಜ್ಯ ಸರ್ಕಾರದ ಅನುದಾನ ಎಷ್ಟು ಎಂದು ಹೇಳಬೇಕು. ಮತ್ತೆ, aspirational districts ಗಳಲ್ಲಿ supplementary nutrition ಕೊಡಬೇಕೆಂದು ಒಂದು ಕಾರ್ಯಕ್ರಮವನ್ನು ಇತ್ತೀಚೆಗೆ ಅಭಿಯಾನ-2 ರಲ್ಲಿ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ನಮ್ಮಲ್ಲಿ ಯಾವ aspirational districts ಗಳಿವೆ, ಅಲ್ಲಿ ಏನೇನು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀರಿ ಎನ್ನುವುದನ್ನು ಹೇಳಬೇಕು.

ಶ್ರೀ ಆಚಾರ ಹಾಲಪ್ಪ ಬಸಪ್ಪ: ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತೆ ನಾವು ಉತ್ತರವನ್ನು ಕೊಟ್ಟಿದ್ದೇವೆ. ಕೇಂದ್ರ ಸರ್ಕಾರದ ವತಿಯಿಂದ 2008ರಲ್ಲಿ ಪ್ರಾರಂಭವಾದಂತಹ ಈ ಯೋಜನೆ “ರಾಷ್ಟ್ರೀಯ ಪ್ರೋಷನ್ ಅಭಿಯಾನ” ಕಾರ್ಯಕ್ರಮದಲ್ಲಿ 6 ತಿಂಗಳಿನಿಂದ 3 ವರ್ಷ ಮತ್ತು 3ವರ್ಷದಿಂದ 6 ವರ್ಷದ ಮಕ್ಕಳಿಗೆ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಪ್ರಾಯಪೂರ್ವ ಬಾಲಕಿಯರಿಗೆ ಈ ಪ್ರೋಷಕಾಂಶವನ್ನು ಕೊಟ್ಟು ಅವರ ಬೆಳವಣಿಗೆಗೆ ಹೆಚ್ಚು ಶಕ್ತಿಯನ್ನು ಕೊಡಬೇಕೆನ್ನುವ, ದೃಷ್ಟಿಯಿಂದ ಸರ್ಕಾರ ಹಮ್ಮಿಕೊಂಡಿರುವಂತಹ ಯೋಜನೆ ಇದಾಗಿದೆ. ಮಾನ್ಯ ಸದಸ್ಯರು 2018-19ನೇ ಸಾಲಿನಲ್ಲಿ ಬಿಡುಗಡೆಯಾದ ಹಣ ಎಷ್ಟು ಎಂದು ಕೇಳಿದ್ದಾರೆ. 2018-19ನೇ ಸಾಲಿನಲ್ಲಿ

ಬಿಡುಗಡೆಯಾದ ಹಣ 87 ಕೋಟಿ 57-58 ಲಕ್ಷ ರೂ.ಗಳು. 2019-20 ನೇ ಸಾಲಿನಲ್ಲಿ ಬಿಡುಗಡೆಯಾದ ಹಣ 129 ಕೋಟಿ 72.15 ಲಕ್ಷ ರೂ.ಗಳು. 2020-21ನೇ ಸಾಲಿನಲ್ಲಿ 10ಕೋಟಿ 54-58 ಲಕ್ಷ ರೂ.ಗಳು. ಹಾಗೆಯೇ 2019-20 ಮತ್ತು 2020-21ನೇ ಸಾಲಿನಲ್ಲಿ ಖರ್ಚಾದಂತಹ ವೆಚ್ಚದ ವಿವರವನ್ನು ಕೊಟ್ಟಿದ್ದೇವೆ. 2021-22ನೇ ಸಾಲಿನಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ಮತ್ತೆ Poshan Tracker App ನಲ್ಲಿ ಫಲಾನುಭವಿಗಳ ವಿವರವನ್ನು ನಮೂದಿಸುವ ಸಲುವಾಗಿ ಅಂಗನವಾಡಿ ಕಾರ್ಯಕರ್ತರು ಮತ್ತು ಮೇಲ್ವಿಚಾರಕರಿಗೆ ಮೊಬೈಲ್ ಫೋನ್, ಪವರ್ ಬ್ಯಾಂಕ್ ಮತ್ತು ಸಿಮ್‌ಗಳನ್ನು ಪೋಷಣ್ ಅಭಿಯಾನ ಅಡಿಯಲ್ಲಿ ಒದಗಿಸಲಾಗಿದೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ: ಸನ್ಮಾನ್ಯ ಸಭಾಪತಿಯವರೇ, ನಾನು ಕೇಳುತ್ತಿರುವುದೇನೆಂದರೆ 2018-19ನೇ ಸಾಲಿನಲ್ಲಿ ಕೊಟ್ಟಿರತಕ್ಕಂತಹ 8757.58 ಲಕ್ಷ ರೂ.ಗಳ ಅನುದಾನದಲ್ಲಿ ಖರ್ಚಾಗಿರುವ ವೆಚ್ಚದ ವಿವರವನ್ನು ಏತಕ್ಕೆ ಕೊಟ್ಟಿರುವುದಿಲ್ಲ ಎಂದು ಕೇಳುತ್ತಿದ್ದೇನೆ ಅಷ್ಟೆ. ಆ ಒಂದು ಅಂಕಿ-ಅಂಶ ತಮ್ಮಲ್ಲಿ ಇಲ್ಲವೇ ಎಂದು ಮಾನ್ಯ ಸದಸ್ಯರನ್ನು ಕೇಳುತ್ತಿದ್ದೇನೆ. ಮತ್ತೆ aspirational districts ನಲ್ಲಿ ಈಗ ಹೊಸದಾಗಿ ಅಭಿಯಾನ-2 ಎಂದು ಇದೆ. ಅದಕ್ಕೆ ಸಂಬಂಧಪಟ್ಟಂತೆ ಕೂಡ ಏನು ಕಾರ್ಯಕ್ರಮವನ್ನು ತೆಗೆದುಕೊಂಡಿದ್ದೀರಿ ಎಂದು, ನಮ್ಮಲ್ಲಿ ಯಾವ ಯಾವ ಜಿಲ್ಲೆಗಳೆಂದು ಕೇಳುತ್ತಿದ್ದೇನೆ. ಇಲಾಖೆಯ ಅಧಿಕಾರಿಗಳು ಸಚಿವರಿಗೆ ಸಹಾಯ ಮಾಡಬೇಕು. ಏತಕ್ಕೆ ಸಹಾಯ ಮಾಡುತ್ತಿಲ್ಲವೆಂದು ಗೊತ್ತಾಗುತ್ತಿಲ್ಲ. ಈ ಕಡೆ ಸಚಿವರು ಗಮನಹರಿಸಬೇಕು.

(ಗೊಂದಲ)

ಸಭಾಪತಿಯವರು: ಮಾನ್ಯ ಸದಸ್ಯರು ಏನು ಪ್ರಶ್ನೆಯನ್ನು ಕೇಳುತ್ತಿದ್ದಾರೆ, ಅದಕ್ಕೆ ಸಚಿವರು ಉತ್ತರ ಕೊಡಬೇಕು.

ಶ್ರೀ ಆಚಾರ ಹಾಲಪ್ಪ ಬಸಪ್ಪ: ಮಾನ್ಯ ಸಭಾಪತಿಯವರೇ, 2018-19ನೇ ಸಾಲಿನಲ್ಲಿ ಖರ್ಚಾಗಿರುವ ಹಣದ ವಿವರವನ್ನು ಕೊಟ್ಟಿರುವುದಿಲ್ಲವೆಂದು ಕೇಳುತ್ತಿದ್ದಾರೆ. ಈ ಒಂದು ಯೋಜನೆಯನ್ನು ವಿಳಂಬವಾಗಿ ನಾವು ಪ್ರಾರಂಭ ಮಾಡಿದ್ದೇವೆ. ಇದನ್ನು 2019ರಲ್ಲಿ ಪ್ರಾರಂಭ ಮಾಡಿದ್ದೇವೆ. ಹಣ ಬಂದಿದ್ದು 2018 ರಲ್ಲಿ ಬಂದಿದೆ. ಹೀಗಾಗಿ, 2018-19ನೇ ಸಾಲಿನಲ್ಲಿ ಖರ್ಚಾಗಿಲ್ಲವೆಂದು ಮಾನ್ಯ ಸದಸ್ಯರಿಗೆ ವಿವರಣೆಯನ್ನು ಕೊಟ್ಟಿದ್ದೇನೆ. 2021-22ನೇ ಸಾಲಿನಲ್ಲಿ ಪೋಷಕಾಂಶದ ವಿಚಾರದಲ್ಲಿ ಮಿಷನ್-2 ಎಂದು ಏನು ನಾವು ತೆಗೆದುಕೊಂಡಿದ್ದೇವೆ, ಅದಕ್ಕೆ ಸಂಬಂಧಪಟ್ಟ ಹಾಗೆ ಕೇಂದ್ರ ಸರ್ಕಾರದಿಂದ

ಮಾರ್ಗಸೂಚಿ ಇನ್ನೂ ಬಂದಿಲ್ಲ. ಇದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಇನ್ನು ಉಳಿದಂತೆ ಮಾಹಿತಿಯನ್ನು ಕೊಟ್ಟಿದ್ದೇವೆ. 2019-20 ನೇ ಸಾಲಿನಲ್ಲಿ ಬಿಡುಗಡೆಯಾದ ಹಣ ಮತ್ತು ವೆಚ್ಚದ ವಿವರವನ್ನು ಕೊಟ್ಟಿದ್ದೇನೆ. ಈ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆ ಬಂದ ಮೇಲೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರಿಗೆ ಮೊಬೈಲ್ ಮತ್ತು ಸಿಮ್‌ಗಳನ್ನು ಕೊಡುವುದರ ಜೊತೆಗೆ ಪೋನ್, ರಿಚಾರ್ಜ್ ಮಾಡಲಿಕ್ಕೆ ಪವರ್ ಬ್ಯಾಂಕ್ ಕೊಡುವುದರ ಮೂಲಕ ಇವತ್ತು ಆ ಒಂದು App ಅನ್ನು ಮಾಡಿಕೊಳ್ಳುವುದರ ಮೂಲಕ ನಾವು ಈಗಾಗಲೇ 45,28,317 ಮಕ್ಕಳ ಮಾಹಿತಿಯನ್ನು ಈ Poshan Tracker App ನಲ್ಲಿ ಅಳವಡಿಸಿಕೊಂಡಿದ್ದೇವೆ. ಇನ್ನು ಸಹ ಬಾಣಂತಿಯರದ್ದು, ಗರ್ಭಿಣಿಯರ ಮಾಹಿತಿಯನ್ನು ತೆಗೆದುಕೊಳ್ಳಲು ಪ್ರಾರಂಭ ಮಾಡಿದ್ದೇವೆ. ಮತ್ತೆ ಕೇಂದ್ರ ಸರ್ಕಾರದ Integrated Child Development Scheme ಅಡಿ ತಾಯಿ-ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಲಭ್ಯತೆ ಮತ್ತು ಪೋಷಣ್ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಪ್ರಗತಿ ವರದಿಯನ್ನು ನೀಡುತ್ತಿದ್ದಾರೆಯೇ ಎಂದು ಮಾನ್ಯ ಸದಸ್ಯರು ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ಹೌದು, ಕೋವಿಡ್-19ರ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಪ್ರಗತಿ ವರದಿಯನ್ನು ಸಲ್ಲಿಸುತ್ತಿದ್ದಾರೆ. ತಾಯಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಿ ಅವರ ಆರೋಗ್ಯ ಹಾಗೂ ಬೆಳವಣಿಗೆ ಕುರಿತು ಅರಿವು ಮೂಡಿಸುತ್ತಿದ್ದಾರೆ. Poshan Tracker App ನಲ್ಲಿ ಮಾಹಿತಿಯನ್ನು ಅಳವಡಿಸುತ್ತಿದ್ದಾರೆಂದು ಉತ್ತರದಲ್ಲಿ ತಿಳಿಸಿದ್ದೇವೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ: ಸನ್ಮಾನ್ಯ ಸಭಾಪತಿಯವರೇ, ಈ ಸಂಬಂಧ ಮಾಹಿತಿ ಬಂದಿದೆ. ಆದರೆ, ಈ ಪ್ರಶ್ನೆಗೆ ಸಂಬಂಧಪಟ್ಟಂತೆ ಎರಡು ಉಪ ಪ್ರಶ್ನೆಗಳನ್ನು ಕೇಳಿದ್ದೇನೆ. aspirational districts ನಲ್ಲಿ supplementary nutrition ಕೊಡಬೇಕೆಂದು ಒಂದು ಕಾರ್ಯಕ್ರಮವನ್ನು ಅಭಿಯಾನ-2 ಮಾಡಿದ್ದು, ಅದರ ಬಗ್ಗೆ ಮಾಹಿತಿಯನ್ನು ಕೊಡಲಿಲ್ಲವೆಂದು ಕಾಣಿಸುತ್ತದೆ. ಉಳಿದಂತೆ ಮಾಹಿತಿ ವಿವರವಾಗಿ ಬಂದಿದೆ.

ಪ್ರಶ್ನೆ ಸಂಖ್ಯೆ 248**(ಉತ್ತರವನ್ನು ಲಗತ್ತಿಸಲಾಗಿದೆ)**

ಡಾ|| ತಳವಾರ್ ಸಾಬಣ್ಣ: ಮಾನ್ಯಸಭಾಪತಿಯವರೇ, ಮಾತನಾಡಲಿಕ್ಕೆ ಅವಕಾಶ ಕೊಟ್ಟು ತಮಗೆ ಧನ್ಯವಾದಗಳು. ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಕಲಬುರ್ಗಿ ಜಿಲ್ಲೆ, ಸೇಡಂ ಪಟ್ಟಣದಲ್ಲಿ ವಾಸವದತ್ತಾ ಎನ್ನುವ ದೊಡ್ಡ ಸಿಮೆಂಟ್ ಕಂಪನಿ ಇದೆ. ಅದಕ್ಕೆ ಬೇಕಾದಂತಹ ಸುಣ್ಣದ ಕಲ್ಲು ಅಂದರೆ limestone ಎಂದು ಕರೆಯುತ್ತಾರೆ. ಅದನ್ನು ತೆಗೆಯುವಲ್ಲಿ ಒಂದು ದೊಡ್ಡ ಗಣಿ ಇದೆ. ಆ ಗಣಿ ಪಕ್ಕದಲ್ಲಿಯೇ ಇಂಜಿಪಲ್ಲಿ ಎನ್ನುವ ಗ್ರಾಮ ಇದೆ. ಆ ಗ್ರಾಮದಲ್ಲಿ ಪ್ರತಿಯೊಂದು ಬಾರಿ blasting ಮಾಡಿದಾಗ ಗ್ರಾಮದ ಮನೆಗಳು ಬಿರುಕು ಬಿಡುತ್ತಿವೆ. ಅಲ್ಲಿನ ಜನರು ಬಹಳ ಭಯದಿಂದ ಬದುಕುತ್ತಿದ್ದಾರೆ. ಅವರಿಗೆ ಪುನರ್ ವಸತಿ ಕಾರ್ಯಕ್ರಮ ಹಾಕಿಕೊಳ್ಳಬೇಕೆನ್ನುವ ಬೇಡಿಕೆ ಮೊದಲಿನಿಂದಲೂ ಇದೆ.

ಮುಂದು..

(648) 14.09.2021 10.50 ಎಸ್‌ವಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಡಾ: ತಳವಾರ್ ಸಾಬಣ್ಣ (ಮುಂದು):-

ಕಾರ್ಯಕ್ರಮವನ್ನು ನಾಣ್ಯಪ್ರಾರಂಭಿಸಲಾಗಿದೆ. ಆದರೆ ಇದುವರೆವಿಗೂ ಪೂರ್ಣಗೊಳಿಸಿರುವುದಿಲ್ಲ. ಆ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನೊಳಗೊಂಡಂತಹ ಪುನರ್ವಸತಿ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಮೂಲಕ ಜನರನ್ನು ಭಯಮುಕ್ತರಾಗಿಸಬೇಕೆಂದು ಮಾನ್ಯ ಸಚಿವರಿಗೆ ತಮ್ಮ ಮೂಲಕ ವಿನಂತಿಸುತ್ತೇನೆ. ಮನೆಗಳು ಹಾಳಾಗಿರುವವರಿಗೆ ಕಂಪನಿಯಲ್ಲಿ ನೌಕರಿಯನ್ನು ಕೊಡಿಸಬೇಕೆಂಬ ಬೇಡಿಕೆಯನ್ನು ಜನರು ಇಟ್ಟಿದ್ದಾರೆ. ಅದರ ಬಗ್ಗೆಯೂ ಕೂಡ ಮಾನ್ಯ ಸಚಿವರು ಗಮನ ಹರಿಸಬೇಕೆಂದು ಕೋರುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- 2004ರಲ್ಲಿಯೇ ಬಾಧಿತವಾದಂತಹ ಗ್ರಾಮದ ಬಗ್ಗೆ ಅಂದಿನ ಜಿಲ್ಲಾಧಿಕಾರಿಗಳು ಕ್ರಮವನ್ನು ತೆಗೆದುಕೊಂಡಿದ್ದಾರೆ. ಪರಿಸರ ತೀರುವಳಿ ಪತ್ರಕ್ಕಾಗಿ ಸಾರ್ವಜನಿಕ ವಿಚಾರಣೆ ನಡೆದಂತಹ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿಯವರು ಎಲ್ಲಾ

ಹಿರಿಯ ಅಧಿಕಾರಿಗಳನ್ನು ಕರೆದು ಒಂದು ಸಭೆಯನ್ನು ನಡೆಸಿ 2007-08ನೇ ಸಾಲಿನಲ್ಲಿ ವಾಸವದತ್ತಾ ಸಿಮೆಂಟ್ ಕಂಪನಿಯವರು ಇಂಜಿಪಲ್ಲಿ ಗ್ರಾಮದ 51 ಕುಟುಂಬಗಳಿಗೆ ಅವರ ಸ್ವಇಚ್ಛೆಯಂತೆ ನಗದು ರೂಪದಲ್ಲಿ ಪೂರ್ಣಪ್ರಮಾಣದ ಪರಿಹಾರವನ್ನು ಪಾವತಿಸಿರುತ್ತಾರೆ. ಬಾಕಿ ಉಳಿದ 81 ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸುವ ಸಂಬಂಧ ಕಂಪನಿಯು 521 ಎಕರೆ ಜಮೀನನ್ನು ಖರೀದಿಸಿದ್ದು ಪುನರ್ ವಸತಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಅಲ್ಲಿ ಪ್ರವಾಹ ಬಂದಂತಹ ಸಂದರ್ಭದಲ್ಲಿ ಆ ಭೂಮಿಯನ್ನು ಸರ್ಕಾರ ತೆಗೆದುಕೊಂಡು ಅವರಿಗೆ ಪರಿಹಾರವನ್ನು ಕೊಟ್ಟಿದೆ. 26 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲಾಗಿದ್ದು, 20 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಬೇಕಾಗಿದೆ. 11 ಕುಟುಂಬಗಳಿಗೆ ನಗದು ಪರಿಹಾರ ಪಾವತಿಸಬೇಕಾಗಿದೆ. 11 ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಮನೆಯನ್ನು ಒದಗಿಸಬೇಕಾಗಿದೆ. 13 ಕುಟುಂಬಗಳು ವಿಭಜನೆಯಾಗಿರುವ ಕಾರಣ ಗ್ರಾಮ ಪಂಚಾಯ್ತಿಯಿಂದ ಮಾಹಿತಿಯನ್ನು ಪಡೆದುಕೊಂಡು ನಿವೇಶನವನ್ನು ಹಂಚಿಕೆ ಮಾಡಬೇಕಾಗಿರುತ್ತದೆ. ಒಟ್ಟಾರೆ ಈ 81 ಕುಟುಂಬಗಳ ಪುನರ್ವಸತಿಗಾಗಿ ಕಂಪನಿಯು ಪ್ರಸ್ತುತ 2 ಎಕರೆ 28 ಗುಂಟೆ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿದ್ದು, ಫಲಾನುಭವಿಗಳಿಗೆ ಹಸ್ತಾಂತರ ಮಾಡುವುದು ಬಾಕಿ ಇರುತ್ತದೆ. ಬೆಟಗೇರಿ ಗ್ರಾಮದ ಸರ್ವೆ ನಂ. 133, 130 ಗಳಲ್ಲಿ 2 ಎಕರೆ 33 ಗುಂಟೆ ಜಮೀನನ್ನು ಕಂಪನಿಯು ಖರೀದಿಸಿದ್ದು, ಇಂದು ಅದು ಕೂಡ ಭೂಪರಿವರ್ತನೆಯಾಗಿದೆ. ನಾನು ಅಧಿಕಾರವನ್ನು ಸ್ವೀಕರಿಸಿದ ತಕ್ಷಣ ಪುನರ್ವಸತಿಯನ್ನು ಕಲ್ಪಿಸಿಕೊಡಬೇಕೆಂದು ಕಂಪನಿಯವರಿಗೆ ನೋಟೀಸ್ ಅನ್ನು ಸಹ ಕೊಟ್ಟಿರುತ್ತೇನೆ. ಹಿಂದೆ ನೀವು ಜಿಲ್ಲಾಡಳಿತಕ್ಕೆ ಮಾತು ಕೊಟ್ಟಿರುವಂತೆ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ತಕ್ಷಣ ಅದನ್ನು ಮಾಡಬೇಕೆಂದು ಹೇಳಿರುವುದಕ್ಕೆ ಕಂಪನಿಯವರು ಆರು ತಿಂಗಳ ಕಾಲಮಿತಿಯನ್ನು ಕೇಳಿದ್ದಾರೆ. ಆದಷ್ಟು ಬೇಗ ಅಲ್ಲಿನ ಜನಕ್ಕೆ ಪುನರ್ವಸತಿಯನ್ನು ಕಲ್ಪಿಸಲು ಸರ್ಕಾರವು ಪ್ರಯತ್ನಿಸುತ್ತದೆ ಎಂದು ಹೇಳಬಯಸುತ್ತೇನೆ.

ಪ್ರಶ್ನೆ ಸಂಖ್ಯೆ 318

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಒದಗಿಸಲಾಗಿದೆ. ಆದರೆ ಈ ಉತ್ತರದಿಂದ ನನಗೆ ಸಮಾಧಾನವಾಗಿಲ್ಲ. ಮೈಸೂರು ಸಕ್ಕರೆ ಕಾರ್ಖಾನೆಯನ್ನು ಮೈಸೂರು ಮಹಾರಾಜರು ಪ್ರಾರಂಭ ಮಾಡಿದರು. ಪ್ರಾರಂಭದಲ್ಲಿ ಅದು ಮಂಡ್ಯ ಜಿಲ್ಲೆಯ ರೈತರ ಬದುಕಾಗಿತ್ತು. ಖಾಸಗಿ ಕಾರ್ಖಾನೆಗಳು ಬಂದ ನಂತರ ಅದು ಮಂಡ್ಯ ತಾಲ್ಲೂಕಿಗೆಷ್ಟೇ ಸೀಮಿತವಾಗಿದೆ. ಇಡೀ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿ ನಡೆಯುತ್ತಿರುವ ಈ ಕಾರ್ಖಾನೆಯು ಬಹಳ ವರ್ಷಗಳಿಂದ ನಷ್ಟದಲ್ಲಿ ನಡೆಯುತ್ತಿದೆ. ರಾಜ್ಯ ಸರ್ಕಾರವು ಈ ಕಾರ್ಖಾನೆಗೆ ಯಾವ ಅಧಿಕಾರಿಯನ್ನು ನಿಯುಕ್ತಿಗೊಳಿಸಿರಲೂ ಅದನ್ನು ಲಾಭದಾಯಕಗೊಳಿಸಲಾಗಲಿಲ್ಲ. ಅದಕ್ಕೆ ಅನೇಕ ಲೋಪದೋಷಗಳಿರಬಹುದು. ಆದರೆ ಈ ಸಕ್ಕರೆ ಕಾರ್ಖಾನೆಯಲ್ಲಿ ಪ್ರಾರಂಭದಿಂದಲೂ cogeneration, distillery ಇವೆಲ್ಲವೂ ಕೂಡ ಉಪ ಉತ್ಪಾದನೆಗಳಾಗಿವೆ. ಕೇವಲ ಕಬ್ಬು ಅರೆಯುವಿಕೆಯಷ್ಟೇ ಅಲ್ಲದೆ, ಈ ರೀತಿಯ ಉಪ ಉತ್ಪಾದನೆಗಳನ್ನು ಸಹ ಬಹಳಷ್ಟು ವರ್ಷಗಳಿಂದ ಅಳವಡಿಸಿಕೊಂಡು ಬರಲಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಈ ಕಾರ್ಖಾನೆಯು ಕಬ್ಬು ಅರೆಯುವಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಏಕೆಂದರೆ ಕಾರ್ಖಾನೆಯು ಬಹಳ ನಷ್ಟದಲ್ಲಿರುವುದರಿಂದ ಪುನಃ ಪ್ರಾರಂಭ ಮಾಡಲು ಕೂಡ ಹಣವಿಲ್ಲವೆಂದು ಸರ್ಕಾರ ಹೇಳಿಕೊಂಡು ಬರುತ್ತಿದೆ. ಯಾರಿಗಾದರೂ ಖಾಸಗಿಯವರಿಗೆ ಲೀಸ್‌ಗೆ ಕೊಡಬೇಕು ಅಥವಾ O & M (Operation and Maintenance) ನಲ್ಲಿ ಬೇರೆಯವರಿಗೆ ನಿರ್ವಹಣೆಗೆ ಕೊಡಬೇಕು. ಸರ್ಕಾರ ಕಾರ್ಖಾನೆಯನ್ನು ನಡೆಸುವುದಕ್ಕೆ ಆಗುವುದಿಲ್ಲ ಎಂದು ಉತ್ತರದಲ್ಲಿ ಹೇಳಿದ್ದಾರೆ.

ಮಾನ್ಯ ಸಭಾಪತಿಯವರೇ, ಮಂಡ್ಯ ಜಿಲ್ಲೆ ಸಕ್ಕರೆ ಕಾರ್ಖಾನೆ ಇಡೀ ರಾಜ್ಯಕ್ಕೆ ಬಹಳ ಹೆಸರು ಮಾಡಿರುವಂತಹ ಸರ್ಕಾರಿ ಸ್ವಾಮ್ಯದ ಕಾರ್ಖಾನೆ. ಈ ಕಾರ್ಖಾನೆಯು ಕಬ್ಬು ಅರೆಯುವಿಕೆಯನ್ನು ನಿಲ್ಲಿಸಿದ ಮೇಲೆ ಅಲ್ಲಿನ ಜನರು ಒಂದಲ್ಲ ಒಂದು ರೀತಿಯಲ್ಲಿ ಚಿಳುವಳಿಯನ್ನು ಮಾಡುತ್ತಿದ್ದಾರೆ. ಜನಪ್ರತಿನಿಧಿಗಳಾದ ನಾವೆಲ್ಲರೂ ಮಾನ್ಯ ಮುಖ್ಯಮಂತ್ರಿಯವರನ್ನು ಎರಡು-ಮೂರು ಬಾರಿ ಭೇಟಿ ಮಾಡಿದ್ದೇವೆ. ಸರ್ಕಾರಿ ಸ್ವಾಮ್ಯದಲ್ಲಿಯೇ ಈ ಕಾರ್ಖಾನೆ ನಡೆಯಬೇಕು ಎನ್ನುವಂತಹದ್ದು ಎಲ್ಲಾ ಜನಪ್ರತಿನಿಧಿಗಳ ಮತ್ತು ಆ ಭಾಗದ ಕಬ್ಬು ಬೆಳೆಗಾರರ ಅಭಿಪ್ರಾಯ. ಈಗಾಗಲೇ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ರೈತರ ಸಹಕಾರ ಸಂಘದಿಂದ ಕೊಠಾರಿ ಎನ್ನುವ ಕಂಪನಿಗೆ ಲೀಸ್‌ಗೆ

ಸರ್ಕಾರವೇ ಕೊಟ್ಟಿತ್ತು. ಲೀಸ್ ಪಡೆದುಕೊಂಡವರು ಕೇವಲ ನಾಲ್ಕು ವರ್ಷ ಕೂಡ ನಡೆಸಲಿಕ್ಕಾಗದೆ ಬಿಟ್ಟು ಹೋಗಿಬಿಟ್ಟರು. ಅದರ ಪರಿಸ್ಥಿತಿ ಬಹಳ ಅತಂತ್ರವಾಯಿತು. ಈಗ ಅದನ್ನು ಮತ್ತೊಂದು ಕಂಪನಿಗೆ ಲೀಸ್‌ಗೆ ಕೊಟ್ಟಿದ್ದಾರೆ. ಮೈಸೂರು ಜಿಲ್ಲೆಯ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಖಾಸಗಿಯವರಿಗೆ ವಹಿಸಿತು. ಖಾಸಗಿಯವರು ಅಲ್ಲಿನ ಮೆಷಿನರಿಗಳಾದಿಯಾಗಿ ಎಲ್ಲವನ್ನೂ ತೆಗೆದುಕೊಂಡು ಹೋಗಿ ಕೇವಲ ಟೆಂಟ್ ಅನ್ನು ನಿಲ್ಲಿಸಿದ್ದಾರೆ. ಅದನ್ನು ಇನ್ನು ಪ್ರಾರಂಭ ಮಾಡುವುದಕ್ಕೇ ಆಗದ ಪರಿಸ್ಥಿತಿಗೆ ತಂದಿದ್ದಾರೆ. ಆದ್ದರಿಂದ ಮಂಡ್ಯ ಜಿಲ್ಲೆಯ ರೈತರ ಕಳಕಳಿ, ಜನಪ್ರತಿನಿಧಿಗಳ ಕಳಕಳಿ ಏನೆಂದರೆ ಎಷ್ಟೇ ನಷ್ಟ ಆದರೂ ಸರ್ಕಾರಿ ಸ್ವಾಮ್ಯದಲ್ಲಿಯೇ ಈ ಕಾರ್ಖಾನೆಯನ್ನು ನಡೆಸಬೇಕೆನ್ನುವುದು ರೈತರ ಕಳಕಳಿ. ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಎರಡು ವರ್ಷಗಳಿಂದ ಕಬ್ಬು ಅರೆಯದಿರುವುದರಿಂದ ಆ ಭಾಗದ ರೈತರಿಗೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಉತ್ತರದಲ್ಲಿ ಹೇಳಿದ್ದಾರೆ. ಬದಲಿ ವ್ಯವಸ್ಥೆ ಮಾಡಿದ್ದರೂ ಕೂಡ ರೈತರು ಎಷ್ಟು ತೊಂದರೆಯನ್ನು ಅನುಭವಿಸಿದ್ದಾರೆ ಎನ್ನುವುದನ್ನು ಸರ್ಕಾರದ ಮನವಿಬೇಕು.

ಇದರ ಬಗ್ಗೆ ನಮ್ಮ ಪಕ್ಷದ ನಾಯಕರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಾಗಿದ್ದಂತಹ ಮಾನ್ಯ ಯಡಿಯೂರಪ್ಪನವರನ್ನು ನಾವು ಭೇಟಿ ಮಾಡಿದ್ದೆವು. ಆ ಸಂದರ್ಭದಲ್ಲಿ ಅವರು ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವುದಿಲ್ಲ, ತಕ್ಷಣ ಸರ್ಕಾರಿ ಸ್ವಾಮ್ಯದಲ್ಲಿ ಈ ಕಾರ್ಖಾನೆಯನ್ನು ಪ್ರಾರಂಭ ಮಾಡಲಾಗುವುದು ಎಂದು ಕೇವಲ ಎರಡು ತಿಂಗಳ ಹಿಂದೆ ನಮಗೆ ಭರವಸೆಯನ್ನು ಕೊಟ್ಟಿದ್ದಾರೆ. ಆದರೆ ಇಂದು ಖಾಸಗಿಯವರಿಗೆ 40 ವರ್ಷಗಳಿಗೆ ಲೀಸ್‌ಗೆ ವಹಿಸುತ್ತೇವೆ ಅಥವಾ O & M ನಲ್ಲಿ ವ್ಯವಸ್ಥೆ ಮಾಡಲಾಗುವುದು ಎನ್ನುವಂತಹ ಉತ್ತರ ಇಲ್ಲಿ ಬಂದಿದೆ. ಪೈಸೊರಿನ ಒಡೆಯರು ಪ್ರಾರಂಭ ಮಾಡಿದ್ದ ಈ ಕಾರ್ಖಾನೆಯಲ್ಲಿ ಇಂದು distillery, cogeneration ಎಲ್ಲವೂ ಇದೆ. ಇದನ್ನು ಲಾಭದಾಯಕವಾಗಿ ಮಾಡಬಹುದು. ಮಂಡ್ಯ ಜಿಲ್ಲೆಯ ರೈತರ ಆಶೋತ್ತರಗಳನ್ನು ಈಡೇರಿಸುವ ಅವಕಾಶ ಸರ್ಕಾರಕ್ಕೆ ಇದೆ. ಸರ್ಕಾರ ಈ ಕಾರ್ಖಾನೆಯನ್ನು ನಡೆಸಲಿಕ್ಕೆ ಆಗುವುದಿಲ್ಲ ಎಂದು ಹೇಳುತ್ತಿರುವುದು ನಾವೆಲ್ಲಾ ಜನಪ್ರತಿನಿಧಿಗಳು ತಲೆ ತಗ್ಗಿಸುವಂತಹ ವಿಚಾರ ಎಂದು ನಾನು ಹೇಳಬಯಸುತ್ತೇನೆ. ಇದನ್ನು ಸರ್ಕಾರ ದಯಮಾಡಿ ಬದಲಿಸಬೇಕು.

ಇಂದು ಸಂಬಂಧಪಟ್ಟಂತಹ ಸಚಿವರು ಸದನದಲ್ಲಿ ಇಲ್ಲ. ಅವರ ಪರವಾಗಿ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಶ್ರೀ ಮುರುಗೇಶ್ ನಿರಾಣಿಯವರು ಉತ್ತರವನ್ನು ಕೊಡುತ್ತಿದ್ದಾರೆ. ಈಗಾಗಲೇ ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ

ಕಾರ್ಖಾನೆಯನ್ನು ಮಾನ್ಯ ಸಚಿವರ ಕಂಪನಿಯವರೇ ವಹಿಸಿಕೊಂಡಿದ್ದಾರೆ. ಇಂದು ಈ ವಿಷಯದ ಬಗ್ಗೆ ಉತ್ತರ ಕೊಡುವಂತಹ ಅವಕಾಶವನ್ನು ಅವರಿಗೆ ಕಲ್ಪಿಸಿಕೊಡಲಾಗಿದೆ. ನಾನು ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ. ಇದು ಬಹಳ ಗಂಭೀರವಾದಂತಹ ವಿಚಾರ. ಈ ಸದನ ಮುಗಿದ ಕೂಡಲೇ ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲಾ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನೊಳಗೊಂಡಂತೆ ಒಂದು ಸಭೆಯನ್ನು ನಡೆಸಿ ಕಾರ್ಖಾನೆಯನ್ನು ಪುನರಾರಂಭ ಮಾಡುವುದಕ್ಕೆ ಸರ್ಕಾರ ಸಿದ್ಧವಿದೆಯೇ? ಈಗಲೇ ಹೇಳಿ ಎಂದು ನಾನು ಮಾನ್ಯ ಸಚಿವರನ್ನು ಬಿತ್ತಾಯ ಮಾಡುವುದಿಲ್ಲ. ನೀವು ಈಗಲೇ ಹೇಳುವುದಕ್ಕೆ ಆಗುವುದೂ ಇಲ್ಲ.

ಶ್ರೀ ಮುರುಗೇಶ್ ಆರ್ ನಿರಾಣಿ (ಜವಳಿ ಮತ್ತು ಸಕ್ಕರೆ ಸಚಿವರ ಪರವಾಗಿ):-

ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರು ಹೇಳಿರುವುದು ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. ಆ ಭಾಗದಲ್ಲಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ನಾನು ಸ್ವತಃ ಭೇಟಿಯನ್ನು ಕೊಟ್ಟಿರುತ್ತೇನೆ. ಒಬ್ಬ ಕೈಗಾರಿಕಾ ಸಚಿವನಾಗಿ ಹಾಗೂ ಸಕ್ಕರೆ ಕಾರ್ಖಾನೆಗಳ ಬಗ್ಗೆ ಅಲ್ಪಜ್ಞಾನ ಉಳ್ಳವನಾಗಿ ನೋಡಿದ್ದೇನೆ.

ಮೈಸೂರು ಸಕ್ಕರೆ ಕಾರ್ಖಾನೆಯು ನಮ್ಮ ಕರ್ನಾಟಕ ರಾಜ್ಯದ ಮೊದಲನೆಯ ಸಕ್ಕರೆ ಕಾರ್ಖಾನೆ. ಬ್ರಿಟಿಷರ ಹಿರಿಯ ಇಂಜಿನಿಯರ್ ಹಾಗೂ ಮೈಸೂರು ಅರಸರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಏಷ್ಯಾ ಖಂಡದಲ್ಲಿಯೇ ಮೊದಲ ಬಾರಿಗೆ ಅತ್ಯಂತ ಒಳ್ಳೆಯ ಮೆಷಿನ್‌ಗಳನ್ನು ಹಾಕಿ, ಅವುಗಳ renovation, modernization ಮಾಡಿ ಪ್ರಾರಂಭ ಮಾಡಿರುತ್ತಾರೆ.

(...ಮುಂದು)

(649) 14-09-2021,11.00 KG AK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮುರುಗೇಶ್ ನಿರಾಣಿ (ಮುಂದು):-

ಈ ಹಿಂದೆ 2008 ರಿಂದ 2013 ರವರೆಗೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಸುಮಾರು 250 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದೇವೆ. ನಂತರ ಕಾಂಗ್ರೆಸ್ ಮತ್ತು ಜೆ.ಡಿ.ಎಸ್., ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಸಹ, 300 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಕೊಟ್ಟಿದ್ದಾರೆ. ಇವತ್ತಿಗೆ 520 ಕೋಟಿ ರೂಪಾಯಿಗಳನ್ನು ಪುನರ್‌ಚ್ಛೇತನಗೊಳಿಸಲು Mysugar

(Mysore Sugar Company Ltd.) ಗೆ ಕೊಟ್ಟಿದ್ದೇವೆ. ಆದರೆ, ಇಲ್ಲಿಯವರೆಗೆ 520 ಕೋಟಿ ರೂಪಾಯಿಗಳನ್ನು ಕೊಟ್ಟರೂ ಸಹ, ಇನ್ನೂ 450 ಕೋಟಿ ರೂಪಾಯಿಗಳಷ್ಟು ನಷ್ಟದಲ್ಲಿಯೇ ಇದೆ. ಈಗ ಆ capacity ಯ Sugar Plant ಅನ್ನು ಹೊಸದಾಗಿ 2021-2022 ರ century ಒಳಗಿನ latest technology ಯಲ್ಲಿ cogeneration, distillery ಮಾಡಿದರೂ ಸಹ, 300 ಕೋಟಿ ರೂಪಾಯಿಗಳ ಮೇಲೆ ಆಗುವುದಿಲ್ಲ. ಇವತ್ತು ಒಂದು ಜಾಗವನ್ನು ಕೊಟ್ಟರೆ, ಇದಕ್ಕಿಂತ latest ಆಗಿರುವಂತಹ ಕೈಗಾರಿಕೆಯನ್ನು Rs.300 crores ನಲ್ಲಿ ಮಾಡಿಕೊಡುತ್ತೇನೆ. ಆದರೆ ಈ ಕೈಗಾರಿಕೆ 450 ಕೋಟಿ ರೂಪಾಯಿಗಳ ನಷ್ಟದಲ್ಲಿದೆ. ನಮ್ಮ ಸರ್ಕಾರ ಮತ್ತು ಹಿಂದಿನ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಸಹ, 520 ಕೋಟಿ ರೂಪಾಯಿಗಳನ್ನು investment ಮಾಡಿದ್ದೇವೆ. ಅದರಲ್ಲಿದ್ದ ಕಾರ್ಮಿಕರಿಗೆ ಸರ್ಕಾರದಿಂದ 90% ರಷ್ಟು ಹಣವನ್ನು ಕೊಟ್ಟು ಅವರ ನಿವೃತ್ತಿ ವೇತನವನ್ನು ಕೊಟ್ಟಿದ್ದೇವೆ. ಇಷ್ಟು ಕೊಟ್ಟರೂ ಸಹ, ಇವತ್ತು ಕೇವಲ Mysugar ಅಷ್ಟೇ ಅಲ್ಲ. ನಾವು ಹಿಂದೆ cooperative sector ಇರುವಂಥದ್ದು ಸಹ ಸರ್ಕಾರದ ಅಧೀನದಲ್ಲಿ ಇರುವಂಥದ್ದು. ಆಗ 30 ಮತ್ತು 40 ವರ್ಷಗಳಿಗೆ lease ಗೆ ಕೊಟ್ಟಿದ್ದೇವೆ. ಆಗ ಅದನ್ನು ಯಾರು ಸಹ ವಿರೋಧ ಮಾಡಲಿಲ್ಲ. ನಮ್ಮ ರಾಜ್ಯದಲ್ಲಿ ಯಾರು lease ಗೆ ತೆಗೆದುಕೊಂಡಿದ್ದಾರೆ, ಅವರು ಅತ್ಯಂತ ಯಶಸ್ವಿಯಾಗಿ private ನವರು ನಡೆಸುತ್ತಿದ್ದಾರೆ.

ಸಭಾಪತಿಯವರು:- ಮಾನ್ಯ ಸಚಿವರೇ, ಒಂದು ನಿಮಿಷ. ತಾವು expert ಇದ್ದೀರಿ. ಈ ಕೈಗಾರಿಕೆಯನ್ನು ಸುಧಾರಣೆ ಮಾಡುವುದಕ್ಕೆ ಮತ್ತು ಸುಧಾರಣೆ ಮಾಡಿದ ನಂತರ ಕೈಗಾರಿಕೆಯನ್ನು ಸರ್ಕಾರ ಹೇಗೆ ನಡೆಸಬೇಕು ಎಂಬ ಬಗ್ಗೆ guidance ಅನ್ನು ಕೊಡಿ.

ಶ್ರೀ ಮುರುಗೇಶ್ ನಿರಾಣಿ:- ಮಾನ್ಯ ಸಭಾಪತಿಯವರೇ, ಈ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪನವರು ಈ ಕೈಗಾರಿಕೆಯನ್ನು ಸರ್ಕಾರದ ಅಧೀನದಲ್ಲಿಯೇ ನಡೆಸುತ್ತೇವೆಂದು ಸದನಕ್ಕೆ ಹೇಳಿದ್ದರು ಎಂಬ ಮಾತನ್ನು ಮಾನ್ಯ ಸದಸ್ಯರು ಹೇಳಿದ್ದಾರೆ. ಆ ದಿವಸ ನಾನು ಸಹ ಸದನದಲಿಯೇ ಇದ್ದೆ. ಆದರೆ, ಮಾನ್ಯ ಮುಖ್ಯಮಂತ್ರಿಯವರು ಆ ರೀತಿ ಹೇಳಿಲ್ಲ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು) ಮಾನ್ಯ ಸಭಾಪತಿಯವರೇ, ನಾನೇ ನೇರವಾಗಿ ಮಾತನಾಡಿದ್ದೇನೆ. ಸಚಿವರು ಕೂಡ ಅಂದು ಸದನದಲ್ಲಿ ಇದ್ದರು.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಸದನದಲ್ಲಿ..

(ಗೊಂದಲ)

ಶ್ರೀ ಮುರುಗೇಶ್ ನಿರಾಣಿ:- ಮಾನ್ಯ ಸಭಾಪತಿಯವರೇ, ನಾನು ಪೂರ್ತಿ ಹೇಳಿ ಮುಗಿಸಿದ ನಂತರ ಅವರು ಮಾತನಾಡಲಿ. ಮಾನ್ಯ ಸದಸ್ಯರಾದ ಮರಿತಿಬ್ಬೇಗೌಡರವರು ಮಾತನಾಡುವಂತಹ ಸಂದರ್ಭದಲ್ಲಿ ನಾನು ಮಾತನಾಡಲಿಲ್ಲ.

(ಗೊಂದಲ)

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಮಾನ್ಯ ಸಚಿವರು ಪೂರ್ತಿ ಹೇಳಿದ ನಂತರ ತಾವು ಮಾತನಾಡಿ. ಮಾನ್ಯ ಸಚಿವರೇ, ಏನಿದೆ ಅದನ್ನು to the point ಹೇಳಿ. ಈಗ ಹಿಂದಿನ ಪುರಾಣ ಬೇಡ.

ಶ್ರೀ ಮುರುಗೇಶ್ ನಿರಾಣಿ:- ಮಾನ್ಯ ಸಭಾಪತಿಯವರೇ, ಆಯಿತು. ಮಾನ್ಯ ಮುಖ್ಯಮಂತ್ರಿಯವರು ruling party ಮತ್ತು opposition party ರವರನ್ನು ಹಾಗೂ technical ಇದ್ದವರನ್ನು ಕರೆದು ಒಂದು ಸಭೆಯನ್ನು ಮಾಡಿ ಆ ಸಭೆಯಲ್ಲಿ ತೀರ್ಮಾನ ಮಾಡೋಣವೆಂದು ಹೇಳಿದ್ದರು. ಆಗಮೇಲೆ ಯಾವುದೇ ಸಭೆ ನಡೆದಿಲ್ಲ. ಅದಕ್ಕೆ ನನ್ನ ವೈಯಕ್ತಿಕವಾಗಿ ಇರುವಂಥದ್ದು ಯಾರು ಯಾರಿಗೆ lease ಗೆ ಕೊಟ್ಟಿದ್ದಾರೆ, ಅವರು ಯಾವುದೇ ಕಂಪನಿಯವರು ಇರಬಹುದು, ಅವರೆಲ್ಲರೂ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಪಾಂಡವಪುರ SSK Ltd., ನದ್ದು ನೆನೆಪು ತೆಗೆದರೆ ಮಾತ್ರ ಉತ್ತರ ಹೇಳುತ್ತೇನೆ. ಅದು ಇಷ್ಟು ವರ್ಷದಿಂದ ಬಂದಿತ್ತು. ನಾನು ಕೇವಲ 90 ದಿವಸಗಳಲ್ಲಿ ಪ್ರಾರಂಭ ಮಾಡಿದ್ದೇನೆ. 60 ವರ್ಷಗಳ ಹಳೆಯ ಕೈಗಾರಿಕೆ ಅದು ಪ್ರಾರಂಭವಾಗುವುದಿಲ್ಲವೆಂದು ಸುದ್ದಿಯಲ್ಲಿತ್ತು. ಅಂತಹ ಕೈಗಾರಿಕೆಯನ್ನು ಕೇವಲ less than 90 days ನಲ್ಲಿ ಮಾಡಿ ಇವತ್ತು 3,500 tonne sugarcane crushing ಇದೆ. ಕಳೆದ ಬಾರಿಯೂ ಸಹ ಮೂರು ಲಕ್ಷ ಟನ್ sugarcane crushing ಮಾಡಿದ್ದೇವೆ. Every ten days ಗೆ ಪೇಮೆಂಟ್ ಕೊಟ್ಟಿದ್ದೇವೆ. ಇವತ್ತಿನ ದಿವಸ ರೈತರು ಖುಷಿಯಾಗಿದ್ದಾರೆ. ರೈತರಿಗೆ ಸಕಾಲಕ್ಕೆ ಕಬ್ಬನ್ನು ಅರೆಸಿ, ಅದರ ಬಿಲ್ಲನ್ನು ಪಾವತಿ ಮಾಡಿದರೆ ಸಾಕು. Transport ಮಾಡುವಂತಹ ವಾಹನಕ್ಕೆ 15 ದಿವಸಗಳಿಗೊಮ್ಮೆ ಬಿಲ್ಲು ಕೊಡುವಂಥದ್ದು ಆಗಬೇಕು. ಈ ರೀತಿ ಮಾಡಿದರೆ ಸರ್ಕಾರದಲ್ಲಿ ನಡೆಸಿದರೂ ಸಹ ಸಮಸ್ಯೆ ಇಲ್ಲ. ಖಾಸಗಿಯವರು ನಡೆಸಿದರೂ ಸಹ ಸಮಸ್ಯೆ ಇಲ್ಲ. ಕೈಗಾರಿಕೆ ಸರಿಯಾಗಿ ನಡೆದು ರೈತರಿಗೆ ಸಮಯಕ್ಕೆ

ಸರಿಯಾಗಿ ಬಿಲ್ಲು ಸಿಗಬೇಕು ಎನ್ನುವುದಷ್ಟೇ ಇದರ ಉದ್ದೇಶ. ಮೂರು ಸರ್ಕಾರಗಳಿಂದ 520 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದು ನಮ್ಮ ಮುಂದೆ ಉದಾಹರಣೆ ಇದೆ. ಈ ರೀತಿಯಿಂದ ಆಗುವುದಿಲ್ಲ. ನಾನು ಇದನ್ನು ನಿರ್ಧಾರ ಮಾಡಿವೆಂದದ್ದಲ್ಲ. ಸನ್ಮಾನ್ಯ ಮುಖ್ಯಮಂತ್ರಿಯವರು, Opposition Leader, ಎಲ್ಲರೂ ಸೇರಿ ಒಂದು ಸಭೆ ಮಾಡಿ ಆ ಸಭೆಯಲ್ಲಿ ತೀರ್ಮಾನ ಮಾಡೋಣ. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ, ಯಾರೇ ನಡೆಸಿದರೂ ಸಹ ರೈತರಿಗೆ ಒಳ್ಳೆಯದಾಗಬೇಕು. ಮಂಡ್ಯ ಜಿಲ್ಲೆಯ ರೈತರಿಗೆ ಒಳ್ಳೆಯದು ಆಗಬೇಕು. ರೈತರಿಗೆ ಸಕಾಲಕ್ಕೆ ಪೇಮೆಂಟ್ ಸಿಗಬೇಕು.

ಮಾನ್ಯ ಸಭಾಪತಿಯವರೇ, ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ರೂ.1000/- ಗಳಿಗೆ transportation ಗೆ ಕೊಡುತ್ತಿದ್ದರು. ಬೇರೆ ರಾಜ್ಯದಲ್ಲಿ ಹೋಗುತ್ತಿತ್ತು. ಕೇವಲ 200 ರೂಪಾಯಿಗಳಿಗೆ per tonne ನಲ್ಲಿ ರೈತರ ಕಬ್ಬು ಎತ್ತಿನ ಬಂಡಿಯಲ್ಲಿ ಬರುತ್ತಿದೆ.

ಸಭಾಪತಿಯವರು:- ಮಾನ್ಯ ಸಚಿವರೇ, particular factory ಅನ್ನು ಸುಧಾರಣೆ ಮಾಡಿ ಅದನ್ನು ಸರ್ಕಾರ ನಡೆಸಬೇಕೆಂದರೆ, ಏನು ಮಾಡಬೇಕು ಅದನ್ನು ಮಾತ್ರ ಹೇಳಿ.

ಶ್ರೀ ಮುರುಗೇಶ್ ನಿರಾಣಿ:- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಸಭೆ ಮಾಡಿ ಅದಕ್ಕೆ ಸಂಬಂಧಪಟ್ಟ ಎಲ್ಲರನ್ನು ಕರೆದು ಅಲ್ಲಿ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಸಭೆ ಕರೆದು ಅಲ್ಲಿ ತೀರ್ಮಾನ ಮಾಡಿ.

ಶ್ರೀ ಮುರುಗೇಶ್ ನಿರಾಣಿ:- ಮಾನ್ಯ ಸಭಾಪತಿಯವರೇ, ಆಯಿತು.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಈಗ ನಾವು ನಿರೀಕ್ಷಿಸಿದ್ದು ಏನೆಂದರೆ, ನಿಕಟ ಪೂರ್ವ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಇದೇ ಸದನದಲ್ಲಿದ್ದಂತಹ ಸಂದರ್ಭದಲ್ಲಿ ನಾನು ಇದೇ ವಿಷಯವಾಗಿ ಪ್ರಸ್ತಾಪ ಮಾಡಿದ್ದೆ. ಆಗ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಇದನ್ನು ಖಾಸಗಿಯವರಿಗೆ ಕೊಡುವಂಥಹ ಪ್ರಶ್ನೆ ಉದ್ಭವಿಸುವುದಿಲ್ಲ. ವಿರೋಧ ಪಕ್ಷ ನಾಯಕರು ಮತ್ತು ಸಂಬಂಧಿಸಿದ ಆ ಭಾಗದ ಎಲ್ಲಾ ಜನಪ್ರತಿನಿಧಿಗಳನ್ನು ಕರೆದು ಸಭೆ ಮಾಡಿ ಆ ಬಗ್ಗೆ ನಿರ್ಣಯ

ಕೈಗೊಳ್ಳುವೆಂದು ಹೇಳಿದ್ದಾರೆ. ಈಗ ಮಾನ್ಯ ಸಚಿವರು ಸಹ ಅದೇ ದಾಟಿಯಲ್ಲಿ ಮಾತನಾಡಿದ್ದಾರೆ. ಆ ಭಾಗದಲ್ಲಿ ಮಂಡ್ಯ ಒಂದು ಪ್ರತಿಷ್ಠಿತವಾದ ಜಿಲ್ಲೆಯಾಗಿದೆ. ಆ ಭಾಗದ ಪ್ರತಿನಿಧಿಗಳು ಮತ್ತು ಪ್ರತಿ ಪಕ್ಷದಲ್ಲಿರುವ ನಮ್ಮವರನ್ನು ಸನ್ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಸಭೆ ಕರೆಯಲಿ, ಆ ಸಭೆಯಲ್ಲಿ ಚರ್ಚೆ ಮಾಡಿದ ನಂತರ ಸರ್ಕಾರ ನಿರ್ಣಯ ಕೈಗೊಳ್ಳಲಿ. ಈ ಬಗ್ಗೆ ಏಕಾಏಕಿ ನಿರ್ಣಯ ಕೈಗೊಳ್ಳುವುದು ಬೇಡ. ಆ ಕೈಗಾರಿಕೆಯನ್ನು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಪ್ರಾರಂಭಿಸಿದ್ದರು. ಅವರ ಭಾವಚಿತ್ರ ಈ ಸದನದಲ್ಲಿ ನಮ್ಮ ಮುಂದಿದೆ.

(ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ನಿಮಿಷ. ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಆ ಭಾಗದ ಜನಪ್ರತಿನಿಧಿಗಳನ್ನು ಆ ಸಭೆಗೆ ಕರೆದು ಚರ್ಚೆ ಮಾಡಿ ಅದನ್ನು ಸರ್ಕಾರ ನೋಡಿಕೊಳ್ಳುವಂತೆ ಕ್ರಮ ತೆಗೆದುಕೊಳ್ಳಿ.

(ಗೊಂದಲ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇಂದು ಮಧ್ಯಾಹ್ನ ಇದೇ ವಿಷಯ ಇದೆ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಅಧಿವೇಶನ ಮುಗಿದ ಕೂಡಲೇ ಆದಷ್ಟು ಬೇಗ ಸಭೆ ಮಾಡುವಂತೆ ಹೇಳಿ.

ಶ್ರೀ ಮುರುಗೇಶ್ ನಿರಾಣಿ:- ಮಾನ್ಯ ಸಭಾಪತಿಯವರೇ, ಈ ಅಧಿವೇಶನ ನಡೆಯುವಂತಹ ಸಂದರ್ಭದಲ್ಲಿ ಆಗುವುದಿಲ್ಲ. ಈ ಅಧಿವೇಶನ ಮುಗಿದ ಮೇಲೆ ಮಾನ್ಯ ಮುಖ್ಯಮಂತ್ರಿಯವರಿಂದ ಸಮಯ ತೆಗೆದುಕೊಂಡು ತಮ್ಮನ್ನು ಕರೆಸಿ ಒಂದು ಸಭೆ ಮಾಡಿ ಆ ಸಭೆಯಲ್ಲಿ ತೀರ್ಮಾನ ಮಾಡೋಣ.

ಸಭಾಪತಿಯವರು:- ಮಾನ್ಯ ಸಚಿವರೇ, ಸಾಕು ಬಿಡಿ. ಆ ರೀತಿ ಮಾಡಿ.

ಪ್ರಶ್ನೆ ಸಂಖ್ಯೆ 350**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ತಾವು ದಯಮಾಡಿ ನನ್ನ ಪ್ರಶ್ನೆಗಳನ್ನು ಒಂದು ಬಾರಿ ಓದಬೇಕೆಂದು ತಮ್ಮಲ್ಲಿ ಮೊದಲನೆಯದಾಗಿ ಮನವಿ ಮಾಡುತ್ತೇನೆ. ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ನನ್ನದು ಮೂರು ಪ್ರಶ್ನೆಗಳು ಇವೆ. ಮಾನ್ಯ ಸಚಿವರು ಮೂರು ಪ್ರಶ್ನೆಗಳಿಗೂ ಸಹ ಒಂದೇ ಉತ್ತರವನ್ನು ಕೊಟ್ಟಿದ್ದಾರೆ. ಹಿಂದಿನ ಕಾಲದಲ್ಲಿ ಗುರುಗಳು ಏನು ಗೊತ್ತಿಲ್ಲದ ವಿದ್ಯಾರ್ಥಿಗೆ ದುಯೋಧನನ್ನು ಭೀಮ ಹೇಗೆ ಕೊಂದ ಎಂದು ಕೇಳಿದರೆ, ಭೀಮ ದುಯೋಧನನ್ನು ಗುದ್ದಿ, ಗುದ್ದಿ, ಗುದ್ದಿ, ಗುದ್ದಿ ಎಂದು 4 page ಬರೆದುಬಿಟ್ಟು, last page ನಲ್ಲಿ ಗುದ್ದಿ ಸಾಯಿಸಿದ ಎಂದು ಬರೆಯುತ್ತಾರೆ. ಆ ರೀತಿ ಉತ್ತರವನ್ನು ಕೊಟ್ಟಿದ್ದಾರೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ತಾವು ಸಚಿವರಿಂದ ಉತ್ತರ ಕೇಳಿ.

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಕೇಳಿದ್ದೇನೆ. ಆದರೆ, ನನ್ನ ಪ್ರಶ್ನೆಗಳಿಗೆ ಸರಿಯಾಗಿ ಒಂದಕ್ಕೊಂದು ಸಹ ಉತ್ತರ ಇಲ್ಲ. ಪುರಸಭೆಗಳಿಗೆ ಜನಪ್ರತಿನಿಧಿಗಳು ಯಾರು ಆಯ್ಕೆಯಾಗಿದ್ದಾರೆ, ಅವರು ಚುನಾಯಿತರಾಗಿರುವುದೇ ಪ್ರಯೋಜನವಿಲ್ಲ. ಇವರು ಯಾವುದೋ scheme ಗಳಲ್ಲಿ ಬಂದಿರುವಂತಹ ಹಣವನ್ನು ಮಾತ್ರ ಕೊಡುತ್ತಿದ್ದಾರೆ ಹೊರತು, ಪುರಸಭೆಗಳ ಅಭಿವೃದ್ಧಿಗೆ ಮತ್ತು ವಾರ್ಡ್‌ಗಳ ಅಭಿವೃದ್ಧಿಗೆ ಅವರ ಹತ್ತಿರ ಒಂದು ರೂಪಾಯಿ ಹಣ ಇಲ್ಲ. ಆ ಚುನಾಯಿತ ಪ್ರತಿನಿಧಿಗಳೆಲ್ಲರೂ ನಾವು ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರ ಮೇಲೆ ದುಂಬಾಲು ಬಿಳುವಂಥದ್ದು ಇದೆ. ಪುರಸಭೆಗಳಿಗೆ ಫಲಾನುಭವಿಗಳಿಗೆ ಒಂದು ಮನೆ ಕೊಡುವುದಕ್ಕೂ ಅಧಿಕಾರ ಇಲ್ಲ. ಅದಕ್ಕೆ ಪುರಸಭೆಗಳಿಂದ ಮನೆ ಕೊಡುವಂಥದ್ದು ಆಗಬೇಕು ಮಾನ್ಯ ಸಭಾಪತಿಯವರೇ, ಹೊಸದಾಗಿ ಗ್ರಾಮ ಪಂಚಾಯಿತಿಗಳಿಂದ ಪುರಸಭೆಗಳು ಆಗಿವೆ, ಆ ಪುರಸಭೆಗಳಿಗೆ ಖಾತೆ KMF 24 ಕೊಡುವುದಕ್ಕೆ ಸಮಸ್ಯೆಯಾಗುತ್ತಿದೆ. ಅದಕ್ಕೆ ಏನಾದರೊಂದು ಹೊಸ ರೀತಿಯಲ್ಲಿ ಕಾನೂನನ್ನು ಮಾಡಬೇಕಾಗುತ್ತದೆ. ಪುರಸಭೆಗಳಲ್ಲಿ SCP/TSP ಹಣದ ಬಗ್ಗೆ ಅವರಿಗೆ ಮಾಹಿತಿಗಳು ಇಲ್ಲ. ಚುನಾಯಿತ ಪ್ರತಿನಿಧಿಗಳಿಗೆ ಅವರದೇ ಅದಂತಹ ಯಾವುದಾದರೂ ಅನುದಾನಗಳನ್ನು ಕೊಡದೇ ಹೋದರೆ, ಜನಸಾಮಾನ್ಯರಿಗೆ ನಗರಸಭೆಗಳಲ್ಲಿ, ಪುರಸಭೆಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ತುಂಬಾ ಕಷ್ಟವಾಗುತ್ತದೆ. ಮಾನ್ಯ ಸಚಿವರು ಇದರ ಬಗ್ಗೆ ಚಿಂತನೆ ಮಾಡಬೇಕು

ಮತ್ತು ಚರ್ಚೆ ಮಾಡಬೇಕು. ಇಲ್ಲವೆಂದರೆ, ಮುಂದಿನ ದಿವಸಗಳಲ್ಲಿ ಈಗ ಮಾಡಿರುವಂತಹ ಪಟ್ಟಣಗಳು ಮತ್ತೆ ಅವು ಗ್ರಾಮಪಂಚಾಯಿತಿಗಳ ಮಟ್ಟಕ್ಕೆ ಹೋಗುತ್ತವೆ. ಹಾಗಾಗಿ, ಅಲ್ಲಿನ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಮನವಿ ಮಾಡುತ್ತೇನೆ.

ಶ್ರೀ ಎನ್.ನಾಗರಾಜ್ (ಎಂಟಿಬಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗಳಿಗೆ ಈಗಾಗಲೇ ಸಮರ್ಪಕವಾದಂತಹ ಉತ್ತರಗಳನ್ನು ಒದಗಿಸಿದ್ದೇವೆ. ಪೌರಾಡಳಿತ ಇಲಾಖೆಯಲ್ಲಿ ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ, ಪಟ್ಟಣ ಪಂಚಾಯಿತಿಗಳು ಜನಸಂಖ್ಯೆ ವಿಸ್ತೀರ್ಣದ ಅನುಗುಣವಾಗಿ ಕಾಲಕಾಲಕ್ಕೆ ಆಯಾಯ ಆಯೋಗದಲ್ಲಿ ಕೊಟ್ಟಂತಹ ಅನುದಾನವನ್ನು ಎಲ್ಲಾ ಇಲಾಖೆಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾಗಿದೆ. ಅವರಿಗೆ ಎಲ್ಲವನ್ನು break-up ಮಾಡಿ ಕೊಟ್ಟಿದ್ದೇವೆ. ಯಾವ ಯಾವ ವರ್ಷ ಯಾವ ಯಾವ scheme ನಲ್ಲಿ ಎಷ್ಟೇಷ್ಟು ಹಣ ಬಿಡುಗಡೆಯಾಗಿದೆ ಎನ್ನುವುದನ್ನು ಸಹ ಕೊಟ್ಟಿದ್ದೇವೆ. ಇದರಲ್ಲಿ ಬಹಳ ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳಿಗೆ 4-5 ಅನುದಾನಗಳು ಮಾತ್ರ ಬರುತ್ತದೆ. ಎಸ್.ಎಫ್.ಸಿ ಮುಕ್ತನಿಧಿ ಅನುದಾನ, ಎಸ್.ಎಫ್.ಸಿ ಕುಡಿಯುವ ನೀರು ಅನುದಾನ, ಎಸ್.ಎಫ್.ಸಿ ವಿಶೇಷ ಅನುದಾನ ಹಾಗೆಯೇ 14ನೇ ಹಣಕಾಸು ಆಯೋಗದ ಅನುದಾನ, 15ನೇ ಹಣಕಾಸು ಆಯೋಗದ ಅನುದಾನ ಮತ್ತು ನಗರೋತ್ಥಾನ (ಮುನಿಸಿಪಾಲಿಟಿ) 3ನೇ ಹಂತದ ಯೋಜನೆ. ಇವೆಲ್ಲವನ್ನು ಸಹ ಕಳೆದ 2018-2019ನೇ ಸಾಲಿನಿಂದ ಹಿಡಿದು 2020-2021ನೇ ಸಾಲಿನವರೆಗೆ ಆಯಾಯ ವರ್ಷದಲ್ಲಿ ಬರಬೇಕಾದಂತಹ ಎಲ್ಲಾ ಹಣವನ್ನು ಬಿಡುಗಡೆ ಮಾಡಿದ್ದೇವೆ. ಈಗಾಗಲೇ ಎಸ್.ಎಫ್.ಸಿ ಮುಕ್ತನಿಧಿ ಅನುದಾನ 302 ಕೋಟಿ ರೂಪಾಯಿಗಳು, ಎಸ್.ಎಫ್.ಸಿ ಕುಡಿಯುವ ನೀರು ಅನುದಾನ 56 ಕೋಟಿ ರೂಪಾಯಿಗಳು, ಎಸ್.ಎಫ್.ಸಿ ವಿಶೇಷ ಅನುದಾನ 134 ಕೋಟಿ ರೂಪಾಯಿಗಳು, ಸ್ವಚ್ಛ ಭಾರತ ಯೋಜನೆಯಿಂದ 191.15 ಕೋಟಿ ರೂಪಾಯಿಗಳು, 14ನೇ ಹಣಕಾಸು ಆಯೋಗದ ಅನುದಾನ 894.15 ಕೋಟಿ ರೂಪಾಯಿಗಳು, 15ನೇ ಹಣಕಾಸು ಆಯೋಗದ ಅನುದಾನ 238.64 ಕೋಟಿ ರೂಪಾಯಿಗಳು ಮತ್ತು ನಗರೋತ್ಥಾನ 3ನೇ ಹಂತ ಯೋಜನೆ ರೂ.629.87 ಕೋಟಿ ರೂಪಾಯಿಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಮಾನದಂಡಗಳ ಅನುಗುಣವಾಗಿ ಅಲ್ಲಿನ ಜನಸಂಖ್ಯೆ ಅನುಗುಣವಾಗಿ ಹಣವನ್ನು ಬಿಡುಗಡೆ ಮಾಡಿದ್ದೇವೆ.

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ವಿಶೇಷ ಅನುದಾನವನ್ನು ಕೇಳುತ್ತಿದ್ದಾರೆ. ವಿಶೇಷ ಅನುದಾನವೆಂದು ಸರ್ಕಾರಗಳು ಯಾರಿಗೂ ಕೊಟ್ಟಿಲ್ಲ. ಹಿಂದಿನ ಬಜೆಟ್‌ನಲ್ಲಿ ಕೊಟ್ಟಂತಹ ಎಸ್.ಎಫ್.ಸಿ ಅನುದಾನ ಮತ್ತು ನಗರೋತ್ಥಾನ 3ನೇ ಹಂತ ಈಗಾಗಲೇ ಮುಕ್ತಾಯವಾಗಿದೆ. ಈಗಾಗಲೇ ಅದನ್ನು ಮಾನ್ಯ ಮುಖ್ಯಮಂತ್ರಿಯವರ ಬಳಿ

ಚರ್ಚೆ ಮಾಡಿದ್ದೇವೆ. 3ನೇ ಹಂತ 2020-2021 ಕ್ಕೆ ಮುಕ್ತಾಯವಾಗಿದೆ. ಈಗ 4ನೇ ಹಂತವನ್ನು ಪ್ರಾರಂಭ ಮಾಡಬೇಕಾಗುತ್ತದೆ. ಈಗಾಗಲೇ ನಗರ ಸಭೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸಾಕಷ್ಟು ಗ್ರಾಮಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿ ಪರಿವರ್ತನೆಯಾಗಿವೆ. ಸಾಕಷ್ಟು ಪಟ್ಟಣ ಪಂಚಾಯಿತಿಗಳು ಪುರಸಭೆಗಳಾಗಿ ಪರಿವರ್ತನೆಯಾಗಿವೆ. ಬಹಳಷ್ಟು ಪುರಸಭೆಗಳು ನಗರಸಭೆಗಳಾಗಿ ಪರಿವರ್ತನೆಯಾಗಿವೆ. ಹಾಗಾಗಿ, ಮುಂದಿನ ದಿವಸಗಳಲ್ಲಿ 4ನೇ ಹಂತವನ್ನು ಪ್ರಾರಂಭ ಮಾಡಬೇಕೆಂದು ಈಗಾಗಲೇ ಮಾನ್ಯ ಮುಖ್ಯಮಂತ್ರಿಯವರ ಬಳಿ ಮತ್ತು ಆರ್ಥಿಕ ಇಲಾಖೆಯವರಲ್ಲಿ ಚರ್ಚೆ ಮಾಡಿದ್ದೇವೆ. ಮಾನ್ಯ ಸದಸ್ಯರು specific ಆಗಿ ವಿಶೇಷ ಅನುದಾನವನ್ನು ಕೊಟ್ಟಿಲ್ಲವೆಂದು ಹೇಳಿದ್ದಾರೆ. ನಾವು ಎಲ್ಲಾ ಅನುದಾನಗಳನ್ನು ಕಾಲಕಾಲಕ್ಕೆ ಜನಸಂಖ್ಯೆ ಅನುಗುಣವಾಗಿ ಬಿಡುಗಡೆ ಮಾಡಿದ್ದೇವೆ.

(ಮುಂದು..) .

(650) 14-09-2021 (11.10) ಎಂವಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ತಮ್ಮ ಉತ್ತರದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ, ಇದುವರೆಗೆ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಆಗಿರುವುದಿಲ್ಲ ಮತ್ತು ಮಾಡಿಲ್ಲ. ಹಾಗೂ ಅನುದಾನದ ಲಭ್ಯತೆಗೆ ಅನುಗುಣವಾಗಿ ಹಂತಹಂತವಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈಗ ಆರು ತಿಂಗಳಿಗೆ ಒಮ್ಮೆ ಒಂದೊಂದು ಪುರಸಭೆಗಳು ದೊಡ್ಡದಾಗುತ್ತಿವೆ. ಅಂದರೆ, ಟೌನ್‌ಗಳಲ್ಲಿ ಮತ್ತು ಹಳ್ಳಿಗಳಲ್ಲಿ ಮನೆ ಕಟ್ಟುತ್ತಿದ್ದಾರೆ. ಆದರೆ, ಅಲ್ಲಿ ರಸ್ತೆ, ಚರಂಡಿ, ವಿದ್ಯುತ್ ಮತ್ತು ಇತರೆ ಸೌಲಭ್ಯಗಳು ಸಿಗುತ್ತಿಲ್ಲ. ಆದರೆ, ಮಾನ್ಯ ಸಚಿವರು ಹೇಳುವುದು, ಎಸ್.ಎಫ್.ಸಿ. ಮುಕ್ತ ಅನುದಾನ ಮತ್ತು ಕುಡಿಯುವ ನೀರಿನ ಅನುದಾನ ಹಾಗೂ ವಿಶೇಷ ಅನುದಾನ ಎಂದು ಹೇಳುತ್ತಿದ್ದಾರೆ. ಇದರಿಂದ ಅಭಿವೃದ್ಧಿಗೆ ಪೂರಕವಾಗಿ ಆಗುವುದಿಲ್ಲ. ದಯಮಾಡಿ ಕೂಡಲೇ ಇದನ್ನು ಹಣಕಾಸು ಇಲಾಖೆಯಿಂದ ಹಣ ತೆಗೆದುಕೊಂಡು ಅಭಿವೃದ್ಧಿ ಮಾಡಬೇಕು.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಹೇಳುತ್ತಿರುವುದನ್ನು ತಾವು ಕೇಳಿ.

ಶ್ರೀ ಎನ್.ನಾಗರಾಜು (ಎಂ.ಟಿ.ಬಿ):- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರು ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ ಎಂದು ಕೇಳುತ್ತಿದ್ದಾರೆ.

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೆ, ಇದಕ್ಕೇನು ವಿಶೇಷ ಅನುದಾನ ಬೇಡ. ಆದರೆ, ಇದಕ್ಕೆ ಏನು ಬೇಕು ಅದನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿ ಬಿಡುಗಡೆ ಮಾಡಿಸಲಿ.

ಶ್ರೀ ಎನ್.ನಾಗರಾಜು (ಎಂ.ಟಿ.ಬಿ):- ಮಾನ್ಯ ಸಭಾಪತಿಯವರೆ, ಈಗ ಯಾವುದಾದರೂ ಪುರಸಭೆ ಮತ್ತು ನಗರ ಸಭೆಗಳಿಗೆ ಆಯವ್ಯಯದಲ್ಲಿ ಕೊಟ್ಟಿರುವಂತಹ ಅನುದಾನದಲ್ಲಿ ಏನಾದರೂ ಕಡಿತವಾಗಿದ್ದರೆ ಮತ್ತು ಏನಾದರೂ ಹಣ ಬಿಡುಗಡೆ ಆಗದೇ ಇದ್ದರೆ. ಆ ರೀತಿ ಏನಾದರೂ ಇದ್ದರೆ ಅದನ್ನು ತಿಳಿಸಿದರೆ, ಅದನ್ನು ಬಿಡುಗಡೆ ಮಾಡಿಸುವುದಕ್ಕೆ ಆರ್ಥಿಕ ಇಲಾಖೆ ಮತ್ತು ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಹಣ ಬಿಡುಗಡೆ ಮಾಡಿಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(ಪ್ರಶ್ನೆ ಸಂಖ್ಯೆ: 325)
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕಾಂತರಾಜ್ (ಬಿಎಂಎಲ್):- ಮಾನ್ಯ ಸಭಾಪತಿಯವರೇ, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಪ್ಸ್ ಕಾರ್ಖಾನೆಯ ಜಾಗದ ಪ್ರಶ್ನೆ ಕೇಳಿದ್ದೇನೆ. ನಾನು ಕಳೆದ ಬಾರಿಯ ಅಧಿವೇಶನದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕೆ ವಿರೋಧ ಪಕ್ಷದ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರೆಲ್ಲರೂ ಸೇರಿ ಯಾವುದೇ ಕಾರಣಕ್ಕೂ ಈ ಜಾಗವನ್ನು ಖಾಸಗಿಯವರಿಗೆ ಕೊಡಬಾರದು. ಈ ಜಾಗವನ್ನು ಸರ್ಕಾರದವರೇ ಇಟ್ಟುಕೊಂಡು, ಸರ್ಕಾರದ ಅಧೀನದಲ್ಲಿರುವಂತಹ ಕಾರ್ಖಾನೆಗಳು, ಆಸ್ಪತ್ರೆಗಳು, ಶಾಲೆ ಮತ್ತು ಕಾಲೇಜುಗಳನ್ನು ಮಾಡಿ. ಆದರೆ, ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಕೊಡಬೇಡಿ ಎಂದು ಎಲ್ಲಾ ಸದಸ್ಯರು ಸಹ ಒತ್ತಾಯ ಮಾಡಿದ್ದೆವು. ಆಗ ಕೇಳಿದಂತಹ ಪ್ರಶ್ನೆಗೆ ಮಾನ್ಯ ಸಭಾಪತಿಯವರೇ, ತಾವೇ ಪ್ರಶ್ನೆ ಹಾಕಿದ್ದೀರಿ. ಆ ಸಂದರ್ಭದಲ್ಲಿ ಸರ್ಕಾರ ಇದನ್ನು ಯಾವುದೇ ಖಾಸಗಿಯವರಿಗೆ ಕೊಡುವುದಿಲ್ಲವೆಂದು ಒಪ್ಪಿಕೊಂಡಿತ್ತು. ಆದರೆ, ಇವತ್ತು ಈ ಜಾಗವನ್ನು ಟ್ರಸ್ಟಿಗೆ ನೋಂದಣಿ ಮಾಡಿದ್ದೀರಾ ಎಂದು ಕೇಳಿದಾಗ, ಅದಕ್ಕೆ ಅವರು ಇದನ್ನು “Bengaluru Heritage and Environment Trust” ಗೆ ಜಾಗವನ್ನು ನೀಡಿರುವುದಾಗಿ ತಿಳಿಸಿದ್ದಾರೆ. ಈ ಟ್ರಸ್ಟಿನ ಅರ್ಥವೇನು? ಆಮೇಲೆ ಆ ಟ್ರಸ್ಟಿನಲ್ಲಿ ಯಾರ್ಯಾರೂ ಸದಸ್ಯರು ಇರುತ್ತಾರೆಂದರೆ, ಐದು ಜನ ಶ್ರೇಷ್ಠ ನಾಗರಿಕರನ್ನು ಸದಸ್ಯರನ್ನಾಗಿ ಮಾಡುತ್ತೇವೆಂದು ಹೇಳುತ್ತಾರೆ. ಅಂದರೆ, ಅವರಲ್ಲಿ ಯಾರು ಶ್ರೇಷ್ಠರು? ಈಗ ಶ್ರೇಷ್ಠ ನಾಗರಿಕರು ಎಂದು ಶ್ರೀ ಅದಾನಿ ಅಥವಾ ಶ್ರೀ ಅಂಬಾನಿ ಇವರಲ್ಲಿ ಯಾರನ್ನು ಶ್ರೇಷ್ಠರೆಂದು ಮಾಡುತ್ತಾರೆ? ನಾನು ಸದನದಲ್ಲಿ ಏನನ್ನು ಹೇಳುವುದಕ್ಕೆ ಬಯಸುತ್ತೇನೆಂದರೆ, ಇದನ್ನು ಟ್ರಸ್ಟ್ ಮಾಡಿದರೆ, ಇದು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಬರುವುದಿಲ್ಲ. ಆದುದರಿಂದ ಇದು ಈ ಜಾಗವನ್ನು ಮಾರಿಕೊಳ್ಳುವುದಕ್ಕೆ ಹುನ್ನಾರವಾದಂತಹ ಸ್ಥಿತಿ ಎಂದು ಹೇಳುವುದಕ್ಕೆ ಬಯಸುತ್ತೇನೆ. ನಮ್ಮ ಬೆಂಗಳೂರು ಕೇಂದ್ರ ಭಾಗದಲ್ಲಿ 22 ಎಕರೆ ಜಾಗವಿದೆ. ಮುಂದಿನ ದಿವಸಗಳಲ್ಲಿ ಈ ಟ್ರಸ್ಟಿನವರು ಈ ಜಾಗವನ್ನು ಮಾರಿಕೊಳ್ಳುತ್ತಾರೆ. ಈಗ ಬೆಂಗಳೂರಿನಲ್ಲಿ ಜಾಗವಿಲ್ಲದೆ ಸರ್ಕಾರಿ ಕಚೇರಿಗಳೆಲ್ಲವೂ ಸಹ ಬಾಡಿಗೆ ಕಟ್ಟಡಗಳಲ್ಲಿವೆ. ಈಗ ಸ್ವೇಷನ್‌ಗಳಿಗೂ ಸಹ ಜಾಗವಿಲ್ಲದಂತಾಗಿದೆ. ಅದಕ್ಕೆ ನಾನು ಒತ್ತಾಯ ಮಾಡುತ್ತೇನೆ. ಇದನ್ನು ಅವರು ಏಕೆ ಟ್ರಸ್ಟ್ ಎಂದು ಮಾಡುತ್ತಿದ್ದಾರೆ? ಈಗ “Bengaluru Heritage and Environment Trust” ಎಂದರೆ, ಇದರ ಅರ್ಥವೇನು? ಅದಕ್ಕೆ ಐದು ಜನ ಖಾಸಗಿಯವರನ್ನು ಸದಸ್ಯರನ್ನಾಗಿ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಹಾಗಾದರೆ ಅವರು ಯಾರು? ಈಗ ಆ ಜಾಗವನ್ನು

ಬಾಡಿಗೆಗೆ ನೀಡಿದ್ದೀರಾ ಎಂದು ಕೇಳಿದರೆ, ಜಾಗವನ್ನು ಬಾಡಿಗೆಗೆ ನೀಡಿಲ್ಲವೆಂದು ಹೇಳುತ್ತಿದ್ದಾರೆ. ಇದಕ್ಕೆ ಯಾರು ಜವಾಬ್ದಾರರು ಎಂದು ಮಾನ್ಯ ಸಚಿವರು ಉತ್ತರ ಕೊಡಬೇಕೆಂದು ಕೇಳುತ್ತಿದ್ದೇನೆ.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದು ಈ ದೇಶದ ಮೈಸೂರು ಮಹಾರಾಜರಿಂದ ಸ್ಥಾಪಿಸಲ್ಪಟ್ಟಂತಹ ಅತ್ಯಂತ ದೂರದೃಷ್ಟಿ ಇದ್ದಂತಹ ಮೈಸೂರು ಲ್ಯಾಂಪ್ಸ್ ಕಂಪನಿ. ಇದನ್ನು ಒಂದು ಖಾಸಗಿ ಟ್ರಸ್ಟಿಗೆ ನೀಡಿದ್ದಾರೆ. ಆ ಟ್ರಸ್ಟ್ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದು, ಅದು ಸರ್ಕಾರಕ್ಕೆ ಸಂಬಂಧಿಸಿದ ಟ್ರಸ್ಟ್ ಅಲ್ಲ. ಆ ಟ್ರಸ್ಟಿಗೆ ಸರ್ಕಾರದ ಉತ್ತರದಾಯಿತ್ವವೇ ಇಲ್ಲ. ಅಂದರೆ, ಮುಂದೆ ಆ ಟ್ರಸ್ಟ್ ಅನ್ನು ಅವರು ನಡೆಸಿಕೊಂಡು ಹೋಗಲಿಲ್ಲವೆಂದರೆ, ಅದರ successor is not a government. It will become a private property. ಮತ್ತೆ ಅದಕ್ಕೆ ಬಾಡಿಗೆಯೂ ಇಲ್ಲ. ಈಗ 22½ ಎಕರೆ ಏನಿದೆ ಇದು ಯಶವಂತಪುರದ ಹೃದಯ ಭಾಗದಲ್ಲಿರುವಂತಹ ಸಾವಿರಾರು ಕೋಟಿ ರೂಪಾಯಿಗಳ ಅತ್ಯಂತ ಬೆಲೆ ಬಾಳುವಂತಹ ಆಸ್ತಿಯಾಗಿದೆ. ಇದನ್ನು ಖಾಸಗಿಯ ಐದು ಜನರ ಟ್ರಸ್ಟಿಗೆ ವರ್ಗಾವಣೆ ಮಾಡಿದರೆ, ಇದರ ಮೇಲೆ ಸರ್ಕಾರದ ನಿಯಂತ್ರಣವಿರುವುದಿಲ್ಲ. ಇದಕ್ಕೆ ಬಾಡಿಗೆ, ಮಣ್ಣು-ಮಸಿ ಇತ್ಯಾದಿ ಏನೂ ಇಲ್ಲ. ಈಗ ಇದು ಚುನಾಯಿತ ನಮ್ಮ ಸರ್ಕಾರವಾಗಲಿ ಅಥವಾ ಯಾವುದೇ ಸರ್ಕಾರವಾಗಲಿ, ಇದು ಸರ್ಕಾರ ಮಾಡಿದಂತಹ ಸಂಸ್ಥೆಯಲ್ಲ. ಇದ್ದು ಮೈಸೂರು ಮಹಾರಾಜರಾದಂತಹ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದಂತಹ ಸಂಸ್ಥೆಯಾಗಿದ್ದು, ಈಗಾಗಲೇ ಇದರ ಬಗ್ಗೆ ಸುದೀರ್ಘವಾಗಿ ಚರ್ಚೆಯಾಗಿದೆ.

ಮಾನ್ಯ ಸಭಾಪತಿಯವರೇ, ಹಿಂದೆ ತಾವೇ ಚುಕ್ಕೆ ಗುರುತಿನ ಪ್ರಶ್ನೆ ಕೇಳುವ ಮೂಲಕ ಇದನ್ನು ಉಳಿಸಿಕೊಟ್ಟ ಕೀರ್ತಿಗೆ ತಾವು ಭಾಜನರಾಗಿದ್ದೀರಿ. ಇದು ನಿಮ್ಮ ಕೂಸು. ಈಗ ತಾವು ಸಭಾಪತಿಯವರ ಪೀಠದಲ್ಲಿ ಕುಳಿತು ಇದನ್ನು ಉಳಿಸುವಂತಹ ಕೆಲಸ ಮಾಡಿ, ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ವಿನಂತಿಸುತ್ತೇನೆ.

ಶ್ರೀ ಮುರಗೇಶ್ ರುದ್ರಪ್ಪ ನಿರಾಣಿ:- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ಸದಸ್ಯರು ಈ ವಿಷಯದ ಬಗ್ಗೆ ಏನು ಚರ್ಚೆ ಮಾಡುತ್ತಿದ್ದಾರೆ, ಆ ರೀತಿ ಟ್ರಸ್ಟಿನಲ್ಲಿ ಆ ಜಾಗವನ್ನು ಮಾರಾಟ ಮಾಡುವಂತಹ ಹುನ್ನಾರವಾಗಲಿ ಅಥವಾ ಅದನ್ನು ಖಾಸಗೀಕರಣ ಮಾಡಿಕೊಡುವುದಾಗಲಿ ಯಾವುದು ಸಹ ಅದರಲ್ಲಿ ಇಲ್ಲ. ಆ ಟ್ರಸ್ಟಿಗೆ ಅಧ್ಯಕ್ಷರಾಗಿ ರಾಜ್ಯದ ಮುಖ್ಯಕಾರ್ಯದರ್ಶಿಗಳಿದ್ದಾರೆ. ಅದರಲ್ಲಿ ಏಳು ಜನ ಹಿರಿಯ ಐ.ಎ.ಎಸ್. ಅಧಿಕಾರಿಗಳು

ಇರುತ್ತಾರೆ. ಆದರೆ, ಕೇವಲ ಐದು ಜನರನ್ನು ಮಾತ್ರ ಹೊರಗಡೆಯಿಂದ ತೆಗೆದುಕೊಳ್ಳುತ್ತಿದ್ದೇವೆ. ಇದರಲ್ಲಿ, it is hundred percent controlled by our State Government. ಅಲ್ಲಿ ಮಾಡುವಂತಹ ಉದ್ದೇಶ ಏನಿದೆ ಎಂದರೆ, ಅಲ್ಲಿರುವಂತಹ ಎಲ್ಲಾ ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಂಡು, ಅದನ್ನು modernisation ಮಾಡಿ, ಅಲ್ಲಿ IT Heritage ಅನ್ನು ಮಾಡುತ್ತಿದ್ದೇವೆ. ಆ ಜಾಗದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವಂತಹ ಅಂದರೆ, ನಮ್ಮ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿರುವಂತಹ ಸಂಸ್ಕೃತಿಗಳು ಆ ಕಟ್ಟಡಕ್ಕೆ ಬರುತ್ತವೆ. ನಂತರ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಆಹಾರ ಪದ್ಧತಿ ಇದೆ. ಅವುಗಳನ್ನು ಅಲ್ಲಿ ಬಿಂಬಿಸಿ, ಮುಂದಿನ ಪೀಳಿಗೆಯವರಿಗೆ ಅದನ್ನು ತೋರಿಸುವಂಥದ್ದು ಆ ಕಟ್ಟಡಗಳಿಗೆ ಬರುತ್ತಿದೆ. ಅದರ ಜೊತೆಗೆ Bangalore City Lab ಗಳನ್ನು ಮಾಡುತ್ತಿದ್ದೇವೆ. ನಾವೆಲ್ಲರೂ ಬೇರೆ ಬೇರೆ ದೇಶಗಳಿಗೆ ಹೋದಾಗ, ಈಗ ಚೀನಾ ಮತ್ತು ಜಪಾನ್‌ಗಳಲ್ಲಿರುವಂತೆ ನಮ್ಮ entire Bengaluru City ಎಷ್ಟು ದೊಡ್ಡದಾಗಿದೆ, ಆ scale ಗೆ ಅನುಗುಣವಾಗಿ ಈಗ ಯಾವ್ಯಾವ ಕಟ್ಟಡಗಳು ಯಾವ್ಯಾವ ರೀತಿ ಬಂದಿದೆ ಮತ್ತು ಮುಂದೆ ಮಾಡುವಂತಹ extension ಅನ್ನು ಮುಂದೆ modern ಜಾಗ ಮಾಡಿಕೊಂಡಾಗ ಆ model ಯಾವ ರೀತಿ ಬರುತ್ತದೆಂದು approximate scale ಪ್ರಕಾರ ಮಾಡುತ್ತಿದ್ದೇವೆ. ಆದುದರಿಂದ ಇದನ್ನು ಯಾವುದೇ ರೀತಿಯಲ್ಲೂ ಮಾರಾಟ ಮಾಡುವುದಾಗಲಿ, ಮತ್ತೊಂದಾಗಲಿ ಇಲ್ಲ. ದಯವಿಟ್ಟು ಗೌರವಾನ್ವಿತ ಸದಸ್ಯರಿಗೆ ಇದು ತಪ್ಪು ಕಲ್ಪನೆಯಾಗಬಾರದು. ಆದನ್ನು ಬಾಡಿಗೆಗೆ ಏಕೆ ಕೊಟ್ಟಿಲ್ಲವೆಂದರೆ, ಇದನ್ನು ಸರ್ಕಾರವೇ ನಡೆಸುತ್ತಿದೆ ಮತ್ತು ಅದನ್ನು ಸಹ ಸರ್ಕಾರವೇ ನಡೆಸುತ್ತಿದೆ. ಆದುದರಿಂದ ಸರ್ಕಾರದಿಂದ ಸರ್ಕಾರ ಬಾಡಿಗೆ ತೆಗೆದುಕೊಳ್ಳುವುದಿಲ್ಲ ಎನ್ನುವ ಸಲುವಾಗಿ ಅದಕ್ಕೆ ಬಾಡಿಗೆಯನ್ನು ನಿಗದಿಪಡಿಸಿಲ್ಲ. ಅದು ಬಹಳ ಅದ್ಭುತವಾಗಿರುವಂತಹ ಒಂದು ಕಲ್ಪನೆ. ಇದಕ್ಕೆ ನಮ್ಮ ದಕ್ಷಿಣ ಭಾರತದ latest Architect ಇರುವಂತಹ ಶ್ರೀ ನರೇಶ್ ನರಸಿಂಹನ್ ಎನ್ನುವವರು ಇದರ Architecture ಆಗಿದ್ದಾರೆ. ಇದಕ್ಕೆ ಸರ್ಕಾರದ ಹಣವನ್ನು ಹಾಕಿ ಅದನ್ನು ಕಟ್ಟುತ್ತಿಲ್ಲ. ಈಗ ಬೇರೆ ಬೇರೆ ಕಂಪನಿಗಳಲ್ಲಿ ಇರುವಂತಹ CSR Activities ಇರುವಂತಹ ನಿಧಿಯನ್ನು ಸಂಗ್ರಹ ಮಾಡಿ, ಅದನ್ನು ಇಲ್ಲಿ ಹೂಡಿಕೆ ಮಾಡುವುದರ ಸಲುವಾಗಿ ಶ್ರೀ ಪ್ರಶಾಂತ ಪ್ರಕಾಶ್‌ರವರನ್ನು ನೇಮಕ ಮಾಡಿದ್ದೇವೆ. ಇದಕ್ಕೆ ಸರ್ಕಾರದ ಹಣವನ್ನು ವಿನಿಯೋಗ ಮಾಡುವುದಿಲ್ಲ ಮತ್ತು ಅದನ್ನು ಮಾರಾಟ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಇದಕ್ಕೆ ಬಾಡಿಗೆ ನಿಗದಿಪಡಿಸುವುದಕ್ಕೆ ಬರುವುದಿಲ್ಲ. ಇದಕ್ಕೆ ರಾಜ್ಯದ ಮುಖ್ಯಕಾರ್ಯದರ್ಶಿಯವರು ಅಧ್ಯಕ್ಷರಾಗಿರುವುದರಿಂದ ಅವರು ಕೇಳುತ್ತಿರುವಂತಹ ಪ್ರಶ್ನೆ

ಉದ್ಯವಾಗುವುದಿಲ್ಲ. New architect ಆದಮೇಲೆ ಅದರ complete design ಅನ್ನು ಗೌರವಾನ್ವಿತ ಸದಸ್ಯರಿಗೆ ಕಳುಹಿಸಿಕೊಡುತ್ತೇನೆ. ಅದಕ್ಕೆ ಏನಾದರೂ ಸಲಹೆ ಇದ್ದರೆ ಅವರು ತಿಳಿಸಲಿ. ಅದನ್ನು modern ಮಾಡಿ, ಮುಂದಿನ ಪೀಳಿಗೆಗೆ ನಮ್ಮ ಕರ್ನಾಟಕದ ಸಂಸ್ಕೃತಿಯನ್ನು ತಿಳಿಸುವಂತಹ ಕೆಲಸವನ್ನು ಈ ಜಾಗದಲ್ಲಿ ಮಾಡುತ್ತಿದ್ದೇವೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ...

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರು ತಾವು ಕುಳಿತುಕೊಳ್ಳಿ. ಮಾನ್ಯ ಕಾಂತರಾಜ್‌ರವರು ತಾವು ಮಾತನಾಡಿ.

ಶ್ರೀ ಕಾಂತರಾಜ್ (ಬಿಎಂಎಲ್):- ಮಾನ್ಯ ಸಭಾಪತಿಯವರೇ, ಇದನ್ನು ಟ್ರಸ್ಟ್ ಎಂದು ಇಟ್ಟುಕೊಳ್ಳುವುದರ ಬದಲು ಅದನ್ನು ಸರ್ಕಾರವೆಂದು ಇಟ್ಟುಕೊಳ್ಳಲಿ.

(ಗೊಂದಲ)

ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ:- ಮಾನ್ಯ ಸಭಾಪತಿಯವರೇ, ಈಗ ಸರ್ಕಾರದಲ್ಲಿ CSR funds ಅನ್ನು trust ಇದ್ದಾಗ ಮಾತ್ರ ಅಲ್ಲಿಗೆ ತರಬಹುದು.

(ಗೊಂದಲ)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ,...

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರು ತಾವು ಕುಳಿತುಕೊಳ್ಳಿ.

ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ:- ಮಾನ್ಯ ಸಭಾಪತಿಯವರೇ, ಆ ಟ್ರಸ್ಟ್‌ಗೆ ರಾಜ್ಯದ ಮುಖ್ಯಕಾರ್ಯದರ್ಶಿಯವರು ಅಧ್ಯಕ್ಷರಾಗಿರುತ್ತಾರೆ. ಈಗ ಅದನ್ನು ಮಾರಾಟ ಮಾಡಿದರೆ, ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಬರುತ್ತದೆ.

ಶ್ರೀ ಕಾಂತರಾಜ್ (ಬಿಎಂಎಲ್):- ಮಾನ್ಯ ಸಭಾಪತಿಯವರೇ, ನಾವು ಮನವಿ ಮಾಡಿಕೊಳ್ಳುವುದೇನೆಂದರೆ, ಇದಕ್ಕೆ ಟ್ರಸ್ಟ್ ಎನ್ನುವುದನ್ನು ತೆಗೆದು ಹಾಕಲಿ. ಅವರು ಟ್ರಸ್ಟ್‌ನಿಂದ ಏನು ಮಾಡುತ್ತಾರೆಂದರೆ, ಅದನ್ನು ಅಭಿವೃದ್ಧಿ ಮಾಡಬೇಕು ಅದಕ್ಕೆ ಅದನ್ನು ಬಾಡಿಗೆಗೆ ನೀಡಿದ್ದೇವೆಂದು ಹೇಳುತ್ತಾರೆ. ಆಗ ಅವರು ಮತ್ತೆ ಅದರ ಮೇಲೆ ಕೇಸ್ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಆಗ ಅವರು ವರ್ಷಾನುಗಟ್ಟಲೇ ಆದರೂ ಅದನ್ನು

ಬಿಡುವುದಿಲ್ಲ. ಈಗ ಬೆಂಗಳೂರಿಗೆ ಒತ್ತಡ ಜಾಸ್ತಿಯಾಗಿದೆ. ಆದುದರಿಂದ ಅವರು ಅದನ್ನು ದಾಬಸ್‌ಪೇಟೆ ಅಥವಾ ತುಮಕೂರಿನಲ್ಲಿ ಮಾಡಲಿ. ಇದನ್ನು ಇಲ್ಲೇ ಮಾಡಬೇಕೆಂದು ಏನಾದರೂ ಕಾನೂನು ಇದೆಯೇ? ಇಲ್ಲಿ ಸುಮಾರು 22 ಎಕರೆ ಜಾಗವಿದೆ. ಈಗ ತುಂಬಾ essential ಇರುವುದನ್ನು ಮಾಡಲಿ. ಇದನ್ನು ಬೇಕಾದರೆ ದಾಬಸ್‌ಪೇಟೆಯ ಇಂಡಸ್ಟ್ರಿಯಲ್ ಏರಿಯಾ ಇಲ್ಲವೇ ಬಿಡದಿಯಲ್ಲಿ ಮಾಡಲಿ. ನೀವು ಏಕೆ ಎಲ್ಲವನ್ನು ಸಹ ಬೆಂಗಳೂರಿಗೆ ತಂದು ಒತ್ತಡ ಮಾಡುತ್ತೀರಿ.

(ಗೊಂದಲ)

ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ:- ಮಾನ್ಯ ಸಭಾಪತಿಯವರೇ, ಅದನ್ನು ಯಾವುದೇ ರೀತಿಯಲ್ಲೂ ಮಾರಾಟ ಮಾಡುತ್ತಿಲ್ಲ ಮತ್ತು ಅದನ್ನು ಬಾಡಿಗೆಗೆ ಕೊಡುತ್ತಿಲ್ಲ.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದು ಬಹಳ ಮಹತ್ವ ಮತ್ತು ಬಹಳ ಗಂಭೀರವಾದಂತಹ ವಿಚಾರ.

(ಮುಂದು...)

(651) 14.09.2021 11.20 ಎಲ್‌ಎಲ್/ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದು ಬಹಳ ಗಂಭೀರವಾದಂತಹ ವಿಷಯವಾಗಿದೆ.

(ಗೊಂದಲ)

ಸಭಾಪತಿಯವರು:- ಪ್ರಶೋತ್ತರ ಅವಧಿಯಲ್ಲಿ ಪ್ರಶ್ನೆ ಕೇಳಿದಂತಹ ಸದಸ್ಯರನ್ನು ಹೊರತುಪಡಿಸಿ ಬೇರೆ ಸದಸ್ಯರಿಗೆ ಮಾತನಾಡಲು ಅವಕಾಶ ಇರುವುದಿಲ್ಲ.

(ಗೊಂದಲ)

ಶ್ರೀ ಮುರುಗೇಶ್ ನಿರಾಣಿ:- ಮಾನ್ಯ ಸಭಾಪತಿಯವರೇ, ಸದರಿ ಜಾಗ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗೆ ಸಂಬಂಧಪಟ್ಟ ಜಾಗ ಆಗಿರುವುದರಿಂದ ಆ ಜಾಗವನ್ನು ಯಾರಿಗೂ ಕ್ರಯಕ್ಕೆ ನೀಡುವುದಾಗಲಿ, ಬಾಡಿಗೆಗೆ ನೀಡುವುದಾಗಲಿ ಅಥವಾ ಅದನ್ನು ಖಾಸಗಿ ಒಡೆತನಕ್ಕೆ ನೀಡುವ ಪ್ರಶ್ನೆಯೇ ಇರುವುದಿಲ್ಲ.

ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದು ಬಹಳ ಮಹತ್ತರವಾದಂತಹ ವಿಷಯವಾಗಿದೆ. ಈ ಪ್ರಶ್ನೆಗೆ ಮಾನ್ಯ ಮಂತ್ರಿಗಳ ಉತ್ತರ ತೃಪ್ತಿಕರವಾಗಿದೆಯೆಂದು ಅನಿಸಬಹುದು. ಇದರ ಜೊತೆಗೆ, ಈ ಟ್ರಸ್ಟಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಅಧ್ಯಕ್ಷರಾಗಿರುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ, ಇದನ್ನು ಯಾವ ಉದ್ದೇಶಕ್ಕಾಗಿ ಟ್ರಸ್ಟ್ ಆಗಿ ಪರಿವರ್ತನೆಯಾಗಿರುವ ಬಗ್ಗೆ ಮತ್ತು ಅದರಲ್ಲಿ ಖಾಸಗಿ ವ್ಯಕ್ತಿಗಳು ಸದಸ್ಯರಾಗಿರುವ ಬಗ್ಗೆ ನಾವೆಲ್ಲರೂ ಸ್ವಲ್ಪ ಅಧ್ಯಯನ ಮಾಡಬೇಕಾಗುತ್ತದೆ. ಇದು ಬಹಳ ಗಹನವಾದ ವಿಷಯವಾಗಿದೆ. ಏಕೆಂದರೆ, ಇದು ಸರ್ಕಾರದ ಆಸ್ತಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಹಾಗೂ ಬೆಂಗಳೂರಿನ ಹೃದಯ ಭಾಗದಲ್ಲಿರುವಂತಹ ಜಮೀನು ಮತ್ತು ಈ ಹಿಂದೆ ಸದರಿ ಸ್ವತ್ತನ್ನು ರಕ್ಷಿಸುವ ಬಗ್ಗೆ ಸ್ವತಃ ತಾವೇ ಧಾವಿಸಿ ಬಂದಿರುತ್ತೀರಿ. ಹಾಗಾಗಿ, ಇದು ತಮ್ಮ ಕೂಸು ಎಂದು ನಾನು ಮತ್ತೊಮ್ಮೆ ಹೇಳಬೇಕಾಗುತ್ತದೆ. ಆದುದರಿಂದ, ಈ ವಿಷಯವನ್ನು ಬಯಮಾಡಿ ಅರ್ಧ ಗಂಟೆ ಚರ್ಚೆಗೆ ಪರಿವರ್ತನೆ ಮಾಡಬೇಕೆಂದು ಹಾಗೂ ಈ ವಿಷಯವನ್ನು ಇವೊತ್ತಿನ ದಿವಸವೇ ಅಂತಿಮಗೊಳಿಸುವುದು ಬೇಡ. It is my humble request.

ಸಭಾಪತಿಯವರು:- ಈ ವಿಷಯವನ್ನು ಅರ್ಧ ಗಂಟೆ ಚರ್ಚೆಗೆ ಪರಿವರ್ತನೆ ಮಾಡಲಾಗಿದೆ. ಅದರಂತೆ, ಮುಂದೆ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳೋಣ.

ಪ್ರಶ್ನೆ ಸಂಖ್ಯೆ: 245

(ಉತ್ತರವನ್ನು ಒದಗಿಸಲಾಗಿದೆ)

ಶ್ರೀ ಎಸ್.ರವಿ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರವನ್ನು ಒದಗಿಸಲಾಗಿದೆ. ಆದರೆ, ಸದರಿ ಉತ್ತರದ ಪ್ರಕಾರ 2011ರ ಜನಸಂಖ್ಯೆ ಅನುಗುಣವಾಗಿ ರಾಜ್ಯದಲ್ಲಿ 13,24,205 ಜನ ಅಂಗವಿಕಲಿರಿದ್ದಾರೆ ಉತ್ತರದಲ್ಲಿ ಜಿಲ್ಲಾವಾರು ಮಾಹಿತಿಯನ್ನು ನೀಡಿರುತ್ತಾರೆ. ಆದರೆ, ನಾನು ತಾಲ್ಲೂಕುವಾರು ಮಾಹಿತಿಯನ್ನು ಕೋರಿದ್ದು, ಆ ಮಾಹಿತಿ ಲಭ್ಯವಿರುವುದಿಲ್ಲವೆಂದು ಉತ್ತರ ನೀಡಿರುತ್ತಾರೆ. ನನ್ನ ಪ್ರಶ್ನೆಗೆ 2011 ರ ಜನಸಂಖ್ಯೆಯ ಪ್ರಕಾರ ಉತ್ತರ ನೀಡಿರುತ್ತಾರೆ. ಆದರೆ, 1995ರ ಅಂಗವಿಕಲ ಕಾಯ್ದೆಯ ಪ್ರಕಾರ 7 ರೀತಿಯ ಅಂಗವಿಕಲತೆಯನ್ನು ಗುರುತಿಸಿ ಅವರನ್ನು ಅಂಗವಿಕಲರು ಎಂದು ಗುರುತಿಸುತ್ತಾರೆ. ಆ ಪ್ರಕಾರ 13,24,205 ಅಂಗವಿಕಲರು ಇದ್ದಾರೆಂದು ಮಾಹಿತಿ ನೀಡಿದ್ದಾರೋ ಅಥವಾ 2016ರಲ್ಲಿ ಹೊಸ ಅಂಗವಿಕಲರ ಕಾಯ್ದೆಯ ಪ್ರಕಾರ 21 ರೀತಿಯ ಅಂಗವಿಕಲತೆಯನ್ನು ಗುರುತಿಸಿ, ಅವರನ್ನು ಅಂಗವಿಕಲರೆಂದು ಗುರುತಿಸಲಾಗುತ್ತದೆ. ಅದರಲ್ಲಿ ಆಸಿಡ್ ದಾಳಿ, ಕಲಿಕೆಯಲ್ಲಿ ನ್ಯೂನತೆ ಇರುವಂತಹವರು, ರಕ್ತಸಂಬಂಧ ಕಾಯಿಲೆಗೆ ಮತ್ತು ನರಸಂಬಂಧದ ಕಾಯಿಲೆಗಳಿಗೆ ಸಂಬಂಧಪಟ್ಟವರು ಸಹ ಅಂಗವಿಕಲರ ಪಟ್ಟಿಯಲ್ಲಿ ಬರುತ್ತಾರೆ. ಹಾಗಾಗಿ, ಪ್ರಸ್ತುತ ನನಗೆ ನೀಡಿರುವ ಉತ್ತರದಲ್ಲಿ 2016ರ ಹೊಸ ಅಂಗವಿಕಲ ಕಾಯಿದೆ ಪ್ರಕಾರ ಉತ್ತರ ನೀಡಲಾಗಿದೆಯೋ ಅಥವಾ 1995ರ ಅಂಗವಿಕಲರ ಕಾಯಿದೆ ಪ್ರಕಾರ ಉತ್ತರ ನೀಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟೀಕರಣ ನೀಡಬೇಕು.

ಎರಡನೆಯದಾಗಿ, 2016ರ ಹೊಸ ಅಂಗವಿಕಲರ ಕಾಯಿದೆ ಪ್ರಕಾರ ಇಲ್ಲಿಯವರೆಗೂ ಎಷ್ಟು ಜನ ಅಂಗವಿಕಲರನ್ನು ಗುರುತಿಸಿದ್ದಾರೆ. ಒಂದು ವೇಳೆ ಗುರುತಿಸಿಲ್ಲವಾದರೆ, ಯಾವ ಕಾರಣಕ್ಕಾಗಿ ಇನ್ನೂ ಗುರುತಿಸಿರುವುದಿಲ್ಲ. 2016ರ ಹೊಸ ಅಂಗವಿಕಲ ಕಾಯ್ದೆಯ ಮಾಹಿತಿಯನ್ನು ಇಲಾಖೆ ಅಧಿಕಾರಿ/ನೌಕರರುಗಳಿಗೆ ನೀಡಿ ಆ ಬಗ್ಗೆ ಅವರಿಗೆ ಸೂಕ್ತವಾದ ತರಬೇತಿಯನ್ನು ಕೊಡಲಾಗಿದೆಯೇ; ಒಂದು ವೇಳೆ ತರಬೇತಿ ನೀಡದೇ ಇದ್ದರೆ ಯಾವ ಕಾರಣಕ್ಕಾಗಿ ನೀಡಲಾಗಿರುವುದಿಲ್ಲ. ಮೂರನೆಯದಾಗಿ, ನನ್ನ ಪ್ರಶ್ನೆಗೆ ನೀಡಿರುವಂತಹ ಉತ್ತರದಲ್ಲಿ 1995ರ ಅಂಗವಿಕಲ ಕಾಯ್ದೆಯ ಪ್ರಕಾರ 7 ರೀತಿಯ ಅಂಗವಿಕಲತೆಯನ್ನು ಹೊಂದಿರುವವರನ್ನು ಅಂಗವಿಕಲರೆಂದು ಗುರುತಿಸಲಾಗಿದೆ. ಆದರೆ, 2016ರ ಹೊಸ ಅಂಗವಿಕಲ ಕಾಯ್ದೆಯ ಪ್ರಕಾರ 21 ರೀತಿಯ ಅಂಗವಿಕಲತೆ ಹೊಂದಿರುವವರನ್ನು ಅಂಗವಿಕಲರೆಂದು ಗುರುತಿಸುವ ಕೆಲಸ ನಮ್ಮ ರಾಜ್ಯದಲ್ಲಿ ಇದುವರೆವಿಗೂ ಆಗಿರುವುದಿಲ್ಲ.

ಈಗಾಗಲೇ 5 ವರ್ಷ ಕಳೆದಿರುತ್ತದೆ. ಇವೊತ್ತಿನ ದಿವಸ ನಮ್ಮ ರಾಜ್ಯದಲ್ಲಿ ಅಸಂಖ್ಯಾತ ಅಂಗವಿಕಲರು ಸರ್ಕಾರದ ನ್ಯೂನತೆಯಿಂದ ಹಾಗೂ ಆಡಳಿತ ವೈಪಲ್ಯದಿಂದ ಇಂದಿಗೂ ಕೂಡ ನರಳುತ್ತಿದ್ದಾರೆ. ಸದರಿ ಅಂಗವಿಕಲ ಕುಟುಂಬದ ಸದಸ್ಯರು ಅಂಗವಿಕಲರಿಗೆ ಸೂಕ್ತವಾದ ಚಿಕಿತ್ಸೆ ನೀಡಲಾಗದೇ ಪರದಾಡುತ್ತಿದ್ದಾರೆ. ಇದು ಬಹಳ ಮಹತ್ವವಾದಂತಹ ಪ್ರಶ್ನೆಯಾಗಿದ್ದು, ಅಂಗವಿಕಲರ ರಕ್ಷಣೆಗೆ ಯಾರು ಕೂಡ ಮುಂದೆ ಬರುವುದಿಲ್ಲ. ಸಭಾಪತಿಯವರಾದ ತಾವು ಸಹ ಅವರ ರಕ್ಷಣೆಗೆ ಬರುವುದಿಲ್ಲವೆಂದರೆ ಕಷ್ಟ. ಹಾಗಾಗಿ ಈ ವಿಷಯದ ಬಗ್ಗೆ ಪ್ರಶ್ನೆ ಕೇಳಲು ದಯಮಾಡಿ ನನಗೆ ಐದು ನಿಮಿಷಗಳ ಕಾಲ ಹೆಚ್ಚು ಸಮಯಾವಕಾಶ ನೀಡಬೇಕಾಗುತ್ತದೆ.

ಸಭಾಪತಿಯವರು:- ಆಯಿತು. ತಾವು ತಮ್ಮ ಪ್ರಶ್ನೆಯನ್ನು ಕೇಳಿ.

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, ಇದು ಬಹಳ ಮಹತ್ತರವಾದ ವಿಷಯವಾಗಿದೆ. ಇದರ ಜೊತೆಗೆ, ವಿಕಲಚೇತನರ ವಿಷಯಕ್ಕೆ ಸಂಬಂಧಪಟ್ಟಂತೆ, District Disabled Welfare Officer ಎಂದು ಜಿಲ್ಲಾ ಮಟ್ಟದಲ್ಲಿ ಕೇವಲ ಒಬ್ಬ ಅಧಿಕಾರಿ ಇದ್ದು, ತಾಲ್ಲೂಕು ಮಟ್ಟದಲ್ಲಿ ಯಾವುದೇ ಅಧಿಕಾರಿ ಇರುವುದಿಲ್ಲ. ಅಲ್ಲಿ ಅಧಿಕಾರಿಯೂ ಅವರೇ ಆಗಿರುತ್ತಾರೆ ಮತ್ತು ಜವಾನನು ಸಹ ಅವರೇ ಆಗರುತ್ತಾರೆ. ಅವರಿಗೆ ಇತರ ಯಾವುದೇ ಅಧಿಕಾರಿ/ನೌಕರರ ಸಹಕಾರ ಇರುವುದಿಲ್ಲ. ಇದೆಲ್ಲಕ್ಕಿಂತಲೂ ಮುಖ್ಯವಾದ ವಿಫಲತೆಯೆಂದರೆ, ಅಂಗವಿಕಲರಿಗೆ ಮಾಸಾಶನ ನೀಡುತ್ತಿದ್ದಾರೆ, ಅದನ್ನು ಸಹ ಮಾಸಾಶನ ಮಂಜೂರಾತಿ ಆದೇಶದ ಮೇರೆಗೆ ಮಾತ್ರ ಅವರಿಗೆ ನೀಡುತ್ತಿದ್ದಾರೆ. ಅದರಲ್ಲಿ ಎರಡು ರೀತಿ ಇದ್ದು, ಶೇಕಡ 75 ಕ್ಕಿಂತಲೂ ಕಡಿಮೆ ಅಂಗವಿಕಲತೆ ಹೊಂದಿರುವವರು ಮತ್ತು ಶೇಕಡ 75 ಕ್ಕಿಂತಲೂ ಹೆಚ್ಚು ಅಂಗವಿಕಲತೆ ಹೊಂದಿರುವವರು ಎಂದು ಗುರುತಿಸಿ ಅವರಿಗೆ ಮಾಸಾಶನ ನೀಡಲಾಗುತ್ತಿದೆ. ಅದರಂತೆ, ಎಷ್ಟು ಜನ ಅಂಗವಿಕಲರಿಗೆ ಗುರುತಿನ ಚೀಟಿಯನ್ನು ಕೊಡಲಾಗಿದೆ? ಏಕೆಂದರೆ, MP LAD & MLA LADs ನಲ್ಲಿ ಶೇಕಡ 10 ರಷ್ಟು ಅನುದಾನವನ್ನು ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡುವುದಕ್ಕೆ, ಹಿಯರ್ ಫೋನ್ ನೀಡುವುದಕ್ಕೆ ಹಾಗೂ ಇತರ ಸೌಲಭ್ಯಗಳನ್ನು ನೀಡುವುದಕ್ಕೆ ಏನು ಅವಕಾಶವಿದೆ ಸದರಿ ಗುರುತಿನ ಚೀಟಿ ಇಲ್ಲವಾದರೆ, ಆ ಸೌಲಭ್ಯಗಳು ಸಹ ಅವರಿಗೆ ಸಿಗುವುದಿಲ್ಲ. ಕೇವಲ ಅವರಿಗೆ ಮಾಸಾಶನ ಮಾತ್ರ ಸಿಗುತ್ತದೆ. ಹಾಗಾಗಿ, ಅಂಗವಿಕಲರಿಗೆ ಗುರುತಿನ ಚೀಟಿ ಕೊಡುವಂತಹ ಕೆಲಸ ಇದುವರೆವಿಗೂ ಮಾಡಿರುವುದಿಲ್ಲ.

ಸಭಾಪತಿಯವರು:- ತಾವು ತಮ್ಮ ಪ್ರಶ್ನೆಯನ್ನು ಮಾತ್ರ ಕೇಳಿ.

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, ಇದು ಬಹಳ ಮಹತ್ತರವಾದ ವಿಷಯವಾಗಿದೆ.

ಸಭಾಪತಿಯವರು:- ಎಲ್ಲ ಪ್ರಶ್ನೆಗಳು ಸಹ ಮಹತ್ತರವಾದ ಪ್ರಶ್ನೆಗಳಾಗಿವೆ. ಹಾಗಾಗಿ, ತಮ್ಮ ಪ್ರಶ್ನೆಗೆ ಮಂತ್ರಿಗಳು ಉತ್ತರ ಹೇಳುವುದಕ್ಕೆ ಅವಕಾಶ ನೀಡಿ. ಪ್ರಶ್ನೆ ಕೇಳುವುದಕ್ಕೆ ಇಷ್ಟು ಸಮಯ ತೆಗೆದುಕೊಂಡರೆ ಹೇಗೆ?

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೊಸಬರಿದ್ದು ನನ್ನ ಪ್ರಶ್ನೆಗೆ ಉತ್ತರ ಹೇಳಲಿ. 2016ರ ಹೊಸ ಅಂಗವಿಕಲ ಕಾಯ್ದೆಯ ಪ್ರಕಾರ 21 ರೀತಿಯ ಅಂಗವಿಕಲತೆ ಹೊಂದಿರುವವರ ಮಾಹಿತಿಯನ್ನು ನೀಡಲಿ. ಅದರಂತೆ, ಕನಿಷ್ಠ ಪಕ್ಷ ಆಸಿಡ್ ದಾಳಿಗೆ ಒಳಗಾದವರನ್ನು ಗುರುತಿಸಿ ಎಷ್ಟು ಜನರಿಗೆ ಸರ್ಟಿಫಿಕೇಟ್ ನೀಡಲಾಗಿದೆ ಎಂಬ ಬಗ್ಗೆ ಜಿಲ್ಲಾವಾರು ಮಾಹಿತಿ ನೀಡಲಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ರಾಜ್ಯದಲ್ಲಿರುವ ಒಟ್ಟು ಅಂಗವಿಕಲರ ಸಂಖ್ಯೆ ಎಷ್ಟು(ತಾಲ್ಲೂಕುವಾರು ಮಾಹಿತಿ ನೀಡುವುದು) ಎಂಬ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ 2011 ರ ಜನಗಣತಿಯ ಪ್ರಕಾರ Registrar General of India ಕಚೇರಿಗೆ Karnataka Branch ನಿಂದ ಮಾಹಿತಿ ಕೇಳಿದಾಗ ತಾಲ್ಲೂಕುವಾರು ನಮಗೆ ಮಾಹಿತಿ ಸಿಕ್ಕಿರುವುದಿಲ್ಲ. ಬದಲಾಗಿ, ಜಿಲ್ಲಾವಾರು ಮಾಹಿತಿ ಮಾತ್ರ ಸಿಕ್ಕಿರುವ ಕಾರಣ, ಆ ಮಾಹಿತಿ ಮೇರೆಗೆ 13,24,205 ಅಂಗವಿಕಲರನ್ನು ಗುರುತಿಸಿರುವ ಬಗ್ಗೆ ಮಾಹಿತಿ ನೀಡಲಾಗಿರುತ್ತದೆ. 2011ರ ಜನಗಣತಿಯ ಪ್ರಕಾರ ದೃಷ್ಟಿದೋಷವುಳ್ಳವರು, ಶ್ರವಣದೋಷವುಳ್ಳವರು, ದೈಹಿಕ ವಿಕಲಚೇತನರು, ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು, ಇತರೆ ವಿಕಲ ಚೇತನರು ಮತ್ತು ಬಹುವಿಧ ವಿಕಲಚೇತನರ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಒದಗಿಸಲಾಗಿದೆ. **(ಗೊಂದಲ)** ಮಾನ್ಯ ಸದಸ್ಯರನ್ನು ಕೇಳಿದಂತಹ ಪ್ರಶ್ನೆಗೆ ನಾನು ಸ್ಪಷ್ಟವಾದ ಉತ್ತರವನ್ನು ನೀಡಿರುತ್ತೇನೆ.

ಡಾ: ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ...

(ಗೊಂದಲ)

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಇನ್ನುಳಿದ ಉಪ ಪ್ರಶ್ನೆಗಳಿಗೆ ಮಾಹಿತಿ ತೆಗೆದುಕೊಂಡು ನಂತರ ಉತ್ತರ ನೀಡುತ್ತೇನೆ. ಏಕೆಂದರೆ, ಮಾನ್ಯ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸದಸ್ಯರು ರಾಜ್ಯದಲ್ಲಿರುವ ಒಟ್ಟು ಅಂಗವಿಕಲರ ಸಂಖ್ಯೆ ಎಷ್ಟೆಂದು ತಿಳಿಸುವುದು ಮಾಹಿತಿ ಕೇಳಿದ್ದು, ಅದಕ್ಕೆ ಉತ್ತರ ನೀಡಿರುತ್ತೇನೆ.

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, 2016ರ ಹೊಸ ಅಂಗವಿಕಲ ಕಾಯ್ದೆಯ ಪ್ರಕಾರ ಎಷ್ಟು ಜನ ಅಂಗವಿಕಲರನ್ನು ಗುರುತಿಸಲಾಗಿದೆಯೆಂಬ ಬಗ್ಗೆ ಮಾಹಿತಿ ನೀಡಿ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಕೇಳಿರುವ ಉಪ ಪ್ರಶ್ನೆಗೆ ಸಂಬಂಧಿಸಿದ ಮಾಹಿತಿಯನ್ನು ಕಳುಹಿಸಿಕೊಡಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಆಯಿತು.

(ಗೊಂದಲ)

ಡಾ: ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ...

(ಗೊಂದಲ)

ಸಭಾಪತಿಯವರು:- ತಮಗೆ ಅವಕಾಶ ನೀಡಲು ಸಾಧ್ಯವಿಲ್ಲ. ದಯಮಾಡಿ ಕುಳಿತುಕೊಳ್ಳಿ. ಈ ಪ್ರಶ್ನೆಗೆ, ಸಂಬಂಧಪಟ್ಟ ಸದಸ್ಯರು ಮಾತ್ರ ಉಪ ಪ್ರಶ್ನೆ ಕೇಳುವುದಕ್ಕೆ ಅವಕಾಶವಿದೆ.

(ಗೊಂದಲ)

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ...

(ಗೊಂದಲ)

ಡಾ: ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಪ್ಯಾರಾ ಒಲಂಪಿಕ್ಸ್‌ನಲ್ಲಿ ಅಂಗವಿಕಲರು ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಹೊಸದಾಗಿ ಬಂದಿದ್ದೀರಿ. ಹಾಗಾಗಿ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ಮಾಹಿತಿಯನ್ನು ಒದಗಿಸಿಕೊಡಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಮಾಹಿತಿ ಒದಗಿಸುತ್ತೇನೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಸದಸ್ಯರಾದ ಶ್ರೀ ಎಸ್.ರವಿಯವರನ್ನು ಹೊರತುಪಡಿಸಿ, ಬೇರೆ ಸದಸ್ಯರು ಮಾತನಾಡಿದ್ದು ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶಾನುಸಾರ ಶ್ರೀ ಎಸ್. ರವಿಯವರನ್ನು ಹೊರತುಪಡಿಸಿ, ಬೇರೆ ಸದಸ್ಯರು ಮಾತನಾಡಿರುವುದನ್ನು ದಾಖಲಿಸಿರುವುದಿಲ್ಲ.)

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ಉತ್ತರ ಒದಗಿಸಲಾಗಿದೆ. ಪ್ರಸ್ತುತ ಅವರು ಕೇಳಿರುವಂತಹ ಉಪಪ್ರಶ್ನೆಗೆ ಏನು ಮಾಹಿತಿ ಕೇಳಿದ್ದಾರೆ, ಅದನ್ನು ಒದಗಿಸುತ್ತೇನೆ.

ಶ್ರೀ ಎಸ್. ರವಿ:- ಮಾನ್ಯ ಸಭಾಪತಿಯವರೇ, ಸದರಿ ಮಾಹಿತಿಯನ್ನು ತೆಗೆದುಕೊಂಡು ನಾನು ಏನು ಮಾಡಲಿ. ನಾನು ಪ್ರಶ್ನೆ ಕೇಳಿರುವ ಉದ್ದೇಶವೇನೆಂದರೆ, 2016ರ ಹೊಸ ಅಂಗವಿಕಲ ಕಾಯಿದೆಯ ಪ್ರಕಾರ 21 ಅಂಗವಿಕಲತೆಯನ್ನು ಗುರುತಿಸಿದ್ದು, ಸದರಿ ಅಂಗವಿಕಲತೆ ಹೊಂದಿರುವವರ ರಕ್ಷಣೆಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ನಾನು ಪ್ರಶ್ನೆ ಕೇಳಿರುತ್ತೇನೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್. ರವಿಯವರು ಸರ್ಕಾರ ನೀಡುವ ಮಾಹಿತಿಯಿಂದ ನನಗೇನು ಉಪಯೋಗವಾಗುವುದಿಲ್ಲವೆಂದು ಹೇಳುತ್ತಿದ್ದಾರೆ. ಆದುದರಿಂದ, ಈ ವಿಷಯದ ಬಗ್ಗೆ ಮಾನ್ಯ ಸದಸ್ಯರೊಂದಿಗೆ ಸಂಬಂಧಿಸಿದ ಸಚಿವರು ಸಭೆ ಮಾಡಿದರೆ ಉತ್ತಮ ಎಂದು ನಾನು ಅಭಿಪ್ರಾಯಪಡುತ್ತೇನೆ.

ಸಭಾಪತಿಯವರು:- ಈ ಬಗ್ಗೆ ಮಾನ್ಯ ಸಚಿವರು ತಮ್ಮ ಅಭಿಪ್ರಾಯ ಹೇಳಲಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಈ ಬಗ್ಗೆ ನಾನು ಮಾನ್ಯ ಸದಸ್ಯರ ಜೊತೆ ಚರ್ಚೆ ಮಾಡಿ, ಅವರು ಕೇಳಿರುವಂತಹ ಪ್ರಶ್ನೆಗೆ ಪೂರ್ಣ ಮಾಹಿತಿ ನೀಡುವುದಕ್ಕೆ ನಾನು ಪ್ರಯತ್ನಪಡುತ್ತೇನೆ.

ಸಭಾಪತಿಯವರು:- ಈ ವಿಷಯದ ಬಗ್ಗೆ ಮಾನ್ಯ ಮಂತ್ರಿಗಳು ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಒಂದು ಸಭೆ ಕರೆದು, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ಮಾಹಿತಿಯನ್ನು ಕ್ರೋಡೀಕರಿಸಿ, ತೀರ್ಮಾನ ಮಾಡಿ. ಈಗ ಮುಂದಿನ ಪ್ರಶ್ನೆ ಎನ್. ಅಪ್ಪಾಜಿಗೌಡರದ್ದು.

ಪ್ರಶ್ನೆ ಸಂಖ್ಯೆ:337**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಎನ್. ಅಪ್ಪಾಜಿಗೌಡ:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವಂತಹ ಪ್ರಶ್ನೆಗೆ ಬಹಳ ಸುದೀರ್ಘವಾದ ಉತ್ತರವನ್ನು ಮಾನ್ಯ ಸಚಿವರು ನೀಡಿರುತ್ತಾರೆ. ಅದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ವಿಭಾಗ ಇವರ ಆದೇಶ ದಿನಾಂಕ:16.11.2000ದಲ್ಲಿ ಬಾಪೂಜಿ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳ ಬಗ್ಗೆ ನಾನು ಪ್ರಶ್ನೆ ಕೇಳಿದ್ದು, ಅದಕ್ಕೆ ಬಹಳ ಸುದೀರ್ಘವಾದ ಉತ್ತರವನ್ನು ನೀಡಲಾಗಿರುತ್ತದೆ. ನಾನು ಒಟ್ಟು ಐದು ಪ್ರಶ್ನೆಗಳನ್ನು ಕೇಳಿದ್ದು, ಸಮಯದ ಅಭಾವದ ಕಾರಣ ಅದರಲ್ಲಿ ಒಂದು ಪ್ರಶ್ನೆಯನ್ನು ಮಾತ್ರ ಈಗ ನಾನು ಕೇಳುತ್ತೇನೆ. ಅದರಂತೆ, ಬಹಳ ಮುಖ್ಯವಾದ ಪ್ರಶ್ನೆ ಏನೆಂದರೆ, ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ್ಯ ಇವರು ದಿನಾಂಕ:21.06.2021ರಲ್ಲಿ ಕಲಂ 29(ಸಿ) ಆದೇಶದಲ್ಲಿ ಈಗಿನ ನಿರ್ದೇಶನಗಳನ್ನು ಅನುಷ್ಠಾನಗೊಳಿಸಿದ್ದು, ರೂ.23 ಕೋಟಿ 74 ಲಕ್ಷ ರೂಪಾಯಿಗಳ ಅವ್ಯವಹಾರದ ಬಗ್ಗೆ ನಿರ್ದೇಶಕರುಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲು ಮಾಡಲಾಗಿದೆಯೇ; ಹಣ ವಸೂಲಾತಿಗೆ ನಿರ್ದೇಶಕರುಗಳ ಆಸ್ತಿ ಜಪ್ತಿಗೆ ಕ್ರಮ ವಹಿಸಲಾಗಿದೆಯೇ; ಎಂಬ ಬಗ್ಗೆ ನನ್ನ ಮೂಲಭೂತವಾದ ಪ್ರಶ್ನೆ ಇರುತ್ತದೆ. ಬಾಪೂಜಿ ಗೃಹ ನಿರ್ಮಾಣ ಸಹಕಾರ ಸಂಘ ನಿರ್ಮಾಣ ಪ್ರಾರಂಭವಾದ ದಿನದಿಂದಲೂ ಕೂಡ ಬಹಳ ಸುದ್ದಿಯಲ್ಲಿದೆ. ಅದಕ್ಕಾಗಿ, ಸದರಿ ಸಂಘಕ್ಕೆ ಬೇರೆ ಬೇರೆ ಆಡಳಿತ ಮಂಡಳಿ ಕೂಡ ಬಂದಿರುತ್ತವೆ. ಆದರೆ, 2016ರಲ್ಲಿ ಬಂದಂತಹ ಆಡಳಿತ ಮಂಡಳಿ ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಉಪಾಧ್ಯಕ್ಷರಾಗಿದ್ದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಹೊಸದಾಗಿ, ಬಂದಂತಹ ಆಡಳಿತ ಮಂಡಳಿಯು, ಈ ಹಿಂದೆ ಮುಟ್ಟುಗೋಲು ಹಾಕಿಕೊಂಡಂತಹ ಆಸ್ತಿ ಮಡಿಕೇರಿಯಲ್ಲಿದ್ದು, ಆ ಆಸ್ತಿ ಒಂದು ಸೆಂಟ್‌ಗೆ 1 ಲಕ್ಷದ 50 ಸಾವಿರ ರೂಪಾಯಿ ಇದ್ದು, ಸದರಿ ಜಮೀನಿನ ಒಟ್ಟು ಬೆಲೆ 24 ಕೋಟಿ 75 ಲಕ್ಷ ರೂಪಾಯಿಗಳಾಗುತ್ತದೆ.

(ಮುಂದು...)

(652) 14.09.2021 11.30 YL-VK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎನ್.ಅಪ್ಪಾಜಿಗೌಡ (ಮುಂದು):-

ಆಡಳಿತ ಮಂಡಳಿಯವರು ಮತ್ತು ಸಹಕಾರ ಇಲಾಖೆಯ ಅಧಿಕಾರಿಗಳೆಲ್ಲರೂ ಒಟ್ಟಾಗಿ ಸೇರಿಕೊಂಡು 24 ಕೋಟಿ 75 ಲಕ್ಷ ರೂಪಾಯಿ ಜಮೀನನ್ನು ಕೇವಲ ರೂ.1 ಕೋಟಿ 1 ಲಕ್ಷಗಳಿಗೆ ಮಾರಾಟ ಮಾಡಿದ್ದಾರೆ. ಹಾಗಾಗಿ ಮಾನ್ಯ ಸಹಕಾರ ಸಚಿವರಿಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇದ್ದು, ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಅದಕ್ಕೂ ಮೀರಿ ಸಹಕಾರ ಇಲಾಖೆಯ ಅಧಿಕಾರಿಗಳು ಎಲ್ಲರೂ ಸೇರಿಕೊಂಡು ಭಾಷಣ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯರಿಗೆ ಸೇರಬೇಕಾದ ಆಸ್ತಿಯನ್ನು ಕೇವಲ ರೂ.1 ಕೋಟಿ 1 ಲಕ್ಷಗಳಿಗೆ ಮಾರಾಟ ಮಾಡಿರುವುದರಿಂದ ಇಲ್ಲಿಯವರೆಗೂ ಅವರುಗಳ ಮೇಲೆ ಏತಕ್ಕೆ ಕ್ರಮ ತೆಗೆದುಕೊಂಡಿಲ್ಲ; ಅವರ ಆಸ್ತಿಯನ್ನು ಏತಕ್ಕೆ ಜಪ್ತಿ ಮಾಡಿಲ್ಲ ಎನ್ನುವುದು ನನ್ನ ಮೂಲಭೂತ ಪ್ರಶ್ನೆಯಾಗಿದೆ.

ಶ್ರೀ ಎಸ್.ಟಿ.ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಬಹಳ ಸುದೀರ್ಘವಾಗಿ ಈಗಾಗಲೇ ಮಾನ್ಯ ಸದಸ್ಯರು ಕೇಳಿರುವಂಥ ಪ್ರಶ್ನೆಗೆ ಮಾಹಿತಿಯನ್ನು ನೀಡಲಾಗಿದೆ. ಜಂಟಿ ನಿಬಂಧಕರು ಜಮೀನನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ ಎನ್ನುವುದು ಮಾನ್ಯ ಸದಸ್ಯರ ಉದ್ದೇಶವಾಗಿದೆ. ಕೊಡಗು ಜಿಲ್ಲೆಯಲ್ಲಿರುವ ಜಮೀನನ್ನು ಅವರು ತೆಗೆದುಕೊಂಡಂತಹ ಸಂದರ್ಭದಲ್ಲಿ ಅದು convert ಆಗಿರಲಿಲ್ಲ, convert ಆದ ನಂತರ ಅವರು ಮಾರಾಟ ಮಾಡಿದ್ದಾರೆ. ಇದಕ್ಕೆ ಸಹಕಾರ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವಂಥ ಮಾತನ್ನು ಮಾನ್ಯ ಸದಸ್ಯರು ಹೇಳುತ್ತಿದ್ದು, ಸಹಕಾರ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ವಿಚಾರ ಗೊತ್ತಾದ ಮೇಲೆ ಆ ಬೋರ್ಡ್‌ನ್ನು supersede ಮಾಡಲಾಗಿದೆ. ಕಲಂ 64 ರ ವಿಚಾರಣೆಯ ಮಧ್ಯದಲ್ಲಿ ಕಲಂ 65 ರ ವಿಚಾರಣೆಯನ್ನು ಸಹ ನಡೆಸಲಾಗಿದೆ. ಆ ಬೋರ್ಡ್ supersede ಮಾಡಿ, ಈಗ ಹೊಸ ವಿಶೇಷಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಈ ವಿಶೇಷಾಧಿಕಾರಿಯವರು ಬಾಕಿ ಉಳಿದಿರುವ ರೂ.23 ಕೋಟಿ 74 ಲಕ್ಷಗಳಿಗೆ ಸಂಬಂಧಿಸಿದಂತೆ ತನಿಖೆ ಮಾಡಿ, ಎಲ್ಲಾ ನಿರ್ದೇಶಕರ ಮೇಲೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾರಾದರೂ ಶಾಮೀಲಾಗಿದ್ದರೆ ಅವರ ವಿರುದ್ಧ ಸಹ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುವ ಮಾತನ್ನು ಈ ಸಂದರ್ಭದಲ್ಲಿ ತಿಳಿಸಬಯಸುತ್ತೇನೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮತ್ತು ಮಾನ್ಯ ಸದಸ್ಯರು ಜಂಟಿ ಸಭೆ ನಡೆಸಿ, ಬೇರೆ ಏನಾದರೂ ಸಮಸ್ಯೆ ಇದ್ದರೆ ಅದನ್ನು fulfill ಮಾಡಲಾಗುವುದು.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಚಿವರೇ, ಆದಷ್ಟು ಬೇಗ ತನಿಖೆ ಮಾಡಿಸಿ.

ಶ್ರೀ ಎಸ್.ಟಿ.ಸೋಮಶೇಖರ್:- ಆಯಿತು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 295**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಆರ್.ಪ್ರಸನ್ನ ಕುಮಾರ್:- ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಸ್ವಂತ ಕಟ್ಟಡ ಹೊಂದಿರುವ ಅಂಗನವಾಡಿ ಕೇಂದ್ರಗಳ ಸಂಖ್ಯೆ ಎಷ್ಟು ಹಾಗೂ ಬಾಡಿಗೆ ಕಟ್ಟಡ ಹೊಂದಿರುವ ಅಂಗನವಾಡಿ ಕೇಂದ್ರಗಳ ಸಂಖ್ಯೆ ಎಷ್ಟು ಎನ್ನುವಂಥ ಪ್ರಶ್ನೆಯನ್ನು ಕೇಳಿದ್ದು, ಅದಕ್ಕೆ ಕೇಂದ್ರ ಪುರಸ್ಕೃತ ಯೋಜನೆಯಡಿ ಒಟ್ಟು 65611 ಅಂಗನವಾಡಿ ಕೇಂದ್ರಗಳು ಹಾಗೂ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದ ಅನುದಾನದಲ್ಲಿ, ನಗರ ಪ್ರದೇಶಗಳಲ್ಲಿ 450 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎನ್ನುವಂಥ ಉತ್ತರವನ್ನು ಮಾನ್ಯ ಸಚಿವರು ತಿಳಿಸಿದ್ದಾರೆ. ನಗರ ಪ್ರದೇಶಗಳಲ್ಲಿ 450 ಅಂಗನವಾಡಿ ಕೇಂದ್ರಗಳಿವೆ ಎಂದು ತಿಳಿಸಿರುವ ಸಂಖ್ಯೆಯ ಮಾಹಿತಿ ಬಗ್ಗೆ ನನಗೆ ಅನುಮಾನ ಇದೆ. ಏಕೆಂದರೆ, ಶಿವಮೊಗ್ಗ ನಗರದಲ್ಲಿಯೇ 150 ಅಂಗನವಾಡಿ ಕೇಂದ್ರಗಳಿದ್ದು, ನಗರ ಪ್ರದೇಶಗಳಲ್ಲಿ ಇನ್ನು ಹೆಚ್ಚಿನ ಅಂಗನವಾಡಿ ಕೇಂದ್ರಗಳಿರಬೇಕು ಎಂದು ನನಗೆ ಅನಿಸುತ್ತಿದೆ. ಜೊತೆಗೆ ರಾಜ್ಯ ಪುರಸ್ಕೃತ ಯೋಜನೆಯಡಿ ಏನೇನು ಸವಲತ್ತುಗಳಿವೆ ಮತ್ತು ಕೇಂದ್ರ ಪುರಸ್ಕೃತ ಯೋಜನೆಯಡಿ ಏನೇನು ಸವಲತ್ತುಗಳಿವೆ ಎನ್ನುವುದರ ಮಾಹಿತಿ ಬೇಕು ಅಥವಾ ಕೇವಲ ರಾಜ್ಯ ಸರ್ಕಾರವೇ ಹಣವನ್ನು ಭರಿಸಿದರೆ ಅದರ ಮಾಹಿತಿ ಸಹ ಬೇಕು. ಎರಡನೆಯದಾಗಿ, ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಯನ್ನು ಕೇಳಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ 13518 ಅಂಗನವಾಡಿಗಳಿಗೆ ಶೌಚಾಲಯ ಇಲ್ಲ ಎನ್ನುವಂಥ ಉತ್ತರವನ್ನು ನೀಡಿದ್ದಾರೆ. ಇವತ್ತು ಇಡೀ ರಾಜ್ಯದಲ್ಲಿ ಶೌಚಾಲಯ ಇಲ್ಲವೆಂದು ಬಯಲು ಬಹಿರ್ದೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇನ್ನು 13518 ಅಂಗನವಾಡಿಗಳಿಗೆ ಶೌಚಾಲಯವನ್ನು ಒದಗಿಸಬೇಕಾಗಿದೆ. ಅದರ ಜೊತೆಗೆ 25046 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲವೆಂದು ಉತ್ತರದಲ್ಲಿ ತಿಳಿಸಲಾಗಿದ್ದು, ಅಲ್ಲಿನ ಮಕ್ಕಳು ಕತ್ತಲೆಯಲ್ಲಿದ್ದಾರೆ. 44850 ಅಂಗನವಾಡಿಗಳಿಗೆ ಆಟದ ಮೈದಾನ ಇಲ್ಲದಂತಾಗಿದೆ. ನಿರ್ಮಿಸಿರುವಂಥ ಕಟ್ಟಡ ಏನಿದ್ದ, ಆ ಕಟ್ಟಡದೊಳಗೆ ಮಕ್ಕಳು ಇರಬೇಕಾಗಿದೆ. ಇದರಿಂದ ಆ ಮಕ್ಕಳಿಗೆ ಒಂದು ರೀತಿ ಜೈಲಿನಲ್ಲಿದ್ದಂತಾಗಿದೆ. ಅಂಗನವಾಡಿಗಳಲ್ಲಿ ಮಕ್ಕಳ ಕಲಿಕೆಗೆ ಅವಕಾಶ ಕಲ್ಪಿಸಿ, ಮುಂದಿನ ಅಭ್ಯಾಸಕ್ಕೆ ಪ್ರೋತ್ಸಾಹ ಸಿಗಬೇಕು. ಆದರೆ, ಆ ಮಕ್ಕಳಿಗೆ ಯಾವುದೇ ರೀತಿಯ ಸವಲತ್ತನ್ನು ಕಲ್ಪಿಸಿಲ್ಲ. ಮೂರನೆಯದಾಗಿ, ಅಂಗನವಾಡಿಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕರ ಹುದ್ದೆಗಳೆಷ್ಟು ಎನ್ನುವಂಥ ಪ್ರಶ್ನೆಯನ್ನು ಕೇಳಿದ್ದು, 1791 ಅಂಗನವಾಡಿ ಕಾರ್ಯಕರ್ತೆಯರ ಖಾಲಿ ಹುದ್ದೆಗಳಿವೆ ಹಾಗೂ 3888 ಅಂಗನವಾಡಿ

ಸಹಾಯಕಿಯರ ಖಾಲಿ ಹುದ್ದೆಗಳಿವೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಇಷ್ಟು ಹುದ್ದೆಗಳು ಖಾಲಿ ಇದ್ದರೆ ಅಂಗನವಾಡಿ ಯಾವ ರೀತಿ ನಡೆಯುತ್ತದೆ? ಸುಮಾರು 20000 ಕಟ್ಟಡಗಳನ್ನು ನಿರ್ಮಿಸಬೇಕಾಗಿದೆ. ನಗರ ಪ್ರದೇಶಗಳಲ್ಲಿರುವ ಕಟ್ಟಡಗಳಿಗೆ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಹಣವನ್ನು ನೀಡದೇ ಇರುವುದರಿಂದ ಅಲ್ಲಿರುವ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿದ್ದು, ತಿಂಗಳಿಗೆ 3000 ರೂಪಾಯಿ ಬಾಡಿಗೆ ನೀಡುತ್ತೀರಿ. ಆ ಜಾಗದ ವಿಸ್ತೀರ್ಣ ಕೇವಲ 10X10 ಅಡಿ ಮಾತ್ರ ಇರುತ್ತದೆ. ಆದರೆ, ಇಂತಹ ಅಂಗನವಾಡಿಗಳಲ್ಲಿ ಅಡುಗೆ ಕೋಣೆಯಾಗಲಿ, ಶೌಚಾಲಯವಾಗಲಿ ಯಾವುದೇ ರೀತಿಯ ವ್ಯವಸ್ಥೆ ಇಲ್ಲದೇ ನಗರ ಪ್ರದೇಶಗಳಲ್ಲಿ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಹ ವಿವರವನ್ನು ಸಲ್ಲಿಸಬೇಕೆಂದು ಮಾನ್ಯ ಸಚಿವರನ್ನು ಕೇಳುತ್ತೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಇನ್ನು ಕೆಲವು ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಬೇಕು ಮತ್ತು ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ. ಅದಕ್ಕಾಗಿಯೇ ಕೇಂದ್ರ ಪುರಸ್ಕೃತ ಯೋಜನೆಯ ಒಟ್ಟು 65911 ಅಂಗನವಾಡಿ ಕೇಂದ್ರಗಳ ಪೈಕಿ 45314 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ಇವೆ. 11568 ಬಾಡಿಗೆ ಕಟ್ಟಡಗಳನ್ನು ಬೇರೆ-ಬೇರೆ ಕಟ್ಟಡಗಳಲ್ಲಿ ನಡೆಸಲಾಗುತ್ತಿವೆ. ಹಾಗೆಯೇ ಮೂಲಭೂತ ಸೌಕರ್ಯದ ಕೊರತೆ ಬಗ್ಗೆ ಮಾನ್ಯ ಸದಸ್ಯರು ತಿಳಿಸಿದ್ದಾರೆ. ಹೌದು, ಕೆಲವೊಂದು ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಇದ್ದು, ಇಲ್ಲವೆಂದು ನಾನು ಹೇಳುವುದಿಲ್ಲ. ದಿನಾಂಕ: 19.04.2021 ರಂದು ಗೌರವಾನ್ವಿತ ಜಸ್ಟೀಸ್ ಶ್ರೀ ವೇಣುಗೋಪಾಲಗೌಡ ಇವರ ಸಮಿತಿಯ ಶಿಫಾರಸ್ಸಿನಂತೆ, 'ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಫ್ಯಾನ್ ಸಂಪರ್ಕ' ಎಲ್ಲವನ್ನೂ ಕಲ್ಪಿಸಬೇಕೆಂದು ಉಚ್ಚ ನ್ಯಾಯಾಲಯವು ಸ್ಪಷ್ಟವಾದಂತಹ ನಿರ್ದೇಶನವನ್ನು ನೀಡಿದ್ದು, ಮಾನಿಟರಿಂಗ್ ಮಾಡಲಾಗುತ್ತಿದೆ. ಇಲಾಖೆಯವರು ಕ್ರಮವಹಿಸುವ ನಿಟ್ಟಿನಲ್ಲಿ ದಿನಾಂಕ: 17.08.2021 ರಂದು ಸುತ್ತೋಲೆ ಹೊರಡಿಸಿ, ತಾಲ್ಲೂಕು ಪಂಚಾಯತಿಗಳಿಗೆ ಅಂಗನವಾಡಿ ಕಟ್ಟಡ ನಿರ್ವಹಣೆಗಾಗಿ 2021-22ನೇ ಸಾಲಿನಲ್ಲಿ 25 ಕೋಟಿಗಳ ಅನುದಾನವನ್ನು ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಉಪಯೋಗಿಸಬೇಕೆಂದು ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ. ಉಚ್ಚ ನ್ಯಾಯಾಲಯದಿಂದ ಮಧ್ಯಂತರ ಆದೇಶವನ್ನು ಹೊರಡಿಸಿ, 2021-22ನೇ ಸಾಲಿನಲ್ಲಿ 3524 ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ಮತ್ತು 14900 ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಸೌಲಭ್ಯಕ್ಕಾಗಿ ಹಾಗೂ 18974 ಅಂಗನವಾಡಿ ಕೇಂದ್ರಗಳಿಗೆ ಫ್ಯಾನ್ ಸಂಪರ್ಕ ಕಲ್ಪಿಸಬೇಕೆಂದು ಇವತ್ತು ರೂ.4031.28

ಕೋಟಿ ವೆಚ್ಚಗಳಷ್ಟು ದಿನಾಂಕ: 06.08.2021ರ ಆದೇಶದಲ್ಲಿ ಸರ್ಕಾರವು ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಇವತ್ತು ಅವುಗಳಿಗೆ ಸರ್ಕಾರವು ಆಧ್ಯತೆಯನ್ನು ನೀಡಿ, ಮಾನ್ಯ ಸದಸ್ಯರು ಹೇಳಿರುವುದೆಲ್ಲವನ್ನೂ ಮಾಡಬೇಕೆನ್ನುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಂಡಿದೆ. ಅವುಗಳನ್ನು ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿ ಸಹ ಆಗಿದ್ದು, ಮಾಡಿಕೊಡುತ್ತೇವೆ.

ಶ್ರೀ ಆರ್.ಪ್ರಸನ್ನಕುಮಾರ್:- ಮಾನ್ಯ ಸಭಾಪತಿಯವರೇ, ನಗರ ಪ್ರದೇಶಗಳಲ್ಲಿ ಎಷ್ಟು ಅಂಗನವಾಡಿ ಕೇಂದ್ರಗಳಿವೆ ಎಂದು ಕೇಳಿರುವ ಪ್ರಶ್ನೆಗೆ 450 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದ್ದು, ಅದರ ಬಗ್ಗೆ ನನಗೆ ಅನುಮಾನ ಇದೆ. ಅದರ ಸಂಪೂರ್ಣ ಮಾಹಿತಿ ನೀಡಬೇಕೆಂದು ಮಾನ್ಯ ಸಚಿವರನ್ನು ಕೇಳಬಯಸುತ್ತೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ನಗರ ಪ್ರದೇಶಗಳಲ್ಲಿ ಬಹಳಷ್ಟು ಅಂಗನವಾಡಿ ಕೇಂದ್ರಗಳು ಇಲ್ಲ. ಬಾಡಿಗೆ ಮೂಲಕ ಬೇರೆ-ಬೇರೆ ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ.

ಶ್ರೀ ಆರ್.ಪ್ರಸನ್ನಕುಮಾರ್:- ಮಾನ್ಯ ಸಭಾಪತಿಯವರೇ, ನಗರ ಪ್ರದೇಶಗಳಲ್ಲಿ ಒಟ್ಟು ಎಷ್ಟು ಅಂಗನವಾಡಿ ಕೇಂದ್ರಗಳಿವೆ ಎಂದು ನಾನು ಕೇಳುತ್ತಿರುವುದು. ಅಧಿಕಾರಿಗಳು ತಪ್ಪು ಮಾಹಿತಿಯನ್ನು ನೀಡಿರಬಹುದು. ಧರಿಯಮಾಡಿ ಮತ್ತೊಮ್ಮೆ ಪರಿಶೀಲನೆ ಮಾಡಿ.

ಶ್ರೀ ಆಚಾರ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಉತ್ತರ ನೀಡಲಾಗಿದೆ. ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ವಿವರವಾಗಿ ಉತ್ತರವನ್ನು ಒದಗಿಸಲಾಗುವುದು.

ಪ್ರಶ್ನೆ ಸಂಖ್ಯೆ: 265**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ವಿಜಯ್ ಸಿಂಗ್:- ಮಾನ್ಯ ಸಭಾಪತಿಯವರೇ, ಬೀದರ್ ಜಿಲ್ಲೆ, ಬಸವಕಲ್ಯಾಣ ತಾಲ್ಲೂಕು, ತ್ರಿಪುರಾಂತ ಗ್ರಾಮದಲ್ಲಿ ಆಟೋ ಪಾರ್ಕ್ ಸ್ಥಾಪನೆಗಾಗಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆದರೆ, ಅದಕ್ಕೆ ಇನ್ನು ಭೂಪರಿಹಾರ ದರವನ್ನು ನಿಗದಿಪಡಿಸಲು ಸಾಧ್ಯವಾಗಿರುವುದಿಲ್ಲ. ದಿನಾಂಕ: 31.10.2018ರಂದು ಸಭೆಯನ್ನು ಸಹ ನಡೆಸಲಾಗಿದೆ. ಆದರೆ, ಭೂಪರಿಹಾರ ದರವನ್ನು ಫಿಕ್ಸ್ ಮಾಡಿಲ್ಲ. ಡಯವಿಟ್ಯು ಭೂಪರಿಹಾರ ದರವನ್ನು ಫಿಕ್ಸ್ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ. ಜೊತೆಗೆ ತೆಲಂಗಾಣ ರಾಜ್ಯದ ಜಹಿರಾಬಾದ್ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ಸುಮಾರು 25 ಕಿ.ಮೀ. ಇದೆ ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ. ಅದು ಬೀದರ್ ಜಿಲ್ಲೆಯ ಕುಡಿಯುವ ನೀರಿನ ಮೂಲವಾದ ಕಾರಂಜ ಜಲಾಶಯಕ್ಕೆ ತ್ಯಾಜ್ಯವು ಬಂದು ಸೇರುತ್ತದೆ ಎನ್ನುವಂಥ ಅನುಮಾನ ಇದೆ. ಅದರ ಕಡೆ ಸ್ವಲ್ಪ ಗಮನಹರಿಸಬೇಕೆಂದು ಮಾನ್ಯ ಸಚಿವರನ್ನು ಕೇಳಲು ಬಯಸುತ್ತೇನೆ.

(ಮುಂದು..)

(653) 14.09.2021/11.40/ ಎಸ್‌ಕೆ/ವಿಕ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮುರುಗೇಶ್ ಆರ್. ನಿರಾಣಿ:- ಮಾನ್ಯ ಸಭಾಪತಿಯವರೇ, ರೈತರಿಗೆ major compensation amount ಅನ್ನು ಕೊಟ್ಟಿದ್ದೇವೆ. ಇನ್ನು ಸ್ವಲ್ಪ ಕೊಡಬೇಕಾಗಿದೆ. ನಮ್ಮಲ್ಲಿ Price Advisory Committee ಗೆ ರೈತರ ನಡುವೆ ಅದು ಬೆಲೆ ನಿಗದಿ ಮಾಡುವಂತಹದಕ್ಕೆ ಸರಿಯಾದ ರೀತಿಯಲ್ಲಿ ಮಾತುಕತೆಯ ಒಪ್ಪಂದ ಆಗದೇ ಇರುವುದರಿಂದ ಸ್ವಲ್ಪ ತಡವಾಗಿದೆ. ತಕ್ಷಣ less than 50 acres ಇದ್ದಂತಹವರಿಗೆ ನಾನು Special DC ಅವರನ್ನು ಕರೆದು, ಅದರ ಬೆಲೆಯನ್ನು ನಿಗದಿ ಮಾಡಿಸುತ್ತೇನೆ. ಇನ್ನು ಸ್ವಲ್ಪ ಉಳಿದಂತೆ ಇರುವ ಜಾಗಗಳಿವೆ. ಅಲ್ಲಿನ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ Price Advisory Committee ಅನ್ನು ಕರೆದು, ನಾನೇ ಖುದ್ದಾಗಿ ಅದನ್ನು ಮಾಡಿಸಿ ಪರಿಹಾರ ಮಾಡುತ್ತಿದ್ದೇವೆ. ಇನ್ನೊಂದು ಜಹಿರಾಬಾದ್‌ನಲ್ಲಿ waste water ಬರುತ್ತಿದೆ ಎಂದು ಮಾನ್ಯ ಸದಸ್ಯರು ಹೇಳಿದ್ದಾರೆ. ಅಲ್ಲಿ ಏನಾಗಿದೆ ಎಂದರೆ, ಬೀದರ್ ಎತ್ತರ ಪ್ರದೇಶವಾಗಿದ್ದು, ಕೈಗಾರಿಕಾ ಪ್ರದೇಶವು ಕೆಳಮಟ್ಟದಲ್ಲಿ ಇರುವುದರಿಂದ, ಹಾಗಾಗಿ reverse flow ಆಗುವುದಿಲ್ಲ. ಯಾವುದೇ ರೀತಿಯಿಂದ ಬೀದರ್ ಜಿಲ್ಲೆಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತೊಂದರೆಯಾಗುವುದಿಲ್ಲ. ಅದು ಅಲ್ಲಿಯೇ ಇರುತ್ತದೆ. Waste water treatment plant
ಅನ್ನು ಕೈಗಾರಿಕಾ ಅವರಣದಲ್ಲಿಯೇ ಮಾಡುತ್ತಿದ್ದೇವೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 277
(ಉತ್ತರವನ್ನು ಲಗತ್ತಿಸಲಾಗಿದೆ)

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಇದೇ ಪ್ರಶ್ನೆಯನ್ನು ದಿನಾಂಕ 17.03.2020, 22.09.2020 ರಲ್ಲಿ ಇದೇ ಸದನದಲ್ಲಿ ಕೇಳಿದ್ದೆ. ಈಗ ದಿನಾಂಕ 14.09.2021 ರಲ್ಲಿ ಇದೇ ಪ್ರಶ್ನೆಯನ್ನು ಮೂರನೇ ಬಾರಿ ಕೇಳುತ್ತಿದ್ದೇನೆ. ಆದರೆ result ಮಾತ್ರ ಶೂನ್ಯ. ಇದೊಂದು ಸಣ್ಣ ಯೋಜನೆ. ಆದರೆ ಬಂಗಾರಪೇಟೆ, ಕೋಲಾರ, ಮಾಲೂರು ಸ್ಥಳಗಳಲ್ಲಿ ಕುಡಿಯುವ ನೀರನ್ನು ಒದಗಿಸುವ ಯೋಜನೆ. ಈ ಯೋಜನೆಯು 2009 ರಲ್ಲಿ ಪ್ರಾರಂಭವಾಗಿತ್ತು. ಆದರೆ ಎರಡು phase. ಒಂದು ಅಣೆಕಟ್ಟನ್ನು ಕಟ್ಟುವುದು. ಇನ್ನೊಂದು UIDSSMT ನಲ್ಲಿ ಪೈಪ್‌ಲೈನ್ ಮಾಡಿ overhead tank ಅನ್ನು ಕಟ್ಟುವುದು. ಈ ಯೋಜನೆ ಪ್ರಾರಂಭವಾಗಿತ್ತು ಎನ್ನರಡು ವರ್ಷಗಳು ಕಳೆದಿದೆ. ಇನ್ನು it has not seen the light of day. ಇದು ನನಗೆ ಇನ್ನು ಅರ್ಥವಾಗುತ್ತಿಲ್ಲ. ಎರಡು phase ನಲ್ಲಿ ಮೊದಲು ಅಣೆಕಟ್ಟನ್ನು ಕಟ್ಟಿ ಆಮೇಲೆ ಪೈಪ್‌ಲೈನ್ ಮಾಡುವುದಕ್ಕೆ ಟೆಂಡರ್ ಕರೆಯಬೇಕು. ಮೊದಲು ಪೈಪ್‌ಲೈನ್ ಮಾಡುವುದಕ್ಕೆ ಟೆಂಡರ್ ಕರೆದು, ಆಮೇಲೆ ಅಣೆಕಟ್ಟನ್ನು ಕಟ್ಟುವುದಕ್ಕೆ ಆಮೇಲೆ ಟೆಂಡರ್ ಕರೆಯಬೇಕು. 2010 ರಲ್ಲಿ ಅಣೆಕಟ್ಟನ್ನು ಕಟ್ಟುವುದಕ್ಕೆ ಟೆಂಡರ್ ಕರೆದಿದ್ದು. ಅದೇ ಪೈಪ್‌ಲೈನ್ ಮತ್ತು overhead tank ಮಾಡುವುದಕ್ಕೆ ಟೆಂಡರ್‌ನ್ನು 2009 ರಲ್ಲಿ ಕರೆದಿದ್ದು. ಆದರೆ ಅರಣ್ಯ ಇಲಾಖೆಯವರು ಆಮೇಲೆ ನಮಗೆ ಅವಕಾಶ ಕೊಡಲಿಲ್ಲ ಮತ್ತು ಭೂಮಿ ಸಿಗಲಿಲ್ಲವೆಂದು ಹೇಳಿ, ಈ ಯೋಜನೆಯೂ 2013ರಲ್ಲಿ ಪ್ರಾರಂಭವಾಗಿದೆ. ಆದರೆ 2013 ರಿಂದ ಇಲ್ಲಿಯವರೆಗೆ ಅಂದರೆ ಎಂಟು ವರ್ಷಗಳವರೆಗೆ ಈ ಯೋಜನೆಯೂ ಏಕೆ ಪೂರ್ತಿಯಾಗಲಿಲ್ಲ. First phase ಅನ್ನು Ramky Infrastructure Ltd. ತೆಗೆದುಕೊಳ್ಳುತ್ತಾರೆ. Second phase ಅನ್ನು Engineering Projects (India) Ltd. ತೆಗೆದುಕೊಳ್ಳುತ್ತಾರೆ. ಈ ಕಂಪನಿಗಳು ತೆಗೆದುಕೊಂಡ ಮೇಲೆ ಹೊರಗುತ್ತಿಗೆ ಕೊಟ್ಟಿದ್ದಾರೆ. ಅಂದರೆ ಅವರು main contract ಇವರು. ಆದರೆ subcontract ಕೊಟ್ಟುಬಿಡುತ್ತಾರೆ. ಆ subcontractor workout ಆಗದೇ ಬಿಟ್ಟು ಹೋಗುತ್ತಿದ್ದಾರೆ. ಹಾಗಾಗಿ ಕೋಲಾರ ಜಿಲ್ಲೆಗೆ ಈ ಯೋಜನೆಯೂ ಫಲಪ್ರದವಾಗಲಿಲ್ಲ. ಇದರ cost difference ಎಷ್ಟು? ಇದರ ಮೂಲತಃ ಬೆಲೆ ಸುಮಾರು 245 ಕೋಟಿ ರೂಪಾಯಿಗಳು. ಆದರೆ ಇದು ಇವತ್ತಿಗೆ ಅಂತಿಮವಾಗಿ ಯಾವ ಮಟ್ಟಿಗೆ ಬಂದಿದೆ ಎಂದರೆ, ಸುಮಾರು 313 ಕೋಟಿ ರೂಪಾಯಿಗಳಾಗಿದೆ. ಇದು ಸುಮಾರು 80 ಕೋಟಿ ರೂಪಾಯಿಗಳು ಜಾಸ್ತಿಯಾಗಿದೆ. ಸುಮಾರು ಹನ್ನೊಂದು ವರ್ಷಗಳಷ್ಟು ತಡವಾಗಿದೆ. ನಾನು ಸ್ಪಷ್ಟವಾಗಿ ಮೂರು ಪ್ರಶ್ನೆಗಳನ್ನು ಮಾನ್ಯ ಸಚಿವರಿಗೆ ಕೇಳುತ್ತಿದ್ದೇನೆ. ಮೊದಲನೇ

ಪ್ರಶ್ನೆ ಏನೆಂದರೆ, ಈ ಯೋಜನೆಯನ್ನು scientifically approach ಮಾಡದೇ ಇರುವ ಪ್ರಾಜೆಕ್ಟ್ ಮಾಡಿ, ಈ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ? ಎರಡನೇ ಪ್ರಶ್ನೆ ಏನೆಂದರೆ, 2013 ರಲ್ಲಿ ಭೂಮಿ ಹಸ್ತಾಂತರವಾಗಿದ್ದರೂ ಕೂಡ 2021 ರ ತನಕ ಪ್ರಾಜೆಕ್ಟ್ ಪೂರ್ತಿಯಾಗದೇ ಇರುವ Ramky Infrastructure Ltd., Hyderabad ಈ ಕಂಪನಿಯವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ? ಈ ಕಂಪನಿ ಇನ್ನು ಮುಂದೆ ರಾಜ್ಯದಲ್ಲಿ blacklist ಮಾಡಿ, ಯಾವುದೇ ಪ್ರಾಜೆಕ್ಟ್ ಕೊಡದಿರುವ ಹಾಗೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ತಮ್ಮ ಕೈಯಲ್ಲಿ ಆಗುತ್ತದೆಯೇ? ಮೂರನೇ ಪ್ರಶ್ನೆ ಏನೆಂದರೆ, Engineering Projects (India) Ltd, Hyderabad ಕಂಪನಿಯವರು 2009ರಲ್ಲಿಯೇ ಗುತ್ತಿಗೆಯನ್ನು ತೆಗೆದುಕೊಂಡು, 2018 ಕ್ಕೆ ಅಂದರೆ ಏಳು ವರ್ಷಗಳ ನಂತರ ಬಿಟ್ಟು ಹೋದ ಕಂಪನಿಯ ಮೇಲೆ ಏನು ಕ್ರಮವನ್ನು ಜರುಗಿಸಿದ್ದಾರೆ? ಈ ಕಂಪನಿಯನ್ನು blacklist ಮಾಡಿ, ಈ ರಾಜ್ಯದಲ್ಲಿ ಯಾವುದೇ ಪ್ರಾಜೆಕ್ಟ್ ಕೊಡದೇ ಇರುವ ಹಾಗೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆಗುತ್ತದೆಯಾ. ಕೊನೆಯ ಪ್ರಶ್ನೆ ಏನೆಂದರೆ, ಕಳೆದ ಬಾರಿ ಪ್ರಶ್ನೆ ಕೇಳಿದಾಗ, ಜನವರಿ ತಿಂಗಳಿನಲ್ಲಿ ಪ್ರಾಜೆಕ್ಟ್‌ನ್ನು ಲೋಕಾರ್ಪಣೆ ಮಾಡುತ್ತೇವೆಂದು ಹೇಳಿದ್ದರು. ಈಗಾಗಲೇ ಸೆಪ್ಟೆಂಬರ್ ತಿಂಗಳು ಕಳೆಯುತ್ತಿದೆ. ಎಷ್ಟು ತಿಂಗಳೊಳಗಾಗಿ ಈ ಯೋಜನೆಯನ್ನು ಪೂರ್ತಿ ಮಾಡಿ commission ಮಾಡುತ್ತಾರೆ ಎಂಬುದನ್ನು ಸ್ಪಷ್ಟವಾದ ಪ್ರಶ್ನೆಯನ್ನು ಮಾನ್ಯ ಸಚಿವರಿಗೆ ಕೇಳಬಯಸುತ್ತೇನೆ.

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಬಂಗಾರಪೇಟೆ, ಕೋಲಾರ, ಮಾಲೂರು ಮಾರ್ಗ ಮಧ್ಯದ 45 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗೆ ಈ ಹಿಂದೆ ಇದ್ದಂತಹ ಸರ್ಕಾರದಲ್ಲಿ ಅನುಮೋದನೆಯಾಗಿತ್ತು. ಆದಾದ ಮೇಲೆ ಏನಾಯಿತು ಎಂದರೆ, ಅರಣ್ಯ ಇಲಾಖೆಯಿಂದ ಇದಕ್ಕೆ ಅಡತೋಡಗಳು ಬಂತು. ಸುಮಾರು ಎರಡು ವರ್ಷ ಒಂಭತ್ತು ತಿಂಗಳು ಕಾಮಗಾರಿ ಸ್ಥಗಿತವಾಯಿತು. ಅರಣ್ಯ ಇಲಾಖೆಯವರು ಇದಕ್ಕೆ ಅನುಮತಿಯನ್ನು ಕೊಡಲಿಲ್ಲ. ಆನಂತರ ರಾಜ್ಯ ಸರ್ಕಾರ ಮಧ್ಯೆ ಪ್ರವೇಶ ಮಾಡಿ, ತದನಂತರ ಅನುಮತಿಯನ್ನು ತೆಗೆದುಕೊಳ್ಳುವುದಕ್ಕೆ ತಡವಾಗಿದೆ. ಹೀಗಾಗಿ ವಿಳಂಬ ಕಾರಣವಾಗಿರುವುದನ್ನು ನಾನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಈ ಯೋಜನೆಗೆ ಒಟ್ಟು 745 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಕೇಂದ್ರ ಸರ್ಕಾರದಿಂದ ಸುಮಾರು 63 ಕೋಟಿ ರೂಪಾಯಿಗಳ ಅನುದಾನ ಬಂದಿದ್ದು, ಅದನ್ನು ಕೂಡ ಖರ್ಚು ಮಾಡಿದ್ದೇವೆ. ಈಗ ಹೆಚ್ಚುವರಿ ಅನುದಾನ ಕೊಡಬೇಕೆಂದು ಪ್ರಸ್ತಾವನೆ ಬಂದಾಗ, ಮೊನ್ನೆ ಕ್ಯಾಬಿನೆಟ್‌ನಲ್ಲಿ ಇದಕ್ಕೆ ಅನುದಾನವನ್ನು ಕೊಟ್ಟಿದ್ದೇವೆ. ಈ ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕೆ

ಈಗಾಗಲೇ ನಾನು ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದೇನೆ. ಡಿಸೆಂಬರ್ ತಿಂಗಳಿನಲ್ಲಿ ಈ ಕಾಮಗಾರಿಯನ್ನು ಪೂರ್ತಿಗೊಳಿಸಿ, ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡುವುದಕ್ಕೆ ಈಗಾಗಲೇ ಮಾಹಿತಿಯನ್ನು ಕೊಟ್ಟಿದ್ದೇನೆ. ಇವತ್ತು ಸದನದಲ್ಲಿ ಇದರ ಬಗ್ಗೆ ನಾನು ಏನು ಹೇಳಿದ್ದೇನೆಯೋ, ಇದನ್ನು ಮಾಡುವುದಕ್ಕೆ ಪ್ರಮಾಣಿಕವಾದ ಪ್ರಯತ್ನವನ್ನು ಮಾಡುತ್ತೇನೆ. ಯಾವ ಕಂಪನಿಗಳ ಮೇಲೆ ಕ್ರಮ ಜರುಗಿಸಿದ್ದೇವೆ ಎಂಬುದು ಮುಖ್ಯವಲ್ಲ. ಏಕೆಂದರೆ, ಅದು ಸರ್ಕಾರದಲ್ಲಿ ಮಾಡತಕ್ಕಂತಹ ಸಂದರ್ಭದಲ್ಲಿ ಅಲ್ಲಿ ಸಾಕಷ್ಟು ನೀರು ಲಭ್ಯವಾಗುತ್ತಿತ್ತು. ತದನಂತರ ಈಗ ಏನಾಗಿದೆ ಎಂದರೆ, ನಾವು ಮಳೆಯನ್ನೇ ಆಧಾರವಾಗಿಟ್ಟುಕೊಂಡು ಇವತ್ತು ಆ ಯೋಜನೆಯನ್ನು ತಯಾರು ಮಾಡಿದ್ದೇವೆ. ಆ ಯೋಜನೆಗಳು ಮುಗಿಯುವ ಹಂತಕ್ಕೆ ಬಂದಿದೆ. ಅದರ ಪೋಟೋಗಳನ್ನು ತಮಗೆ ಕಳುಹಿಸಿಕೊಡುವುದಕ್ಕೆ ತಯಾರಿದ್ದೇನೆ. ಆದರೆ ಆ ಯೋಜನೆ ವಿಳಂಬವಾಗಿದೆ ನಾನು ಇಲ್ಲವೆಂದು ಹೇಳುತ್ತಿಲ್ಲ. ಆದರೆ ಆ ಯೋಜನೆ ಮುಗಿಯುವ ಕೊನೆಯ ಹಂತಕ್ಕೆ ಬಂದಿದೆ. ಡಿಸೆಂಬರ್ ತಿಂಗಳೊಳಗಾಗಿ ಇದನ್ನು ಲೋಕಾರ್ಪಣೆ ಮಾಡುತ್ತೇವೆಂದು ತಮ್ಮ ಮೂಲಕ ಮಾನ್ಯ ಸದಸ್ಯರಿಗೆ ಹೇಳಬಯಸುತ್ತೇವೆ.

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, 2013 ರಲ್ಲಿ ಜಮೀನು ವಿವಾದ ಇತ್ಯರ್ಥವಾಗಿ ಭೂಮಿ ಹಸ್ತಾಂತರವಾದ ಮೇಲೆ ಎಂಟು ವರ್ಷಗಳಾದರೂ ಕೂಡ ಕಂಪನಿಯವರು ಕೆಲಸವನ್ನು ಮಾಡಲಿಲ್ಲ. ಕಂಪನಿಯ ಮೇಲೆ ಏಕೆ ಕ್ರಮ ಕೈಗೊಳ್ಳುವುದಿಲ್ಲ? ಕಂಪನಿಯ ಮೇಲೆ ಕ್ರಮವನ್ನು ತೆಗೆದುಕೊಳ್ಳಬೇಕಲ್ಲವೇ? 2009 ರಿಂದ 2018ರ ತನಕ ಟೆಂಡರ್ ತೆಗೆದುಕೊಂಡು, ಕೆಲಸ ಮಾಡದೇ ಇನ್ನೊಂದು ಕಂಪನಿ ಇದೆಯೆಲ್ಲಾ, ಆ ಕಂಪನಿಯವರನ್ನು ಏಕೆ ಬಿಟ್ಟಿದ್ದಾರೆ? ದಯವಿಟ್ಟು, ಆ ಕಂಪನಿಯ ಮೇಲೆಯೂ ಕ್ರಮ ಕೈಗೊಳ್ಳಬೇಕು. ಈ ಯೋಜನೆಯನ್ನು ವಿಳಂಬ ಮಾಡಿದಂತಹ ಅಧಿಕಾರಿಗಳು ಯಾರು ಯಾರು ಕಾರಣೀಭೂತರಾಗಿದ್ದಾರೋ, ಅವರ ವಿರುದ್ಧ ಕ್ರಮ ಕೈಗೊಳ್ಳಿ. ಸುಮಾರು 80 ಕೋಟಿ ರೂಪಾಯಿಗಳು ನಮ್ಮ ಹಣವಲ್ಲವೇ? Taxpayers money ಅಲ್ಲವೇ? Who has given the rights to expand more money on that project? Why has the delay happened? Is it not the mistake of the Government?

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಕಾಮಗಾರಿ ವಿಳಂಬವಾಗಿರುವುದಕ್ಕೆ ಆ ಕಂಪನಿಗೆ ಈಗಾಗಲೇ ದಂಡವನ್ನು ವಿಧಿಸಿದ್ದೇವೆ. ಕಾಮಗಾರಿಯ ಕೆಲಸವನ್ನು ಪೂರ್ತಿಗೊಳಿಸಿದ್ದೇವೆ. ಹಾಗಾಗಿ, ನಾನು ಮಾನ್ಯ ಸದಸ್ಯರಿಗೆ ಹೇಳುತ್ತಿದ್ದೇನೆ. ಈಗಾಗಲೇ ಎರಡೂರು ಬಾರಿ ಹೇಳಿದ್ದಾರೆ. ನಾನು ಮಾನ್ಯ ಸದಸ್ಯರನ್ನು ಜೊತೆಗೆ ಕರೆದುಕೊಂಡು ಹೋಗಿ, ಕಾಮಗಾರಿ ಯಾವ ಹಂತದಲ್ಲಿದೆ? ಅದು ಏನಾಗಿದೆ? ಇದರ ಬಗ್ಗೆ

ಸಂಪೂರ್ಣವಾದಂತಹ ಮಾಹಿತಿಯನ್ನು ಕೊಡುವಂತಹ ಕೆಲಸವನ್ನು ಮಾಡುತ್ತೇನೆ. ಈ ಕಾಮಗಾರಿ ಡಿಸೆಂಬರ್ ತಿಂಗಳಿನಲ್ಲಿ ಪೂರ್ಣಗೊಳಿಸಬೇಕೆಂದು ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಆ time bound ಒಳಗೆ ಪೂರ್ಣಗೊಳಿಸುವಂತಹ ಕೆಲಸವನ್ನು ಮಾಡಿ, ಲೋಕಾರ್ಪಣೆ ಮಾಡುವಂತಹ ಕೆಲಸವನ್ನು ಮಾಡುತ್ತೇವೆ.

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸುಮಾರು 80 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ. ನಾನು ಹೇಳುವುದೇನೆಂದರೆ, ಕಂಪನಿಗಳ ವಿರುದ್ಧ ಮೂರನೆ ಏನು ಕ್ರಮ ಕೈಗೊಳ್ಳುತ್ತಾರೆ? ಆ ಕಂಪನಿಯವರು ಇಲ್ಲಿ ಬಂದು ಹೊರ ಗುತ್ತಿಗೆಗೇ ಕೊಟ್ಟು, subcontract ಕೊಟ್ಟು, ಅವರು ಲೂಟಿ ಮಾಡುತ್ತಿದ್ದಾರೆ. Why must you support that companies? You must act against that companies. ದಯವಿಟ್ಟು, ಇದರ ಬಗ್ಗೆ ಹೇಳಬೇಕು. ಸರ್ಕಾರದ ಹಣ ಇದಕ್ಕೆ ನಷ್ಟವಾಗಿದೆ. ಈ ಯೋಜನೆ ವಿಳಂಬವಾಗಿದೆ. ಮಾನ್ಯ ಸಭಾಪತಿಯವರೇ, ನನ್ನ ನೆರವಿಗೆ ಬರಬೇಕು.

ಸಭಾಪತಿಯವರು:- ಮಾನ್ಯ ಸಚಿವರು ಈಗಾಗಲೇ ಹೇಳಿದ್ದಾರೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 315
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅರವಿಂದ ಕುಮಾರ್ ಅರಳಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈಗಾಗಲೇ ಉತ್ತರವನ್ನು ಒದಗಿಸಿದ್ದಾರೆ. ಆದರೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂಬುದು ನನಗೆ ಅನಿಸುತ್ತಿದೆ. ಬೀದರ್ ಜಿಲ್ಲೆಯಲ್ಲಿ ಯುಜಿಡಿಯನ್ನು 2016ರಲ್ಲಿ ಪ್ರಾರಂಭವಾಗಿದ್ದು, ಇದು ಇಲ್ಲಿಯವರೆಗೂ ಕೆಲಸ ನಡೆಯುತ್ತಲೇ ಇದೆ. ಆ ಗುತ್ತಿಗೆದಾರರು ಗುಜರಾತಿನ ಮೂಲದವರು. ಸರ್ಕಾರ ಮತ್ತು local ನಲ್ಲಿ ಅವರಿಗೆ ಯಾರಾದೂ ಹಿಡಿತವಿಲ್ಲ. ಅವರು ಮನ ಬಂದಂತೆ ಕೆಲಸವನ್ನು ಮಾಡುತ್ತಿದ್ದಾರೆ.

ಒಳ್ಳೆಯ ರಸ್ತೆಗಳನ್ನು ಅಗೆದು, patch ಮಾಡದೇ ಹೋಗಿದ್ದಾರೆ. ಅದರ ಬಗ್ಗೆ ಮಾನ್ಯ ಸಚಿವರಿಗೆ ಮಾಹಿತಿ ಇದೆಯೇ ಎಂದು ನಾನು ಕೇಳಿದ್ದೇನೆ. ಮಾನ್ಯ ಸಚಿವರು ಅದ್ಯಾವುದೂ ಮಾಹಿತಿ ಇಲ್ಲವೆಂದು ಹೇಳಿದ್ದಾರೆ. ಆದರೆ ನಾನು ಅನೇಕ ಮಾಹಿತಿಗಳನ್ನು ತೆಗೆದುಕೊಂಡು ಬಂದಿದ್ದೇನೆ. ರಸ್ತೆ ಡಾಂಬರೀಕರಣ, ಸಿಸಿ ರಸ್ತೆ ಮತ್ತು ಒಳ್ಳೆಯ ರಸ್ತೆಗಳನ್ನು ಅಗೆದು, ಅದನ್ನು ಮುಚ್ಚದೇ ಹಾಗೆಯೇ ಹೋಗುತ್ತಾರೆ. ಅದರಿಂದಾಗಿ ಬಹಳಷ್ಟು ಜನರು ಸೈಕಲ್, ಮೋಟಾರು ಬೈಕ್, ಕಾರು ರಸ್ತೆಯ ಮೇಲೆ ಹೋಗುವಾಗ ಸಿಕ್ಕಿ ಹಾಕಿಕೊಂಡು, ಅವರು ಕೈ ಕಾಲು ಮುರಿದುಕೊಂಡು ಹೋಗುವಂತಹ ಪ್ರದರ್ಶನ ಬಂದಿದೆ.

(ಮುಂದು)

(654) 14.09.2021, 11.50, ಟಿಸಿಹೆಚ್-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಅರವಿಂದ ಕುಮಾರ್ ಅರಳಿ (ಮುಂದು):-

ಅದರ ವಿರುದ್ಧ ಕ್ರಮಕೈಗೊಳ್ಳಿ ಎಂದು ಕೇಳಿದ್ದೆನು. ಅದಕ್ಕೆ ಅವರು ಯಾವುದೇ ಆ ರೀತಿಯ ಘಟನೆಗಳು ನಡೆದಿಲ್ಲವೆಂದು ಹೇಳುತ್ತಿದ್ದಾರೆ. ಗುತ್ತಿಗೆದಾರರು ಕಾಮಗಾರಿಗಳನ್ನು ಅರ್ಧಂಬರ್ಧ ಕೆಲಸ ಮಾಡಿ ಬಿಟ್ಟು ಹೋಗಿದ್ದಾರೆ ಎಂದು ಪ್ರಶ್ನೆ ಕೇಳಿದ್ದೆನು. ಆದರೆ ಮಾನ್ಯ ಸಚಿವರು ಇಲ್ಲವೆಂದು ಹೇಳುತ್ತಿದ್ದಾರೆ. ಅದಕ್ಕೆ ಬೇಕಾದರೆ ನಾನು ಉದಾಹರಣೆಯನ್ನು ಕೊಡುತ್ತೇನೆ. ಕಳಪೆ ಗುಣಮಟ್ಟದ ಕೆಲಸ ಮಾಡುತ್ತಿದ್ದಾರೆ. ಅದರ ಬಗ್ಗೆ ಮಾನ್ಯ ಸಚಿವರು

ಮಾನಿಟರ್ ಮಾಡಬೇಕು. ಆ ಮಾನಿಟರ್ ಮಾಡತಕ್ಕಂಥ ಅಧಾರಿಟಿ ಯಾರಿಗೆ ಇದೆಯೆಂದು ಕೇಳುತ್ತಿದ್ದೇನೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿದಂಥ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಒದಗಿಸಿದ್ದೇವೆ. ಯೋಜನೆಯಡಿಯಲ್ಲಿ ಸುಮಾರು 133 ಕಿ.ಮೀ ಇದನ್ನು ಯುಜಿಡಿ ಮಾಡಬೇಕೆಂದು ನಾವು ಕೆಲಸವನ್ನು ಪ್ರಾರಂಭ ಮಾಡಿದ್ದೇವೆ. ಅದರಲ್ಲಿ ಸುಮಾರು 68 ಕಿ.ಮೀ.ನಷ್ಟು ನಮಗೆ asphaltting ಮತ್ತೆ ಕಾಂಕ್ರೀಟ್ ರಸ್ತೆಗಳಿದ್ದವು ಅವುಗಳನ್ನು ಮಾತ್ರ ನಾವು ಸರಿಪಡಿಸುವಂಥ ಕೆಲಸ ಮಾಡಿದ್ದೇವೆ. ಇನ್ನುಳಿದ ರಸ್ತೆಗಳು ಮಣ್ಣಿನ ರಸ್ತೆಗಳಾಗಿರುವುದರಿಂದ, ಅದನ್ನು ನಾವು ಲೆವೆಲ್ ಮಾಡಿದ್ದೇವೆ ಅಷ್ಟೆ. ಈಗ ಉಳಿದ ಕಾಮಗಾರಿಗಳು ನಿಂತುಹೋಗಿದೆ ಹಾಗೂ ಕೆಲವು bits ಬಿಟ್ಟು ಹೋಗಿದೆ ಎನ್ನತಕ್ಕಂಥದ್ದನ್ನು ಮಾನ್ಯ ಸದಸ್ಯರು ಹೇಳಿದ್ದಾರೆ. ಆ ಕಾಮಗಾರಿಗಳನ್ನೂ ಕೂಡ ನಾವು ಅರ್ಬನ್ ವಾಟರ್ ಸಪ್ಲೈಯಿಂದ ತೆಗೆದುಕೊಂಡು ಅವುಗಳನ್ನೂ ಕೂಡ ಪೂರ್ಣಗೊಳಿಸುವಂಥ ಕೆಲಸ ಮಾಡುತ್ತಿದ್ದೇವೆ. ಮತ್ತೆ ಅಲ್ಲಿ ಇನ್ನೂ 17 ಕಿ.ಮೀ. ಕಾಮಗಾರಿಯನ್ನು ಮಾಡಬೇಕಿದೆ. ಆ 17 ಕಿ.ಮೀ.ಟರ್‌ನೂ ಕೂಡ ಮುಂದಿನ 3 ತಿಂಗಳಿನಲ್ಲಿ ಪೂರ್ಣಗೊಳಿಸಿ ಆ ರಸ್ತೆಗಳು ಮೊದಲು ಯಾವ ರೀತಿ ಇದ್ದವೋ ಅದೇ ರೀತಿ ಮಾಡುವಂಥ ಕೆಲಸವನ್ನು ಖಂಡಿತವಾಗಿ ನಾವು ಮಾಡುತ್ತೇವೆ ಎನ್ನತಕ್ಕಂಥ ಮಾತನ್ನು ನಾನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಮತ್ತೆ ಮಾನ್ಯ ಸದಸ್ಯರ ಮನೆಯ ಮುಂದೆ ಕೂಡ ಕಾಮಗಾರಿ ಬಿಟ್ಟು ಹೋಗಿದೆ ಎನ್ನತಕ್ಕಂಥ ಮಾತನ್ನು ಹೇಳಿದ್ದಾರೆ. ಅದನ್ನೂ ಕೂಡ ಸೇರಿಸಬೇಕೆಂದು ನಾನು ಅಧಿಕಾರಿಗಳಿಗೆ ಬೆಳಗ್ಗೆಯೇ ಸೂಚನೆ ಕೊಟ್ಟಿದ್ದೇನೆ. ಅದನ್ನೂ ಕೂಡ ಸೇರಿಸಿ ಮಾಡಿಸಿಕೊಡತಕ್ಕಂಥ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎನ್ನತಕ್ಕಂಥ ಮಾತನ್ನು ಹೇಳುವುದಕ್ಕೆ ಬಯಸುತ್ತಿದ್ದೇನೆ.

ಶ್ರೀ ಅರವಿಂದ ಕುಮಾರ ಅರಳಿ:- ಮಾನ್ಯ ಸಭಾಪತಿಯವರೇ, ಮಾನ್ಯ ನಗರಾಭಿವೃದ್ಧಿ ಸಚಿವರು ಆ ರಸ್ತೆಯನ್ನು ಲೆವೆಲ್ ಮಾಡುತ್ತೇವೆಂದು ಹೇಳಿದರು. ಆ ರಸ್ತೆಯನ್ನು ಡಾಂಬರಿಕರಣ ಮಾಡಿರುತ್ತಾರೆ, ಆ ರಸ್ತೆಯಾಗಲಿ ಅಥವಾ ಸಿ.ಸಿ. ರಸ್ತೆಯಾಗಲಿ. .

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಕಳೆದ ಬಾರಿ ನಾನು ಬೀದರ್‌ಗೆ ಬಂದಿದ್ದೇನೆ. ಬೀದರ್‌ನಲ್ಲಿ ಈ ರೀತಿಯಾದ ಕಂಪ್ಲೆಂಟ್‌ನ್ನು ಮಾನ್ಯ ಸದಸ್ಯರು ಕೂಡ ಎತ್ತಿದ್ದರು. ನಾನು ಅಲ್ಲಿಗೆ ಬಂದು ರಸ್ತೆಗಳನ್ನು ಪರಿಶೀಲನೆ ಮಾಡಿ ಅವರಿಗೆ ಸೂಚನೆಯನ್ನು

ಕೂಡ ಕೊಟ್ಟಿದ್ದೇನೆ. ಎಲ್ಲೆಲ್ಲಿ ನಾವು ರಸ್ತೆಗಳನ್ನು ಅಗೆಯುತ್ತೇವೆಯೋ ಆ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ ಮೇಲೆ ಮುಂದಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಎನ್ನತಕ್ಕಂಥ ಮಾತನ್ನು ಹೇಳಿದ್ದೇನೆ. ಈಗ ಇನ್ನೂ 17 ಕಿ.ಮೀಟರ್ ಕೆಲಸ ಬಾಕಿ ಇದೆ. ತಾವು ಹೇಳುತ್ತಿರುವುದು ನಿಜ ಇರಬಹುದು. ಆದರೆ ಇನ್ನೂ 17 ಕಿ.ಮೀಟರ್ ಕೆಲಸ ಮಾಡುವುದನ್ನು ಬಾಕಿ ಇಟ್ಟುಕೊಂಡಿದ್ದೇವೆ. ಆ 17 ಕಿ.ಮೀಟರ್ ಕಾಮಗಾರಿಯಾದ ನಂತರ ಇನ್ನೂ ಎಲ್ಲಾದರೂ ತೊಂದರೆ ಇದ್ದರೆ ನಾನು ಮತ್ತೆ ಬೀದರ್‌ಗೆ ಬಂದು ಅದನ್ನು ಸರಿಪಡಿಸುವಂಥ ಕೆಲಸವನ್ನು ಮಾಡುತ್ತೇನೆ.

ಶ್ರೀ ಅರವಿಂದ ಕುಮಾರ ಅರಳಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬೀದರ್‌ಗೆ ಬಂದಿದ್ದರು. ಅಲ್ಲಿ ಇನ್ಸ್‌ಪೆಕ್ಷನ್ ಮಾಡಿ, ಡೈರೆಕ್ಷನ್ ಕೊಟ್ಟಿದ್ದಾರೆ. ಆದರೆ ಅವರ ಅಧಿಕಾರಿಗಳು ಇಲ್ಲಿಯವರೆಗೆ ಅದಕ್ಕೆ ಸ್ಪಂದನೆ ಮಾಡುತ್ತಿಲ್ಲ. ಮಾನ್ಯ ಸಚಿವರ ಆದೇಶವನ್ನು ಅವರು ಉಲ್ಲಂಘನೆ ಮಾಡುತ್ತಿದ್ದಾರೆ.

ಸಭಾಪತಿಯವರು:- ಶ್ರೀ ಅರವಿಂದ ಕುಮಾರ ಅರಳಿಯವರೇ, ಮಾನ್ಯ ಸಚಿವರು ಅದನ್ನು ಸರಿಪಡಿಸುತ್ತೇವೆಂದು ಈಗಾಗಲೇ ಹೇಳಿದ್ದಾರೆ.

ಶ್ರೀ ಅರವಿಂದ ಕುಮಾರ ಅರಳಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬೀದರ್ ಜಿಲ್ಲೆಗೆ ಬಂದು ಹೋಗಿದ್ದಾರೆ. ಆದರೂ ಕೂಡ ಅಲ್ಲಿ ಕೆಲಸ ಆಗಿಲ್ಲ.

ಸಭಾಪತಿಯವರು:- ಶ್ರೀ ಅರವಿಂದ ಕುಮಾರ ಅರಳಿಯವರೇ, ಮಾನ್ಯ ಸಚಿವರು ಇನ್ನೊಮ್ಮೆ ಅಲ್ಲಿಗೆ ಭೇಟಿ ಕೊಟ್ಟು ಮಾಡಿಕೊಡುತ್ತಾರೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಆಯಿತು ನಾನು ಇನ್ನೊಮ್ಮೆ ಬೀದರ್‌ಗೆ ಹೋಗುತ್ತೇನೆ. ಅಲ್ಲಿ ಏನಾದರೂ ಸರಿಪಡಿಸತಕ್ಕಂಥ ಕೆಲಸಗಳಿದ್ದರೆ, ಅದನ್ನು ಸರಿಪಡಿಸುವಂಥ ಕೆಲಸವನ್ನು ಮಾಡುತ್ತೇನೆ.

ಶ್ರೀ ಅರವಿಂದ ಕುಮಾರ ಅರಳಿ:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು.

ಪ್ರಶ್ನೆ ಸಂಖ್ಯೆ-319
(ಉತ್ತರ ಲಗತ್ತಿಸಿದೆ)

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಒಂದೇ ಊರಿಗೆ ಸ್ಮಾರ್ಟ್‌ಸಿಟಿ ಮತ್ತು ಅಮೃತ್ ಯೋಜನೆ ಘಟಕಗಳನ್ನು ಕೊಟ್ಟಿದ್ದಾರೆ. ಸರ್ಕಾರ ಯಾವ ಆಧಾರದ ಮೇಲೆ ಇದನ್ನು ಮಾಡಿಕೊಂಡಿದೆ. ಇದು ಸರ್ಕಾರದ ಗಮನಕ್ಕೆ ಬಂದಿದೆಯೇ? ಒಂದೇ ಊರಿಗೆ ಸ್ಮಾರ್ಟ್‌ಸಿಟಿ ಯೋಜನೆ ಮತ್ತು ಅಮೃತ್ ಯೋಜನೆಯನ್ನೂ ತೆಗೆದುಕೊಂಡಿದ್ದಾರೆ. ಒಂದೇ ಊರಿಗೆ ಎರಡೆರಡು ಯೋಜನೆಗಳನ್ನು ಕೊಟ್ಟಂತೆ ಆಯಿತು ಅಲ್ಲವೇ? ಆ ರೀತಿ ಮಾಡದೇ ಒಂದು ಊರಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಕೊಟ್ಟರೆ, ಅಮೃತ್ ಯೋಜನೆಯನ್ನು ಕೊಡುವಂತಿಲ್ಲ. ಅಮೃತ್ ಯೋಜನೆಯನ್ನು ಕೊಟ್ಟರೆ, ಸ್ಮಾರ್ಟ್‌ಸಿಟಿ ಯೋಜನೆಯನ್ನು ಕೊಡುವಂತಿಲ್ಲ ಎಂದು ಮಾಡಿದರೆ ಸರ್ಕಾರ ಇನ್ನೂ ಅನೇಕ ನಗರಗಳಲ್ಲಿ ಇದನ್ನು ಮಾಡಬಹುದಾಗಿದೆ. ಎರಡನೆಯದಾಗಿ, ಮಾನ್ಯ ಸದಸ್ಯರಾದ ಅರವಿಂದ ಕುಮಾರ್ ಅರಳಿಯವರು ಹೇಳಿದಂತೆ, ರಸ್ತೆಗಳನ್ನು ಅಗೆದು ಹಾಗೆಯೇ ಹೋಗುತ್ತಿದ್ದಾರೆ. ಇವತ್ತಿನ ದಿವಸ ಒಂದು ರಸ್ತೆಯಲ್ಲಿ 6 ರೀತಿಯ ಕಾಮಗಾರಿಗಳಿಗಾಗಿ ರಸ್ತೆಯನ್ನು ಅಗೆಯುತ್ತಿದ್ದಾರೆ. ಟೆಲಿಫೋನ್‌ನವರು, ಶ್ರೀ ಧೀರುಬಾಯಿ ಅಂಬಾನಿಯವರ ಡಿ.ಟಿ.ಹೆಚ್ ವೈರ್ ಅಳವಡಿಸಲು, ಒಳಚರಂಡಿಯವರು, ನೀರು ಸರಬರಾಜು ಇಲಾಖೆಯವರು ಇಷ್ಟು ಜನ ಒಂದು ರಸ್ತೆಯನ್ನು ಏನು ಅಗೆಯುತ್ತಿದ್ದಾರೆ, ಇದನ್ನು ನಿಯಂತ್ರಿಸಲು ಸರ್ಕಾರ ಏನಾದರು ಒಂದು coordination ಮಾಡಿಕೊಂಡು; ಒಂದು ರಸ್ತೆಯಲ್ಲಿ ಯಾವ್ಯಾವ ಕಾಮಗಾರಿ ಮಾಡಬೇಕೆಂದು ತಿಳಿದುಕೊಂಡು ಒಂದೇ ಬಾರಿಗೆ ಕೆಲಸ ಮಾಡಿ ಮುಗಿಸಿದರೆ ಒಳ್ಳೆಯದು. ಒಬ್ಬರು ರಸ್ತೆಗೆ ಡಾಂಬರ್ ಹಾಕಿಹೋಗಿರುತ್ತಾರೆ. ಮತ್ತೊಬ್ಬರು ಬಂದು ರಸ್ತೆಯನ್ನು ಅಗೆದಿರುತ್ತಾರೆ. ನನ್ನ ಮನೆಯ ಎದುರುಗಡೆ ಈ ರೀತಿ ಆಗಿದೆ. ನಾನು ಹೊರಗಡೆಯದ್ದು ಹೇಳುತ್ತಿಲ್ಲ. ನಾನು ಬೆನ್ಸನ್ ಟೌನ್‌ಗೆ ಹೋಗಬೇಕಾದರೆ ನನ್ನ ಮನೆಯಿಂದ ಆ ಮುಖ್ಯರಸ್ತೆಗೆ ಬರುವ ತನಕ ಸುಮಾರು 9 ತಿಂಗಳಿನಿಂದ ಒಬ್ಬರಾದ ನಂತರ, ಒಬ್ಬರು ರಸ್ತೆಯನ್ನು ಅಗೆಯುತ್ತಿದ್ದಾರೆ. ಹಗಲಿನ ವೇಳೆಯಲ್ಲಿಯೇ ಅಗೆಯುತ್ತಾರೆ. ಸರ್ಕಾರ ಇದಕ್ಕೆ ಏನಾದರು ಮಾಡಬೇಕು. ಮೂರನೆಯದಾಗಿ, ಇದರ ಗುಣಮಟ್ಟವನ್ನು ಯಾರು ನೋಡುತ್ತಿದ್ದಾರೆ. ಇವತ್ತಿನ ದಿವಸ ಸರ್ಕಾರ ಯಾವ ಬೇಸಿಸ್ ಮೇಲೆ ಇದರ ಗುಣಮಟ್ಟವನ್ನು ನೋಡುತ್ತಿದೆ. ಇದಕ್ಕೆ ರೆಸ್ಪಾನ್ಸಿಬಿಲಿಟಿ ಯಾರು? ನಾಲ್ಕನೆಯದಾಗಿ, ಇವತ್ತು ಒಂದು ರಸ್ತೆಗೆ ಡಾಂಬರು ಹಾಕಿ ಹೋದರೆ, ಮೂರನೆಯ ದಿವಸ ಅಥವಾ ಮುಂದಿನ ವಾರ ಆ ರಸ್ತೆಯೇ ಕಾಣುವುದಿಲ್ಲ. ಇದಕ್ಕೆ ಯಾರು ಜವಾಬ್ದಾರರು? ಅದಕ್ಕೆ ಗುತ್ತಿಗೆದಾರರು ಜವಾಬ್ದಾರರೋ ಅಥವಾ ಅಧಿಕಾರಿಗಳು

ಜವಾಬ್ದಾರರೂ. ಸರ್ಕಾರ ಏನಾದರು ಅಮೃತ್ ಯೋಜನೆಯಡಿಯಲ್ಲಿ ಮತ್ತೆ ಸ್ಟಾರ್ಟ್‌ಸಿಟಿ ಯೋಜನೆಯ ರಸ್ತೆಗಳಿಗೆ ಇಷ್ಟು ಕೋಟಿ ರೂಪಾಯಿಗಳು ಖರ್ಚಾಗಿದೆ. ಅದು ಸಮರ್ಪಕವಾಗಿ ಆಗದಿದ್ದರೆ ಆ Executive Engineer ಮತ್ತು Chief Engineer ರವರ ಮೇಲೆ ಕ್ರಮ ಕೈಗೊಳ್ಳುತ್ತಾರೆಯೇ? ಕೊನೆಪಕ್ಷ ಆ ರಸ್ತೆ 5 ವರ್ಷವಾದರು ಚೆನ್ನಾಗಿರಬೇಕು. ಈ ರೀತಿ ಬೇಕಾಬಿಟ್ಟಿ ರಸ್ತೆ ಅಗೆಯುತ್ತಿರುವ ಜವಾಬ್ದಾರಿಯನ್ನು ಯಾರ ಮೇಲೆ ಕೊಡುತ್ತೀರಿ?

ಸಭಾಪತಿಯವರು:- ಮಾನ್ಯ ಸಿ.ಎಂ.ಇಬ್ರಾಹಿಂ ರವರು ಹೇಳಿದ್ದು ಸರಿಯಾಗಿದೆ. ಎಲ್ಲಾ ಕಡೆಗಳಲ್ಲಿ ಆ ರೀತಿಯ ಸಮಸ್ಯೆಗಳಿವೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರತಕ್ಕಂಥ ಪ್ರಶ್ನೆಯೇ ಬೇರೆ. ಅವರು ಈಗ ಹೇಳುತ್ತಿರತಕ್ಕಂಥ ವಿಷಯವೇ ಬೇರೆ.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ನಗರಾಭಿವೃದ್ಧಿ ಇಲಾಖೆಯು 2019-2020 ಮತ್ತು 2020-2021ನೇ ಸಾಲಿನಲ್ಲಿ ಯಾವ್ಯಾವ ಯೋಜನೆಗಳಿಗೆ ಎಷ್ಟೆಷ್ಟು ಅನುದಾನಗಳನ್ನು ಖರ್ಚು ಮಾಡಲಾಗಿದೆ; (ಸಂಪೂರ್ಣ ವಿವರ ನೀಡುವುದು)ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಂಪೂರ್ಣವಾದ ಉತ್ತರವನ್ನು ಒದಗಿಸಲಾಗಿದೆ. 2019-2020 ನೇ ಸಾಲಿನಲ್ಲಿ ರೂ.11,748.82 ಕೋಟಿಗಳನ್ನು ಮತ್ತು 2020-2021ನೇ ಸಾಲಿನಲ್ಲಿ ರೂ.13018.00 ಕೋಟಿಗಳನ್ನು ವಿವಿಧ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ ಎಂದು ಉತ್ತರದಲ್ಲಿ ಒದಗಿಸಿದ್ದೇವೆ.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಅದರ ಬಗ್ಗೆ ನಮ್ಮ ವಿವಾದವೇ ಇಲ್ಲ. ನಾನು ಕೇಳುತ್ತಿರುವುದೇನೆಂದರೆ, ನೀವು ಮದುವೆ ಮಾಡಿಸಿ ಮಕ್ಕಳಾದವೋ, ಇಲ್ಲವೋ ಹೇಳಿರಿ ಎಂದು ಹೇಳಿದರೆ ಹೇಗೆ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, specific ಆಗಿ ಯಾವುದು ಎಂದು ಹೇಳಬೇಕು.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಸರ್ಕಾರ ಹಣ ಖರ್ಚು ಮಾಡಿದೆ. ಅದರ ಗುಣಮಟ್ಟ ನೋಡುವವರು ಯಾರು ಎಂದು ನಾನು ಕೇಳುತ್ತಿರುವುದು.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಅದಕ್ಕಾಗಿ ಒಂದು ತಜ್ಞರ ಸಮಿತಿ ಇದೆ. ಇವತ್ತಿನ ದಿವಸ ಏನು ರಸ್ತೆಗಳನ್ನು ಅಗೆದಿದ್ದಾರೆ, ಅದು ನಿಜ. ನಾನು ಇಲ್ಲವೆಂದು ಹೇಳುತ್ತಿಲ್ಲ. ಬೆಂಗಳೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಕೆಲಸ ನಡೆಯುತ್ತಿದೆ. ಸ್ಮಾರ್ಟ್‌ಸಿಟಿ ಕೆಲಸದಿಂದ ಕೆಲವು ಮುಖ್ಯರಸ್ತೆಗಳನ್ನೂ ಕೂಡ ಅಗೆದಿದ್ದಾರೆ. ನಾನು ಕೂಡ ಎರಡು ಬಾರಿ ಪರಿವೀಕ್ಷಣೆಯನ್ನು ಕೂಡ ಮಾಡಿದ್ದೇನೆ. ಪರಿವೀಕ್ಷಣೆ ಮಾಡಿದ ನಂತರ ಸೂಚನೆಗಳನ್ನು ಕೊಟ್ಟಿದ್ದೇನೆ. ಇವತ್ತಿನ ದಿವಸ ವೇಗವಾಗಿ ಆ ಕೆಲಸ ನಡೆಯುತ್ತಿದೆ. ಈಗ ಮಳೆಗಾಲ ಇರುವುದರಿಂದ ಎಲ್ಲೋ ಒಂದು ಕಡೆ ಸ್ವಲ್ಪ ವಿಳಂಬವಾಗಿದೆ. ಅದನ್ನೂ ಕೂಡ ನಾನು ಈ ಸದನದ ಮುಂದೆ ಹೇಳುವುದಕ್ಕೆ ಬಯಸುತ್ತಿದ್ದೇನೆ. ಅದಲ್ಲದೇ ಕೋವಿಡ್-19 ಬಂದಂಥ ಸಂದರ್ಭದಲ್ಲೂ ಕೂಡ ಮೂರ್ನಾಲ್ಕು ತಿಂಗಳ ಕಾಲ ನಾವು ಕಾಮಗಾರಿಗಳನ್ನು ಮಾಡುವುದಕ್ಕೆ ಆಗಿಲ್ಲ. ಈ ಎಲ್ಲಾ ಕಾರಣಗಳಿಂದ ಕಾಮಗಾರಿಗಳು ವಿಳಂಬವಾಗಿದೆ. ಈಗ ಮಾನ್ಯ ಸದಸ್ಯರು ಹೇಳಿದಂತೆ, specific ಆಗಿ ಯಾವುದು ಕಳಪೆ ಕಾಮಗಾರಿಯಾಗಿದೆ ಎಂದು ನನ್ನ ಗಮನಕ್ಕೆ ತಂದರೆ ಖಂಡಿತವಾಗಿಯು ಅವರ ಮೇಲೆ ನಿರ್ದಾಕ್ಷಿಣ್ಯವಾದ ಕ್ರಮ ಜರುಗಿಸುವುದಕ್ಕೆ ನಾವು ಹಿಂಜರಿಯುವುದಿಲ್ಲ ಎನ್ನುತ್ತಾ ಕಂಡು ಮಾತನ್ನು ನಾನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಬಯಸುತ್ತೇನೆ. ಮಾನ್ಯ ಸದಸ್ಯರಾದ ಶ್ರೀ ಸಿ.ಎಂ.ಇಬ್ರಾಹಿಂರವರ ಮನೆ ಮುಂದೆ ಆ ರೀತಿ ಆಗಿದೆಯೆಂದು ಹೇಳಿದ್ದಾರೆ. ಅದು ಬಿ.ಬಿ.ಎಂ.ಪಿ.ಗೆ ಬರುತ್ತದೋ ಅಥವಾ ಸ್ಮಾರ್ಟ್‌ಸಿಟಿ ಯೋಜನೆಗೆ ಬರುತ್ತದೋ ಎಂದು ನನಗೂ ಸರಿಯಾಗಿ ಗೊತ್ತಿಲ್ಲ. ಏಕೆಂದರೆ, ಬೆನ್ಸನ್ ಟೌನ್‌ನಲ್ಲಿ ಮಾನ್ಯ ಸದಸ್ಯರ ಮನೆ ಇದೆ. ಬೆನ್ಸನ್ ಟೌನ್ ಬಿ.ಬಿ.ಎಂ.ಪಿ ಪ್ಯಾಪ್ಪಿಗೆ ಬರುತ್ತದೆ ಎನ್ನುವುದು ನನ್ನ ಭಾವನೆ. ಹಾಗಾಗಿ, ಆ ರಸ್ತೆಯನ್ನು ಯಾವ ಉದ್ದೇಶಕ್ಕಾಗಿ ಅಗೆದಿದ್ದಾರೆ ಎನ್ನುವುದು ನನಗೂ ಕೂಡ ಗೊತ್ತಿಲ್ಲ. ಹಾಗಾಗಿ, ಆ ರೀತಿಯದ್ದು ಏನಾದರೂ ಇದ್ದರೆ, ನಾನೇ ಖುದ್ದು ಅವರ ಮನೆ ಹತ್ತಿರ ಹೋಗಿ, ಅದನ್ನು ಪರಿಶೀಲನೆ ಮಾಡಿ ಅದನ್ನು ಪರಿಹಾರ ಮಾಡುವಂಥ ಕೆಲಸವನ್ನು ಖಂಡಿತವಾಗಿಯು ಮಾಡುತ್ತೇನೆ.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಕಳಕಳಿಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನನ್ನ ಮನೆ ಎದುರುಗಡೆ ರಸ್ತೆ ಅಗೆದಾಗ ಒಂದು ಬಾರಿ ನೀರು ಸರಬರಾಜಿಗಾಗಿ ಎಂದು ಹೇಳಿದರು. ಇನ್ನೊಂದು ಬಾರಿ ಒಳಚರಂಡಿ ವ್ಯವಸ್ಥೆಗಾಗಿ ಅಗೆಯುತ್ತಿದ್ದೇವೆಂದು ಹೇಳಿದರು. ಮತ್ತೊಂದು ಬಾರಿ ಧೀರುಬಾಯಿ ಅಂಬಾನಿಯವರ ಡಿ.ಟಿ.ಹೆಚ್.ಗೆ ವೈರ್ ಹಾಕುತ್ತಿದ್ದೇವೆಂದು ಹೇಳಿದರು. ಅಲ್ಲಿ ತಿಂಗಳಿಗೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಒಂದರಂತೆ ರಸ್ತೆಯನ್ನು ಅಗೆಯುತ್ತಿದ್ದಾರೆ. ಇದಕ್ಕೆ ಸರ್ಕಾರ ಏನಾದರೂ ಒಂದು ಕಮಿಟಿ ಮಾಡಿ, ಆ ಕಮಿಟಿ ಪರ್ಮಿಷನ್ ತೆಗೆದುಕೊಂಡು ಏನಾದರೂ ಮಾಡಲಿ.

ಶ್ರೀ ಬಿ.ಎ.ಬಸವರಾಜ:- ಮಾನ್ಯ ಸಭಾಪತಿಯವರೇ, ಬೆಸ್ಕಾಂ, ಬಿ.ಡಬ್ಲ್ಯೂ.ಎಸ್.ಎಸ್.ಬಿ. ಇವೆಲ್ಲಾ ಸೇರಿ ಒಂದು ಸಮಿತಿಯನ್ನು ಮಾಡಿದ್ದೇವೆ. Coordination ಸಮಿತಿಯನ್ನು ಮಾಡಿದ್ದೇವೆ. ಆ ಕಮಿಟಿಯ ಆಧಾರದ ಮೇಲೆ ಇವತ್ತಿನ ದಿವಸ ಕೆಲಸಗಳು ನಡೆಯುತ್ತಿದೆ. ತೊಂದರೆಗಳಾಗಿದೆ, ನಾನು ಇಲ್ಲವೆಂದು ಹೇಳುತ್ತಿಲ್ಲ. ಆದರೆ ಇದನ್ನು ಸರಿಪಡಿಸುವಂಥ ಕೆಲಸ ಆಗಬೇಕಿದೆ. ಇವತ್ತಿನ ದಿವಸ ನಾವು ಇಲ್ಲಿಗೆ ಬೃಹತ್‌ಕಂಠ ಸಂದರ್ಭದಲ್ಲಿ ರಾಜಭವನ ರಸ್ತೆ ಅಥವಾ ರೇಸ್‌ಕೋರ್ಸ್ ರಸ್ತೆ ಹಾಗೂ ಬೇರೆ ಬೇರೆ ರಸ್ತೆಗಳನ್ನೂ ಗಮನಿಸಿದರೆ ನಾವು ಯಾವ ಮಟ್ಟಕ್ಕೆ ಕೆಲಸ ಮಾಡಿದ್ದೇವೆಂದು ಗೊತ್ತಾಗುತ್ತದೆ. ಇವತ್ತಿನ ದಿವಸ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡತಕ್ಕಂಥ ಕೆಲಸಗಳನ್ನು ಮಾಡುತ್ತಿದ್ದೇವೆ. ಮಾನ್ಯ ಸದಸ್ಯರು ಹೇಳಿದ್ದಾರೆ, ಅದನ್ನು ಸರಿಪಡಿಸುವಂಥ ಕೆಲಸವನ್ನು ನಾನು ಬೆಂಗಳೂರು ನಗರದ ಉಸ್ತುವಾರಿ ಸಚಿವರು ಇಲ್ಲದಿದ್ದರೂ ಕೂಡ ನಾನೇ ಖುದ್ದು ಅಲ್ಲಿಗೆ ಹೋಗಿ, ಅಧಿಕಾರಿಗಳ ಜೊತೆ ಮಾತನಾಡಿ, ಈ ರೀತಿ ತೊಂದರೆಯಾಗಿರುವುದನ್ನು ಸರಿಪಡಿಸುವಂಥ ಕೆಲಸ ಮಾಡಲಾಗುವುದು.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಇತ್ತೀಚೆಗೆ ಸರ್ಕಾರ ಆ ರಸ್ತೆ ಮಾಡಿದ್ದಾರೆ. ಅದು ಒಂದೂವರೆ ವರ್ಷ, ಎರಡು ವರ್ಷ ಹಾಗೂ ಐದು ವರ್ಷಗಳಲ್ಲಿ ಅದರ ಗುಣಮಟ್ಟ ಕೆಟ್ಟರೆ; ಅದಕ್ಕೆ ಕಂಟ್ರಾಕ್ಟರ್ ರೆಸ್ಪಾನ್ಸಿಬಲ್ ಇರುತ್ತಾರೆಯೋ ಅಥವಾ ಅಧಿಕಾರಿಗಳು ರೆಸ್ಪಾನ್ಸಿಬಲ್ ಇರುತ್ತಾರೆಯೋ ಎಂಬುದನ್ನು ಹೇಳಬೇಕು. ಅದಕ್ಕೆ ಏನಾದರೂ ನೀವು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀರಾ?

(ಮುಂದು...)

(655)14.9.2021/12.00/ಎಂ.ಎಂ-ಬಿ.ಎನ್.ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಸಿ.ಎಂ. ಇಬ್ರಾಹಿಂ [ಮುಂದು]:-

ಅದು ಬಹಳ ಮುಖ್ಯ. ಈಗ ನೀವು ಸುಮಾರು 2000 ಕೋಟಿ ರೂಪಾಯಿಗಳನ್ನು ಕೊಟ್ಟು ಬಿಟ್ಟಿದ್ದೀರಿ. ರಸ್ತೆ, ಚರಂಡಿ ಕೆಲಸ ಆಯಿತು. ಕಳಪೆ ಕಾಮಗಾರಿಯಾದರೆ ಗುತ್ತಿಗೆದಾರರು ಜವಾಬ್ದಾರಿಯೋ, ಅಧಿಕಾರಿಗಳು ಜವಾಬ್ದಾರಿಯೋ? ಅಧಿಕಾರಿ ಆದರೆ ಅವರು ಯಾರು?

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ನಾವು ಇಂತಿಷ್ಟು ಎಂದು ಸಮಯವನ್ನು ನಿಗದಿ ಮಾಡಿದ್ದೇವೆ. 2-3 ವರ್ಷ ಎಂದು ಅದಕ್ಕೆ ಅವಧಿ ಕೊಟ್ಟಿದ್ದೇವೆ. ಅದರಲ್ಲಿ ಏನಾದರೂ ಏರುಪೇರಾದಂತಹ ಸಂದರ್ಭದಲ್ಲಿ ಯಾರು ಗುತ್ತಿಗೆದಾರರಿದ್ದಾರೆ ಅವರೇ ಅದನ್ನು ಸರಿಪಡಿಸುವ ಕೆಲಸ ಮಾಡಬೇಕಾಗುತ್ತದೆ. ಅದರಲ್ಲಿ ಎರಡು ಮಾತಿಲ್ಲ.

ಶ್ರೀ ಸಿ.ಎಂ. ಇಬ್ರಾಹಿಂ:- ಮಾನ್ಯ ಸಭಾಪತಿಯವರೇ, ಅಧಿಕಾರಿಗಳ ಮೇಲೆ ಏನೂ ಇಲ್ಲ, ಜವಾಬ್ದಾರಿ ಗುತ್ತಿಗೆದಾರರ ಮೇಲೆ ಮಾತ್ರವೇ? ಜವಾಬ್ದಾರಿಯನ್ನು ಅಧಿಕಾರಿಗಳು ಕೂಡ ನೋಡಬೇಕಾಗಿರುವುದಲ್ಲವೇ?

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಅಧಿಕಾರಿಗಳು ಕೂಡ ನೋಡಬೇಕು. ಅದನ್ನು ಕೂಡ ಗಮನದಲ್ಲಿಟ್ಟುಕೊಂಡು ಹೇಳಿದ್ದೇವೆ.

ಶ್ರೀ ಸಿ.ಎಂ. ಇಬ್ರಾಹಿಂ:- ಗಮನದಲ್ಲಿಟ್ಟುಕೊಳ್ಳುವುದಲ್ಲ, ನೀವು ನಿರ್ದಿಷ್ಟವಾಗಿ ಮಾಡಿದ್ದಾರೆಯೇ? ಈ ರಸ್ತೆ ಕೆಟ್ಟರೆ ಇಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ, ಇದರಲ್ಲಿ ನೀವು specification ಇರುವಂತಹ ಆದೇಶವನ್ನು ಹೊರಡಿಸಿದ್ದೀರಾ?

ಶ್ರೀ ಬಿ.ಎ. ಬಸವರಾಜ:- ಮಾನ್ಯ ಸಭಾಪತಿಯವರೇ, ಬೆಂಗಳೂರು ನಗರ ನನ್ನ ವ್ಯಾಪ್ತಿಗೆ ಬರುತ್ತಿಲ್ಲ. ನನ್ನ ವ್ಯಾಪ್ತಿಗೆ ಬರುವುದು ಬೇರೆ ನಗರಗಳು. ಬೇರೆ ನಗರಗಳಲ್ಲಿ ನಾನು ಇದನ್ನು ನಿರ್ದಿಷ್ಟವಾಗಿ ಹೇಳಿದ್ದೇನೆ. ಬೆಂಗಳೂರು ನಗರ ಸನ್ಮಾನ್ಯ ಮುಖ್ಯಮಂತ್ರಿಯವರ ಜೊತೆ ಇರುವುದರಿಂದ ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಕ್ಕೆ ಹೋಗುವುದಿಲ್ಲ. ಏಕೆಂದರೆ ಅಧಿಕಾರಿಗಳು ಅವರ ಹಿಡಿತದಲ್ಲಿ ಇರುತ್ತಾರೆ. ಉಳಿದ ಮಹಾನಗರ ಪಾಲಿಕೆಗಳಲ್ಲಿ ಮಾನ್ಯ ಸದಸ್ಯರು ಹೇಳಿದ ರೀತಿಯಲ್ಲಿ ಎಲ್ಲಾದರೂ ಕಳಪೆ ಕಾಮಗಾರಿಯಾಗಿ ಅದನ್ನು ನನ್ನ ಗಮನಕ್ಕೆ ತಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಕ್ಕೆ ಹಿಂಜರಿಯುವುದಿಲ್ಲ ಎಂಬ ಮಾತನ್ನು ಹೇಳಬಯಸುತ್ತೇನೆ.

ಚುಕ್ಕೆ ಪ್ರಶ್ನೆ ಸಂಖ್ಯೆ: 09**(ಉತ್ತರವನ್ನು ಲಗತ್ತಿಸಿದೆ)**

ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ:- ಮಾನ್ಯ ಸಭಾಪತಿಯವರೇ, ನಾನು ಕೇಳಿರುವಂತಹ ಪ್ರಶ್ನೆ ಏನೆಂದರೆ, ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ವರದಿಯಾಗಿರುವ ಬಗ್ಗೆ ಸರ್ಕಾರದ ಗಮನವನ್ನು ಸೆಳೆದಿದ್ದೇನೆ. ಅವರು ಇದರ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆ ಎಂದು ಉತ್ತರ ಕೊಟ್ಟಿದ್ದಾರೆ. 2020-21ನೇ ಸಾಲಿನಲ್ಲಿ ದಾಖಲಾಗಿರುವ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ 296. 2020-21ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ದಾಖಲಾಗಿರುವ ಬಾಲ್ಯವಿವಾಹಗಳ ಸಂಖ್ಯೆ ಎಷ್ಟು, ತಡೆಹಿಡಿಯಲಾಗಿರುವ ಪ್ರಕರಣಗಳ ಸಂಖ್ಯೆ ಎಷ್ಟೆಂದು ಕೇಳಿರುವುದಕ್ಕೆ ಬಾಲ್ಯ ವಿವಾಹ ಸಂಖ್ಯೆ 18 ಮತ್ತು ತಡೆಹಿಡಿಯಲಾದ ಪ್ರಕರಣಗಳು 169 ಎಂದು ಉತ್ತರ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಬಂದು 70 ವರ್ಷಗಳ ನಂತರವೂ ಸಹಿತ ಈ ದೇಶದಲ್ಲಿ ವಿಶೇಷವಾಗಿ ನಮ್ಮ ರಾಜ್ಯದಲ್ಲಿ ಸಹ ಬಾಲ್ಯ ವಿವಾಹಗಳು ಇನ್ನೂ ಹೆಚ್ಚು ನಡೆಯುತ್ತಿರುವುದಕ್ಕೆ ಅನೇಕ ಕಾರಣಗಳಿವೆ. ವಿವಾಹದ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿರುವಂತಹ ಪದ್ಧತಿಗಳು, ಸಂಪ್ರದಾಯ, ಬಡತನ, ಆರ್ಥಿಕ ಸಮಸ್ಯೆ ಮತ್ತು ಅರಿವಿನ ಕೊರತೆ ಈ ಎಲ್ಲಾ ಕಾರಣಗಳ ಮಧ್ಯೆ ಇವತ್ತು ಬಾಲ್ಯವಿವಾಹಗಳು ಹೆಚ್ಚಿಗೆ ಆಗಿರುವುದನ್ನು ಮಾನ್ಯ ಸಚಿವರ ಗಮನಕ್ಕೆ ತರುತ್ತಾ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಬಾಲ್ಯ ವಿವಾಹದ ಪ್ರಮಾಣ 17.5 ಇದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದರ ಪ್ರಮಾಣ 31.5ರಷ್ಟು ಇದೆಯೆಂದು 2015-16ರಲ್ಲಿ ಎನ್. ಎಫ್. ಹೆಚ್.ಎಸ್. ವರದಿ ಪ್ರಕಾರ 15 ರಿಂದ 19 ವಯೋಮಾನದ ಸುಮಾರು ಶೇ. 8ರಷ್ಟು ಬಾಲಕಿಯರು ಈಗ ತಾಯಂದಿರಾಗುತ್ತಿರುವುದನ್ನು ವರದಿ ಮಾಡಿದ್ದಾರೆ. ಹೆರಿಗೆ ಸಮಯದಲ್ಲಿ ತಾಯಂದಿರ ಸಾವು, ಬಾಣಂತಿಯರ ಸಾವು, ಗರ್ಭಪಾತ, ಶಿಶು ಮರಣ ಇವೆಲ್ಲವೂ ಸಹ ಬಾಲ್ಯ ವಿವಾಹದ ಹಿನ್ನೆಲೆಯಲ್ಲಿ ಆಗುತ್ತಿದೆ ಎಂಬ ಮಾತನ್ನು ಹೇಳುತ್ತಾ ಈ ವಿಚಾರವಾಗಿ ಬೆಳಗಾವಿ ಜಿಲ್ಲೆಯಲ್ಲಿ ಆಗಿರುವಂತಹ ಪ್ರಕರಣಗಳ ಸಂಖ್ಯೆಯನ್ನು ತಾವು ನೋಡಿದರೆ ನನ್ನಲ್ಲಿರುವಂತಹ ಮಾಹಿತಿ ಕೋವಿಡ್-19 ಸಂದರ್ಭದಲ್ಲಿ 2019-20 ಮತ್ತು 2020-21ರಲ್ಲಿ ಕೋವಿಡ್-19ನಲ್ಲಿ ಶಾಲಾ ಕಾಲೇಜುಗಳು ಬಂದ್ ಆದ ನಂತರ ಅತಿ ಹೆಚ್ಚು ಬಾಲ್ಯ ವಿವಾಹಗಳು ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಆಗಿರುವುದನ್ನು ಮಾನ್ಯ ಸಚಿವರ ಗಮನಕ್ಕೆ ತರಬಯಸುತ್ತಿದ್ದೇನೆ. ಮಕ್ಕಳು ಶಾಲೆಗೆ ಹೋಗದಿದ್ದಂತಹ ಸಂದರ್ಭದಲ್ಲಿ ಶಾಲೆ ನಡೆಯುತ್ತಿದ್ದಾಗ ಅದು ಶಿಕ್ಷಕರಿಗೆ, ಅವರ ಸಹಪಾಠಿಗಳಿಗೆ, ಪಕ್ಕದಲ್ಲಿರುವಂತಹ ಬೆಂಚ್‌ನ ಮಕ್ಕಳಿಗೆ ಆ ಹೆಣ್ಣು ಮಗಳು ಶಾಲೆಗೆ ಏತಕ್ಕೆ

ಬಂದಿಲ್ಲವೆಂದು ಗೊತ್ತಾಗುತ್ತದೆ. ಶಾಲೆಗಳು ನಡೆಯದಿರುವಂತಹ ಸಂದರ್ಭದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ವಿವಾಹಗಳಾಗಿರುವುದು ಅನೇಕ ದಿನಪತ್ರಿಕೆಗಳಲ್ಲಿ ವರದಿಯಾಗಿದೆ. ವಿಶೇಷವಾಗಿ 'ಪ್ರಜಾವಾಣಿ'ಯಲ್ಲಿ ಇದರ ಬಗ್ಗೆ ದೀರ್ಘವಾದಂತಹ ಲೇಖನ ಬಂದಿದೆ. ನಾನು ಸಚಿವರಿಗೆ ಹೇಳುವುದಿಷ್ಟೇ. ಇವತ್ತು ಲಾಕ್‌ಡೌನ್; ಮೂರನೇ ಅಲೆ ಬರುತ್ತದೆ ಎಂದು ಹೇಳುತ್ತಿದ್ದಾರೆ. ಇದಾದ ನಂತರವೂ ಸಹಿತ ಲಾಕ್‌ಡೌನ್ ಸಂದರ್ಭದಲ್ಲಿ ಆಗಿರುವಂತಹ ವಿವಾಹಗಳ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ? ಈಗ ಆಗಿರುವಂತಹ ಬಾಲ್ಯ ವಿವಾಹದ ಬಗ್ಗೆ ಸರ್ಕಾರದ ನಿಲುವೇನು? ಇದನ್ನು ಕಟ್ಟುನಿಟ್ಟಾಗಿ ನಿರ್ವಹಣೆ ಮಾಡುವುದಕ್ಕೆ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ? ಏಕೆಂದರೆ ಎಲ್ಲಾ ದಿನಪತ್ರಿಕೆಯವರು 'ವಿಜಯವಾಣಿ', 'ವಿಜಯ ಕರ್ನಾಟಕ' ಸೇರಿದಂತೆ ಎಲ್ಲಾ ಪತ್ರಿಕೆಗಳು ಇದರ ಬಗ್ಗೆ ವಿಶೇಷವಾಗಿ ವರದಿ ಮಾಡಿವೆ. ಲಾಕ್‌ಡೌನ್ ಮೂರನೇ ಅವಧಿಗೆ ಮುಂದುವರಿದರೆ ಇದೇ ರೀತಿ ಬಾಲ್ಯ ವಿವಾಹಗಳು ಮುಂದುವರಿದರೆ ಅದರ ಪರಿಣಾಮವನ್ನು ಇಡೀ ಸಮಾಜ ಅನುಭವಿಸಬೇಕಾಗುತ್ತದೆ. ಅದಕ್ಕೆ ಸರ್ಕಾರ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ನನ್ನ ಒತ್ತಾಯವಾಗಿದೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಈ ವರ್ಷ 2020-21ರಲ್ಲಿ ಸಂಖ್ಯೆ ಹೆಚ್ಚಾಗಿದೆ. 2018-19ರಲ್ಲಿ ಸ್ವೀಕರಿಸಿದ ದೂರುಗಳ ಸಂಖ್ಯೆ 1394 ಆಗಿದ್ದರೆ, 1275 ವಿವಾಹಗಳನ್ನು ತಡೆಹಿಡಿಯುವುದಕ್ಕೆ ಸಾಧ್ಯವಾಗಿದೆ. ಇವತ್ತು 119 ಬಾಲ್ಯ ವಿವಾಹ ನಡೆದಿದ್ದು ಅದರಲ್ಲಿ 48 ಪ್ರಕರಣಗಳಿಗೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗಿದೆ. 48 ಪ್ರಕರಣಗಳಿಗೆ ಎಫ್.ಐ.ಆರ್. ಕೂಡ ಆಗಿದೆ. ಒಂದು ಬೆಳವಣಿಗೆಯೇನೆಂದರೆ ಇವತ್ತು 3007 ದೂರುಗಳು ಬಂದಿದ್ದರೆ ಅದರಲ್ಲಿ 2711 ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾಗಿದೆ. 296 ಬಾಲ್ಯ ವಿವಾಹಗಳಾಗಿವೆ. ಮೂರು ವರ್ಷಗಳಿಗೆ ಹೋಲಿಕೆ ಮಾಡಿ ನೋಡಿದಾಗ 239 ಪ್ರಕರಣಗಳಿಗೆ ಎಫ್.ಐ.ಆರ್. ಆಗಿದೆ. ಅಂದರೆ ಸರ್ಕಾರ ಬಹಳ ಕಟ್ಟುನಿಟ್ಟಾಗಿ ಬಾಲ್ಯವಿವಾಹವನ್ನು ನಿಷೇಧ ಮಾಡುವುದಕ್ಕೆ ಮತ್ತು ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೂ ಕೂಡ ಮುಂದಾಗಿದೆ. ಇವತ್ತು ಕಾನೂನಾತ್ಮಕವಾಗಿ 1929ರಲ್ಲಿ ಇದ್ದಂತಹ ಬಾಲ್ಯ ವಿವಾಹ ನಿಷೇಧ ಕಾಯಿದೆಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರವು 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯಿದೆಯನ್ನು ಜಾರಿಗೆ ತಂದಿರುತ್ತದೆ. ಸದರಿ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತ ದೊರೆತ ನಂತರ 2007ರಲ್ಲಿ ಕೂಡ ನಾವು ಅದನ್ನು ಅನುಷ್ಠಾನ ಮಾಡಿ ಸದರಿ ಕೇಂದ್ರ ಕಾಯ್ದೆಗೆ 2007ರಲ್ಲಿ ಕೇಂದ್ರ ನಿಯಮಗಳನ್ನು ರೂಪಿಸಲಾಯಿತು. 2008ರಲ್ಲಿ ಸರ್ಕಾರವು ಹೊರತಂದಿದ್ದ ನಿಯಮಾವಳಿಗಳನ್ನು ವಿಕಸನಗೊಳಿಸಿ 2014ರಲ್ಲಿ

ಕರ್ನಾಟಕ ರಾಜ್ಯವು ಕೂಡ ನಿಯಮಗಳನ್ನು ರೂಪಿಸಿದೆ. ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ;

ಸಭಾಪತಿಯವರು:- ಬಾಲ್ಯ ವಿವಾಹವನ್ನು ತಡೆಯುವುದಕ್ಕೆ ಏನು ಮಾಡುತ್ತೀರಿ ಎಂಬುದನ್ನು ತಿಳಿಸಿ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಕಾನೂನಾತ್ಮಕವಾಗಿ ಏನು ಮಾಡಿದೆವೆಂದರೆ, ಬಾಲ್ಯ ವಿವಾಹ ನಡೆದಂತಹ ಸಂದರ್ಭದಲ್ಲಿ ದಿನಾಂಕ 03.03.2018ರಿಂದ ನೆರವೇರಿಸಲಾದ ಪ್ರತಿಯೊಂದು ಬಾಲ್ಯವಿವಾಹವೂ ಪ್ರಾರಂಭದಿಂದಲೇ ಅನೂರ್ಜಿತಗೊಳಿಸಲಾಗುವುದು ಎಂದು ಕಾನೂನಿನಲ್ಲಿ ಬದಲಾವಣೆ ಮಾಡಿದ್ದೇವೆ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಇಡೀ ಅಪರಾಧವನ್ನು suo moto ಆಗಿ ದಾಖಲಿಸಬಹುದು ಎಂದು ಹೊಸ ಕಾನೂನಿನಲ್ಲಿ ಅಳವಡಿಸಲಾಯಿತು. ಈ ಕಾಯ್ದೆಯಡಿ ಶಿಕ್ಷೆಯ ಪ್ರಮಾಣವನ್ನು ಸಹ ನಿಗದಿಪಡಿಸಲಾಗಿದ್ದು, ಮಹಿಳೆಯರು ಸಹ ಶಿಕ್ಷೆಗೆ ಅರ್ಹರಾಗಿರುತ್ತಾರೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಉತ್ತರ ಕೊಟ್ಟಿದ್ದೀರಿ. ಆದರೆ ಬಾಲ್ಯ ವಿವಾಹವನ್ನು ತಡೆಯುವುದಕ್ಕೆ ಏನು ಮಾಡುತ್ತೀರಿ ಎಂದು ತಿಳಿಸಿ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಈ ವರ್ಷ ಹೆಚ್ಚು ಕಾನೂನಿನ ಕ್ರಮ ತೆಗೆದುಕೊಂಡಿದ್ದೇವೆ. ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳ ಮೂಲಕ ಬಾಲ್ಯವಿವಾಹವನ್ನು ತಡೆಯುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಲಿಚ್ಛಿಸುತ್ತೇನೆ.

ಶ್ರೀ ಕವಟಗಿಮಠ ಮಹಾಂತೇಶ್ ಮಲ್ಲಿಕಾರ್ಜುನ(ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಕಾನೂನುಗಳ ಬಗ್ಗೆ, ಸರ್ಕಾರ ತೆಗೆದುಕೊಂಡಿರುವಂತಹ ಕ್ರಮಗಳ ಬಗ್ಗೆ ವಿವರವಾದ ಉತ್ತರ ಕೊಟ್ಟಿದ್ದಾರೆ. ನಾನು ಅದರ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ನನ್ನ ಪ್ರಶ್ನೆಯೇನೆಂದರೆ, ಲಾಕ್‌ಡೌನ್ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಬರದಿರುವಂತಹ ಸಂದರ್ಭದಲ್ಲಿ ಬಡತನದಿಂದ ಅನೇಕ ಜನರು ತಮ್ಮ ಮಕ್ಕಳನ್ನು ಬಾಲ್ಯ ವಿವಾಹಕ್ಕೆ ತಳ್ಳುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ. ಮನೆಯಲ್ಲಿರುವ ತಂದೆ ತಾಯಿಯೇ ಇಂತಹ ಮದುವೆಗೆ ಪ್ರೋತ್ಸಾಹ ಕೊಡುವಂತಹ ಸಂದರ್ಭದಲ್ಲಿ ಅಲ್ಪವಯಸ್ಸಿನ ಹೆಣ್ಣುಮಗಳು ಯಾರ ಮೇಲೆ ಕಂಪ್ಲೀಟ್ ಮಾಡುತ್ತಾಳೆ? ತಂದೆ ತಾಯಿ ಮೇಲೆ

ಮಾಡುತ್ತಾಳಾ ಅಥವಾ ಮದುವೆಯಾದ ಮೇಲೆ ಅವಳ ಗಂಡನ ಮೇಲೆ ಕಂಪ್ಲೇಂಟ್ ಮಾಡುತ್ತಾಳಾ? ಇದನ್ನು ಪೂರ್ವಭಾವಿಯಾಗಿ ಅಲ್ಲಿರುವಂತಹ ಲೋಕಲ್ ಪೊಲೀಸ್ ಇರಬಹುದು ಅಥವಾ ಉಳಿದಂತಹವರು ಸಹಿತ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಮತ್ತು ಶಾಲೆಯಲ್ಲಿರುವ ಹೆಡ್ ಮಾಸ್ಟರ್ ಇದರ ಬಗ್ಗೆ monitoring ಮಾಡದೇ ಇದ್ದರೆ ಬಾಲ್ಯ ವಿವಾಹವನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಇದು ಹೆಚ್ಚಾಗುವ ಭಯ ಇದೆ. ದಯವಿಟ್ಟು ಸರ್ಕಾರ ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಮ್ಮ ಮುಖಾಂತರ ಮಂತ್ರಿಗಳನ್ನು ಬಿತ್ತಾಯ ಮಾಡುತ್ತೇನೆ.

ಶ್ರೀ ಆಚಾರ್ ಹಾಲಪ್ಪ ಬಸಪ್ಪ:- ಮಾನ್ಯ ಸಭಾಪತಿಯವರೇ, ಸದಸ್ಯರ ಸಲಹೆಗಳನ್ನು ತೆಗೆದುಕೊಂಡು ಇದಕ್ಕೆ ಇನ್ನೂ ಹೆಚ್ಚಿಗೆ ಕ್ರಮ ತೆಗೆದುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತೇವೆ.

ಸಭಾಪತಿಯವರು:- ಈಗ ಶ್ರೀ ಕೆ. ಹರೀಶ್ ಕುಮಾರ್ ರವರ ಚುಕ್ಕೆ ಪ್ರಶ್ನೆ ಸಂಖ್ಯೆ 29[324]. ಮಾನ್ಯ ಸದಸ್ಯರು ಗೈರು ಹಾಜರಾಗಿದ್ದಾರೆ.

ಚುಕ್ಕೆ ಪ್ರಶ್ನೆ ಸಂಖ್ಯೆ: 251

(ಉತ್ತರವನ್ನು ಲಗತ್ತಿಸಿದೆ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಬಹಳ ದೂರದೃಷ್ಟಿತ್ವದ ಉತ್ತರವನ್ನು ಒದಗಿಸಿರುವುದಕ್ಕೆ ಅಭಿನಂದಿಸುತ್ತೇನೆ.

(ಮುಂದು)

(656) 14-09-2021/ 12-10/ ಕೆಹೆಚ್-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಭಾರತಿ ಶೆಟ್ಟಿ (ಮುಂದು):-

ಆದರೂ ಕೂಡ ಇವತ್ತಿನ ದಿವಸ ಖಾಸಗಿ ಕ್ಷೇತ್ರದ ಜೊತೆಗೆ ಸಹಕಾರ ಕ್ಷೇತ್ರವನ್ನು ಬಲಪಡಿಸುವುದಕ್ಕೆ ಮಾನ್ಯ ಸಚಿವರು ಅನೇಕ ಯೋಜನೆಗಳ ಬಗ್ಗೆ ಉತ್ತರದಲ್ಲಿ ತಿಳಿಸಿದ್ದಾರೆ. ಆದರೆ, ನನ್ನ ಕಳಕಳಿಯೇನೆಂದರೆ, ನಮ್ಮ ದೇಶದ ಸಾಮರ್ಥ್ಯ, ನಮ್ಮ ದೇಶದ ಜನರ ಬುದ್ಧಿವಂತಿಕೆ, ನಮ್ಮ ದೇಶದಲ್ಲಿರುವಂತಹ ಗ್ರಾಹಕರು ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಳ್ಳುವುದಾಗಿದೆ. ಆದರೂ ಕೂಡ ಬಹು ರಾಷ್ಟ್ರೀಯ ಕಂಪನಿಗಳು ನಿರ್ವಹಿಸುತ್ತಿರುವ ವ್ಯವಹಾರಗಳಿಗೆ ನಮ್ಮ ಸಹಕಾರ ಕ್ಷೇತ್ರ ಬಲಿಯಾಗುತ್ತಿದೆ. ಸರ್ಕಾರದಿಂದ ಇಷ್ಟೆಲ್ಲಾ ಯೋಜನೆಗಳನ್ನು ಕೊಟ್ಟರೂ ಕೂಡ ಏಕೆ ಈ ರೀತಿಯಾಗುತ್ತಿದೆ? ಇದಕ್ಕೆ ಸರ್ಕಾರದಿಂದ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದರ ಬಗ್ಗೆ ಮಾನ್ಯ ಸಚಿವರಲ್ಲಿ ಕೇಳಬಯಸುತ್ತೇನೆ. ಮಾನ್ಯ ಸಚಿವರಲ್ಲಿ ಮತ್ತೊಂದು ಕಳಕಳಿಯೇನೆಂದರೆ, ಇವತ್ತಿನ ದಿವಸ ಕೇಂದ್ರ ಸರ್ಕಾರದ ಸಹಕಾರಿ ಸಚಿವಾಲಯಕ್ಕೆ ಪ್ರತ್ಯೇಕವಾಗಿ ಮಾನ್ಯ ಸಚಿವರು ಒಂದು ಮನವಿಯನ್ನು ಸಲ್ಲಿಸಿದ್ದಾರೆ. ಸಹಕಾರ ಸಂಘಗಳಲ್ಲಿ ಪಾರದರ್ಶಕತೆ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನ ಉನ್ನತೀಕರಣಕ್ಕಾಗಿ ಕೇಂದ್ರ ಸರ್ಕಾರದ ನೆರವು ಮತ್ತು ಆರ್ಥಿಕ ಸಹಾಯವನ್ನು ಕೋರಿದ್ದಾರೆ. ಆದರೆ, ಇವತ್ತಿನ ದಿವಸ ಈ ಹಿಂದೆ ಈ ಇಲಾಖೆಯ ಮುಖ್ಯಸ್ಥರಾಗಿ ಭಾರತೀಯ ಲೆಕ್ಕ ಪರಿಶೋಧನಾ ಇಲಾಖೆ ಮತ್ತು ಕೇಂದ್ರ ಸರ್ಕಾರದ ಎ.ಜಿ., ಇಲಾಖೆಯವರು ಮತ್ತು ಭಾರತೀಯ ಸೇವಾ ಅಧಿಕಾರಿಗಳು ಇರುತ್ತಿದ್ದರು. ಆದರೆ, ಈಗ ಇಲಾಖಾ ಮಟ್ಟಕ್ಕೆ ಕುಸಿದಿದೆ. ಇದರಿಂದ ವಿಶ್ವಾಸಾರ್ಹತೆಗೆ ಬಹಳ ಧಕ್ಕೆ ಉಂಟಾಗಿದೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ? ಏಕೆಂದರೆ, ಸಹಕಾರಿ ಕ್ಷೇತ್ರದ ವಿಶ್ವಾಸ ಹೆಚ್ಚಾಗಬೇಕಾದರೆ cooperative

sector ನಲ್ಲಿ ಭೂಗತ ಪ್ರಕರಣಗಳು ಬಹಳಷ್ಟು ಇದೆ. ನನಗೆ ಕೋ-ಆಪರೇಟಿವ್‌ನಲ್ಲಿ ಸ್ವಾಪಕ ಸದಸ್ಯಳಾಗಿರುವ ಅನುಭವ ಇದೆ. ಇದರ ಮರು ತನಿಖೆಯ ಬಗ್ಗೆ ಸರ್ಕಾರದ ಕ್ರಮ ಏನು? ಉದಾಹರಣೆಗೆ ಶಾಂತಿ ನಗರದ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಗೆ ಸಂಬಂಧಪಟ್ಟಂತೆ ಯಾವುದೇ ಕಡತಗಳು ಮತ್ತು ಇತರೆ ದಾಖಲೆಗಳು ಇಲ್ಲ ಎನ್ನುವುದರ ಬಗ್ಗೆ ಟಿ.ವಿ., ಮಾಧ್ಯಮಗಳಲ್ಲಿ ನೋಡಿದ್ದೇವೆ. ಇದಕ್ಕೆ ಮಾನ್ಯ ಸಚಿವರು ಉತ್ತರ ಕೊಡಬೇಕು ಮತ್ತು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕೇಳುವುದಕ್ಕೆ ಬಯಸುತ್ತೇನೆ.

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, ಶ್ರೀಮತಿ ಭಾರತಿ ಶೆಟ್ಟಿಯವರು ಕೇಳಿರುವಂತಹ ಪ್ರಶ್ನೆಗೆ ಇದುವರೆಗೂ ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವಾಲಯ ಮತ್ತು ಸಹಕಾರ ಕ್ಷೇತ್ರ ಈ ಎರಡು ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿತ್ತು. ಬಹು ದಿನದ ಬೇಡಿಕೆಯ ಮೇರೆಗೆ ಪ್ರಧಾನ ಮಂತ್ರಿಯವರು ಇದರ ಬಗ್ಗೆ ವಿಶೇಷವಾದ ಗಮನವನ್ನು ಹರಿಸಿ ಕೃಷಿ ಸಚಿವಾಲಯವೇ ಬೇರೆ. ಸಹಕಾರ ಸಚಿವಾಲಯವೇ ಬೇರೆಯಾಗಿ ಮಾಡಿರುವಂತಹದ್ದು ಕೂಡ ಇದೆ. ನಾನು ಸಹಕಾರ ಸಚಿವನಾಗಿ ಪ್ರಧಾನ ಮಂತ್ರಿಯವರಿಗೆ ಅಭಿನಂದನೆಯನ್ನು ಈ ಸಂದರ್ಭದಲ್ಲಿ ತಿಳಿಸುತ್ತಿದ್ದೇನೆ. ಇದಕ್ಕೆ ಮಾನ್ಯ ಗೃಹ ಮಂತ್ರಿಯವರಾದ ಅಮಿತ್ ಷಾ ರವರು ಸಹಕಾರ ಸಚಿವರಾಗಿ ನೇಮಕವಾಗಿದ್ದಾರೆ. ಅವರು ಸಹಕಾರ ಸಚಿವರಾಗಿ ಬಂದ ಮೇಲೆ ಸಹಕಾರ ಕ್ಷೇತ್ರದಲ್ಲಿ ಏನೇನು ನಿರೀಕ್ಷೆ ಮಾಡಬಹುದೆನ್ನುವುದರ ಬಗ್ಗೆ ಈಗಾಗಲೇ ನಾವು ಕೇಂದ್ರ ಸರ್ಕಾರದ ಸಹಕಾರ ಸಚಿವರಲ್ಲಿ ಮನವಿ ಮಾಡಿದ್ದೇವೆ. ಹಾಗೆಯೇ ತಿದ್ದುಪಡಿಯಲ್ಲಿ ಏನೇನು ತೊಂದರೆಗಳು ಮತ್ತು ಅಡಚಣೆಗಳು ಇವೆ. ಕೇಂದ್ರ ಸರ್ಕಾರದಲ್ಲಿ ಏನೇನು ತಿದ್ದುಪಡಿಯನ್ನು ಮಾಡಬಹುದು ಎನ್ನುವ ಬಗ್ಗೆ ಈಗಾಗಲೇ ಮನವಿಯನ್ನು ಸಲ್ಲಿಸಿದ್ದೇವೆ. ಈ ತಿಂಗಳ 25ನೇ ತಾರೀಖು ಎಲ್ಲಾ ಸಹಕಾರಿ ಕ್ಷೇತ್ರದ ಅಧಿಕಾರಿಗಳ ಜೊತೆ ಒಂದು ಸಭೆಯನ್ನು ಮಾಡುತ್ತೇವೆ ಎನ್ನುವಂತಹ ಮಾಹಿತಿ ನನಗೆ ಬಂದಿದೆ. ಕರ್ನಾಟಕದ ಸಹಕಾರಿ ಕ್ಷೇತ್ರದಲ್ಲಿ ಏನೇನು ತೊಂದರೆಗಳು ಇವೆ, ಇದರಲ್ಲಿ ಏನೇನು ತಿದ್ದುಪಡಿಯನ್ನು ಮಾಡಬಹುದು, ಹೊಸದಾಗಿ ಸಹಕಾರಿ ಸಚಿವಾಲಯವಾಗಿರುವುದರಿಂದ ನಾವೆಲ್ಲರೂ ಏನೆಲ್ಲಾ ನಿರೀಕ್ಷೆ ಮಾಡಬಹುದೆನ್ನುವುದರ ಬಗ್ಗೆ ಮತ್ತು ಏನೇನು ಮಾಹಿತಿಯನ್ನು ಕೊಡಬಹುದೆನ್ನುವುದರ ಬಗ್ಗೆ ಈಗಾಗಲೇ ನಾವು ಸಹಕಾರ ಇಲಾಖೆಯ ಎಲ್ಲಾ ಹಿರಿಯ ಅಧಿಕಾರಿಗಳ ಜೊತೆಗೆ ಸಭೆಯನ್ನು ಮಾಡಿದ್ದೇವೆ. ಮಾನ್ಯ ಸದಸ್ಯರು 2-3 ಪ್ರಶ್ನೆಗಳನ್ನು ಕೇಳಿದ್ದು, ಈ ಬಾರಿ 20,810 ಕೋಟಿ ರೂಪಾಯಿಗಳ ಗುರಿಯನ್ನಿಟ್ಟುಕೊಂಡಿದ್ದೇವೆ. 21 ಡಿ.ಸಿ.ಸಿ., ಬ್ಯಾಂಕ್ ಮುಖಾಂತರ ಅಪೆಕ್ಸ್ ಬ್ಯಾಂಕ್ ಮತ್ತು 5400 PACS (Primary Agricultural Credit Societies) ಏನಿದೆ, ಅದರ ಮುಖಾಂತರ 30 ಲಕ್ಷ

ರೈತರಿಗೆ 20,810 ಕೋಟಿ ರೂಪಾಯಿಗಳ ಗುರಿ ನಿಗದಿ ಮಾಡಿದ್ದೇವೆ. ಈಗಾಗಲೇ 11 ಲಕ್ಷ ರೈತರಿಗೆ 8,500 ಕೋಟಿ ರೂಪಾಯಿಗಳ ಸಾಲ ಕೊಡುವುದಕ್ಕೆ ಚಾಲನೆ ಕೊಟ್ಟಿದ್ದೇವೆ. ಇದಕ್ಕೆ ಗುರಿ ನಿಗದಿ ಮಾಡುವಂತಹದ್ದು ಆಗಿದೆ. ಕಳೆದ ಬಾರಿ 14,500 ಕೋಟಿ ರೂಪಾಯಿಗಳ ಗುರಿ ನಿಗದಿ ಮಾಡಿದ್ದೆವು. ಶೇಕಡ 114 ರಷ್ಟು ಅಂದರೆ, 16,795 ಕೋಟಿ ರೂಪಾಯಿಗಳ ಜಾಸ್ತಿ ಸಾಲವನ್ನು ಕೊಡುವಂತಹದ್ದಾಗಿದೆ. ಈ ವರ್ಷ ಹೊಸಬರು ಮತ್ತು ಹಳಬರು ಎಲ್ಲಾ ಸೇರಿ 30 ಲಕ್ಷ ರೈತರಿಗೆ ಗುರಿ ನಿಗದಿ ಮಾಡಿದ್ದೇವೆ. ಎಲ್ಲೋ ಒಂದೊಂದು ಕಡೆ ತೊಂದರೆಯಾಗುತ್ತದೆ. ನಮ್ಮಲ್ಲಿ 262 ರಿಂದ 272 ಕೋ-ಆಪರೇಟಿವ್ ಬ್ಯಾಂಕ್‌ಗಳು ಇವೆ. ಎಲ್ಲೋ ಒಂದು ಕಡೆ ಶ್ರೀ ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ನಿಂದ ವಂಚನೆಯಾದರೆ entire Urban Cooperative Banks ಗೆ ಕಳಂಕ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದನ್ನು ಸಿ.ಒ.ಡಿ., ತನಿಖೆಗೆ ನೀಡುವಂತಹದ್ದಾಗಿದೆ. ಮಾನ್ಯ ಸದಸ್ಯರಾವು ಶ್ರೀಮತಿ ಭಾರತಿ ಶೆಟ್ಟಿಯವರು ಹೇಳಿದ ಹಾಗೆ ಹೌಸಿಂಗ್ ಸೊಸೈಟಿಗಳು ಇವೆ. ಈಗಾಗಲೇ ಮಾನ್ಯ ಸದಸ್ಯರಾದ ಅಪ್ಪಾಜಿಗೌಡರವರು ಪ್ರಸ್ತಾಪ ಮಾಡಿದ ಹಾಗೆ ಸಾವಿರಾರು ಹೌಸಿಂಗ್ ಸೊಸೈಟಿಗಳು ಇವೆ. ಎಲ್ಲೋ 3-4 ಹೌಸಿಂಗ್ ಸೊಸೈಟಿಗಳು ವಂಚನೆ ಮಾಡಿದಂತಹ ಸಂದರ್ಭದಲ್ಲಿ ಎಲ್ಲಾ ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಕಳಂಕ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಬಿ.ಡಿ.ಎ., MUDA ಹಾಗೂ ಬೇರೆ ಬೇರೆ ಹೌಸಿಂಗ್ ಸೊಸೈಟಿಗಳು ಇರಬಹುದು. ಇವೆಲ್ಲವನ್ನೂ ಮೀರಿಸಿ ನಮ್ಮ ಸಹಕಾರ ಸಂಘದಲ್ಲಿಯೂ ನಿವೇಶನ ಕೊಡುವುದಕ್ಕೆ ನಮ್ಮ ಕರ್ನಾಟಕ ಪ್ರಥಮ ಸ್ಥಾನದಲ್ಲಿ ಇದೆ. ಎಲ್ಲೋ 3-4 ಹೌಸಿಂಗ್ ಸೊಸೈಟಿಗಳು ವಂಚನೆ ಮಾಡಿದಂತಹ ಸಂದರ್ಭದಲ್ಲಿ ಈ ರೀತಿಯಾಗುತ್ತದೆ. ಇದರಲ್ಲಿ ಅನೇಕ ಬೆಳವಣಿಗೆಗಳು ಇವೆ. ಹಾಗೆಯೇ ಏನೆಲ್ಲಾ ನಿರೀಕ್ಷೆಗಳು ಮಾಡಬಹುದು. ಏನೆಲ್ಲಾ ಕುಂದು-ಕೊರತೆಗಳು ಇವೆ. ಅದನ್ನೆಲ್ಲಾ ತಿದ್ದುಪಡಿ ಮಾಡುವುದರ ಮುಖಾಂತರ Audit Department ನ ಆಡಿಟ್ ಏನಿದೆ, ಅದನ್ನು Chartered Accountant ಕೊಡುವಂತಹದ್ದಾಗಿದೆ. ಕೆಲವೇ ಕೆಲವು ಸಹಕಾರ ಸಂಘಗಳಿಗೆ ನಮ್ಮ Karnataka State Audit and Accounts Department ನವರು ಆಡಿಟ್ ಮಾಡುವಂತಹದ್ದು ಇದೆ. ಹೊಸದಾಗಿ ಆಡಿಟ್ ಅನ್ನು ತೆಗೆದುಕೊಳ್ಳುವುದಕ್ಕೆ ಆರ್ಥಿಕ ಇಲಾಖೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಅದು ಬಂದರೆ Karnataka State Audit and Accounts Department ಅನ್ನು ಇನ್ನು ಹೆಚ್ಚಾಗಿ ಬಲಪಡಿಸುವುದನ್ನು ಮಾಡುತ್ತಿದ್ದೇವೆ. ನಿರ್ದಿಷ್ಟವಾಗಿ ಶಾಂತಿನಗರದ ಹೌಸಿಂಗ್ ಸೊಸೈಟಿ ಬಗ್ಗೆ ಮಾನ್ಯ ಸದಸ್ಯರು ಹೇಳಿದ್ದು, ಅದರ ಬಗ್ಗೆ ಅವರು ಮಾಹಿತಿಯನ್ನು ಕೊಟ್ಟರೆ ಪ್ರಾಮಾಣಿಕವಾಗಿ ತನಿಖೆ ಮಾಡಿಸುತ್ತೇನೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಭೂಗತವಾಗಿರುವ ಪ್ರಕರಣದ ಬಗ್ಗೆ ಅವರು ಏನೂ ಹೇಳಲಿಲ್ಲ. ಉದಾಹರಣೆಗೆ, ನಾನು ಬೆಳಗಾಂ ಶುಗರ್ ಫ್ಯಾಕ್ಟರಿ ಬಗ್ಗೆ ಮಾತ್ರ ಹೇಳಿದ್ದೇನೆ ಅಷ್ಟೇ. ಇನ್ನು ಬಹಳಷ್ಟು ಪ್ರಕರಣಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇವೆ. ಇವತ್ತು ಸಹಕಾರಿ ಕ್ಷೇತ್ರವನ್ನು ಬಲಪಡಿಸಬೇಕಾದರೆ ಲೆಕ್ಕ ಪರಿಶೋಧನಾ ಇಲಾಖೆ ಗಟ್ಟಿಯಾಗಿರಬೇಕು. ಮಾನ್ಯ ಸಚಿವರು ಹೇಳಿದ ಹಾಗೆ ಹಿಂದೆ ಆಡಿಟ್ ಅಲ್ಲಿಯೇ ಆಗುತ್ತಿತ್ತು. ಅಲ್ಲಿ ಇಲಾಖಾ ಆಡಿಟರ್, ಅಸಿಸ್ಟೆಂಟ್ ಡೈರೆಕ್ಟರ್ ಮತ್ತು ಡೆಪ್ಯೂಟಿ ಡೆರೆಕ್ಟರ್ ಇರುತ್ತಿದ್ದರು. ಇಲ್ಲಿ ಮೂರು ಬಾರಿ ಫಿಲ್ಡರ್ ಆಗುತ್ತಿತ್ತು. ಇದನ್ನು ಈಗ ಖಾಸಗಿಯವರಿಗೆ ಕೊಟ್ಟು ಖಾಸಗಿ ಆಡಿಟರ್ ಹತ್ತಿರ ಆಡಿಟ್ ಮಾಡಿಸುತ್ತಾರೆ. ಆಗ ಇವರೆಲ್ಲಾ ಸೇರಿ ಏನು ಹೇಳಿದ್ದಾರೆ ಎಂದರೆ, ಇವರೆಲ್ಲಾ ಸರಿ ಮಾಡುತ್ತಿಲ್ಲ, ಲಂಚ ಕೇಳುತ್ತಿದ್ದಾರೆ ಎಂದು ಹೇಳಿದರು. ಈಗ ಆ ಕಂಪನಿಗಳು ಮತ್ತು ಸೊಸೈಟಿಯವರು ಆ ಆಡಿಟರ್‌ಗಳು ಹೇಳಿರುವುದಕ್ಕೆ ಈಗ ಆಗುತ್ತಾರೆ. ಅವರು ಹೇಳಿದ ಹಾಗೆ ಪತ್ರ ಸಿದ್ಧಪಡಿಸಿ ಆಡಿಟಿಂಗ್ ಮಾಡಿಕೊಡುತ್ತಾರೆ. ಆದ್ದರಿಂದ, ಇದರಲ್ಲಿ ನನ್ನ ಕಳಕಳಿ ಇರುವುದೇನೆಂದರೆ, ಈ ಭೂಗತ ಪ್ರಕರಣಗಳ ಕಡೆಗೂ ಕೂಡ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಏಕೆಂದರೆ, ಲೆಕ್ಕ ಪರಿಶೋಧನೆ ಇಲಾಖೆಯೂ ಕೂಡ ಸಹಕಾರ ಇಲಾಖೆಯ ಅಡಿಯಲ್ಲಿಯೇ ಬರುವುದರಿಂದ ನಾನು ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತಿದ್ದೇನೆ.

ಶ್ರೀ ಎಸ್.ಟಿ. ಸೋಮಶೇಖರ್:- ಮಾನ್ಯ ಸಭಾಪತಿಯವರೇ, Chartered Accountants ಅವರು ಏನು ಆಡಿಟ್ ಮಾಡುತ್ತಾರೆ, ಅದರಲ್ಲಿ ಏನಾದರೂ ತೊಂದರೆಯಾಗಿ ಅವ್ಯವಹಾರ ಮಾಡಿ, ಅದನ್ನು ಸರಿಯಾಗಿದೆ ಎಂದು ಅನುಮೋದಿಸಿದ್ದಾರೆ ಎನ್ನುವ ಮಾಹಿತಿ ಬಂದರೆ Chartered Accountants ಗಳನ್ನು ಬ್ಲಾಕ್ ಲಿಸ್ಟ್‌ಗೆ ಹಾಕುವಂತಹದ್ದನ್ನು ಮಾಡುತ್ತೇವೆ. ಶ್ರೀ ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ 3 ಜನ ಆಡಿಟರ್‌ಗಳು ವಂಚನೆ ಮಾಡಿದ್ದಾರೆ. ಆಡಳಿತ ಮಂಡಳಿಯ ಜೊತೆಗೆ ಶಾಮೀಲಾಗಿದ್ದಾರೆ. ಇದರಿಂದ ಕೋಟ್ಯಂತರ ರೂಪಾಯಿಗಳು ನಷ್ಟವಾಗಿದ್ದು, ಅದನ್ನು ಉಲ್ಲೇಖ ಮಾಡಿಲ್ಲ ಎನ್ನುವುದನ್ನು ಮತ್ತೆ ನಮ್ಮ ಆಡಿಟರ್‌ಗಳು ಆಡಿಟ್ ಮಾಡಿದ ಮೇಲೆ Chartered Accountants ಗಳನ್ನು ಬ್ಲಾಕ್ ಲಿಸ್ಟ್‌ಗೆ ಹಾಕುವಂತಹದ್ದನ್ನು ಮಾಡುತ್ತೇವೆ. ಹಾಗೆಯೇ ಅವರ ಕೈಬಿಡುವಂತಹದ್ದನ್ನು ಮಾಡುತ್ತೇವೆ. ಇದರ ಜೊತೆಗೆ 402 ಲೆಕ್ಕ ಪರಿಶೋಧಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಈಗಾಗಲೇ ನಾವು ಆರ್ಥಿಕ ಇಲಾಖೆಯವರನ್ನು ಕೇಳಿದ್ದೇವೆ. ಈ ಆಡಿಟ್‌ನಿಂದ ಈ ರೀತಿಯ ದೂರುಗಳು ಬರುತ್ತದೆ ಎನ್ನುವ ಮಾಹಿತಿಯ ಆಧಾರದ ಮೇಲೆ ಈ Karnataka State Audit and Accounts Department ಅನ್ನು ಬಲಪಡಿಸುವುದಕ್ಕೆ ನಾವು ಕ್ರಮ ತೆಗೆದುಕೊಂಡಿದ್ದೇವೆ.

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು):- ಮಾನ್ಯ ಸಭಾಪತಿಯವರೇ, ದಿನಾಂಕ:14ನೇ ಸೆಪ್ಟೆಂಬರ್ 2021 ಸಮೂಹ-2ರ ಲಿಖಿತ ಮೂಲಕ ಉತ್ತರಿಸುವ ಒಟ್ಟು 111 ಪ್ರಶ್ನೆಗಳ ಪೈಕಿ 50 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

(ಉತ್ತರಗಳ ಪಟ್ಟಿಯನ್ನು ಲಗತ್ತಿಸಲಾಗಿದೆ)

ಸಭಾಪತಿಯವರು:- ಮಂಡಿಸಲಾಯಿತು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

4.ಪ್ರಕಟಣೆ

ಸಭಾಪತಿಯವರು:- ಇವತ್ತು ಸದನದಲ್ಲಿ ಕಡ್ಡಾಯವಾಗಿ ಉಪಸ್ಥಿತರಿರಬೇಕಾದ ಮಾನ್ಯ ಸಚಿವರುಗಳೆಂದರೆ;

1. ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)
2. ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)
3. ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವರು)
4. ಶ್ರೀ ಬಸನಗೌಡ ಚನ್ನಬಸವನಗೌಡ ಪಾಟೀಲ್ (ಕೃಷಿ ಸಚಿವರು)
5. ಶ್ರೀ ಕೆ.ಸಿ.ನಾರಾಯಣಗೌಡ (ಕ್ರೀಡೆ, ಯುವಜನ, ರೇಷ್ಮೆ ಸಚಿವರು)
6. ಶ್ರೀ ಮುನಿರತ್ನ (ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಸಚಿವರು)

ಇಷ್ಟು ಜನ ಮಾನ್ಯ ಸಚಿವರುಗಳು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು.

(ಮುಂದು)

(657) 12:20 ಎಸ್‌ಪಿಆರ್-ಜಿಆರ್ 14/09/2021

(ಸಭಾಪತಿಯವರ ಉಪಸ್ಥಿತಿ)

5. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯ

ಅ) ವಿಷಯ:- ರಾಮನಗರ ತಾಲ್ಲೂಕಿನ ವಡ್ಡರಹಳ್ಳಿ, ಗೊಲ್ಲರದೊಡ್ಡಿ ಗ್ರಾಮದ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿರುವ ಇರುಳಿಗ ಬುಡಕಟ್ಟು ಸಮುದಾಯ ನಡೆಸುತ್ತಿರುವ ಧರಣಿ ಬಗ್ಗೆ

* * *

ಶ್ರೀ ಮುನಿರಾಜು ಗೌಡ(ವಿಧಾನಸಭೆಯಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಯವರೇ, ರಾಮನಗರ ತಾಲ್ಲೂಕಿನ ವಡ್ಡರಹಳ್ಳಿ, ಗೊಲ್ಲರದೊಡ್ಡಿ ಗ್ರಾಮದ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿರುವ ಇರುಳಿಗ ಬುಡಕಟ್ಟು ಸಮುದಾಯದವರನ್ನು ಅವರ ವಾಸ ಸ್ಥಳದಿಂದ ಬಲವಂತವಾಗಿ ಒಕ್ಕಲೆಬ್ಬಿಸಿದ್ದು ಅವರ ಮನೆ, ಬದುಕು ಹಾಗೂ ಜೀವನವನ್ನು ಸರ್ಕಾರವೇ ನಾಶ ಮಾಡಿದಂತಾಗಿದೆ. ಅರಣ್ಯ ಹಕ್ಕು ಕಾಯ್ದೆಯ ಕಲಂ 3(1)-ಎಂ ಪ್ರಕಾರ ಒಕ್ಕಲೆಬ್ಬಿಸಿದ ಜಾಗದಲ್ಲಿಯೇ ಪುನರ್ವಸತಿ ಕಲ್ಪಿಸಬೇಕೆಂದು ಸ್ಪಷ್ಟವಾಗಿ

ತಿಳಿಸಿದ್ದರೂ ಇದುವರೆವಿಗೂ ಯಾವುದೇ ಕ್ರಮವಾಗಿರುವುದಿಲ್ಲ. ಸರ್ವೋಚ್ಚ ನ್ಯಾಯಾಲಯವು 2019 ರಲ್ಲಿ ಬುಡಕಟ್ಟು ಸಮುದಾಯಕ್ಕೆ ಭೂಮಿ ನೀಡುವಂತೆ ಆದೇಶ ನೀಡಿದ್ದರೂ ಇದುವರೆವಿಗೂ ನ್ಯಾಯಾಲಯದ ಆದೇಶದ ಜಾರಿಯಾಗಿರುವುದಿಲ್ಲ. 2006 ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ 8 ವರ್ಷಗಳಿಂದ ಅರಣ್ಯ ಭೂಮಿಯ ಹಕ್ಕು ಪತ್ರಕ್ಕಾಗಿ ಇರುಳಿಗ ಬುಡಕಟ್ಟು ಸಮುದಾಯದವರು ಹೋರಾಟ ಮಾಡುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ವಿಷಯವಾಗಿದೆ. ಇರುಳಿಗ ಬುಡಕಟ್ಟು ಸಮುದಾಯದವರು ಕಳೆದ 203 ದಿನಗಳಿಂದ ಒಕ್ಕಲೆಬ್ಬಿಸಿದ ಜಾಗದಲ್ಲೇ ಭೂಮಿ ನೀಡಬೇಕೆಂದು ಒತ್ತಾಯಿಸಿ, ಮಳೆ, ಗಾಳಿ, ಬಿಸಿಲಿನಲ್ಲಿ ಸಣ್ಣ ಸಣ್ಣ ಮಕ್ಕಳೊಂದಿಗೆ, ತಾಯಂದಿರು, ಹೆಣ್ಣುಮಕ್ಕಳು, ವೃದ್ಧರು ಸಹಿತ ಅರಣ್ಯ ಪ್ರದೇಶದಲ್ಲೇ ಟೆಂಟ್ ಹಾಕಿ ಧರಣಿ ನಡೆಸುತ್ತಿದ್ದಾರೆ. ಅನಕ್ಷರಸ್ಥ, ಬಡ, ವಸತಿರಹಿತ, ಭೂಮಿರಹಿತ ತುಳಿತಕ್ಕೊಳಪಟ್ಟ ಇರುಳಿಗ ಬುಡಕಟ್ಟು ಸಮುದಾಯದವರ ಧರಣಿಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇವರನ್ನು ಒಕ್ಕಲೆಬ್ಬಿಸಿದ ಸ್ಥಳದಲ್ಲೇ ಭೂಮಿ ಮಂಜೂರು ಮಾಡಿ ಪಕ್ಕ ಮನೆಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಗಮನಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಆರ್.ಅಶೋಕ(ಕಂದಾಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ರಾಮನಗರ ತಾಲ್ಲೂಕಿನ ವಡ್ಡೂರಹಳ್ಳಿ, ಗೊಲ್ಲರದೊಡ್ಡಿ ಗ್ರಾಮದಲ್ಲಿನ ಬುಡಕಟ್ಟು ಜನಾಂಗದ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅವರುಗಳು ಕೇಳುತ್ತಿರುವ ಜಮೀನು ಅರಣ್ಯ ಇಲಾಖೆಗೆ ಸಂಬಂಧಪಟ್ಟಿದ್ದಾಗಿದ್ದು, ಸದರಿ ಪ್ರದೇಶದಲ್ಲಿ ಅರಣ್ಯ ಇಲಾಖೆಯವರು 1972 ನೇ ಇಸ್ವಿಯಿಂದ ಮರಗಳನ್ನು ಬೆಳೆಸಿದ್ದಾರೆ. ಇದರ ಬಗ್ಗೆ ಇಲಾಖೆಯ ಅಭಿಪ್ರಾಯವನ್ನು ಪಡೆಯಲಾಗಿ, ಇಲಾಖೆಯು ಬುಡಕಟ್ಟು ಜನಾಂಗದ ಮನವಿಯನ್ನು ತಿರಸ್ಕರಿಸಿರುತ್ತದೆ. ಪ್ರಸ್ತುತ ಪ್ರಕರಣವು ಸಹಾಯಕ ಆಯುಕ್ತರವರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಈ ವಿಚಾರದಲ್ಲಿ ಕೆಲವು ನಿಬಂಧನೆಗಳಿವೆ. ಸುಮಾರು 75 ವರ್ಷಗಳ ಕಾಲ ಬುಡಕಟ್ಟು ಜನಾಂಗದವರು ಅಲ್ಲಿ ವಾಸವಾಗಿರಬೇಕು ಎಂಬಿತ್ಯಾದಿ ನಿಬಂಧನೆಗಳೂ ಸಹ ಅರಣ್ಯ ಕಾಯ್ದೆಯ ಪ್ರಕಾರ ಇವೆ. ಅವರುಗಳು ಅಲ್ಲಿದ್ದರು ಎನ್ನುವ ಬಗ್ಗೆಯೂ ಸಹ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ದೃಷ್ಟಿಯಿಂದಾಗಿ 5 ದಿನದೊಳಗಾಗಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು.

**ಆ) ವಿಷಯ:- ಬೆಂಗಳೂರು ನಗರದಲ್ಲಿ 64,000 ಕ್ಕೂ ಹೆಚ್ಚು
ಅನಧಿಕೃತ ನೀರಿನ ಸಂಪರ್ಕ ಪಡೆದು ರಸ್ತೆಗಳನ್ನು
ಅಗೆದು ಗುಂಡಿಗಳಾಗಿರುವ ಬಗ್ಗೆ**

* * *

ಶ್ರೀ ಎನ್.ರವಿಕುಮಾರ್(ವಿಧಾನಸಭೆಯಿಂದ ಆಯ್ಕೆಯಾದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಬೆಂಗಳೂರು ನಗರದಲ್ಲಿ 64,000 ಕ್ಕೂ ಅಧಿಕ ಅನಧಿಕೃತ ನೀರಿನ ಸಂಪರ್ಕಗಳು ಇರುವ ಕುರಿತು ಹಾಗೂ ಜಲ ಮಂಡಳಿ ವತಿಯಿಂದ ಕಠಿಣ ಕ್ರಮ ಕೈಗೊಳ್ಳದಿರುವ ಕುರಿತು ಪತ್ರಿಕಾ ಮಾಧ್ಯಮದಲ್ಲಿ ವರದಿಯಾಗಿದೆ. ಇದರಿಂದ ನಗರದ ಜನರಿಗೆ ತೀವ್ರ ನೀರಿನ ಕೊರತೆಯಾಗುತ್ತಿರುವುದಾಗಿದೆ. ಬಿ.ಬಿ.ಎಂ.ಪಿ. ವ್ಯಾಪ್ತಿಯ ಜಲಮಂಡಳಿಯ ಅಧಿಕಾರಿಗಳ ಗಮನಕ್ಕೆ ಬಾರದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಸಂಪರ್ಕಗಳು ಇರುವುದು ಸಾಧ್ಯವಿಲ್ಲ. ಈ ಅಕ್ರಮದಲ್ಲಿ ಬಿ.ಬಿ.ಎಂ.ಪಿ. ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆ ಬಹಳಷ್ಟು ಇದೆ. ಅನಧಿಕೃತ ನೀರಿನ ಸಂಪರ್ಕ ಪತ್ತೆ ಹಚ್ಚದೆ ಜಲಮಂಡಳಿಯ ನೌಕರರು ಅಕ್ರಮ ಮಾರ್ಗಗಳ ಮೂಲಕ ನಿರ್ಲಕ್ಷ್ಯಿಸಿರುವುದರ ಬಗ್ಗೆ ಸಾರ್ವಜನಿಕರ ವಲಯದಲ್ಲಿ ಚರ್ಚೆಗಳಾಗುತ್ತಿರುವುದು ವಿಷಾದನೀಯವೇ ಸರಿ. ಈ ಅನಧಿಕೃತ ನೀರಿನ ಸಂಪರ್ಕದಿಂದ ಜಲಮಂಡಳಿಗೆ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತಿದ್ದು ಈ ನಷ್ಟವನ್ನು ನೀರಿನ ಬಿಲ್ಲನ್ನು ಹಚ್ಚಿಸುವ ಮೂಲಕ ಪ್ರಾಮಾಣಿಕವಾಗಿ ನೀರಿನ ಬಿಲ್ಲು ಪಾವತಿಸುವವರ ಮೇಲೆ ಹೊರಿಸುವುದು ಸಮರ್ಪಕವಲ್ಲ. ಅಕ್ರಮ ಸಂಪರ್ಕ ಪಡೆದವರು ಅಕ್ರಮವಾಗಿ ರಸ್ತೆಗಳನ್ನು ಅಗೆದಿರಬಹುದಾದ ಸಾಧ್ಯತೆ ಹೆಚ್ಚು ಇದ್ದು, ಸದರಿ ಸ್ಥಳದ ಸ್ಥಳೀಯ ಅಧಿಕಾರಿಯ ಗಮನಕ್ಕೆ ಬಾರದೆ ಇರಲು ಸಾಧ್ಯವಿಲ್ಲ. ನಗರದ ರಸ್ತೆಗಳ ಅವ್ಯವಸ್ಥೆಗೆ ಈ ಅಕ್ರಮ ನೀರಿನ ಸಂಪರ್ಕಗಳೂ ಕೂಡ ಕಾರಣ ಎಂದರೆ ತಪ್ಪಾಗಲಾರದು. ಈ ಎಲ್ಲ ಅಕ್ರಮಗಳಿಗೆ ಸಂಬಂಧಿತ ವಿಭಾಗೀಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅಕ್ರಮ ನೀರಿನ ಸಂಪರ್ಕ ಹಾಗೂ ಅನಧಿಕೃತ ರಸ್ತೆ ಅಗೆತವನ್ನು ತಪ್ಪಿಸುವ ನಿಟ್ಟಿನಲ್ಲಿ ಗಮನ ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ(ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಮುಖ್ಯಮಂತ್ರಿಗಳಿಂದ ಉತ್ತರವನ್ನು ಒದಗಿಸಲಾಗುವುದು.

ಇ) ವಿಷಯ:- ಟಿ.ಇ.ಟಿ. ಫಲಿತಾಂಶ ಅತ್ಯಂತ ಕಳಪೆಯಾಗಿರುವ ಬಗ್ಗೆ

* * *

ಶ್ರೀ ಎಸ್.ವಿ.ಸಂಕನೂರ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ 2021 ನೇ ಸಾಲಿನಲ್ಲಿ ಜರುಗಿದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ಶೇಕಡಾ 19 ಶಿಕ್ಷಕರು ಮಾತ್ರ ಅರ್ಹತೆ ಹೊಂದಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. 2021ನೇ ಸಾಲಿನಲ್ಲಿ 1 ರಿಂದ 5 ನೇ ತರಗತಿಗೆ ಬೋಧಿಸುವ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹಾಗೂ 6 ರಿಂದ 8 ನೇ ತರಗತಿಗೆ ಬೋಧಿಸಲು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ಒಟ್ಟು 2,31,886 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ ಕೇವಲ 45,074 ಮಾತ್ರ ಅರ್ಹತೆ ಹೊಂದಿರುವರು. ಸರ್ಕಾರದ ನಿಯಮದಂತೆ ಶಿಕ್ಷಕರಾಗಿ ಅರ್ಹತೆ ಪಡೆಯಲು ಸಾಮಾನ್ಯ ವರ್ಗ, 2A, 2B, 3A, 3B ವರ್ಗಕ್ಕೆ ಸೇರಿದವರು ಕಡ್ಡಾಯವಾಗಿ ಶೇಕಡಾ 60 ರಷ್ಟು ಅಂಕಗಳನ್ನು ಪಡೆಯಬೇಕು. ಅದರಂತೆ ಎಸ್.ಸಿ. ಮತ್ತು ಎಸ್.ಟಿ. ಹಾಗೂ ಪ್ರವರ್ಗದ ಅಭ್ಯರ್ಥಿಗಳು ಕನಿಷ್ಠ 55 ಅಂಕ ಪಡೆಯುವುದು ಕಡ್ಡಾಯವಾಗಿದೆ. ರಾಜ್ಯದಲ್ಲಿ ಸದ್ಯ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5 ಹಾಗೂ 6 ರಿಂದ 8 ನೇ ತರಗತಿಗಳಿಗೆ ಬೋಧನೆ ಮಾಡಲು ಶಿಕ್ಷಕರ ಕೊರತೆ ಇರುವ ಹಿನ್ನೆಲೆಯಲ್ಲಿ ಅರ್ಹತೆ ಪಡೆಯಲು ನಿಗದಿಪಡಿಸಿದ ಶೇಕಡವಾರು ಅಂಕಗಳನ್ನು ಕಡಿಮೆಗೊಳಿಸುವುದು ಅನಿವಾರ್ಯವಾಗಿರುವುದರಿಂದ ಅಂತಹ ಕ್ರಮ ಜರುಗಿಸಲು ಸರ್ಕಾರವನ್ನು ಒತ್ತಾಯಿಸುತ್ತೇನೆ. ಇದರಲ್ಲೇ 6 ರಿಂದ 8 ನೇ ತರಗತಿಗೆ ಸಿ.ಇ.ಟಿ. ಪರೀಕ್ಷೆ ಬರೆಯಲು ಸದ್ಯದ ನಿಯಮಾವಳಿಯಲ್ಲಿ ಪದವಿಯ ಐಚ್ಛಿಕ ವಿಷಯದಲ್ಲಿ ಶೇಕಡಾ 50 ಅಂಕಗಳನ್ನು ಕಡ್ಡಾಯವಾಗಿ ಗಳಿಸಿರಬೇಕೆಂಬ ನಿಯಮ ರೂಪಿಸಿದ್ದು, ಇದರಿಂದ ಸಹಸ್ರಾರು ಅಭ್ಯರ್ಥಿಗಳು ಟಿ.ಇ.ಟಿ., ಪರೀಕ್ಷೆ ತೇರ್ಗಡೆ ಹೊಂದಿದ್ದರೂ ಕೂಡ ಸಿ.ಇ.ಟಿ., ಪರೀಕ್ಷೆ ಬರೆಯಲು ವಂಚಿತರಾಗಿದ್ದಾರೆ. ಆದ್ದರಿಂದ ಈ ನಿಯಮವನ್ನು ಕೂಡ ಸಡಿಲಿಕೆ ಮಾಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ(ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

**ಈ) ವಿಷಯ:- ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ
ಕಳೆದ ಎರಡೂವರೆ ವರ್ಷದಿಂದ ಜಾನುವಾರುಗಳು
ನಿಗೂಢವಾಗಿ ಸಾವನ್ನಪ್ಪುತ್ತಿರುವ ಬಗ್ಗೆ**

* * *

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕೀಲಾರ ಗ್ರಾಮದಲ್ಲಿ ಜಾನುವಾರುಗಳ ಸರಣಿ ಸಾವು, ನಿಗೂಢವಾದ ಕಾಯಿಲೆಗೆ ಬಲಿಯಾದ ಪಶುಗಳ ಸಂಖ್ಯೆ 29 ಕ್ಕೆ ಏರಿಕೆ, ಒಂದೇ ಕುಟುಂಬದ 29 ಜಾನುವಾರುಗಳ ನಿಗೂಢ ಸಾವು, ಕಳೆದ ಎರಡೂವರೆ ವರ್ಷದಿಂದ ಜಾನುವಾರುಗಳ ಸಾವು, ಈವರೆಗೂ ತಿಳಿದು ನಿಖರ ಮಾಹಿತಿಯ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶಕ್ಕಾಗಿ ಧನ್ಯವಾದಗಳು.

ಮಂಡ್ಯ ಜಿಲ್ಲೆ, ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿನ ಲೇಟ್ ಸಿ.ಮಂಚೇಗೌಡರವರ ಕುಟುಂಬದಲ್ಲಿ ಕಳೆದ ಎರಡೂವರೆ ವರ್ಷದಿಂದ ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ಮೊನ್ನೆ ಗಣೇಶನ ಹಬ್ಬದ ದಿನವಾದ ಶುಕ್ರವಾರದಂದು ಮತ್ತೊಂದು ಎತ್ತು ಮೃತಪಟ್ಟಿದೆ. ಇದರೊಂದಿಗೆ ನಿಗೂಢ ಸಾವಿಗೆ ಬಲಿಯಾದ ಜಾನುವಾರುಗಳ ಸಂಖ್ಯೆ 29 ಕ್ಕೆ ಏರಿಕೆಯಾಗಿದೆ. ಕಳೆದ ಎರಡೂವರೆ ವರ್ಷದಿಂದ ಸರಣಿಯಾಗಿ ಸಾವನ್ನಪ್ಪುತ್ತಿವೆ. ಆದರೆ ಜಾನುವಾರುಗಳ ಸಾವಿಗೆ ನಿಖರವಾದ ಕಾರಣ ಈವರೆಗೂ ತಿಳಿದು ಬಂದಿಲ್ಲ. ಈ ಸಂಗತಿಯು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ವರದಿಯಾಗಿದೆ. ಮಂಚೇಗೌಡರವರ ಮಕ್ಕಳಾದ ಶಂಕರೇಗೌಡ, ಕೃಷ್ಣೇಗೌಡ ಮತ್ತು ಮಗಳಾದ ಶೃತಿರವರ ಮನೆಯಲ್ಲಿ ಜಾನುವಾರುಗಳ ನಿರಂತರವಾಗಿ ಸಾವನ್ನಪ್ಪುತ್ತಿವೆ. ಇದು ಕುಟುಂಬದವರನ್ನೂ ಸೇರಿದಂತೆ ಸ್ಥಳೀಯ ಜನರನ್ನು ಆತಂಕಕ್ಕೆ ಉಂಟುಮಾಡಿದೆ ಅಲ್ಲದೇ ಲಕ್ಷಾಂತರ ರೂಪಾಯಿಗಳ ನಷ್ಟವುಂಟಾಗಿದೆ. ಈ ಕುಟುಂಬವು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ ಇದುವರೆಗೂ ಜಾನುವಾರುಗಳ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಸ್ಥಳೀಯ ಪಶುವೈದ್ಯರು ಸಹಕರಿಸುತ್ತಿದ್ದಾರೆ. ಅವರ ಕೈಯಿಂದಲೂ ಕಾರಣವನ್ನು ಪತ್ತೆಹಚ್ಚಲು ಆಗಿಲ್ಲ ಮತ್ತು ಸಾವನ್ನು ತಡೆಯಲೂ ಆಗಿಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖೆಯು ಈ ಬಗ್ಗೆ ಗಮನಹರಿಸಿ, ಜಾನುವಾರುಗಳ ಸಾವಿಗೆ ಕಾರಣ ಹುಡುಕಿ ಸೂಕ್ತ ಪರಿಹಾರವನ್ನು ಕೊಡಿಸುವುದರ ಜೊತೆಗೆ ಜಾನುವಾರುಗಳ ಸಾವಿಗೆ ಆರ್ಥಿಕವಾಗಿ ತತ್ತಿರಿಸಿರುವ ಆ ಕುಟುಂಬದ ನೆರವಿಗೆ ಬರಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ(ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಮಾನ್ಯ ಪಶು ಸಂಗೋಪನೆ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

ಉ) ವಿಷಯ:- ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ವರ್ಷವಿಡೀ ತಯಾರು ಮಾಡುವ ರಾಷ್ಟ್ರಧ್ವಜ ನೇಕಾರರು ಕೋವಿಡ್-19 ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುರಿತು ಪರಿಹಾರ ನೀಡುವ ಬಗ್ಗೆ

* * *

ಶ್ರೀ ಕೆ.ಸಿ.ಕೊಂಡಯ್ಯ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸಾರ್ವಜನಿಕ ಮಹತ್ವದ ಜರೂರು ವಿಷಯವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಿದ್ದಕ್ಕಾಗಿ ಧನ್ಯವಾದಗಳು.

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಆಚರಣೆಯ ಮಧ್ಯೆ ರಾಷ್ಟ್ರಮಟ್ಟದ ಬಟ್ಟೆ ನೇಯುವ ಕೈಮಗ್ಗ ನೇಕಾರರು ಮೂತ್ರ ಕನಿಷ್ಠ ಕೂಲಿಯಲ್ಲೇ ದೇಶಭಕ್ತಿ ಮೆರೆಯುತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಏಕೈಕ ರಾಷ್ಟ್ರಧ್ವಜ ಬಟ್ಟೆ ತಯಾರಿಕೆ ಕೇಂದ್ರವಾದ ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ನೇಕಾರರು ಖಾದೀ ಕೇಂದ್ರದಲ್ಲಿ ವರ್ಷವಿಡೀ ನೇಕಾರಿಕೆ ಮಾಡುತ್ತಿದ್ದಾರೆ. ಅವರು ತಯಾರಿಸುವ ಧ್ವಜ ದೇಶ ವಿದೇಶಗಳಲ್ಲಿ ರಾರಾಜಿಸುತ್ತದೆ. ತುಳಸಿಗೇರಿ ಕೇಂದ್ರದಲ್ಲಿ ಬಟ್ಟೆ ನೇಯುವ ನೇಕಾರರಿಗೆ 1 ಮೀಟರ್‌ಗೆ ಪ್ರೋತ್ಸಾಹ ಧನ ಸೇರಿ 30/- ರೂಪಾಯಿಗಳನ್ನು ನೀಡಲಾಗುತ್ತಿದ್ದು, ತಿಂಗಳಿಗೆ 5,000/- ಕೂಲಿ ಸಿಕ್ಕರೆ ಅದೇ ದೊಡ್ಡ ವಿಷಯವಾಗಿದೆ. ಉಳಿದಂತೆ, ಪಿಂಚಣಿ, ವೃದ್ಧಾಪ್ಯವೇತನ ಸೌಲಭ್ಯಗಳು ದೂರದ ಮಾತೇ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಅನುದಾನವೇ ಇವರಿಗೆ ಮೂಲವಾಗಿದ್ದು, ಕಳೆದ ಒಂದು ದಶಕದಿಂದ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ತೀವ್ರ ತೊಂದರೆ ಅನುಭವಿಸಿದ್ದು, ಇತ್ತೀಚೆಗೆ ಕಳೆದ ಎರಡು ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಕೋವಿಡ್-19ನಿಂದ ಲಾಕ್‌ಡೌನ್ ಹೇರಿದಾಗ ತೀವ್ರತರದಲ್ಲಿ ನೇಕಾರರು ಕಷ್ಟ ಅನುಭವಿಸಿದ್ದು, ಬಹಳಷ್ಟು ನೇಕಾರರು ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರಕ್ಕೆ ತಿಳಿದ ವಿಷಯವೇ ಆಗಿದೆ. ದಯಮಾಡಿ ಇವರಿಗೆ ಪ್ರತಿ ತಿಂಗಳು ಕನಿಷ್ಠ ತಲಾ 20,000/- ರೂಪಾಯಿಗಳ ವೇತನ ಹಾಗೂ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪಿಂಚಣಿ ವ್ಯವಸ್ಥೆಯನ್ನು ಕೂಡಲೇ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಶೂನ್ಯ ವೇಳೆಯಲ್ಲಿ ಮಾನ್ಯ ಜವಳಿ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ(ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರವನ್ನು ಒದಗಿಸಲಾಗುವುದು.

(ಮುಂದು)

(658) 12.30 14-09-2021 ಸಿಎಸ್/ಎಂಡಿ

ಊ) ವಿಷಯ: ಬೆಳಗಾವಿ ಜಿಲ್ಲೆಯ ಹಿರೆಬಾಗೇವಾಡಿ ಗ್ರಾಮ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಟೋಲ್ ಮತ್ತು ಕಾಮಗಾರಿಯ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಮಾಡಿರುವ ಬಗ್ಗೆ.

ಶ್ರೀ ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ(ಸರ್ಕಾರದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಗಳೇ, ಶೂನ್ಯವೇಳೆಯಲ್ಲಿ ಸಾರ್ವಜನಿಕ ಮಹತ್ವದ ವಿಚಾರವನ್ನು ಪ್ರಸ್ತಾಪ ಮಾಡುವುದಕ್ಕೆ ಅವಕಾಶ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ದಿನಾಂಕ 09-09-2021ರ ಷಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ “ಟೋಲ್ ನಾಕಾ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ” ಶೀರ್ಷಿಕೆಯಡಿ ಬೆಳಗಾವಿ ಜಿಲ್ಲೆಯ ಹಿರೆಬಾಗೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಟೋಲ್ ಮತ್ತು ಅವೈಜ್ಞಾನಿಕ ಕಾಮಗಾರಿಯ ವಿರುದ್ಧ ಗ್ರಾಮಸ್ಥರು ಟೋಲ್ ನಾಕಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಸಮಸ್ಯೆ ಕುರಿತು 2016ರಿಂದ ಅನೇಕ ಬಾರಿ ಪಂಚಾಯಿತಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬ ಗಂಭೀರ ವಿಚಾರವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಬಯಸುತ್ತೇನೆ.

ಶ್ರೀ ಎಸ್.ಟಿ.ಸೋಮಶೇಖರ(ಸಹಕಾರ ಸಚಿವರು):- ಮಾನ್ಯ ಸದಸ್ಯರಾದ ಕವಟಗಿಮಠರವರು ಪ್ರಸ್ತಾಪಿಸಿದ ವಿಚಾರವನ್ನು ಮಾನ್ಯ ಲೋಕೋಪಯೋಗಿ ಸಚಿವರ ಗಮನಕ್ಕೆ ತಂದು ಉತ್ತರವನ್ನು ಒದಗಿಸಲಾಗುವುದು.

**ಋ) ವಿಷಯ:- ತುಮಕೂರು ನಗರದ ಬಿ.ಹೆಚ್ ರಸ್ತೆಯಲ್ಲಿರುವ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು
ಕಟ್ಟಡವು ಬಹಳ ಶಿಥಿಲಾವಸ್ಥೆಯಲ್ಲಿರುವ ಬಗ್ಗೆ.**

~~~~~

**ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮ ನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಗಳೇ, ತುಮಕೂರು ಜಿಲ್ಲೆಯ ತುಮಕೂರು ಬಿ.ಹೆಚ್ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡವು ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು, ಈಗ ಶಿಥಿಲಾವಸ್ಥೆಯಿಂದ ಕೂಡಿರುತ್ತದೆ. ಕಟ್ಟಡವು ಯಾವುದೇ ಕ್ಷಣದಲ್ಲಿ ಕುಸಿದು ಬೀಳಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿನಿಯರು ಭಯಭೀತಿಯಿಂದ ವ್ಯಾಸಾಂಗ ಮಾಡುತ್ತಿದ್ದಾರೆ. ಇದನ್ನರಿತು ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೇರಿದ 01.03 ಎಕರೆ ಜಾಗದಲ್ಲಿ ನೂತನವಾಗಿ ನಿರ್ಮಿಸಲು ಸರ್ಕಾರವು 2020-21ನೇ ಸಾಲಿನ ಸಾಮಾನ್ಯ ಯೋಜನೆಯಡಿ 200 ಲಕ್ಷ ರೂ.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಮೆಸರ್ಸ್ ರೈಟ್ ಸಂಸ್ಥೆಗೆ ವಹಿಸಲಾಗಿದೆ. ಆದರೆ, ಜಾಗದ ಖಾತೆ ವರ್ಗಾವಣೆ ವಿಷಯದಲ್ಲಿ ಇಂದಿನವರೆಗೂ ತೀರ್ಮಾನವಾಗದೇ, ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿರುವುದಿಲ್ಲ. ಇದರಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯವು ಬಿಳಿಬಾವಾಗಿ ನೆನೆಗುದಿಗೆ ಬಿದ್ದಂತಾಗಿದ್ದು, ಮಹಿಳಾ ವಿದ್ಯಾರ್ಥಿಗಳು ಆತಂಕ ವಾತಾವರಣದಲ್ಲಿ ಅನುಭವಿಸುತ್ತಿರುವ ತೊಂದರೆ ಬಗ್ಗೆ ಇಂದು ಸದನದಲ್ಲಿ ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಲು ಅವಕಾಶ ನೀಡಿದ್ದಕ್ಕಾಗಿ ವಂದಿಸಿ, ಮಾನ್ಯ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ಈ ವಿಚಾರವನ್ನು ತರಬಯಸುತ್ತೇನೆ.

**ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು):-** ಮಾನ್ಯ ಸಭಾಪತಿಗಳೇ, ಮಾನ್ಯ ಉನ್ನತ ಸಚಿವರ ಗಮನಕ್ಕೆ ಈ ವಿಚಾರವನ್ನು ತಂದು, ಮಾನ್ಯ ಸದಸ್ಯರಿಗೆ ಉತ್ತರ ಒದಗಿಸಲಾಗುವುದು.

**6. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಕ್ಕೆ****ಸಂಬಂಧಿಸಿದಂತೆ ಸಚಿವರ ಹೇಳಿಕೆ**

ರಾಜ್ಯದ ಸರ್ಕಾರಿ ಐ.ಟಿ.ಐ. ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಕಳೆದ 4 ತಿಂಗಳಿಂದ ವೇತನ ಬಿಡುಗಡೆ ಆಗದಿರುವ ಕುರಿತು.

**ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು):-** ಮಾನ್ಯ ಸಭಾಪತಿಗಳೇ, ದಿನಾಂಕ 13-09-2021ರಂದು ಶೂನ್ಯವೇಳೆಯಲ್ಲಿ ಮಾನ್ಯ ಸದಸ್ಯರಾದ ಶ್ರೀ ಎಸ್.ವಿ.ಸುಕುಮಾರ ರವರು ಪ್ರಸ್ತಾವಿಸಿದ ವಿಷಯಕ್ಕೆ ಮಾನ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರ ಪರವಾಗಿ ಸದನದಲ್ಲಿ ಉತ್ತರವನ್ನು ಮಂಡಿಸುತ್ತಿದ್ದೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**7. ಗಮನ ಸೆಳೆಯುವ ಸೂಚನೆ**

**ವಿಷಯ:** ಬೆಂಗಳೂರು ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದಲ್ಲಿ ಘಟಿಸಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕಾನೂನು ಕ್ರಮಗಳ ಬಗ್ಗೆ

**ಶ್ರೀ ಯು.ಬಿ.ವೆಂಕಟೇಶ್(ನಾಮ ನಿರ್ದೇಶಿತರು):-** ಮಾನ್ಯ ಸಭಾಪತಿಗಳೇ, ಬೆಂಗಳೂರು ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದಲ್ಲಿ ಘಟಿಸಿರುವ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕಾನೂನು ಕ್ರಮಗಳ ಬಗ್ಗೆ ಮಾನ್ಯ ಸಹಕಾರ ಸಚಿವರ ಗಮನವನ್ನು ಸೆಳೆಯುತ್ತೇನೆ.

**ಶ್ರೀ ಎಸ್.ಟಿ.ಸೋಮಶೇಖರ್(ಸಹಕಾರ ಸಚಿವರು):-** ಮಾನ್ಯ ಸಭಾಪತಿಗಳೇ,

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಶ್ರೀ ಯು.ಬಿ.ವೆಂಕಟೇಶ(ನಾಮನಿರ್ದೇಶನ ಹೊಂದಿದವರು):-** ಮಾನ್ಯ

ಸಭಾಪತಿಗಳೇ, ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ ಬಸವನಗುಡಿಯಲ್ಲಿರುವ ಒಂದು ಪ್ರತಿಷ್ಠಿತ ಬ್ಯಾಂಕ್. ಸುಮಾರು 1500 ಕೋಟಿ ರೂಪಾಯಿಗಳ ಠೇವಣಿಯನ್ನು ಇಡಲಾಗಿದೆ, ಸುಮಾರು 46,000 ಠೇವಣಿದಾರರಿದ್ದಾರೆ. ಈಗ ಅವರಿಗೆಲ್ಲ ಮೋಸ ಆಗಿದೆ. ಇದು ಸುಮಾರು 10 ವರ್ಷಗಳಿಂದ ನಡೆದಿದೆ ಎಂದು ಈಗ ಸಹಕಾರ ಇಲಾಖೆಯವರು ಮತ್ತು ಆರ್‌ಬಿಐ ನವರು ಹೇಳುತ್ತಿದ್ದಾರೆ. ಆದರೆ ಪ್ರತಿ ವರ್ಷವೂ ಇವರಿಗೆ ಉತ್ತಮ, ಅತ್ಯುತ್ತಮ ಎನ್ನುವ ಬಿರುದುಗಳ ಜೊತೆಗೆ ಪ್ರಶಸ್ತಿಗಳನ್ನು ನೀಡಿಕೊಂಡು ಬಂದಿದ್ದಾರೆ. ಜನರು ಇದನ್ನೆಲ್ಲ ನಂಬಿ, ಬಡಬಗ್ಗರು ಕೂಡ ಇಲ್ಲಿ ಠೇವಣಿಯನ್ನಿಟ್ಟಿದ್ದಾರೆ. ಇವತ್ತು ಈ ಠೇವಣಿದಾರರ ಪರಿಸ್ಥಿತಿ ಹೇಗಿದೆ ಎಂದರೆ, ಕೆಲವರು ಆಸ್ಪತ್ರೆಗಳಲ್ಲಿದ್ದಾರೆ, ಆದರೆ ಚಿಕಿತ್ಸೆಗೆ ಅವರ ಬಳಿ ಹಣವಿಲ್ಲ. ಕೆಲವರು ತಮ್ಮ ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕು, ಆದರೆ ಅವರ ಬಳಿ ಹಣವಿಲ್ಲ. ಕೆಲವರು ಮನೆಮಠಗಳನ್ನು ಮಾರಿಕೊಂಡಿದ್ದಾರೆ. ಬದುಕಲಿಕ್ಕೆ ಕಷ್ಟವಾಗಿದೆ. ಆದರೆ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗಿಲ್ಲ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಯಾವುದೇ ಸೂಚನೆಯನ್ನು ನೀಡಿರುವುದಿಲ್ಲ. ಒಂದೂವರೆ ವರ್ಷದಿಂದ ಕೇವಲ ಆಡಿಟ್ ಮಾಡುವುದರಲ್ಲಿಯೇ ಇದ್ದಾರೆ. ಇದನ್ನೆಲ್ಲ ಆಡಿಟ್ ಮಾಡಲು ಎಷ್ಟು ವರ್ಷಗಳ ಕಾಲ ಬೇಕಾಗಬಹುದು? ಕಳೆದ 10 ವರ್ಷದಿಂದ ಆಡಿಟ್ ಮಾಡುತ್ತಿದ್ದ ಆಡಿಟರ್ ಮೇಲೆ ಸರ್ಕಾರ ಏನು ಕ್ರಮವನ್ನು ಕೈಗೊಂಡಿದೆ? ಯಾವುದೇ ಕ್ರಮ ಕೈಗೊಳ್ಳಲು ಸರ್ಕಾರ ಏಕೆ ಹಿಂದೆ ಮುಂದೆ ನೋಡುತ್ತಿದೆ? ನಾನು ಒಂದು ಉದಾಹರಣೆ ಹೇಳುವುದಾದರೆ ನನಗೆ ಬೇಕಾದವರೊಬ್ಬರು ಆ ಬ್ಯಾಂಕಿನಲ್ಲಿ 13 ಕೋಟಿ ರೂಪಾಯಿಗಳ ಲೋನ್ ತೆಗೆದುಕೊಂಡಿದ್ದಾರೆ. ಇದುವರೆವಿಗೆ ಹಣವನ್ನು ಕಟ್ಟಿಲ್ಲ. ಪೊಲೀಸಿನವರು ಅರೆಸ್ಟ್ ವಾರೆಂಟ್ ತೆಗೆದುಕೊಂಡು ಹೋದರೆ ಕೋವಿಡ್ ಎಂದು ಆಸ್ಪತ್ರೆಗೆ ಸೇರಿಕೊಳ್ಳುತ್ತಾರೆ, ನಂತರ ಬೇಲ್ ಸಿಕ್ಕ ಮೇಲೆ ಹೊರಬರುತ್ತಾರೆ. ಏಕೆ ಈ ವಿಚಾರದಲ್ಲಿ ಸರ್ಕಾರ ಇಷ್ಟು ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳುತ್ತಿದೆ. ಏನು ಕ್ರಮ ಕೈಗೊಂಡಿಲ್ಲ. ಸಾಲ ಹೆಚ್ಚು ಪಡೆದವರಿಂದ ಹಣ ವಸೂಲಿ ಮಾಡಿ, ಠೇವಣಿದಾರರಿಗೆ ಒದಗಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಬಹುದು. ನನಗೆ ತಿಳಿದಿರುವ ಒಬ್ಬರು ದಂಪತಿಗಳಿದ್ದಾರೆ, ಸದನ ಒಪ್ಪಿದಲ್ಲಿ ಅವರನ್ನು ನಾಳೆ ಸದನಕ್ಕೆ ಕರೆ ತರುತ್ತೇನೆ. ಮಶಾಸನ ಪಡೆಯುವ ಅವರ ಬಳಿ ಚಿಕಿತ್ಸೆಗೂ ಹಣವಿಲ್ಲ, ಅವರಿಗೆ ನಾನು ಔಷಧಿಗಾಗಿ ಹಣ ನೀಡುತ್ತಿದ್ದೇನೆ. ಅವರು ಅಳುತ್ತಾರೆ. ಇಂತಹವರ ಸಹಾಯಕ್ಕೆ ಸರ್ಕಾರ ಬರಬೇಕು. ಇದನ್ನೆಲ್ಲ ಗಮನಿಸಿದಾಗ ಸರ್ಕಾರವೇ ಬ್ಯಾಂಕಿನ ಜೊತೆ ಶಾಮೀಲಾಗಿದೆಯೇ ಎನ್ನುವ ಸಂಶಯ ಎಲ್ಲಾ ಕಡೆ ಬರುತ್ತಿದೆ. ಕಳೆದ

ಒಂದೂವರೆ ವರ್ಷದಿಂದ ಇದು ನಡೆಯುತ್ತಿದ್ದರೂ ಸಹ RBI (Reserve Bank of India) ನವರು ಏಕೆ ಒಂದು ತಜ್ಞರ ಸಮಿತಿಯನ್ನು ವಿಚಾರಣೆಗಾಗಿ ನೇಮಕ ಮಾಡಲಿಲ್ಲ. RBI, RCS (Registrar of Cooperative Societies) ಮತ್ತು ಆಡಿಟ್‌ನವರನ್ನು ಹಾಕಿ, ವಿಚಾರಣೆ ನಡೆಸಿ, ಅದರ ಮಾಹಿತಿಯನ್ನು ಜನರಿಗೆ ಕೊಡಿಸುವ ಪ್ರಯತ್ನವನ್ನು ಸರ್ಕಾರ ಏಕೆ ಮಾಡುತ್ತಿಲ್ಲ. ಇದರಲ್ಲಿ RBI ಕೂಡ ಇದ್ದು, RBI ಕೇಂದ್ರ ಸರ್ಕಾರದಡಿಯಲ್ಲಿ ಬರುವುದರಿಂದ ಈ ಪ್ರಕರಣವನ್ನು ಸಿಬಿಐ ಗೆ ಏಕೆ ವಹಿಸಿಲ್ಲ? ಅದರ ಬದಲಿಗೆ ಸದರಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಇಲ್ಲಿ ಅಂತಹ ಗಣ್ಯಪರಿಣಿತರು, ತಜ್ಞರು ಇದ್ದಾರೆಯೇ? ರಾಜ್ಯ ಸರ್ಕಾರದಲ್ಲಿ ಎಲ್ಲಿ ನೋಡಿದರೂ ಸಹ ಸಿಬ್ಬಂದಿಯ ಕೊರತೆ ಇದೆ. ಅವರುಗಳು ಮಾಡುವ ಕೆಲಸವನ್ನೇ ಮಾಡುತ್ತಿಲ್ಲ. ಅದರ ಜೊತೆಗೆ ಇದನ್ನೆಲ್ಲ ಎಲ್ಲಿ ಹುಡುಕುತ್ತಾರೆ? ಸಚಿವರು ನೀಡಿರುವ ಉತ್ತರದಲ್ಲಿಯೇ 24 ಜನರಿಗೆ 1500 ಕೋಟಿ ರೂಪಾಯಿಗಳ ಸಾಲ ನೀಡಲಾಗಿದೆ. ಆದರೆ ಅದಕ್ಕೆ ಸಂಬಂಧಪಟ್ಟ ಕಡತಗಳೇ ಇಲ್ಲವಾಗಿದೆ. ಇದನ್ನು ಯಾರಾದರೂ ನಂಬಲು ಸಾಧ್ಯವೇ? ಸರ್ಕಾರ ಈ ವಿಚಾರದಲ್ಲಿ ಇಷ್ಟು ನಿರ್ಲಕ್ಷ್ಯವಾಗಿ ನಡೆದುಕೊಳ್ಳಬಾರದು. ಪ್ರತಿ ವರ್ಷ ಈ ಬ್ಯಾಂಕಿಗೆ ಉತ್ತಮ, ಅತ್ಯುತ್ತಮ ಎನ್ನುವ ಬಿರುದುಗಳನ್ನು ನೀಡಿದ್ದರಿಂದ 46 ಸಾವಿರ ಜನರು ಇಲ್ಲಿ ಠೇವಣಿ ಇಟ್ಟಿದ್ದಾರೆ. ಇದನ್ನೆಲ್ಲ ನಂಬಿ ಸುಮಾರು ಸಹಕಾರಿ ಸೊಸೈಟಿಗಳು ಹೆಚ್ಚಿನ ಬಡ್ಡಿಯ ಆಸೆಯಿಂದ ತಮ್ಮ ಹಣವನ್ನು ಇಲ್ಲಿ ಠೇವಣಿಯಾಗಿಟ್ಟಿದ್ದಾರೆ. ಈಗ ಲಕ್ಷಾಂತರ ಠೇವಣಿದಾರರಿದ್ದು, ಅವರ ಹಣ ಎಲ್ಲಾ ಪೋಲಾಗಿದೆ.

(ಮುಂದು)

(659)/14-9-2021/12-40/ ಎಲ್‌ಎಂ/ಎಂಡಿ

**ಶ್ರೀ ಯು.ಬಿ.ವೆಂಕಟೇಶ್(ಮುಂದು):-**

ಈ ಬ್ಯಾಂಕ್‌ನಿಂದ ಇವತ್ತು ೧೯ ಬ್ಯಾಂಕ್‌ಗಳು ತೊಂದರೆಗೆ ಒಳಪಟ್ಟಿವೆ. ಇದೆಲ್ಲವು ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಇದರ ಬಗ್ಗೆ ಮಾಹಿತಿ ಕೊಡಲು ಸಹಕಾರ ಇಲಾಖೆಯಿಂದ ಒಬ್ಬ ಅಧಿಕಾರಿಯನ್ನು ನೇಮಿಸಿದ್ದರು. ಆದರೆ ಅವರು ಸರಿ ಇಲ್ಲ ಎಂದು ತೆಗೆದು ಹಾಕಿದರು. ಈಗ ನಿವೃತ್ತ ಬ್ಯಾಂಕ್ ಅಧಿಕಾರಿಯವರನ್ನು ನೇಮಿಸಿದ್ದಾರೆ. ಅವರು ಬಂದಮೇಲೆ 'ಗ್ರಾಹಕರು ಯಾರು ಬಂದು ಏನು ಕೇಳಬಾರದು' ಎಂದು ಬೋರ್ಡ್‌ನ್ನು ಹಾಕಿಕೊಂಡಿದ್ದಾರೆ. ಜನರು ಈ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದಾರೆ. ಅವರ ಹಣವನ್ನು ಯಾವಾಗ ಕೊಡುತ್ತಾರೆ ಎಂದು ಹೇಳಬೇಕು. ಇಲ್ಲದಿದರೆ ಇದರ ಬಗ್ಗೆ ಒಂದು ಬುಲೆಟಿನ್ ಆದರೂ ಹೊರಡಿಸಬೇಕು. ಈ

ಬ್ಯಾಂಕ್‌ನಿಂದ ಬಡವರಿಗೆ ಅನ್ಯಾಯವಾಗಿದೆ ಸರ್ಕಾರ ಮಾತ್ರ ಬಾಯಿ ಮುಚ್ಚಿಕೊಂಡು ಕುಳಿತಿದೆ. ಇದರ ಬಗ್ಗೆ ಮಂತ್ರಿಗಳು ಉತ್ತರ ನೀಡಬೇಕು. ನಂತರ ಮತ್ತೆ ನಾನು ಹೆಚ್ಚಿನ ಮಾಹಿತಿಯನ್ನು ಕೇಳುತ್ತೇನೆ.

**ಶ್ರೀ ಟಿ.ಸೋಮಶೇಖರ್:-** ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರಾದ ಯು.ಬಿ.ವೆಂಕಟೇಶ್‌ವರರು ಕೂಡಾ ಒಂದು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಸರ್ಕಾರ ಕೇವಲ ಚುನಾವಣೆಗಳನ್ನು ನಡೆಸುವುದು ಇತರೆ ಆಡಳಿತಾತ್ಮಕ ಕೆಲಸಗಳನ್ನು ಮಾತ್ರ ನೋಡಿಕೊಳ್ಳುತ್ತದೆ. ಈ ಬ್ಯಾಂಕ್‌ನ್ನು ಹೈಕೋರ್ಟ್ ಮತ್ತು RBI (Reserve Bank of India) ಇವರು ನೇರವಾಗಿ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಸಹಕಾರಿ ಇಲಾಖೆಯಿಂದ ಅಲ್ಲಿ ಆಡಳಿತಾಧಿಕಾರಿಯವನ್ನು ನೇಮಿಸಲಾಗಿತ್ತು. ಆದರೆ ಹೈಕೋರ್ಟ್ ಆದೇಶವಾದ ಮೇಲೆ ಶ್ರೀ ಅಶೋಕ್ ಎನ್ನುವವರನ್ನು ನಾವು ನೇಮಕ ಮಾಡಿದ್ದೇವೆ. ಇಲಾಖೆಯಿಂದ ನೇಮಿಸಿದ ಆಡಳಿತಾಧಿಕಾರಿಯವರನ್ನು ಅವರು ಒಪ್ಪಲಿಲ್ಲ. ಈಗ ನೇರವಾಗಿ ಅವರೇ ನೋಡಿಕೊಳ್ಳುತ್ತಿದ್ದಾರೆ. ೨೦೧೪-೧೫ ನೇ ಸಾಲಿನಿಂದ ೨೦೧೮-೧೯ನೇ ಸಾಲಿನವರೆಗೆ re-audit ಮಾಡಬೇಕೆಂದು ನಮಗೆ ಹೇಳಿದ್ದಾರೆ. ಈಗ ೨೦೧೩ನೇ ಸಾಲಿನಿಂದ ಹಿಡಿದು ೨೦೨೦-೨೧ನೇ ಸಾಲಿನವರೆಗೆ ಮರು ಆಡಿಟ್ ಮಾಡಿದ್ದೇವೆ. ೧ ಲಕ್ಷದವರೆಗೆ ಯಾರಿಗೆ ಕೊಡಬೇಕು ಅದೆಲ್ಲವನ್ನು refund ಮಾಡುವಂತಹ ಕೆಲಸವನ್ನು ಮಾಡಿದ್ದೇವೆ. ಆ ಕ್ಷೇತ್ರದ ಲೋಕಸಭಾ ಸದಸ್ಯರು ಮತ್ತು ವಿಧಾನಸಭಾ ಸದಸ್ಯರು ಇಬ್ಬರು ಸೇರಿ ಕೇಂದ್ರ ಸಚಿವರಾದ ಶ್ರೀಮತಿ ನಿರ್ಮಲ ಸೀತಾರಂನರವರಿಗೆ ಮನವಿ ಮಾಡಿ , ಠೇವಣಿ ಇಟ್ಟವರಿಗೆ ತ್ವರಿತಗತಿಯಲ್ಲಿ ಹಣವನ್ನು ಹಿಂದಕ್ಕೆ ಕೊಡಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಕೊಟ್ಟಿದ್ದಾರೆ. ಆಡಿಟ್‌ನಲ್ಲಿ ಏನೇನು ಮೋಸವಾಗಿದೆ ಎಂದು ನಮ್ಮ ಇಲಾಖೆಯವರನ್ನು ಅವರು ವಿಚಾರಿಸಿದ್ದಾರೆ. ಖಾಸಗಿ ಸಿಎ ರವರು ಆಡಿಟ್ ಮಾಡಿರುವುದರಲ್ಲಿ ಆಗಿರುವ ಮೋಸವನ್ನು ಕಂಡುಹಿಡಿದ ಮೇಲೆ ಅವರನ್ನು ಬ್ಯಾಂಕ್ ಲೀಸ್ಟ್‌ಗೆ ಹಾಕಿದ್ದೇವೆ. ಸಿಓಡಿ ತನಿಖೆಗೂ ಆದೇಶವನ್ನು ಮಾಡಿದ್ದೇವೆ. ಇದನ್ನು ಸಿಬಿಐ ತನಿಖೆಗೆ ಕೊಡಬಾರದು ಎನ್ನುವ ಉದ್ದೇಶ ನಮಗೇನು ಇಲ್ಲ. ಸಿಬಿಐ ಗೆ ಕೊಡಲು ಕೂಡಾ ನಾವು ಹಿಂದೆ-ಮುಂದೆ ನೋಡುವುದಿಲ್ಲ. ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು ೨೬೨ ಸಹಕಾರಿ ಬ್ಯಾಂಕ್‌ಗಳು ಇವೆ. ಇದೊಂದು ಬ್ಯಾಂಕ್‌ನ ತಪ್ಪಿನಿಂದ ಉಳಿದೆಲ್ಲ ಬ್ಯಾಂಕ್‌ಗಳನ್ನು ಜನರು ಅನುಮಾನದ ದೃಷ್ಟಿಯಿಂದ ನೋಡುವಂತೆ ಆಗುತ್ತದೆ. ಈ ದಿಶೆಯಲ್ಲಿ ನಾವು ಇಲಾಖೆಯಿಂದ ಏನು ಕ್ರಮ ತೆಗೆದುಕೊಳ್ಳಬೇಕು ಆ ಕೆಲಸವನ್ನು ಮಾಡುತ್ತೇವೆ. ಈಗ ನಮ್ಮ ಇಲಾಖೆಯಿಂದ ಮತ್ತೆ ಆಡಿಟ್



ಮಾಡಲು ಹೇಳಿದ್ದಾರೆ. ೨೦೧೪ರಿಂದ ೨೦೨೦ನೇ ಸಾಲಿನವರೆಗೆ ಮರು ಆಡಿಟ್ ಮಾಡಲಾಗುತ್ತಿದೆ. ಸದರಿ ಬ್ಯಾಂಕ್‌ಗೆ ರಿಜರ್ವ್ ಬ್ಯಾಂಕ್ ಅತ್ಯುತ್ತಮ ಬ್ಯಾಂಕ್ ಎಂದು ಪ್ರಶಸ್ತಿಯನ್ನು ಕೊಡುತ್ತಾ ಬಂದಿದೆ. ಸಾಮಾನ್ಯವಾಗಿ ಅರ್ಬನ್ ಬ್ಯಾಂಕ್‌ಗಳೆಲ್ಲವು RBI ನ ನಿಯಂತ್ರಣದಲ್ಲಿ ಬರುತ್ತವೆ. ನಮ್ಮ ಇಲಾಖೆಯಿಂದ ಯಾವುದೇ ರೀತಿಯ ನಿಯಂತ್ರಣ ಆ ಬ್ಯಾಂಕ್‌ಗಳ ಮೇಲೆ ಇಲ್ಲ. ಮೊದಲು ಆಡಳಿತಾಧಿಕಾರಿಯವರನ್ನು ನಮ್ಮ ಇಲಾಖೆಯಿಂದ ನೇಮಿಸಾಗುತ್ತಿತ್ತು ಈಗ ಆ ಕೆಲಸವನ್ನು ಕೂಡಾ ನಾವು ಮಾಡುತ್ತಿಲ್ಲ. ಆಡಳಿತ ಮಂಡಳಿಯವರು General Body Meeting ನಲ್ಲಿ ಇಟ್ಟು ತಮಗೆ ಯಾರು ಬೇಕು ಅವರನ್ನು Chartered Accountant ಆಗಿ ನೇಮಿಸಿಕೊಳ್ಳುತ್ತಾರೆ. ಸಿಎ ರವರು ನಿಮ್ಮ ಆಡಳಿತ ಮಂಡಳಿಯವರೆ, ಇದರಲ್ಲಿ ಆಡಳಿತ ಮಂಡಳಿಯವರು ಮತ್ತು ಸಿಎ ರವರು ಕೂಡಾ ಅದರಲ್ಲಿ ಶಾಮೀಲಾಗಿದ್ದಾರೆ. RBI ಇದನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. RBI ನ ಕಣ್ಣು ತಪ್ಪಿಸಿ Urban Cooperative Banks ಏನು ಮಾಡಲು ಆಗುವುದೆ ಇಲ್ಲ. ಆದರೆ ಇಲ್ಲಿ ಹೇಗೆ ಈ ರೀತಿ cheating ಆಗಿದೆ ಎನ್ನುವುದು ಈಗಿನ ಬೆಳವಣಿಗೆಯಿಂದ ನಮಗೂ ಆಶ್ಚರ್ಯವಾಗಿದೆ. ಇಲ್ಲಿ ನಮ್ಮ ಕೈಯಿಂದ ಆದ ಸಹಾಯವನ್ನು ಮಾಡುತ್ತಿದ್ದೇವೆ. ಆರೋಗ್ಯದ ವಿಚಾರದಲ್ಲಿ ಒಂದು ಲಕ್ಷ ರೂಪಾಯಿಗಳಿಂದ ಇಟ್ಟಿದರೆ ಖಲಕ್ಷ ರೂಪಾಯಿಗಳನ್ನು ಮರುಪಾವತಿ ಮಾಡುವಂತಹ ಕೆಲಸವನ್ನು ಮಾಡಿಸಲಾಗಿದೆ. ೨೨,೬೨೩ ಜನರಿಗೆ ೨೯೦ ಕೋಟಿ ರೂಪಾಯಿಗಳಷ್ಟು ಹಣವನ್ನು ಮರುಪಾವತಿ ಮಾಡಿದ್ದಾರೆ. ೪೨,೦೦೦ ಠೇವಣಿದಾರರ ಪೈಕಿ ೧೭,೦೦೦ ಠೇವಣಿದಾರರಿಗೆ ಹಣ ಮರುಪಾವತಿ ಮಾಡಲಾಗಿದೆ. ಇನ್ನು ೨೫,೦೦೦ ಠೇವಣಿದಾರರು ಉಳಿದಿದ್ದಾರೆ ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ DICGC (Deposit Insurance and Credit Guarantee Corporation Act) ತಿದ್ದುಪಡಿ ಅವಕಾಶದ ಪ್ರಕಾರ ಖಲಕ್ಷ ರೂಪಾಯಿಗಳನ್ನು ಪಾವತಿಸಲು ಅವಕಾಶವಿದ್ದು, ೫ ಲಕ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ೧೫,೦೦೦ ಠೇವಣಿದಾರರು ಇದ್ದಾರೆ. ಇವರಿಗೆ ಹಣ ಪಾವತಿ ಮಾಡಿದರೆ ೧೦.೦೦೦, ಠೇವಣಿದಾರರು ಮಾತ್ರ ಉಳಿಯುತ್ತಾರೆ. ೨೦೧೯-೨೦ನೇ ಸಾಲಿನವರೆಗೆ ಲೆಕ್ಕ ಪರಿಶೋಧನೆ ಪೂರ್ಣಗೊಂಡಿದ್ದು, ಸದರಿ ವರದಿ ಪ್ರಕಾರ ೧,೯೨೩ ಕೋಟಿ ರೂಪಾಯಿಗಳನ್ನು ನಷ್ಟವುಂಟಾಗಿದೆ. ಇವರು ಏನು ನಕಲು ಮಾಡಿದ್ದಾರೆ ಅದನ್ನು ಈಗ ಸಿಓಡಿಯವರು ತನಿಖೆ ಮಾಡುತ್ತಿದ್ದಾರೆ. ಈಗ preliminary report ಬಂದಿದೆ. ಮಾನ್ಯ ಸದಸ್ಯರಾದ ಶ್ರೀ ವೆಂಕಟೇಶ್‌ರವರ ಒಂದು ಪ್ರಶ್ನೆಗೆ ಆ preliminary report ನ್ನು ಅವರಿಗೆ ಒದಗಿಸಲಾಗಿದೆ. ಈ ವಿಚಾರವನ್ನು ನಮ್ಮ ಸಹಕಾರ ಇಲಾಖೆ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಇಲ್ಲಿ ಬಡ ಜನರು, ಹೆಚ್ಚಿನ ಬಡ್ಡಿ ಬರುತ್ತದೆ ಎಂದು ನಿವೃತ್ತ ನೌಕರರು

ಇಲ್ಲಿ ತಮ್ಮ ಹಣವನ್ನು ಇಟ್ಟಿದ್ದಾರೆ. ಶ್ರೀಮಂತರು ಯಾರು ಇಲ್ಲಿ ಹಣವನ್ನು ಇಟ್ಟಿರುವುದಿಲ್ಲ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಪ್ರತಿಯೊಂದು ಹಂತದಲ್ಲಿ ಹೈಕೋರ್ಟ್‌ನವರು ಮತ್ತು Reserve Bank of India ಇದರ supervision ಮಾಡುತ್ತಿದ್ದಾರೆ. ಮರು ಆಡಿಟ್ ಮಾಡಲು ನಮ್ಮ ಇಲಾಖೆಗೆ ವಹಿಸಿಕೊಟ್ಟಿದ್ದಾರೆ. ಆ ಕೆಲಸವನ್ನು ಮಾಡುತ್ತಿದ್ದೇವೆ. ೨೦೧೪-೧೫, ೨೦೧೬-೧೭ ಸಾಲಿನವರೆಗೆ ಆಡಿಟ್ ಆಗಿದೆ. ಉಳಿದಿರುವುದನ್ನು ಒಂದುವರೆ ತಿಂಗಳಲ್ಲಿ ಮಾಡಿ set right ಮಾಡುತ್ತೇವೆ.

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಗಳೇ, RBI, RCS (Registrar of Cooperative Societies) and Auditor ನ ಒಂದು ಸಮಿತಿಯನ್ನು ಏಕೆ ಮಾಡಬಾರದು?

**ಶ್ರೀ ಟಿ.ಸೋಮಶೇಖರ್:-** ನೇರವಾಗಿ ಹೈಕೋರ್ಟ್ ಇದರಲ್ಲಿ ಮಧ್ಯಪ್ರವೇಶ ಮಾಡಿದೆ.

**ಶ್ರೀ ಯು.ಬಿ.ವೆಂಕಟೇಶ್:-** ಕೋರ್ಟ್‌ನಲ್ಲಿ ಏನಾದರೂ ಆದೇಶವಾಗಲಿ. ಒಂದು ಸಮಿತಿಯನ್ನು ಮಾಡಲು ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲವೆ?

**ಶ್ರೀ ಟಿ.ಸೋಮಶೇಖರ್:-** ಮಾನ್ಯ ಸಭಾಪತಿಗಳೇ, ಅದನ್ನು RBI ಮತ್ತು ಹೈಕೋರ್ಟ್‌ಗಳ ನೇರವಾಗಿ handle ಮಾಡುತ್ತಿವೆ. ಹೈಕೋರ್ಟ್ ಈಗ ಮರು ಆಡಿಟ್ ಮಾಡಿ ಎಂದು ಆದೇಶ ಮಾಡಿದೆ. ಆ ಪ್ರಕಾರ ನಾವು ಮಾಡುತ್ತಿದ್ದೇವೆ. ಬೇರೆ ವಿಚಾರದಲ್ಲಿ ಹೈಕೋರ್ಟ್ RBI ಗೆ ನಿರ್ದೇಶನ ನೀಡುತ್ತಾರೆ., RBI ನಮಗೆ ನಿರ್ದೇಶನ ನೀಡುತ್ತದೆ. ಈ ಬ್ಯಾಂಕ್ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಅಧಿಕಾರವನ್ನು ಕೊಟ್ಟಿರುವುದಿಲ್ಲ.

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಗಳೇ, ಈಗೇನು ನಾವು ಸರ್ಕಾರ ಆಡಿಟ್ ಮಾಡುತ್ತಿದೆ ಎಂದೂ ಜನರಿಗೆ ಹೇಳಬೇಕೇ? ಮಾನ್ಯ ಸಚಿವರು ಮಾನ್ಯ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ಮತ್ತು ಕೇಂದ್ರ ಮಂತ್ರಿಗಳು ಬಗ್ಗೆ ಹೇಳಿದರು. ಆದರೆ ಠೇವಣಿದಾರರು ಕೇಂದ್ರ ಮಂತ್ರಿಗಳ ಹತ್ತಿರ ಹೋಗಿ '**ತಾಯಿ ಈ ರೀತಿ ನಮಗೆ ಕಷ್ಟವಾಗಿದೆ**' ಎಂದು ಮನವಿ ಮಾಡಿಕೊಂಡಾಗ, '**ನನಗೆ ಕೇಳಿ ಠೇವಣಿ ಇಟ್ಟಿದ್ದೀರಾ**' ಎಂದು ಹೇಳಿದ್ದಾರೆ. ಈ ರೀತಿ ಹೇಳಿದರೆ ನಾವೇನು ಮಾಡಬೇಕು?

**ಶ್ರೀ ಟಿ.ಸೋಮಶೇಖರ್:-** ಮಾನ್ಯ ಸಭಾಪತಿಗಳೇ, ಆ ರೀತಿ ಹೇಳಿರುವುದಿಲ್ಲ. ಪೇಪರ್‌ನಲ್ಲಿ ಬಂದಿರುವುದನ್ನು ನಾನು ಒಪ್ಪುವುದಿಲ್ಲ. ಆ ಭಾಗದ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು ಸೇರಿ ಕೇಂದ್ರ ಹಣಕಾಸು ಸಚಿವರಿಗೆ ಮನವಿಯನ್ನು ಕೊಟ್ಟಿದ್ದಾರೆ. ಕೇಂದ್ರ ಹಣಕಾಸು ಸಚಿವರು ಜನರಿಗೆ ಹಣವನ್ನು ವಾಪಸ್ ಕೊಡಿಸುವ ವಿಚಾರದಲ್ಲಿ ಮಧ್ಯಪ್ರವೇಶ

ಮಾಡಿದ್ದಾರೆ. ಆದ್ದರಿಂದ RBI ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ನೀವು ಯಾಕೆ ಠೇವಣಿಯನ್ನು ಇಟ್ಟಿದ್ದೀರಿ ಎಂದು ಯಾವ ಕೇಂದ್ರದ ಸಚಿವರು ಹೇಳಿರುವುದಿಲ್ಲ.

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಗಳೆ, ಅವರು ಆ ರೀತಿ ಹೇಳಿದ್ದಾರೆ. ನಾನದನ್ನು ಸದನಕ್ಕೆ ತಂದು ಕೊಡುತ್ತೇನೆ. ಹೇಳದೇ ಇರುವುದನ್ನು ನಾನು ಹೇಳುವುದಿಲ್ಲ, ದಯಮಾಡಿ ಕ್ಷಮಿಸಿ. ಹೈಕೋರ್ಟ್ ಹೀಗೆ ಹೇಳಿದೆ, RBI ಹೀಗೆ ಹೇಳುತ್ತದೆ ಎಂದು ಅಷ್ಟರ ಮೇಲೆ ಎಲ್ಲಾ ಹಾಕುತ್ತಾ ಹೋದರೆ ಸರ್ಕಾರ ಏನು ಮಾಡುತ್ತದೆ? ಸರ್ಕಾರ ಇರುವುದು ಏನಕ್ಕೇ. ಅಲ್ಲಿ ಜನರಿಗೆ ತೊಂದರೆಯಾಗಿರುವುದು ನಮಗೆ ಗೊತ್ತು ಮಂತ್ರಿಗಳಿಗೆ ಗೊತ್ತು. ಮಂತ್ರಿಗಳು ಅದೇ ಫೀಲ್ಡ್‌ನಲ್ಲಿ ಇದ್ದವರು. ಅಲ್ಲಿ ಯಾರಿಗೆ ತೊಂದರೆಯಾಗಿದೆ ಎನ್ನುವುದು ಗೊತ್ತಿದೆ. ಯಾರು ಫಲಾನುಭವಿಗಳು ಅನುಭವಿಸಿದ್ದಾರೆ ಎನ್ನುವುದು ಅವರಿಗೆ ಗೊತ್ತು. ಆದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಏಕೆ ಸರ್ಕಾರ ಹಿಂದೆ-ಮುಂದೆ ನೋಡುತ್ತಿದೆ? ಆಡಿಟ್‌ರನ್ನು blacklist ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಅವರನ್ನು ಆರೆಸ್ಟ್ ಮಾಡಿ ಏಕೆ ಒಳಗೆ ಹಾಕುತ್ತಿಲ್ಲ? ಹತ್ತು ವರ್ಷಗಳಿಂದ ಸಾವಿರಾರು ಕ್ಲೋಟಿ ರೂಪಾಯಿಗಳನ್ನು misfile ಮಾಡಿದ್ದಾರೆ ಅವರನ್ನು ಬರಿ blacklist ಮಾಡಿದರೆ ಸಾಕಾ? ಅವರ ಮಗ ಆಡಿಟ್ ಇರುತ್ತಾರೆ ಅವರು ಮುಂದೆ ಇಂತಹ ಕೆಲಸವನ್ನು ಮಾಡುತ್ತಾರೆ. ಈ ವಿಚಾರದಲ್ಲಿ ಸರ್ಕಾರ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಅಲ್ಲಿ ಹಣ ಕಳೆದುಕೊಂಡ ಬಡ ಜನರು ಇವತ್ತು ತಿನ್ನಕು ಗತಿ ಇಲ್ಲದೆ ಸಾಯುತ್ತಿದ್ದಾರೆ. ಎಲ್ಲ ಮನೆಗಳಿಗೂ ಕರೆದುಕೊಂಡು ಹೋಗಲು ಆಗುವುದಿಲ್ಲ, ಮಾನ್ಯ ಸಚಿವರು ನನ್ನ ಜೊತೆ ಬಂದರೆ ನಿರಂತರ ಮನೆಗಳಿಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ.. ಅವರ ಪರಿಸ್ಥಿತಿಯನ್ನು ನೋಡಿ. ಸರ್ಕಾರ ಒಂದು ತಜ್ಞರ ಸಮಿತಿಯನ್ನು ಮಾಡಬೇಕು. ಸಮಿತಿ ಮಾಡುತ್ತೇವೆ ಎಂದು ಮಂತ್ರಿಗಳು ಆಶ್ವಾಸನೆ ಕೊಡದೆ ಹೋದರೆ ನಾನು ಪ್ರತಿಭಟಿಸಿ ಭಾವಿಗೆ ಬರುತ್ತೇನೆ. ಇಲ್ಲದಿದ್ದರೆ ಸಿಓಡಿ ಯಿಂದ ತೆಗೆದು ಸಿಬಿಐ ಗೆ ಕೊಡಿ. ಆಗ ಅವರನ್ನು ಆರೆಸ್ಟ್ ಮಾಡುತ್ತಾರೆ.

**ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಗಳೆ, ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಅಲ್ಲಿ ಸಾಲವನ್ನು ತೆಗೆದುಕೊಂಡಿದ್ದಾರೆ ಎನ್ನುವುದು ಮಂತ್ರಿಗಳು ಕೊಟ್ಟಿರುವ ಉತ್ತರದಲ್ಲಿದೆ. Reserve Bank of India norms are very strict. Board of Directors ಯಾರು ಸಾಲವನ್ನು ತೆಗೆದುಕೊಳ್ಳುವ ಹಾಗೆಯೇ ಇಲ್ಲ. ಅವರಲ್ಲದೆ ಅವರ ಹತ್ತಿರದ ಸಂಬಂಧಿಗಳಾದ ಹೆಂಡತಿ, ತಂಗಿ, ತಂಗಿಯ ಗಂಡ ಹೀಗೆ ಹತ್ತಿರದ ಸಂಬಂಧಿಗಳು ಕೂಡಾ ಸಾಲವನ್ನು ಪಡೆಯಲು ಸಾಧ್ಯವಿಲ್ಲ. ಇಲ್ಲಿ deposit receipts ಇಲ್ಲದೆ ಠೇವಣಿ ಇದೆ ಎಂದು ಸಾಲವನ್ನು

ಕೊಟ್ಟಿದ್ದಾರೆ. Lot of irregularities are there. ನನಗೆ ಬಹಳ ಆಶ್ಚರ್ಯವಾಗುತ್ತದೆ ಇದನ್ನು ನೋಡಿ. Urban Banks ಗಳಿಗೆ license ಕೊಡುವವರು Reserve Bank of India ದವರು. ಪ್ರತಿ ವರ್ಷ RBI ನಿಂದ ದಕ್ಷ, ನುರಿತ, ಅತ್ಯಂತ ಪ್ರಾಮಾಣಿಕ ಅಧಿಕಾರಿಗಳು ಬಂದು ಪಟ್ಟಣ ಸಹಕಾರಿ ಬ್ಯಾಂಕ್‌ಗಳನ್ನು ಆಡಿಟ್ ಮಾಡುತ್ತಾರೆ. ಅಲ್ಲಿ ಇರುವ ಎಲ್ಲ ನ್ಯೂನತೆಗಳನ್ನು ಕಂಡು ಹಿಡಿದು Board of Directors ಗಳ ಸಭೆಯನ್ನು ಕರೆದು, RBI inspection ಮಾಡಿ ಕೂಲಂಕಷವಾಗಿ ಚರ್ಚೆ ಮಾಡುತ್ತಾರೆ. ಅದು ಸಾಲದ ಅರ್ಜಿಯನ್ನು ತೆಗೆದುಕೊಂಡು ಇವರಿಗೆ ಎಷ್ಟು ಸಾಲವನ್ನು ಕೊಟ್ಟಿದ್ದೀರಿ, ಇದಕ್ಕೆ ಏನು ಜಾಮೀನು ಪಡೆಯಲಾಗಿದೆ, ಇವರ ಆಸ್ತಿ ಏನು ಇದೆ ಎನ್ನುವುದನ್ನು ಸುದೀರ್ಘ ಚರ್ಚೆ ಮಾಡಿ, ಒಂದು ವಾರದವರೆಗೆ ಆಡಿಟ್ ಮಾಡುತ್ತಾರೆ. ಪ್ರತಿಯೊಂದನ್ನು ಎಳೆಎಳೆಯಾಗಿ ಹಿಂಜಿ ನೋಡುತ್ತಾರೆ.

(ಮುಂದು)

(660)14-09-2021(12-50)bsd-ak

### ಶ್ರೀ ಎಸ್.ಆರ್ ಪಾಟೀಲ್ (ಮುಂದು)

ಆದರೆ ಇಲ್ಲಿ ಕಾನೂನುಬಾಹಿರವಾಗಿ Board of Directors ಸಾಲವನ್ನು ತೆಗೆದುಕೊಂಡಿದ್ದಾರೆ. FD (Fixed Deposit) ಇಲ್ಲದೇ FD Receipt ಅನ್ನು create ಮಾಡಿದ್ದಾರೆ. ೨೦೧೬ ಸಾಲದ ಖಾತೆಗಳಿಗೆ ದಾಖಲೆ ಇಲ್ಲ. ಅವುಗಳು ಬೇನಾಮಿಯಾಗಿದ್ದು, 'xyz' ಖಾತೆಗಳಿಗೆ ರೂ.೫ ಲಕ್ಷ, 'abc' ಖಾತೆಗಳಿಗೆ ರೂ.೨೫ ಲಕ್ಷ ನೀಡಲಾಗಿದೆ. Loan Application ಗಳು ಇಲ್ಲ, ಇಷ್ಟು ಕಣ್ಣು ತಪ್ಪಿಸಿ ದೊಡ್ಡ ಪ್ರಮಾಣದಲ್ಲಿ ಅವರೇ ಹೇಳುವ ಪ್ರಕಾರ nearly Rs.2000 crores ಹಾನಿಯಾಗಿದೆ, ಎರಡು ಸಾವಿರ ಕೋಟಿ ರೂಪಾಯಿಗಳು ಹಾನಿಯಾಗಿದೆ. ಇದಕ್ಕೆ deposit ಎಷ್ಟಿದೆ? ಅಂದರೆ ೨,೦೦೦ ಕೋಟಿ ಹಾನಿಯಾಗಿದೆ. ರೂ. ೫ ಲಕ್ಷಕ್ಕಿಂತ ಕಡಿಮೆ ಠೇವಣಿದಾರರಿಗೆ ಹಣವನ್ನು ಎಲ್ಲಿ ಕೊಡುತ್ತಾರೆ? Less than Rs.5 lakh depositor ಗಳಿಗೆ ಹಣವನ್ನು refund ಮಾಡುವಂತಹ ಕೇಂದ್ರದ ಕಾನೂನು ಬಂದಿದೆ. ಅದು implement ಆಗಿದೆಯೇ? ಅವರಿಗೆ ಕೇಂದ್ರ ಸರ್ಕಾರವು ಹಣವನ್ನು reimburse ಮಾಡುತ್ತದೆಯೇ? ನನಗೆ ತಿಳಿದಮಟ್ಟಿಗೆ ರೂ. ೧ ಲಕ್ಷದವರೆಗೂ insurance ಇರುತ್ತದೆ. ಬ್ಯಾಂಕ್ ದಿವಾಳಿಯಾದ ಸಂದರ್ಭದಲ್ಲಿ, ಬ್ಯಾಂಕ್‌ಗೆ ಬೀಗ ಹಾಕಿದ ಸಂದರ್ಭದಲ್ಲಿ ರೂ.೧ ಲಕ್ಷದವರೆಗೆ ಠೇವಣಿ ಇಟ್ಟಿರುವವರಿಗೆ insurance company ಯು refund ಮಾಡುತ್ತದೆ. ಆದರೆ less than Rs.5 lakh depositor ಗಳಿಗೆ ಹಣವನ್ನು ವಾಪಸ್ಸು ಮಾಡುವ ಕೇಂದ್ರದ ಕಾನೂನು ನನ್ನ ಗಮನಕ್ಕೂ

ಬಂದಿಲ್ಲ. ಇವರು ಎಲ್ಲಿಂದ ಹಣ ಕೊಡುತ್ತಾರೆ? Whether the Central Government itself is reimbursing it? ಇದರ ಬಗ್ಗೆ ಬೆಳಕು ಚೆಲ್ಲಬೇಕು.

**ಸಭಾಪತಿಯವರು:-** ಮಾನ್ಯ ಸಚಿವರು ನೋಟ್ ಮಾಡಿಕೊಂಡು ಉತ್ತರ ಹೇಳುತ್ತಾರೆ.

**ಶ್ರೀ ಎಸ್.ಆರ್. ಪಾಟೀಲ್:-** ಮಾನ್ಯ ಸಭಾಪತಿಯವರೇ, Reserve Bank norms ಇದ್ದು, SLR (Statutory Liquidity Ratio) ಅನ್ನು maintain ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಪ್ರತಿಯೊಂದನ್ನೂ ಕೂಲಂಕಶವಾಗಿ ಚರ್ಚೆ ಮಾಡಬೇಕು. ಏಕೆಂದರೆ ಸಾರ್ವಜನಿಕ ಹಣ ಪೋಲಾಗಬಾರದು, ಅಲ್ಲಿ the Board of Directors are simply the custodians. ಹೊಟ್ಟೆಗೆ ಊಟ ತಿನ್ನದೇ ಮಕ್ಕಳ ಶಿಕ್ಷಣಕ್ಕೋ, ಮಕ್ಕಳ ಮದುವೆಗೋ ಅಥವಾ ಯಾವುದೋ ಒಂದು ಆಪತ್ತಾಲದಲ್ಲಿ ದವಾಖಾನೆ ವೆಚ್ಚಕ್ಕೋ ಆಗುತ್ತದೆ ಎಂದು ಕಷ್ಟಪಟ್ಟು ಠೇವಣಿದಾರರು ಠೇವಣಿ ಇಟ್ಟಿರುತ್ತಾರೆ. ಬ್ಯಾಂಕ್‌ನ first norms ಪ್ರಕಾರ we have to protect the interest of the depositors. ಆತ ತನ್ನ ಹೆಂಡತಿಗೂ ಹೇಳಿರುವುದಿಲ್ಲ, ಮಕ್ಕಳಿಗೂ ಹೇಳಿರುವುದಿಲ್ಲ, ಅಷ್ಟೇ ಅಲ್ಲದೇ ಕುಟುಂಬದ ಯಾವುದೇ ಸದಸ್ಯರಿಗೂ ಹೇಳದೇ ಠೇವಣಿದಾರರು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುತ್ತಾರೆ. ಹೆಂಡತಿ, ಮಕ್ಕಳಿಗಿಂತ ಹೆಚ್ಚು ನಂಬಿಕೆ Board of Directors ಗಳ ಮೇಲಿರುತ್ತದೆ. ಅವರ interest protect ಮಾಡುವುದು ಬ್ಯಾಂಕ್‌ನವರ ಜವಾಬ್ದಾರಿಯಲ್ಲವೇ? ಇಷ್ಟು ದೊಡ್ಡ ಪ್ರಮಾಣದಲ್ಲಿ ಆಗಿದೆ. No doubt, I can understand, there is a limitation for the government. Reserve Bank ನ norms ನಲ್ಲಿ ಬರುವುದರಿಂದ, Reserve Bank ನ strict vigil ಇರುವುದರಿಂದ license ಕೊಡುವವರು ಅವರೇ ಮತ್ತು license ತೆಗೆಯುವವರು ಅವರೇ ಆಗಿದ್ದು, restriction ಹೇರುವವರು ಸಹ Reserve Bank ನವರೇ ಆಗಿರುತ್ತಾರೆ. ಅಪರು Chartered Accountant ಅನ್ನು ನೇಮಿಸಿಕೊಳ್ಳುತ್ತಾರೆ. ಇಂತಹ Chartered Accountant ಅನ್ನು ನೇಮಕ ಮಾಡಲಾಗಿದೆ ಎಂದು General Body Meeting ನಲ್ಲಿ ತಿಳಿಸಿ, ಆ Chartered Accountant ಪ್ರತಿ ವರ್ಷ audit ಮಾಡುತ್ತಾರೆ. ಆ Chartered Accountant ಅನ್ನು ಅವರು panel ಮಾಡಿರುತ್ತಾರೆ. ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಆಡಳಿತ ಮಂಡಳಿಯವರು General Body Meeting ಅನ್ನು ಕರೆದಾಗ Tom, Dick and Harry Chartered Accountant appoint ಮಾಡುವುದಿಲ್ಲ. ಯಾರು Chartered Accountant ಎಂದು ತಿಳಿಸುತ್ತಾರೆ. ಅವರು ಒಂದು ಲಿಸ್ಟ್ ಮಾಡಿರುತ್ತಾರೆ. Specified member ಗಳನ್ನೇ appoint ಮಾಡಬೇಕು. ಯಾರನ್ನೋ ಒಬ್ಬರನ್ನು ಅಂದರೆ ಬೇಕಾದ Chartered Accountant ಅನ್ನು appoint ಮಾಡಿ, ಮನಸೋಇಚ್ಛೆ ಸಾಲ ಕೊಟ್ಟು ದಿವಾಳಿ ಎಬ್ಬಿಸಿಕೊಂಡು ಹೋಗುವುದಕ್ಕೆ

ಆಗುವುದಿಲ್ಲ. By this time, you would have filed a criminal complaint. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು Board of Directors swindle ಮಾಡಿದ್ದಾರೆ. ಮಾನ್ಯ ಈಶ್ವರಪ್ಪನವರು ಸದನದಲ್ಲಿ ಇದ್ದು, ಶಿವಮೊಗ್ಗದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನಲ್ಲಿಯೂ ಅವ್ಯವಹಾರ ಆಗಿತ್ತು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರು ಜೈಲಿನಲ್ಲಿದ್ದರು. I don't want to mention the name. Immediately criminal action ತೆಗೆದುಕೊಳ್ಳಬೇಕು. ಹಾಗೆ ಸುಮ್ಮನೆ ಬಿಟ್ಟರೆ swindle ಮಾಡಿರುವ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ Board of Directors ಆಸ್ತಿಗಳನ್ನು ಬೇನಾಮಿಯಾಗಿ ಬೇರೆಯವರ ಹೆಸರಿಗೆ ಬದಲಾಯಿಸಿಬಿಡುತ್ತಾರೆ. ಅವರ ವಿರುದ್ಧ criminal case ಹಾಕಬೇಕು ಮತ್ತು ಅವರ ಆಸ್ತಿಗಳ ಮೇಲೆ ನಿಗಾ ಇಡಬೇಕು. ಅವರ ಆಸ್ತಿಗಳ ಮೇಲೆ ನಿಗಾ ಇಟ್ಟು, criminal case ಹಾಕಿ ಜೈಲಿಗೆ ಕಳುಹಿಸಿದರೆ ಬೇನೆ ಶುರುವಾಗುತ್ತದೆ. High Court ನಲ್ಲಿ ಏನು ಮಾಡುತ್ತಾರೆ? ಮಾನ್ಯ ಸಹಕಾರ ಸಚಿವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದು, ಅವರ ಮೇಲೆ ನನಗೆ ವಿಶ್ವಾಸವಾದ ಗೌರವ ಇದೆ. ಆದರೆ ಅವರ ವ್ಯಾಪ್ತಿ ಮೀರಿದ್ದು ಈ ಹಗರಣದಲ್ಲಿದೆ. ಆ ದೃಷ್ಟಿಯಿಂದ ಕ್ರಮ ತೆಗೆದುಕೊಳ್ಳಬೇಕು. High Court ನ ಮುಂದೆ ಯಾರೋ Writ Petition ಹಾಕಿರಬಹುದು, ಅವರು ಏನೋ direction ಅಥವಾ enquiry ಮಾಡಿ ಎಂದು ಹೇಳಿರಬಹುದು. High Court Judges ಗಳಿಗೆ ಒಂದು ಕೇಸ್ ಬಂದರೆ ಒಂದು order ಮಾಡುತ್ತಾರೆ. ನ್ಯಾಯಾಲಯದಲ್ಲಿ ಗೆದ್ದದ್ದು ಸೋತಂಗೇ, ಸೋತದ್ದು ಸತ್ತಂಗೇ. ಎಂಟುತ್ತು ವರ್ಷ High Court case ನಡೆದರೆ ಲೇವಣಿದಾರರ ಗತಿ ಏನು? ಪಟ್ಟಣ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮಾತ್ರವಲ್ಲದೇ the employees who are involved in this; ಬರೀ management ಒಂದೇ ತಪ್ಪು ಮಾಡುವುದಕ್ಕೆ ಆಗುವುದಿಲ್ಲ. ಅಲ್ಲಿನ employees ಗಳು ಇರುತ್ತಾರೆ. ಅಲ್ಲಿ CEO ಇರುತ್ತಾರೆ, ಹಿರಿಯ ಅಧಿಕಾರಿಗಳು ಇರುತ್ತಾರೆ, ಅವರ ಮೇಲೆ ಹದ್ದುಬಸ್ತು ಇಡಬೇಕಲ್ಲವೇ?

**ಶ್ರೀ ಅಕ್ಷಯ ಸಂಗಪ್ಪ ಸವದಿ:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಏನು ಮಾಡಬೇಕು ಎಂದು ಸಲಹೆ ಕೊಟ್ಟರೆ ಚಾಚೂ ತಪ್ಪದೇ ಮಾಡುವ ಸಹಕಾರಿ ಸಚಿವರಾಗಿದ್ದಾರೆ. ಏನು action ತೆಗೆದುಕೊಳ್ಳಬೇಕು ಎಂದು ಸಲಹೆ ಕೊಡಲಿ.

**Sri U.B. VENKATESH:** Expert Committee ಮಾಡಿ ಎಂದು ಸಲಹೆ ಕೊಡುತ್ತಿದ್ದೇವೆ.

**ಶ್ರೀ ಎಸ್.ಆರ್. ಪಾಟೀಲ್:-** ನನ್ನ ಸಲಹೆ ಏನೆಂದರೆ, they should be brought under the criminal law. ಈ Board of Directors, ಅಧಿಕಾರಿಗಳು ಯಾರು swindle ಮಾಡಿದ್ದಾರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣದ ಅವ್ಯವಹಾರ ಆಗಲು ಮತ್ತು

ಲೇವಣಿದಾರರಿಗೆ ಮೋಸ ಮಾಡಲು ಯಾರು ಕಾರಣೀಭೂತರಾಗಿದ್ದಾರೆ ಎಂದು ಹೆಚ್ಚು ಕಡಿಮೆ ಅವರಿಗೆ ಗುರುತು ಇರುತ್ತದೆ. Board of Directors ಅಥವಾ ಹಿರಿಯ ಅಧಿಕಾರಿಗಳು direct ಆಗಿ ಶಾಮೀಲಾಗಿರುವವರ ಮೇಲೆ you book a criminal case. ಅವರನ್ನು ಜೈಲಿಗೆ ತಳ್ಳಿದರೆ seriousness ಬರುತ್ತದೆ. ಆಮೇಲೆ ಜನರಿಗೆ ವಿಶ್ವಾಸ ಬರುತ್ತದೆ. ಮಾನ್ಯ ಸದಸ್ಯರು CBI enquiry ಮಾಡಿ ಎಂದು ಕೇಳುತ್ತಿದ್ದಾರೆ. CoD ಬಿಡಿ. I don't want to demoralize the police force. I have got respect for the CoD officers also. Sometimes ಅವರು collude ಆಗುವ possibility ಇವೆ. ಇದು ಸಾವಿರಾರು ಕೋಟಿಗಳ ಅವ್ಯವಹಾರವಾಗಿದ್ದು, ದುಡ್ಡು ಅವರ ಕೈಲಿರುತ್ತದೆ. ಅವರನ್ನೂ book ಮಾಡುವ ಮಂದಿ ಇರುತ್ತಾರೆ. ಮಾನ್ಯ ಸದಸ್ಯರು CBI enquiry ಮಾಡುವ ಬಗ್ಗೆ ಕೇಳುತ್ತಿದ್ದಾರೆ. ಅದರಿಂದ ಅವರಿಗೇನೂ ತೊಂದರೆಯಾಗುವುದಿಲ್ಲ. Let them enquire. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದು ಸಣ್ಣ ಅವ್ಯವಹಾರವಾದರೆ CBI enquiry ಮಾಡಿಬಿಡುತ್ತಾರೆ. ಆ ರೀತಿ CBI enquiry ಮಾಡಲಿ. ಅವರಿಗೆ limitation ಗಳು ಇವೆ. I can understand. I am also the Chairman of one urban bank since 24 years. I am the Founder Chairman of that urban bank. I know all the ins and outs of the banking system. Strict ಆಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. You book a criminal case. You take action against the Board of Directors and the guilty officers. ಅವರ ಆಸ್ತಿಯನ್ನು ಬೇರೆಯವರಿಗೆ ಹಂಚಬಾರದು. ಇಲ್ಲದಿದ್ದರೆ ಅವರನ್ನು ಜೈಲಿಗೆ ಹಾಕಿ ಪುಕ್ಕಟ್ಟೆ ಊಟ ಹಾಕಬೇಕಾಗುತ್ತದೆ. ಅಂತಹ ಕೆಲಸ ಆಗಬಾರದು. ಮಾನ್ಯ ಸಚಿವರ efficiency ಬಗ್ಗೆ ನಂಬಿಕೆ ಇದ್ದು, ಈ ಬಗ್ಗೆ ಅವರು ನ್ಯಾಯ ಒದಗಿಸುತ್ತಾರೆ ಎಂದು ಹೇಳಿ ನನ್ನ ಮಾತು ಮುಗಿಸುತ್ತೇನೆ.

**ಶ್ರೀ ಎಸ್. ರವಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಈ ವಿಚಾರವನ್ನು CBI ಗೆ ಕೊಟ್ಟರೆ ಏನೂ ಪ್ರಯೋಜನವಾಗುವುದಿಲ್ಲ. ನಮ್ಮ ಬೆಂಗಳೂರಿನ DCC ಬ್ಯಾಂಕ್‌ನಲ್ಲಿ ಒಂದು ಪ್ರಕರಣವನ್ನು CBI ಗೆ ಕೊಟ್ಟು, CBI ನ FIR ಮೇಲೆ stay ತೆಗೆದುಕೊಂಡಿದ್ದರು. ನಾನು ಬೆಂಗಳೂರಿನ ಎಸ್.ಪಿ ರವರನ್ನು ಭೇಟಿ ಮಾಡಿದಾಗ ಏಳೆಂಟು ಜನರಿದ್ದೇವೆ, staff ಇಲ್ಲ ಏನು ಮಾಡಲಿ ಎಂದು ಎಸ್.ಪಿ ರವರು ಹೇಳಿದರು. ಆದ್ದರಿಂದ CoD ನೇ better. CBI ನಂಬಿಕೊಂಡು ಒಂದು stay ತೆಗೆದುಕೊಂಡರೇ ಮುಗಿದುಹೋಯಿತು. ಎರಡನೆಯದಾಗಿ Co-operation Minister ನ ಕೆಳಗೆ JR (Joint Registrar) ಇದ್ದಾರೆ. ಎಲ್ಲ ಅವರಿಗೆ ಗೊತ್ತು. CA ಯಿಂದ ಪ್ರಕರಣದಲ್ಲಿ ಭಾಗಿಯಾದ officials, Board of Directors ಗಳ ಮೇಲೆ criminal case ಹಾಕಲಿ, ಜೊತೆಗೆ CA, Auditors ಇರುತ್ತಾರೆ, ಅವರ ಮೇಲೆ criminal case ಹಾಕುವುದರ ಜೊತೆಗೆ, JR ಇರುವುದರಿಂದ immediately property attachment

ಮಾಡುವುದಕ್ಕೆ ಏನೂ problem ಇಲ್ಲ. ಮೇಲನೋಟಕ್ಕೆ ಯಾರ್ಯಾರು involve ಆಗಿದ್ದಾರೆ ಎಂದು ತನಿಖೆ ಮಾಡಿ, ನಾಳೆ-ನಾಡಿದ್ದು property attachment ಮಾಡಿದರೆ ಒಳ್ಳೆಯದು. ಬರೀ Board of Directors ಮತ್ತು bank officials ಮಾತ್ರವಲ್ಲದೇ CA ಗಳ property ಯನ್ನು attachment ಮಾಡಿದರೆ ಬುದ್ಧಿ ಬರುತ್ತದೆ ಎನ್ನುವುದು ನನ್ನ ಸಲಹೆಯಾಗಿದೆ.

**ಶ್ರೀ ಎಸ್.ಟಿ. ಸೋಮಶೇಖರ್ (ಸಹಕಾರ ಸಚಿವರು):-** ಮಾನ್ಯ ಸಭಾಪತಿಯವರೇ, ಈ ವಿಷಯ ಹೊರಗಡೆ public ಆದ ತಕ್ಷಣ ನಮ್ಮ Additional Registrar ಅವರನ್ನು Administrator ಆಗಿ ಹಾಕಿದ್ದೇವೆ. ಸ್ವಲ್ಪ ದಿವಸದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರಿಂದ ಮತ್ತು High Court ಹಾಗೂ Reserve Bank.... ನಮ್ಮ Co-operation Department ನ Additional Registrar ಅವರನ್ನು ವಾಪಸ್ಸು ಕರೆಸಿಕೊಂಡೆವು. (ಮುಂದು)

(661)/ 14.09.2021/ 1.00/ ಹೆಚ್‌ವಿ:ಎಕೆ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಎಸ್.ಟಿ.ಸೋಮಶೇಖರ್(ಮುಂದು....):-**

ಸನ್ಮಾನ್ಯ ಸಭಾಪತಿಯವರೇ, ಹೈಕೋರ್ಟ್‌ಗೆ ಮಾಹಿತಿಯನ್ನು ನೀಡಿ, ರಿಸರ್ವ್ ಬ್ಯಾಂಕ್‌ನವರೇ ಒಬ್ಬರನ್ನು ಕರೆಯಿಸಿಕೊಂಡು ಇಂತಹ ಅಧಿಕಾರಿಯನ್ನೇ ಅಲ್ಲಿಗೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಬೇಕೆಂದು ಹೇಳಿದ್ದಾರೆ. ಈ ಬ್ಯಾಂಕಿನ ಹಗರಣವನ್ನು ಸಿ.ಐ.ಡಿ. ತನಿಖೆಗೆ ವಹಿಸಲಾಗಿದೆ. ಅವರು ತನಿಖೆ ನಡೆಸುತ್ತಿದ್ದಾರೆ. ನಮ್ಮ ಇಲಾಖೆಯ ವತಿಯಿಂದಲೂ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 64ರಡಿ ವಿಚಾರಣೆಗೆ ಆದೇಶಿಸಲಾಗಿದೆ. ವಿಚಾರಣಾ ವರದಿಯನ್ನು ನಿರೀಕ್ಷಿಸಲಾಗಿದೆ. ಆರು ವರ್ಷಗಳ ಅಡೀಟ್ ರಿಪೋರ್ಟ್‌ಗಳಲ್ಲಿ ಎರಡು ವರ್ಷಗಳ ರಿಪೋರ್ಟ್‌ನ್ನು ಮರು ಪರಿಶೀಲಿಸಲಾಗಿದೆ. ಎಷ್ಟು ಕೋಟಿ ರೂಪಾಯಿಗಳು ನಷ್ಟವಾಗಿದೆ ಮತ್ತು ಯಾರಿಂದ ನಷ್ಟವುಂಟಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಇದೆ. ಬ್ಯಾಂಕಿನಲ್ಲಿ ಹಣ ದುರುಪಯೋಗಕ್ಕೆ ಕಾರಣರಾದ ಬ್ಯಾಂಕಿನ ನಿರ್ದೇಶಕರುಗಳ ವಿರುದ್ಧ ಮತ್ತು ಸಿಬ್ಬಂದಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಅನ್ನು ದಾಖಲು ಮಾಡಲಾಗಿದೆ. ಈ ನಿಟ್ಟಿನಲ್ಲಿ ಯಾವ ಕ್ರಮವನ್ನು ಜರುಗಿಸಬಹುದು ಎನ್ನುವುದರ ಬಗ್ಗೆ ರಿಸರ್ವ್ ಬ್ಯಾಂಕ್‌ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವುದಕ್ಕೆ ನಮ್ಮ ಆರ್.ಸಿ.ಎಸ್.ಆರ್. ಅವರಿಗೆ ಸೂಚಿಸಲಾಗಿದೆ. ವಾರದಲ್ಲಿ ಎರಡು ಬಾರಿ ಮೀಟಿಂಗ್ ನಡೆಸಲಾಗುತ್ತಿದೆ. ರಿಸರ್ವ್



ಬ್ಯಾಂಕ್‌ನವರು ಏನು ಹೇಳುತ್ತಾರೆ, ಆಡಳಿತಾಧಿಕಾರಿಗಳು ಏನು ಹೇಳುತ್ತಾರೆ ಮತ್ತು ನಮ್ಮ ಆರ್.ಸಿ.ಎಸ್.ಆರ್.ನವರು ಏನೇನು ಮಾಡಬಹುದು, ದುರುಪಯೋಗವಾಗಿರುವ ಹಣವನ್ನು ಯಾವ ರೀತಿಯಲ್ಲಿ ರಿಕವರಿ ಮಾಡಬಹುದು ಮತ್ತು ಠೇವಣಿದಾರರಿಗೆ ಯಾವ ರೀತಿಯಲ್ಲಿ ಠೇವಣಿ ಹಣವನ್ನು ವಾಪಸ್ಸು ಕೊಡಬಹುದು ಎನ್ನುವುದರ ಬಗ್ಗೆ ನಮ್ಮ ಇಲಾಖೆ ಕ್ರಮ ಜರುಗಿಸುತ್ತಿದೆ. ನಾವು ಸುಮ್ಮನೆ ಕುಳಿತುಕೊಂಡಿಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.

**ಶ್ರೀ ಯು.ಬಿ.ವೆಂಕಟೇಶ್:-** ಸನ್ಮಾನ್ಯ ಸಭಾಪತಿಯವರೇ, 'ನಮ್ಮ ಇಲಾಖೆಯ ವತಿಯಿಂದ ಇಂತಹ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಮುಂದಿನ ಮೂರು ತಿಂಗಳಿನಲ್ಲಿ ಈ ರೀತಿಯ ಕ್ರಮವನ್ನು ಜರುಗಿಸುತ್ತೇವೆ' ಎನ್ನುವುದರ ಬಗ್ಗೆ ಇಲಾಖೆಯ ವತಿಯಿಂದ ಠೇವಣಿದಾರರಿಗೆ ಒಂದು ಲಘು ಪ್ರಕಟಣೆ ಕೊಡಬೇಕಾಗುತ್ತದೆ.

**ಶ್ರೀ ಎಸ್.ಟಿ.ಸೋಮಶೇಖರ್:-** ಸನ್ಮಾನ್ಯ ಸಭಾಪತಿಯವರೇ, ಆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವಂತಹ ಠೇವಣಿದಾರರ ಪೈಕಿ ಪ್ರತಿದಿನ 8-10 ಜನರು ನನ್ನ ಮನೆ ಮತ್ತು ಕಛೇರಿಗೆ ಬಂದು ತಮ್ಮ ಅಹವಾಲನ್ನು ಹೇಳಿಕೊಳ್ಳುತ್ತಿದ್ದಾರೆ. ನಮಗೆ ಅಧಿಕಾರ ಇಲ್ಲದಿದ್ದರೂ ಸಹ ಈ ವಿಚಾರವಾಗಿ ಸರ್ಕಾರ ಮತ್ತು ಸಹಕಾರ ಇಲಾಖೆ ಯಾವ ರೀತಿಯಲ್ಲಿ ಗಂಭೀರವಾದ ಕ್ರಮವನ್ನು ತೆಗೆದುಕೊಳ್ಳಬಹುದು ಆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಆರೋಪಿಗಳು ಯಾರೂ ಕೂಡ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗದಂತೆ ಯಾವ ರೀತಿಯಲ್ಲಿ ಬಂದೋಬಸ್ತು ಮಾಡಬಹುದು, ಅವರುಗಳ ಆಸ್ತಿ ಎಲ್ಲೆಲ್ಲಿ ಇದೆ, ಎಷ್ಟು ಪ್ರಮಾಣದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ಎಲ್ಲ ಅಂಶಗಳನ್ನು ಪರಿಶೀಲಿಸಿ ಯಾವ ರೀತಿಯಲ್ಲಿ ಕಾನೂನಿನ ವ್ಯಾಪ್ತಿಯೊಳಗೆ ತರಬಹುದು ಎನ್ನುವಂತಹ ಪ್ರಯತ್ನಗಳನ್ನು ಮಾಡಲಾಗಿದೆ. ಈಗ ಸದ್ಯಕ್ಕೆ ಸುಮಾರು 871 ಕೋಟಿ ರೂಪಾಯಿಗಳಷ್ಟು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ 192 ಕೋಟಿ ರೂಪಾಯಿಗಳನ್ನು ರಿಕವರಿ ಮಾಡಲಾಗಿದೆ. ನಮ್ಮ ಸಹಕಾರ ಇಲಾಖೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅಲ್ಲಿ ಠೇವಣಿ ಇಟ್ಟಿರುವ ಠೇವಣಿದಾರರ ಹಿತದೃಷ್ಟಿಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗಿದೆ. ಒಂದು ಸಹಕಾರಿ ಬ್ಯಾಂಕ್ ಮಾಡಿರುವ ಹಣದ ದುರುಪಯೋಗದಿಂದಾಗಿ ಇಡೀ ಸಹಕಾರಿ ಬ್ಯಾಂಕ್‌ಗಳಿಗೆ ಮತ್ತು ನಮ್ಮ ಸಹಕಾರ ಇಲಾಖೆಗೆ ಕೆಟ್ಟ ಹೆಸರು ಬರಬಾರದೆನ್ನುವ ದೃಷ್ಟಿಯಿಂದ ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಅದನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಕಾನೂನು ವ್ಯಾಪ್ತಿಯೊಳಗೆ ರಿಸರ್ವ್ ಬ್ಯಾಂಕ್‌ನವರಿಗೆ ಏನೇನು ಸಹಕಾರವನ್ನು ನೀಡಬಹುದು

ಆ ಕೆಲಸವನ್ನು ನೂರಕ್ಕೆ ನೂರರಷ್ಟು ಮಾಡುತ್ತಿದ್ದೇವೆ. ಮಾನ್ಯ ಸದಸ್ಯರು ತಜ್ಞರ ಸಮಿತಿಯನ್ನು ರಚನೆ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ರಿಸರ್ವ್ ಬ್ಯಾಂಕ್‌ನೊಂದಿಗೆ ಚರ್ಚೆ ಮಾಡಲಾಗುತ್ತದೆ. ತಜ್ಞರ ಸಮಿತಿ ರಚನೆ ಮಾಡುವುದರ ಬಗ್ಗೆ ನಮ್ಮ ಅಭ್ಯಂತರವೇನೂ ಇಲ್ಲ.

ಮಾನ್ಯ ಸದಸ್ಯರಾದ ಶ್ರೀ ಎಸ್.ರವಿಯವರು ಹೇಳಿದಂತೆ ಸಿ.ಐ.ಡಿ. ತನಿಖೆಗೆ ಇದೊಂದೇ ವಿಚಾರವನ್ನು ನೀಡಿಲ್ಲ. ಇದರ ಜೊತೆಗೆ ಶಿವಮೊಗ್ಗದ ಡಿ.ಸಿ.ಸಿ. ಬ್ಯಾಂಕ್‌ನ ಅವ್ಯವಹಾರ ಮತ್ತು ಮಂಡ್ಯ ಜಿಲ್ಲೆಯ ಹಾಲು ಒಕ್ಕೂಟದಲ್ಲಿನ ಅವ್ಯವಹಾರವನ್ನು ಸಹ ತನಿಖೆಗಾಗಿ ಕೊಟ್ಟಿದ್ದೇವೆ. ಈ ವಿಚಾರವನ್ನು ಸಿ.ಐ.ಡಿ.ಯವರು ಗಂಭೀರವಾಗಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಬ್ಯಾಂಕ್‌ನ ಬೋರ್ಡ್ ಅನ್ನು ಸೂಪರ್‌ಸೀಡ್ ಮಾಡಲಾಗಿದೆ.

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 64 ಮತ್ತು 65ರಡಿಯಲ್ಲಿ ಹದಿನೈದು ದಿನ ಅಥವಾ ಒಂದು ತಿಂಗಳೊಳಗಾಗಿ ಇವರೇ ವಿಚಾರಣೆಯನ್ನು ನಡೆಸಬಹುದಾಗಿದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದಕ್ಕೆ ಆರ್.ಬಿ.ಐ.ನವರ ಅನುಮತಿಯ ಅವಶ್ಯಕತೆಯೇ ಇಲ್ಲ.

**ಶ್ರೀ ಎಸ್.ಟಿ.ಸೋಮಶೇಖರ್:-** ಸನ್ಮಾನ್ಯ ಸಭಾಪತಿಯವರೇ, ಆ ಎಲ್ಲ ಪ್ರಯತ್ನಗಳನ್ನು ನಾವು ಮಾಡಿದ್ದೇವೆ. 2014-15 ರಿಂದ 2018-19ನೇ ಸಾಲಿನವರೆಗೆ ಮರು ಲೆಕ್ಕ ಪರಿಶೋಧನೆಗೆ ಆದೇಶಿಸಲಾಗಿದೆ. ಸಹಕಾರಿ ಬ್ಯಾಂಕ್‌ಗಳಿಗೆ ಕೆಟ್ಟ ಹೆಸರು ಬರಬಾರದೆನ್ನುವುದು ನಮ್ಮ ಉದ್ದೇಶವಾಗಿದೆ. ಉದಾಹರಣೆಗೆ ಹೇಳಬೇಕಾದರೆ, ಶಿವಮೊಗ್ಗ ಡಿ.ಸಿ.ಸಿ ಬ್ಯಾಂಕ್‌ಗೆ ಕೆಟ್ಟ ಹೆಸರು ಬಂದ ಹಿನ್ನೆಲೆಯಲ್ಲಿ ಇಡೀ 21 ಡಿ.ಸಿ.ಸಿ ಬ್ಯಾಂಕ್‌ಗಳ ಮೇಲೆ ಆಪಾದನೆ ಬಂತು. ಅಲ್ಲಿ ನಡೆದ ಅವ್ಯವಹಾರವನ್ನು ಸಿ.ಓ.ಡಿ. ತನಿಖೆಗೆ ವಹಿಸಿ, ಆ ಬ್ಯಾಂಕ್‌ನ ಅಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು. ಆತ ಜೈಲಿಗೂ ಹೋಗಿದ್ದ. ಅದೇ ರೀತಿಯಲ್ಲಿ ಈ ಬ್ಯಾಂಕ್‌ನ ವಿಚಾರದಲ್ಲಿಯೂ ಅಧ್ಯಕ್ಷರಿರಬಹುದು ಅಥವಾ ಬ್ಯಾಂಕ್‌ನ ನಿರ್ದೇಶಕರುಗಳಿರಬಹುದು ಯಾರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಅವರುಗಳನ್ನು ಕಾನೂನಿನ ವ್ಯಾಪ್ತಿಗೆ ತರುವಂತಹ ಮತ್ತು ಅವರುಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕೆಲಸವನ್ನು ಮಾಡುತ್ತೇವೆ. ಸಹಕಾರ ಇಲಾಖೆಗೆ ಕೆಟ್ಟ ಹೆಸರು ಬರಬಾರದು ಎನ್ನುವ ದೃಷ್ಟಿಯಿಂದ ಯಾವಯಾವ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಆ ನಿಟ್ಟಿನಲ್ಲಿ ಕಠಿಣವಾಗಿರುವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

**ಶ್ರೀ ಯು.ಬಿ.ವೆಂಕಟೇಶ್:-** ಸನ್ಮಾನ್ಯ ಸಭಾಪತಿಯವರೇ, ಇದು ಇನ್ನೊಂದು ಐ.ಎಂ.ಎ. ಹಗರಣವಾಗುವುದು ಬೇಡವೆನ್ನುವುದು ನನ್ನ ಆಶಯವಾಗಿದೆ.

**ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):-** ಸನ್ಮಾನ್ಯ ಸಭಾಪತಿಯವರೇ, ಸಿ.ಎ. ಅವರ ಮೇಲೂ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗುತ್ತದೆ.

**ಶ್ರೀ ಯು.ಬಿ.ವೆಂಕಟೇಶ್:-** ಸನ್ಮಾನ್ಯ ಸಭಾಪತಿಯವರೇ, ಇದು ಮತ್ತೊಂದು ಐ.ಎಂ.ಎ. ಹಗರಣವಾಗುತ್ತಿದೆ. ಇದಕ್ಕೂ ಅದಕ್ಕೂ ಏನು ವ್ಯತ್ಯಾಸವೆಂದರೆ, ಇದು ಸರ್ಕಾರಿ ಬ್ಯಾಂಕು ಅದು private firm ಆಗಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಬಿಟ್ಟು ಇದರ ಬಗ್ಗೆ ತನಿಖೆ ಮಾಡಿಸಿದರೆ, 871 ಕೋಟಿ ರೂಪಾಯಿಗಳು ಎಲ್ಲಿಗೆ ಹೋಗಿದೆ ಮತ್ತು ಯಾರ ಹತ್ತಿರ ಇದೆ ಎನ್ನುವುದನ್ನು ಕಂಡುಹಿಡಿಯುವುದು ಸರ್ಕಾರಕ್ಕೆ ಕಷ್ಟವಾಗುವುದಿಲ್ಲ. ಹಣ ದುರುಪಯೋಗವಾಗಿ ಒಂದೂವರೆ ವರ್ಷಗಳಾಗಿದ್ದರೂ ಸರ್ಕಾರ ಏತಕ್ಕೋಸ್ಕರ ಇನ್ನೂ ಕ್ರಮವನ್ನು ತೆಗೆದುಕೊಂಡಿಲ್ಲವೆನ್ನುವುದು ನನ್ನ ಪ್ರಶ್ನೆಯಾಗಿದೆ.

**ಶ್ರೀ ಎಸ್.ಟಿ.ಸೋಮಶೇಖರ್:-** ಸನ್ಮಾನ್ಯ ಸಭಾಪತಿಯವರೇ, ಸರ್ಕಾರ ಕ್ರಮ ತೆಗೆದುಕೊಂಡಿಲ್ಲವೆಂದು ಮಾನ್ಯ ಸದಸ್ಯರು ಹೇಳುತ್ತಿರುವುದು ಸರಿಯಲ್ಲ. ಮರು ಲೆಕ್ಕ ಪರಿಶೋಧನೆ ಮಾಡಲಾಗಿದೆ. ಮೊದಲ ಬಾರಿಯ ಲೆಕ್ಕ ಪರಿಶೋಧನೆಯಲ್ಲಿ 871 ಕೋಟಿ ರೂಪಾಯಿಗಳಷ್ಟು ದುರುಪಯೋಗವಾಗಿರುವುದು ಕಂಡು ಬಂದಿದೆ. . 2014-15 ರಿಂದ 2018-19ನೇ ಸಾಲಿನವರೆಗೆ ಲೆಕ್ಕ ಪರಿಶೋಧನೆ ಮಾಡಲಾಗಿದೆ. ಇದರಲ್ಲಿ ಎರಡು ವರ್ಷಗಳದ್ದು ಮಾತ್ರ ಮರು ಲೆಕ್ಕ ಪರಿಶೋಧನೆ ಮಾಡಲಾಗಿದೆ. ಉಳಿದ ವರ್ಷಗಳ ಮರು ಲೆಕ್ಕ ಪರಿಶೋಧನೆ ಮಾಡಿದರಲ್ಲಷ್ಟು ಕೋಟಿ ರೂಪಾಯಿಗಳಷ್ಟು ನಷ್ಟವುಂಟಾಗಿದೆ ಎನ್ನುವುದರ ಬಗ್ಗೆ ಮಾಹಿತಿ ದೊರೆಯುತ್ತದೆ. ನಂತರ ಕ್ರಮ ತೆಗೆದುಕೊಳ್ಳಬಹುದಾಗಿದೆ. ಈ ಬ್ಯಾಂಕಿನಲ್ಲಿ ಶ್ರೀಮಂತರು ಯಾರು ಠೇವಣಿ ಇಟ್ಟಿಲ್ಲ. ಬಡವರು, ಸೇವೆಯಿಂದ ನಿವೃತ್ತಿ ಹೊಂದಿರುವವರು ತಮ್ಮ ಮಕ್ಕಳ ಮದುವೆಗಾಗಿ ಇಲ್ಲಿ ಠೇವಣಿ ಇಟ್ಟಿದ್ದಾರೆ. ನಮಗೂ ಮನುಷ್ಯತ್ವ ಇದೆ. ನಾನು ಸರ್ಕಾರಿ ಕ್ಷೇತ್ರದಲ್ಲಿ ಸುಮಾರು 23 ವರ್ಷಗಳಿಂದ ಸಕ್ರಿಯನಾಗಿದ್ದೇನೆ. ಇಂತಹವರನ್ನು ಕಂಡುಸಿಬೇಕೆನ್ನುವುದೇ ನನ್ನ ಮೊದಲ ಆದ್ಯತೆಯಾಗಿದೆ. ಆದ್ದರಿಂದ ಈ ನಿಟ್ಟಿನಲ್ಲಿ ನಾವು ಬಹಳ ಗಂಭೀರವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.

**ಶ್ರೀ ಯು.ಬಿ.ವೆಂಕಟೇಶ್:-** ಸನ್ಮಾನ್ಯ ಸಭಾಪತಿಯವರೇ, ತಜ್ಞರ ಸಮಿತಿ ರಚನೆ ಮಾಡಲಾಗುತ್ತದೆ ಎನ್ನುವ ಆಶ್ವಾಸನೆಯನ್ನು ಮಾನ್ಯ ಸಚಿವರು ನೀಡಿದ್ದಾರೆ ಅದಕ್ಕಾಗಿ ನಾನು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಈ ವಿಚಾರದ ಬಗ್ಗೆ ಸರ್ಕಾರ ಯಾವ

ಕ್ರಮವನ್ನು ಜರುಗಿಸುತ್ತಿದೆ ಎನ್ನುವುದರ ಬಗ್ಗೆ ಲೇವಣಿದಾರರಿಗೆ ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಮಾಹಿತಿಯನ್ನು ನೀಡಬೇಕಾಗುತ್ತದೆ.

**ಶ್ರೀ ಎಸ್.ಟಿ.ಸೋಮಶೇಖರ್:-** ಸನ್ಮಾನ್ಯ ಸಭಾಪತಿಯವರೇ, ಬಸವನಗುಡಿ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರು, ಸ್ಥಳೀಯ ಶಾಸಕರು, ಆ ಬ್ಯಾಂಕ್‌ನ ಲೇವಣಿದಾರರ ಜೊತೆಗೆ ಮತ್ತು ಅಲ್ಲಿನ ಅಧಿಕಾರಿಗಳ ಜೊತೆಗೆ ನಾಲ್ಕು ಬಾರಿ ಸಭೆಯನ್ನು ನಡೆಸಲಾಗಿದೆ. ಲೇವಣಿದಾರರಿಗೆ ತಮ್ಮ ಲೇವಣಿ ಹಣ ವಾಪಸ್ಸು ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ ಇದೆ. ಇದನ್ನು ಹೋಗಲಾಡಿಸುವುದಕ್ಕಾಗಿ ಅಧಿಕಾರಿಗಳ ಜೊತೆಗೆ ಒಂದು ಸಭೆಯನ್ನು ನಡೆಸಲಾಗಿದೆ.

**ಶ್ರೀ ಯು.ಬಿ.ವೆಂಕಟೇಶ್:-** ಸನ್ಮಾನ್ಯ ಸಭಾಪತಿಯವರೇ, ಸಹಕಾರ ಇಲಾಖೆಯ ವತಿಯಿಂದ ಲೇವಣಿದಾರರಿಗೆ ಮೂರು ತಿಂಗಳಿಗೊಮ್ಮೆ ಒಂದು ಲಘು ಪ್ರಕಟಣೆಯನ್ನು ಹೊರಡಿಸಬೇಕೆನ್ನುವುದು ನನ್ನ ಸಲಹೆಯಾಗಿದೆ. ಈ ಬ್ಯಾಂಕ್ 10-15 ವರ್ಷಗಳಿಂದ ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಮತ್ತು ಜಿ.ಎಸ್.ಟಿ.ಯ ರೂಪದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಪಾವತಿ ಮಾಡಿದೆ. ಅದನ್ನು ಕೇಂದ್ರ ಸರ್ಕಾರದಿಂದ ವಾಪಸ್ಸು ತರಿಸಿಕೊಳ್ಳಬೇಕಾಗಿದೆ.

**ಶ್ರೀ ಎಸ್.ಟಿ.ಸೋಮಶೇಖರ್:-** ಸನ್ಮಾನ್ಯ ಸಭಾಪತಿಯವರೇ, ಮುಂದಿನ ಸಭೆಗೆ ಮಾನ್ಯ ಸದಸ್ಯರನ್ನು ಸಹ ಕರೆಯಲಾಗುತ್ತದೆ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಅವರಿಗೆ ಗೊತ್ತಾಗುತ್ತದೆ. ರಿಸರ್ವ್ ಬ್ಯಾಂಕ್‌ನವರು ಆಡಿಟ್ ಮಾಡುತ್ತಾರೆ.

**ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಹಕಾರ ಸಚಿವರು ಹೆಚ್ಚು ಸಮರ್ಥರಿದ್ದಾರೆ. ಆ ಬ್ಯಾಂಕ್‌ನ ನಿರ್ದೇಶಕರುಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ. ಈ ಹಣಕಾಸು ಸಂಸ್ಥೆಯಲ್ಲಿ ನಿವೃತ್ತರಾದ ಶಿಕ್ಷಕರು, ನಿವೃತ್ತಿ ಹೊಂದಿದ ನೌಕರರು ಮತ್ತು ಬಡವರು ತಮ್ಮ ಮುಂದಿನ ಭವಿಷ್ಯಕ್ಕಾಗಿ ಹಣವನ್ನು ಲೇವಣಿಯನ್ನಾಗಿ ಇಟ್ಟಿದ್ದಾರೆ. ಶಿವಮೊಗ್ಗದ ಡಿ.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷರನ್ನು ಜೈಲಿಗೆ ಕಳುಹಿಸಲಾಗಿದೆಯೆಂದು ಮಾನ್ಯ ಸಚಿವರು ಹೇಳಿದ್ದಾರೆ. ಆದರ ಫಲಿತಾಂಶವೇನು? ಆತನಿಗೆ ಸೇರಿದಂತಹ ಆಸ್ತಿಯನ್ನು ಸರ್ಕಾರ ಇಲ್ಲಿಯವರೆವಿಗೂ ಮುಟ್ಟುಗೋಲು ಹಾಕಿಕೊಂಡಿಲ್ಲ. ಈಗ ಈ ಬ್ಯಾಂಕ್‌ನ ನಿರ್ದೇಶಕರುಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ನಷ್ಟವಾಗಿರುವ ಹಣವನ್ನು ನಾವು

ಯಾವ ರೀತಿಯಲ್ಲಿ ವಸೂಲಿ ಮಾಡುವುದಕ್ಕೆ ಸಾಧ್ಯ? ಯಾರ ಮುಲಾಜಿಗೂ ಒಳಗಾಗದೇ ಮಾನ್ಯ ಸಚಿವರು ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ.

**ಶ್ರೀ ಯು.ಬಿ.ವೆಂಕಟೇಶ್:-** ಸನ್ಮಾನ್ಯ ಸಭಾಪತಿಯವರೇ, ಈ ಬ್ಯಾಂಕ್‌ನಲ್ಲಿ ಸುಮಾರು 45 ಸಾವಿರ ಜನ ಠೇವಣಿದಾರರಿದ್ದಾರೆ 2 ಸಾವಿರ ಕೋಟಿ ರೂಪಾಯಿಗಳಷ್ಟು ಹಣದ ವಹಿವಾಟು ನಡೆದಿದೆ. ಸರ್ಕಾರ ತನ್ನ ಅಧಿಕಾರಿಗಳ ಮೂಲಕ ಸಾಲಗಾರರಿಂದ ಮೊದಲು ಸಾಲವನ್ನು ವಸೂಲಿ ಮಾಡಬೇಕಾಗಿದೆ. ಏಕೆಂದರೆ, ಸಾಲಗಾರರು ತಮ್ಮ ಆಸ್ತಿಯನ್ನು ಕೈಬದಲು ಮಾಡುತ್ತಿದ್ದಾರೆ. ಆದ್ದರಿಂದ ಸಾಲ ತೆಗೆದುಕೊಂಡಿರುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗಿದೆ. ಈ ಕೆಲಸ ಆಗುತ್ತಿಲ್ಲ. ಇವರು ಕೇಸ್ ಹಾಕಿದ ಕೂಡಲೇ ಅವರಲ್ಲೂ ಹೋಗಿ ಆಸ್ಪತ್ರೆಯಲ್ಲಿ ದಾಖಲಾದರು, ಬೇಲ್ ಸಿಕ್ಕ ಕೂಡಲೇ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಯಾರಿಗೂ ತೊಂದರೆಯಾಗಿಲ್ಲ. ಠೇವಣಿದಾರರಿಗೆ ತೊಂದರೆಯಾಗಿದೆ. ಸಾಲಗಾರರ ಮೇಲೆ ಯಾವ ಕ್ರಮವನ್ನು ಬೇಕಾದರೂ ಸರ್ಕಾರ ತೆಗೆದುಕೊಳ್ಳಬಹುದಾಗಿದೆ. ಅದಕ್ಕೆ ಹೈಕೋರ್ಟ್ ಆಗಲೇ ಅಥವಾ ರಿಸರ್ವ್ ಬ್ಯಾಂಕ್ ಆಗಲೇ ಅಡ್ಡ ಬರುವುದಿಲ್ಲ. ಕೆಲವರು ನಾವು ಸಾಲವನ್ನು ಮರು ಪಾವತಿ ಮಾಡುವುದಕ್ಕೆ ಸಿದ್ಧರಿದ್ದೇವೆ. ಆದರೆ, ಅಲ್ಲಿ ಏನೋ ಹೆಚ್ಚು ಕಡಿಮೆಯಾಗಿದೆ ಎಂದು ಹೇಳುತ್ತಿದ್ದಾರೆ. ಓ.ಟಿ.ಎಸ್. ಸ್ಕೀಮ್ ಅಡಿಯಲ್ಲಿ ಮರು ಪಾವತಿಗೆ ಅವಕಾಶವನ್ನು ಕಲ್ಪಿಸಿ ಕೊಡಬೇಕಾಗಿದೆ. ಅದೇ ರೀತಿಯಲ್ಲಿ ತಜ್ಞರ ಸಮಿತಿಯನ್ನು ಸರ್ಕಾರ ಆದಷ್ಟು ಬೇಗನೆ ರಚನೆ ಮಾಡಬೇಕಾಗಿದೆ. ಸರ್ಕಾರ ಇದನ್ನು ಮತ್ತೊಂದು ಐ.ಎಂ.ಎ.ಯನ್ನಾಗಿ ಮಾಡುವುದು ಬೇಡವೆಂದು ಕೇಳಿಕೊಳ್ಳುತ್ತಾ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

(ಈ ಹಂತದಲ್ಲಿ ಮಾನ್ಯ ಉಪ ಸಭಾಪತಿಯವರು ಸಭಾಪೀಠವನ್ನು ಅಲಂಕರಿಸಿದರು)

**ಆ) ವಿಷಯ:- ಸರ್ಕಾರಿ ಮೂಕ ಮಕ್ಕಳ ಶಾಲೆಯ ವಿಕಲಚೇತನ ಶಿಕ್ಷಕರಿಗೆ ವಿಶೇಷ ವಿಲೀನಾತಿ ನಿಯಮಗಳನ್ನು ರೂಪಿಸಿ ನಿವೃತ್ತಿ ವೇತನ ನೀಡುವ ಬಗ್ಗೆ.**

ಶ್ರೀ ಎನ್.ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಸನ್ಮಾನ್ಯ ಸಭಾಪತಿಯವರೇ, ಸರ್ಕಾರಿ ಮೂಕ ಮಕ್ಕಳ ಶಾಲೆಯ ವಿಕಲಚೇತನ ಶಿಕ್ಷಕರಿಗೆ ವಿಶೇಷ ವಿಲೀನಾತಿ ನಿಯಮಗಳನ್ನು ರೂಪಿಸಿ ನಿವೃತ್ತಿ ವೇತನ ನೀಡುವ ಬಗ್ಗೆ ಮಾನ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರ ಗಮನಸೆಳೆಯುತ್ತಿದ್ದೇನೆ.

ಶ್ರೀ ಆಚಾರ ಹಾಲಪ್ಪ ಬಸಪ್ಪ(ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಸರ್ಕಾರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯ ನಿವೃತ್ತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ದೊರಕಿಸಿಕೊಡುವ ಬಗ್ಗೆ ಈಗಾಗಲೇ ಕರಡು ಕುರಿತು ಸಚಿವ ಸಂಪುಟ ಟಿಪ್ಪಣಿಯನ್ನು ತಯಾರಿಸಿದ್ದು, ಸಚಿವ ಸಂಪುಟದ ಮುಂದೆ ಮಂಡಿಸುವ ಮೊದಲು ಆರ್ಥಿಕ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕಾನೂನು ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಭಿಪ್ರಾಯಗಳನ್ನು ಪಡೆಯಲು ಪ್ರತ್ಯೇಕ ಕಡತಗಳಲ್ಲಿ ಕಳುಹಿಸಲಾಗಿದೆ., ಸದರಿ ಇಲಾಖೆಗಳ ಅಭಿಪ್ರಾಯದೊಂದಿಗೆ ಸಚಿವ ಸಂಪುಟದ ಅನುಮೋದನೆ ಪಡೆದು ಹಂಸಧ್ವನಿ ಸರ್ಕಾರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯ ನಿವೃತ್ತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

(ಮುಂದುವರಿದಿದೆ)

(662) 14.9.2021 1.10 ಪಿಕೆ:ಆರ್‌ಎನ್

ಶ್ರೀ ಎನ್.ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಬಹುಶಃ ಈ ಒಂದು ಚರ್ಚೆ ಹಿಂದಿನ ಸಲ ಆದಾಗ ಆಗಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಉತ್ತರ ಕೊಟ್ಟಿದ್ದರು. ಈ ಕುರಿತ ಚರ್ಚೆ ಇವತ್ತು ಮೊದಲನೆ ಸಲ ಆಗುತ್ತಿಲ್ಲ. ಇದರ ಬಗ್ಗೆ ಕಳೆದ 6 ಅಧಿವೇಶನಗಳಿಂದ ಚರ್ಚೆ ಆಗುತ್ತಿದೆ. ಆದರೂ ಕೂಡ ಇದರ ಬಗ್ಗೆ ಯಾವುದೇ ರೀತಿಯ ಸಮರ್ಪಕವಾದ ಉತ್ತರ ಈಗಲೂ ಬರಲಿಲ್ಲ. ಇದರ ಬಗ್ಗೆ ಇಲ್ಲಿ ಚರ್ಚೆ ಮಾಡುತ್ತಿರುವುದೇ ಬಹಳ ನೋವಿನ ಸಂಗತಿಯಾಗಿದೆ ಎಂದು ಹೇಳಬೇಕಾಗುತ್ತದೆ. ಇಲ್ಲಿನ ಮಕ್ಕಳು ಮಾತ್ರ ಮೂಕರು ಅಥವಾ ಕಿವುಡರು ಅಲ್ಲ. ಇವರುಗಳಿಗೆ ಪಾಠ ಮಾಡುವ

ಶಿಕ್ಷಕರೂ ಕೂಡ ಇದೇ ರೀತಿಯ ವೈಕಲ್ಯವನ್ನು ಹೊಂದಿದವರಾಗಿರುತ್ತಾರೆ. ಆಡಳಿತದಲ್ಲಿ ಹೇಗೆ ನಿಧಾನ ಗತಿಯನ್ನು ಅನುಸರಿಸುತ್ತೇವೆಯೋ ಹಾಗೆಯೇ, ಈ ಕುರಿತು ಇಷ್ಟು ಸುದೀರ್ಘವಾಗಿ ಚರ್ಚೆ ಮಾಡುತ್ತಾ ಬಂದಿದ್ದರೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಲ್ಲಿ ನಿಧಾನವಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಮಾನವೀಯತೆ ಹೊಂದಿರುವಂಥವರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏನು ವಿಲೀನಾತಿ ಕೇಳಿದ್ದಾರೋ, ಏನು ಸೌಲಭ್ಯಗಳನ್ನು ಕೇಳಿದ್ದಾರೋ ಅದಕ್ಕೆ ಸಮರ್ಪಕವಾಗಿ, ನಿರ್ದಿಷ್ಟವಾಗಿ ಎಷ್ಟು ದಿವಸಗಳಲ್ಲಿ ಸ್ಪಂದಿಸುತ್ತೀರಿ ಎನ್ನುವುದನ್ನು ಮಾನ್ಯ ಸಚಿವರು ಹೇಳಬೇಕು.

**ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರು ಹೇಳಿದ ಹಾಗೆ, ಕಳೆದ 6 ಅಧಿವೇಶನಗಳಿಂದ ಈ ವಿಷಯ ಚರ್ಚೆ ಆಗುತ್ತಾ ಬಂದಿದೆ. ಇಂತಹ ಕಾರ್ಯಕ್ರಮಗಳಿಗೆ ಭಾರತ ಸರ್ಕಾರದಿಂದ ಸುಮಾರು 6-7 ಯೋಜನೆಗಳ ಅಡಿಯಲ್ಲಿ ಹಣ ಬರುತ್ತದೆ. ಆ ಹಣ ವಿವಿಧ ರೀತಿಯಲ್ಲಿ ಅಂದರೆ, ಪೋಷಣೆ ಮಾಡುವಂತಹ ಎನ್‌ಜಿಓ ಗಳಿಗೆ ಧನ ಸಹಾಯ ಬರುವಂಥದ್ದು ಅಥವಾ ಸಂಘ ಸಂಸ್ಥೆಗಳಾದ, "ದಿಶಾ", "ವಿಕಾಸ", "ಸಮರ್ಥ" ಅಥವಾ "ಗರುಡ" ಇವರ ಮೂಲಕ ಪ್ರತಿ ತಿಂಗಳು ರೂ. 6-7 ಸಾವಿರಗಳಷ್ಟು ಮಾಹೆಯಾನ ನೀಡುವುದು ಇದೆ. ಯಾರು ವಿಕಲಚೇತನರಿದ್ದಾರೋ ಇವರನ್ನು ವಿಶೇಷವಾಗಿ ದೇವರು ಸೃಷ್ಟಿ ಮಾಡಿದ್ದಾನೆ. ಇವರ ಪಾಲನೆ, ಪೋಷಣೆ ಮಾಡುವ ಜವಾಬ್ದಾರಿ ಪೋಷಕರಿಗೆ ಎಷ್ಟಿದೆಯೋ ಅದೇರೀತಿ ಈ ಮಕ್ಕಳನ್ನು ನೋಡಿಕೊಳ್ಳುವಂತಹ, ವಿಶೇಷ ತರಬೇತಿ ಪಡೆದುಕೊಂಡಿರುವಂತಹ ಆ ಶಿಕ್ಷಕರ ಜವಾಬ್ದಾರಿ ಕೂಡ ಆಗಿರುತ್ತದೆ.

ಬೆಂಗಳೂರಿನಲ್ಲಿರುವ ಹಂಸಧ್ವನಿ ಸರ್ಕಾರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯ ನಿವೃತ್ತ ಶಿಕ್ಷಕರಿಗೆ ಮತ್ತು ಶಿಕ್ಷಕೇತರರಿಗೆ ಪಿಂಚಣಿ ಸೌಲಭ್ಯ ಕೊಡಬೇಕು. ಈ ಶಾಲೆಯಲ್ಲಿ ಮಂಥಬುದ್ಧಿಯ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ. ಈ ಮಕ್ಕಳನ್ನು ನೋಡಿಕೊಳ್ಳುವವರೂ ಕೂಡ ಮೂಕರು ಮತ್ತು ಇತರ ಅಂಗವಿಕಲತೆಯನ್ನು ಹೊಂದಿರುವ ಶಿಕ್ಷಕರಾಗಿರುತ್ತಾರೆ. ಇಂಥವರ ನೇಮಕಾತಿ ಬಗ್ಗೆ ಕೆಳಮನೆ ಮತ್ತು ಮೇಲ್ಮನೆಯಲ್ಲಿ ಸಾಕಷ್ಟು ಚರ್ಚೆಯಾಗಿದೆ. ಈ ಕುರಿತು ಎಲ್ಲರೂ ವಿಶೇಷವಾಗಿ ಕಾಳಜಿ ವಹಿಸಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸಬೇಕು ಎಂದು ಎರಡೂ ಸದನಗಳಿಂದ ಒಮ್ಮತ ಮೂಡಿ ಬಂದಿದೆ. ಈ ಪ್ರಸ್ತಾವನೆಯನ್ನು ಹಿಂದಿನ ಸರ್ಕಾರ ಪರಿಶೀಲನೆ ಮಾಡಿ, ಆಗಿನ ಸಚಿವರು, ಇದೊಂದು ವಿಶೇಷ ಪ್ರಕರಣವೆಂದು ಹೇಳಿದ್ದರು.

ಹಾಗಾಗಿ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ಸಂಸ್ಥೆಯನ್ನು ಅನುದಾನಿತ ಸಂಸ್ಥೆಯನ್ನಾಗಿ ಪರಿವರ್ತನೆ ಮಾಡಿಕೊಳ್ಳಬೇಕೆನ್ನುವ ಹಿನ್ನೆಲೆಯಲ್ಲಿ ಆ ಪ್ರಸ್ತಾವನೆಯನ್ನು, ಆರ್ಥಿಕ ಇಲಾಖೆ, ಯೋಜನಾ ಇಲಾಖೆ, ಕಾನೂನು ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೆ ಕಳುಹಿಸಿದಾಗ, ಸದರಿ ಇಲಾಖೆಗಳವರು, ಇದಕ್ಕೆ ರೋಸ್ಟರ್ ಇಟ್ಟಿದ್ದೀರಾ? ವಿದ್ಯಾರ್ಹತೆ ಇಟ್ಟಿದ್ದೀರಾ? ನೇಮಕಾತಿ ನಿಯಮಗಳನ್ನು ಪಾಲನೆ ಮಾಡಿದ್ದೀರಾ ಎಂದು ನೂರಾರು ತಕರಾರುಗಳನ್ನು ಹಾಕುತ್ತಾರೆ. ವಿಶೇಷ ಮಕ್ಕಳನ್ನು ನೋಡಿಕೊಳ್ಳುವಂತಹ ವಿಶೇಷ ಶಿಕ್ಷಕರಾಗಿರುವ ಅವರೂ ಕೂಡ ದಿವ್ಯಾಂಗರು ಆಗಿದ್ದು, ಅಂತಹ ಮಕ್ಕಳಿಗೆ ಕಲಿಸಿ ಕೊಡುವಂತಹ ಕೆಲಸ ಮಾಡುವವರಿಗೆ ಸಂಬಂಧಪಟ್ಟಂತೆ ಇಂತಹ ತಕರಾರುಗಳನ್ನು ಹಾಕಬಾರದು. ಇದೊಂದು ವಿಶೇಷ ಪ್ರಕರಣವಾಗಿದೆ. ಸರ್ಕಾರ ಬೇರೆ ಬೇರೆ ಯೋಜನೆಗಳಿಗೆ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತದೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ, ನೀರಾವರಿ ಇಲಾಖೆಯಲ್ಲಿ Extra Financial Implication ಎಂದು, ಒಂದೊಂದು ಯೋಜನೆಯಡಿಯಲ್ಲಿಯೇ ಒಬ್ಬೊಬ್ಬ ಗುತ್ತಿಗೆದಾರನಿಗೆ ರೂ. 200-300 ಕೋಟಿಗಳ Extra Financial Implication ಬರುವುದನ್ನು ನೋಡುತ್ತೇವೆ. ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಏನು ತಮ್ಮ ಉತ್ತರದಲ್ಲಿ ಬೇರೆ ಬೇರೆ ಇಲಾಖೆಗೆ parallel ಆಗಿ ಕಡತವನ್ನು ಕಳುಹಿಸಲಾಗಿದೆ ಎಂದು ಹೇಳಿದೆಯೋ ಅದನ್ನು pursue ಮಾಡಬೇಕು ಮತ್ತು ಇದಕ್ಕೆ ನಿರ್ದಿಷ್ಟ ನಿಯಮಗಳನ್ನು ಅಳವಡಿಸಿ, ಬೇರೆ ಎಲ್ಲಾ ನಿಯಮಗಳನ್ನು ಬದಿಗಿಟ್ಟು, ಈ ಪ್ರಸ್ತಾವನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಈಗಾಗಲೇ ಯಾರು ನಿವೃತ್ತಿ ಹೊಂದಿದ್ದಾರೋ ಅವರೆಲ್ಲರಿಗೂ ಲಭ್ಯವಾಗಬೇಕಾದ ಪಿಂಚಣಿ ಕೊಡುವುದಕ್ಕೆ ಮುಂದಾಗಬೇಕೆಂದು ಕೋರಿಕೊಳ್ಳುತ್ತೇನೆ.

**ಶ್ರೀ ಕೆ.ಟಿ. ಶ್ರೀಕಂಠೇಗೌಡ (ಪದವೀಧರ ಕ್ಷೇತ್ರ):-** ಮಾನ್ಯ ಸಭಾಪತಿಗಳೇ, ಮಾನ್ಯ ಅಪ್ಪಾಜಿ ಗೌಡರು ಮತ್ತು ಮಾನ್ಯ ತಿಪ್ಪೇಸ್ವಾಮಿಯವರು ಗಂಭೀರವಾದ ವಿಷಯದ ಬಗ್ಗೆ ಮಾನ್ಯ ಸಚಿವರ ಗಮನ ಸೆಳೆದಿದ್ದಾರೆ. ಕಳೆದ ಅಧಿವೇಶನದಲ್ಲಿ ನಾನೂ ಕೂಡ ನಮ್ಮ ಸಚಿವರ ಉಪಸ್ಥಿತಿಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೆ. ಇದು ಕಳೆದ 4 ವರ್ಷಗಳಿಂದ ನಿರಂತರವಾಗಿ ಚರ್ಚೆಗೆ ಬರುತ್ತಿದೆ. ಸಾಮಾನ್ಯ ಅನುದಾನಿತ ಶಾಲೆಗಳ ಶಿಕ್ಷಕರಿಗೆ ನಿವೃತ್ತಿ ಪಿಂಚಣಿ ಕೊಡುವಂತಹ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಮೂಕ, ವಿಕಲಚೇತನ ಶಾಲೆಗಳಿಗೆ ವಿಶೇಷ ಆದ್ಯತೆ ಕೊಡಬೇಕೆಂದು ನಮ್ಮ ಎಲ್ಲಾ ನಿಯಮಗಳು ಹೇಳುತ್ತವೆ. ಇವೆಲ್ಲವನ್ನೂ ಮೀರಿ ಮಾನವೀಯತೆ ದೃಷ್ಟಿಯಿಂದ ಇಂತಹ ಶಾಲೆಗಳ ಶಿಕ್ಷಕರ ಪರವಾಗಿ ನಿಲ್ಲಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದೆ.



**ಉಪಸಭಾಪತಿಯವರು:-** ಮಾನ್ಯ ಶ್ರೀಕಂಠೇಗೌಡರೇ, ಈ ವಿಚಾರವಾಗಿ ಇಲ್ಲಿಯ ತನಕ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಪ್ರಶ್ನೆ ಕೇಳಿ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ನಾನು ಆ ಪಾಯಿಂಟ್‌ಗೆ ಬರುತ್ತೇನೆ. ಇದು ಸರ್ಕಾರದ ಜವಾಬ್ದಾರಿಯಲ್ಲಿ ನಡೆಯುತ್ತಿರುವ ಶಾಲೆಯಾಗಿದೆ. ಸರ್ಕಾರ ಇಲ್ಲಿ ನಿಯಮಗಳನ್ನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆ. ನಿಯಮಗಳನ್ನು ತಿದ್ದುಪಡಿ ಮಾಡುವುದಕ್ಕೆ ಎಷ್ಟು ವರ್ಷ ಬೇಕು? 10 ದಿನಗಳು ಸಾಕಾಗಬಹುದು. ಆದರೆ ಕಳೆದ 4 ವರ್ಷಗಳಿಂದ ಬೇರೆಯದೇ ಆದ ಕಥೆ ಹೇಳುತ್ತಿದ್ದೀರಿ. ನೀವು, ಆಗುವುದಿಲ್ಲ ಎಂದು ಹೇಳುತ್ತಿಲ್ಲ; ಮಾಡಿಕೊಡುತ್ತೇವೆ ಎಂದು ಹೇಳುತ್ತೀರಿ; ಕ್ಯಾಬಿನೆಟ್ ನೋಟ್ ರೆಡಿಯಾಗಿದೆ ಎಂದು ಹೇಳುತ್ತೀರಿ; ಎಫ್.ಡಿಗೆ ಹೋಗಬೇಕು; ಡಿಪಿಎಆರ್‌ಗೆ ಹೋಗಬೇಕು ಎಂದು ಹೇಳುತ್ತೀರಿ. ಇದು ನಮಗೆ ಅರ್ಥವೇ ಆಗುತ್ತಿಲ್ಲ.

ನಿಮ್ಮ ಉತ್ತರದಲ್ಲಿ, 'ಹಂಸಧ್ವನಿ ಸರ್ಕಾರಿ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯ ನಿವೃತ್ತ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ದೊರಕಿಸಿ ಕೊಡುವ ಬಗ್ಗೆ ಈಗಾಗಲೇ ಕರಡು ವರದಿ ಕುರಿತು ಸಚಿವ ಸಂಪುಟ ಟಿಪ್ಪಣಿಯನ್ನು ತಯಾರಿಸಿದ್ದು . . ." ಎಂದು ಹೇಳುತ್ತೀರಿ. ಟಿಪ್ಪಣಿ ತಯಾರಾಗಿದ್ದರೆ ಅದನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಬದಲು, ಆರ್ಥಿಕ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕಾನೂನು ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಭಿಪ್ರಾಯಗಳನ್ನು ಪಡೆಯಬೇಕು ಎಂದು ಹೇಳುತ್ತೀರಿ. ಹಾಗಾದರೆ 4 ವರ್ಷದಿಂದ ಏನು ಮಾಡುತ್ತಿದ್ದೀರಿ? It needed only a rules amendment. That's all. ಇನ್ನೇನೂ ಇಲ್ಲ. ಈ ಕೆಲಸವನ್ನು 10 ದಿನಗಳಲ್ಲಿ ಮಾಡಬಹುದಾದರೂ, 4 ವರ್ಷ ಕಳೆದರೂ ಮಾಡಿಲ್ಲ. ಈ 4 ಇಲಾಖೆಗಳ ಸಭೆಯನ್ನು ಕರೆಯಿರಿ, ನಮ್ಮನ್ನೂ ಕರೆಯಿರಿ. ಆಗ ನಾವು ಹೇಗೆ ನಿಯಮಗಳನ್ನು ಮಾಡಬೇಕು ಎಂದು ಹೇಳುತ್ತೇವೆ. It is not a big issue. ಅವರಿಗೆ ಪಿಂಚಣಿ ಕೊಡುವುದಕ್ಕೆ ನೀವು ಒಪ್ಪಿಕೊಂಡಿದ್ದೀರಿ; ಮಾತನ್ನೂ ಸಹ ಕೊಟ್ಟಿದ್ದೀರಿ, ಕ್ಯಾಬಿನೆಟ್‌ಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಕೂಡ ಹೇಳುತ್ತಿದ್ದೀರಿ. ಈ ಕುರಿತ ಕಡತ ಇನ್ನೂ ಎಷ್ಟು ವರ್ಷಗಳ ಕಾಲ ಬೇರೆ ಬೇರೆ ಇಲಾಖೆಗಳಿಗೆ ಹೋಗಿ ಬರಬೇಕಿದೆ? ಈಗ ಅಧಿವೇಶನ ನಡೆಯುತ್ತಿರುವಂತಹ ಸಂದರ್ಭದಲ್ಲೇ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆಯಬೇಕು.

(ಮುಂದು . . .)

(663) 14-9-2021 1.20 ಡಿಎಸ್-ಆರ್‌ಎನ್

**ಶ್ರೀ ಕೆ.ಟಿ.ಶ್ರೀಕಂಠೇಗೌಡ(ಮುಂದು):-**

ಹಿಂದೆ ಇದ್ದಂತಹ ಸಚಿವರು ಕೂಡ ನನ್ನ ಮಗು ಕೂಡ ವಿಕಲ ಚೇತನ ಮಗು. ನಾನು ವಿಶೇಷ ಆದ್ಯತೆಯನ್ನು ಕೊಟ್ಟು ಇನ್ನು ಹದಿನೈದು ದಿವಸಗಳಲ್ಲಿ ಮಾಡಿಬಿಡುತ್ತೇನೆಂದು ಹೇಳಿದ್ದರು. ಆದರೆ ಏನು ಆಗಲಿಲ್ಲ. ನಾನು ಕಾಳಜಿಯಿಂದ ಏಕೆ ಎದ್ದು ನಿಂತು ಮಾತನಾಡುತ್ತಿದ್ದೇನೆಂದರೆ, ನಾವು ಒಂದು ಅಂಗವಿಕಲತೆಯ ಮಗುವನ್ನು ಮನೆಯಲ್ಲಿ ಸಾಕಾಬೇಕಾದರೆ ಬಹಳ ಕಷ್ಟ. ನೂರಾರು ಮಕ್ಕಳನ್ನು ನೋಡಿಕೊಳ್ಳುವಂತಹ ಶಿಕ್ಷಕರಿಗೆ ನಾವು ನ್ಯಾಯ ಕೊಡಲಿಲ್ಲವೆಂದರೆ ವ್ಯವಸ್ಥೆ ಎಲ್ಲಿ ಹೋಗಿ ನಿಲ್ಲುತ್ತದೆ? ದಯಮಾಡಿ ಇದನ್ನು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು, ಸಬೂಬು ಹೇಳಬಾರದು. ಏನಾದರೂ ಮಾಡಿ ಇನ್ನು ಹದಿನೈದು ದಿವಸಗಳಲ್ಲಿ ಎಲ್ಲಾ ಇಲಾಖೆಯ ಸಮ್ಮತಿಯನ್ನು ಪಡೆದುಕೊಳ್ಳಿ. ಇದನ್ನು ಯಾವ ಇಲಾಖೆಯೂ ಬೇಡ ಎಂದು ಹೇಳುವುದಿಲ್ಲ. ವಿಕಲಚೇತನ ಮಕ್ಕಳಿಗೆ ಪಾಲನೆ ಹೇಳಿಕೊಡುವವರಿಗೆ ಸವಲತ್ತು ಕೊಡುವಂತಹ ವಿಚಾರದಲ್ಲಿ ಯಾರು ಬೇಡ ಎಂದು ಹೇಳುವುದಿಲ್ಲ. ಕೈಕಾಲು ಚೆನ್ನಾಗಿರುವಂತಹ ಮಕ್ಕಳಿಗೆ ಪಾಲನೆ ಹೇಳಿಕೊಡುವವರಿಗೆ ಎಲ್ಲಾ ಸವಲತ್ತುಗಳನ್ನು ಒದಗಿಸಿ ಕೊಡುತ್ತಿದ್ದೇವೆ. ಸಮಾಜದಲ್ಲಿ ನೋವು ಅನುಭವಿಸುತ್ತಿರುವ ಮಕ್ಕಳನ್ನು ನೋಡಿಕೊಳ್ಳುವಂಥವರ ಬಗ್ಗೆ ಆಸಕ್ತಿ ವಹಿಸದಿದ್ದರೆ ಇದನ್ನು ನಾವು ನಾಗರಿಕ ಸರ್ಕಾರ ಎಂದು ಹೇಳುವುದಕ್ಕಾಗುತ್ತದೆಯೇ? ದಯಮಾಡಿ ಇದನ್ನು ಆದ್ಯತೆಯ ಮೇಲೆ ಹದಿನೈದು ದಿವಸಗಳಲ್ಲಿ ಮಾಡಬೇಕಾಗುತ್ತದೆ.

**ಶ್ರೀ ಆಚಾರ ಹಾಲಪ್ಪ ಬಸಪ್ಪ:-** ಮಾನ್ಯ ಸಭಾಪತಿಯವರೇ, ಇದು ಬಹಳ ದಿನಗಳಿಂದ ಬಾಕಿ ಉಳಿದಿದೆ ಎನ್ನುವುದು ಸತ್ಯ. ಮಾನವೀಯತೆಯ ದೃಷ್ಟಿಯಿಂದ ಅವರೆಲ್ಲರ ಕಾಳಜಿ ನನಗೂ ಅರ್ಥವಾಗುತ್ತದೆ. ಮಾನ್ಯ ಸದಸ್ಯರು ಹೇಳಿದ ಹಾಗೆ ಕಾಲಮಿತಿಯೊಳಗೆ ಇಲಾಖೆಯಿಂದ ಮಾಹಿತಿ ತೆಗೆದುಕೊಂಡು ಪಿಂಚಣಿಯನ್ನು ಕೊಡಬೇಕಾದಂತಹ ಅವರಿಗೆ ಮತ್ತು 'ಹಂಸಧ್ವನಿ' ಎನ್ನುವ ಶಾಲೆಯನ್ನು ೧೯೮೦ ರಲ್ಲಿ ಶ್ರೀಯುತ ನಿಜಾಮುದ್ದೀನ್ ಎನ್ನುವವರು ಕಟ್ಟಿದ್ದರು. ೧೯೮೦ ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಕಾರ್ಮಿಕ ಇಲಾಖೆ ತಮ್ಮ ವ್ಯಾಪ್ತಿಗೆ ತೆಗೆದುಕೊಂಡು ಅದನ್ನು ಅನುದಾನಕ್ಕೆ ಒಳಪಡಿಸಿದರು. ೧೯೯೨ ರಲ್ಲಿ ಆ ಶಾಲೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ತೆಗೆದುಕೊಂಡಿದ್ದರು. ೨೦೦೬ ರಲ್ಲಿ ಶ್ರೀ ನಿಜಾಮುದ್ದೀನ್‌ರವರು ತೀರಿಕೊಳ್ಳುತ್ತಾರೆ. ಆ ಶಾಲೆಯ ಆಡಳಿತದಲ್ಲಿ ಹಣ ದುರುಪಯೋಗವಾಯಿತು ಎಂದು ಸರ್ಕಾರದಿಂದ ಒಬ್ಬ ಅಧಿಕಾರಿಯನ್ನು ನೇಮಕ ಮಾಡುತ್ತಾರೆ. ಆ ಅಧಿಕಾರಿ ಈ

ಶಾಲೆಯನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಸಲಹೆಯನ್ನು ಕೊಟ್ಟಾಗ ಸರ್ಕಾರ ಆ ಶಾಲೆಯನ್ನು ತೆಗೆದುಕೊಳ್ಳುತ್ತದೆ. ರೊಸ್ಟರ್ ಪಾಲನೆ ಆಗಿಲ್ಲ ಎಂಬ ಒಂದು ನೆಪದಲ್ಲಿ ಉಳಿದುಕೊಂಡಿದೆ. ಶೇಕಡ ನೂರರಷ್ಟು ಸ್ಟ್ರೀಮ್‌ಲೈನ್‌ಗೆ ತೆಗೆದುಕೊಂಡು, ಮೂರು ಇಲಾಖೆಯಿಂದ ಅಪ್ರೂವಲ್ ತೆಗೆದುಕೊಂಡು ಸರಿಪಡಿಸುವುದಕ್ಕೆ ನಾನು ಆದ್ಯತೆ ಮೇಲೆ ತೆಗೆದುಕೊಳ್ಳುತ್ತೇನೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ವಿಲೀನ ಮಾಡಿಕೊಂಡಿದ್ದೀರಿ, ಆದರೆ ವಿಲೀನಾತಿ ನಿಯಮಗಳನ್ನು ರೂಪಿಸಲಿಲ್ಲ. Merging rules frame ಮಾಡಿ consent ತೆಗೆದುಕೊಂಡರೆ, there ends the matter.

**ಶ್ರೀ ಆಚಾರ ಹಾಲಪ್ಪ ಬಸಪ್ಪ:-** ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸದಸ್ಯರಿಗೆ ಭರವಸೆ ಕೊಡುತ್ತೇನೆ, ಇದನ್ನು ನಾನು ವೈಯಕ್ತಿಕವಾಗಿ ತೆಗೆದುಕೊಂಡು ಆದ್ಯತೆ ಮೇಲೆ ಕೆಲಸ ಮಾಡುತ್ತೇನೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಚಿವರೇ, ಇದು ಮತ್ತೊಮ್ಮೆ ಸದನದಲ್ಲಿ ಪ್ರಸ್ತಾಪವಾಗಬಾರದು. ಪ್ರಸ್ತಾಪವಾದರೆ ಇದು ತಮಗೆ ಅವಮಾನ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ದಿನಾಂಕ: ೨೩-೪-೨೦೨೦ ರಂದು ನಿಯಮ ಮಾಡುತ್ತಾರೆ. ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಮಾಡುತ್ತಾರೆ. ಆ ನಿಯಮದಲ್ಲಿ ಎಲ್ಲವನ್ನೂ ಸೇರಿಸುತ್ತಾರೆ. ಆದರೆ ಈ ಶಾಲೆಗೆ ಸಂಬಂಧಪಟ್ಟ ಹಾಗೆ ಬಿಡುತ್ತಾರೆ. ಕಳೆದ ಮೂರು ವರ್ಷಗಳಿಂದಲೂ ಎರಡೂ ಸದನಗಳಲ್ಲಿ ಈ ಶಾಲೆ ಬಗ್ಗೆ ಚರ್ಚೆಯಾಗುತ್ತಿದೆ ಎಂಬುದು ಅವರಿಗೆ ಗೊತ್ತಿದೆ. Absorption rules ಅಥವಾ ಬೇರೆ ರೀತಿಯ ನಿಯಮಗಳನ್ನು ಅಳವಡಿಸಿ ಮಾಡುವಂಥದ್ದು ಅಧಿಕಾರಿಗಳಿಗೆ ಗೊತ್ತಿದೆ. ಅದರ ಬಗ್ಗೆ ಅಧಿಕಾರಿಗಳು ಮಾನ್ಯ ಸಚಿವರಿಗೆ ಮನವರಿಕೆ ಮಾಡಿಕೊಡಬೇಕಾಗಿತ್ತು. ಆದ್ದರಿಂದ ಇದರಲ್ಲಿ ತಡವಾಗುವುದು ಬೇಡ, ಉದಾಸೀನತೆ ಬೇಡ. ದಯಮಾಡಿ ಇದನ್ನು ಮಾನ್ಯ ಸಚಿವರು ಮಾಡಿಕೊಡಬೇಕು.

**ಶ್ರೀ ಆಚಾರ ಹಾಲಪ್ಪ ಬಸಪ್ಪ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ವಾಸ್ತವಿಕ ಸತ್ಯವನ್ನೇ ಹೇಳುತ್ತಿದ್ದಾರೆ. ಇದು ಯಾವ ಕಾರಣದಿಂದ ಬಾಕಿ ಉಳಿದಿದೆಯೋ ಗೊತ್ತಿಲ್ಲ. ಇದೊಂದು ಶಾಲೆ ಬಾಕಿ ಉಳಿದಿರುವುದನ್ನು ನಾನು immediate rectify

ಮಾಡಿಕೊಂಡಿದ್ದೇನೆ. ಇಲಾಖೆಯಿಂದ ಅನುಮತಿ ತೆಗೆದುಕೊಂಡು ಸರಿಪಡಿಸಿ ಪಿಂಚಣಿ ಕೊಡುವಂತಹ ವ್ಯವಸ್ಥೆ ಮಾಡುತ್ತೇನೆ.

**ಶ್ರೀ ಎನ್.ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಸಮಯಕ್ಕೆ ತಕ್ಕ ಹಾಗೆ ಬದಲಾಗುತ್ತಿರುತ್ತಾರೆ. ಆದರೆ, ಸಚಿವಾಲಯದಲ್ಲಿ ಅಧಿಕಾರಿಗಳು ಪರ್ಮನೆಂಟ್ ಆಗಿ ಅವರೇ ಇದ್ದಾರೆ. ನಾನು ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದ್ದೇನೆ. ಅಲ್ಲಿ ಅಧಿಕಾರಿಗಳು ಪರ್ಮನೆಂಟ್ ಆಗಿ ಅವರೇ ಇದ್ದಾರೆ. ಹೊಸ ಹೊಸ ಮಂತ್ರಿಗಳಾದ ಸಂದರ್ಭದಲ್ಲಿ ಕಾಲಕಾಲಕ್ಕೆ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಅವರು ಉತ್ತರ ಕೊಡುತ್ತಿರುತ್ತಾರೆ. ಯಾವ ಸರ್ಕಾರ ಬಂದರೂ ಕೂಡ ಅಧಿಕಾರಿಗಳು ಕೊಡುವ ಉತ್ತರದಲ್ಲಿ ಜನಪ್ರತಿನಿಧಿಗಳು ಡಿಪೆಂಡ್ ಆಗಬೇಕಾಗಿರುವುದು ಅನಿವಾರ್ಯವಾಗಿದೆ. ಆದರೆ ಅಧಿಕಾರಿಗಳು ಏಕೆ ಈ ರೀತಿ ದಿಕ್ಕು ತಪ್ಪಿಸಿ ಕೆಲಸ ಮಾಡುತ್ತಿದ್ದಾರೆ? ಆಸಕ್ತಿ ಇಲ್ಲವೆಂದರೆ ಇದಕ್ಕೆ ಕಾರಣವೇನು? ಇದನ್ನು ಮಾಡುವುದಕ್ಕೆ ಮೂಲಭೂತವಾಗಿ ಸಮಸ್ಯೆ ಏನಿದೆ ಎಂಬುದನ್ನಾದರೂ ಹೇಳಬೇಕಲ್ಲವೇ? ನಾವು ಸಚಿವಸಂಪುಟ ಸಭೆಯಲ್ಲಿ ನೋಡುತ್ತಿದ್ದೇವೆ. ಮಾನ್ಯ ತಿಪ್ಪೇಸ್ವಾಮಿಯವರು ಹೇಳಿದ ಹಾಗೆ ನೀರಾವರಿ ಇಲಾಖೆ ಇರಬಹುದು, ಮತ್ತೊಂದು ಇಲಾಖೆ ಇರಬಹುದು, ಅಲ್ಲಿ ಟೆಂಡರ್ ಆಗಿರುವುದೇ ಒಂದು, ಹಣಕಾಸಿನ ಬಗ್ಗೆ ಸಚಿವ ಸಂಪುಟದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳೇ ಬೇರೆ ಇರುತ್ತದೆ. ಆಯವ್ಯಯಕ್ಕೂ ಸಚಿವ ಸಂಪುಟಕ್ಕೂ ಸಂಬಂಧವೇ ಇರುವುದಿಲ್ಲ. ಆದರೂ ಜನಪ್ರತಿನಿಧಿಗಳಾದ ನಾವೆಲ್ಲಾ ಸುಮ್ಮನಿದ್ದೇವೆ. ಇಂತಹ ಒಂದು ಸಣ್ಣ ಕೆಲಸಕ್ಕೆ ದೊಡ್ಡ ಹೊರೆ ಏನು ಆಗುವುದಿಲ್ಲ. ಏಕೆ ಇದನ್ನು ಮಾಡುತ್ತಿಲ್ಲ? ಅಧಿಕಾರಿಗಳನ್ನು ಇದಕ್ಕೆ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸಚಿವರ ಬಗ್ಗೆ ನಾನು ಮಾತನಾಡುವುದಕ್ಕೆ ತಯಾರಿಲ್ಲ. ನನ್ನ ಮೂಲಭೂತ ಪ್ರಶ್ನೆ ಏನೆಂದರೆ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಕಳೆದ ಏಳು ಅಧಿವೇಶನಗಳಿಂದಲೂ ಇದರ ಬಗ್ಗೆ ಸದನದಲ್ಲಿ ವಿಸ್ತೃತವಾಗಿ ಚರ್ಚೆಯಾಗುತ್ತಿದೆ. ಮಂತ್ರಿಗಳು ಬದಲಾಗುತ್ತಿರುತ್ತಾರೆ. ಮಾನ್ಯ ಯು.ಟಿ.ಖಾದರ್‌ರವರು ಮಂತ್ರಿಗಳಾಗಿದ್ದಾಗ ಇಲ್ಲಿ ಒಪ್ಪಿಕೊಂಡಿದ್ದಾರೆ.

**ಶ್ರೀ ಆಚಾರ ಹಾಲಪ್ಪ ಬಸಪ್ಪ:-** ಮಾನ್ಯ ಸಭಾಪತಿಯವರೇ, ಮಾನ್ಯ ಅಪ್ಪಾಜಿಗೌಡರಿಗೆ ಹೇಳುವುದೇನೆಂದರೆ, ಇದು ಯಾವ ಕಾರಣಕ್ಕೆ ಈ ರೀತಿ ಮುಂದೆ ಹೋಗಿದೆಯೋ ಗೊತ್ತಿಲ್ಲ. ನಾನು ಆದ್ಯತೆ ಮೇಲೆ ಇವೆಲ್ಲವನ್ನು ತರಿಸಿಕೊಂಡು ಇದಕ್ಕೆ ಮುಕ್ತಿಯನ್ನು ಹಾಡುತ್ತೇನೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ.

**ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ(ಸರ್ಕಾರದ ಮುಖ್ಯ ಸಚೇತಕರು):-** ಮಾನ್ಯ ಸಭಾಪತಿಯವರೇ, ವಿಶೇಷ ವಿಕಲಚೇತನ ಮಕ್ಕಳ ಶಾಲೆಯ ಬಗ್ಗೆ ಏನು ಪ್ರಸ್ತಾಪವಾಗಿದೆ, ಈ ವಿಷಯ ಕಳೆದ ಅಧಿವೇಶನದಲ್ಲೂ ಚರ್ಚೆಯಾಗಿತ್ತು, ಹಿಂದಿನ ಸಚಿವರು ಕೂಡ ಇದಕ್ಕೆ ಉತ್ತರವನ್ನು ಕೊಟ್ಟಿದ್ದರು. ನಾನು ತಮ್ಮ ಮುಖಾಂತರ ಮಾನ್ಯ ಸಚಿವರಿಗೆ ವಿನಂತಿ ಮಾಡುವುದೇನೆಂದರೆ, ಯಾರು ವಿಕಲಚೇತನ ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಾರೆ ಆ ಶಿಕ್ಷಕರಿಗೆ ಆರು ತಿಂಗಳು, ಒಂಬತ್ತು ತಿಂಗಳು, ಒಂದು ವರ್ಷವಾದರೂ ವೇತನ ಕೊಡುವುದಿಲ್ಲ. ಹೆಚ್.ಆರ್.ಎಂ.ಎಸ್. ಮಾಡಬೇಕೆಂದು ಅವರು ಮನವಿ ಮಾಡುತ್ತಿದ್ದಾರೆ. ಮಾನ್ಯ ಸಚಿವರು ಇದನ್ನು ಕೂಡ ಗಮನದಲ್ಲಿಟ್ಟುಕೊಂಡು ಸರ್ಕಾರಿ ಆದೇಶ ಮಾಡಬೇಕು. ಯಾರು ವಿಶೇಷ ಚೇತನ ಅಂಗವಿಕಲರ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಅವರಿಗೂ ಕೂಡ ಪ್ರತಿ ತಿಂಗಳು ಸರ್ಕಾರಿ ನೌಕರರ ರೀತಿಯಲ್ಲಿ ವೇತನ ಪಾವತಿ ಮಾಡಬೇಕೆಂದು ತಮ್ಮ ಮುಖಾಂತರ ಮಾನ್ಯ ಸಚಿವರಿಗೆ ಮನವಿ ಮಾಡುತ್ತಿದ್ದೇನೆ.

**ಉಪ ಸಭಾಪತಿಯವರು:-** ಮಾನ್ಯ ಸಚಿವರೇ, ಶೀಘ್ರವಾಗಿ ಇದಕ್ಕೆ ಪರಿಹಾರವನ್ನು ಹುಡುಕುವಂತಹ ಕೆಲಸವನ್ನು ಮಾಡಿ.

**ಇ) ವಿಷಯ: ವನವಾಸಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದ್ಯತಾ ಪಡಿತರ ಚೀಟಿ ಫಲಾನುಭವಿಗಳಿಗೆ ಕೇವಲ ಒಂದು ಲೀಟರ್ ಸೀಮೆಎಣ್ಣೆಯನ್ನು ಮಾಸಿಕವಾಗಿ ವಿತರಿಸುತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ.**

**ಶ್ರೀ ಶಾಂತರಾಮ್ ಬುಡ್ಡೆ ಸಿದ್ದಿ(ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ವನವಾಸಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಆದ್ಯತಾ ಪಡಿತರ ಚೀಟಿ ಫಲಾನುಭವಿಗಳಿಗೆ ಕೇವಲ ಒಂದು ಲೀಟರ್ ಸೀಮೆಎಣ್ಣೆಯನ್ನು ಮಾಸಿಕವಾಗಿ ವಿತರಿಸುತ್ತಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಮಾನ್ಯ ಸಚಿವರ ಗಮನ ಸೆಳೆಯುತ್ತಿದ್ದೇನೆ.

**ಶ್ರೀ ಉಮೇಶ್ ವಿ.ಕತ್ತಿ(ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರು):-** ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ)

(ಮುಂದು)

664/14-09-2021/1-30 / bkp-vk

**ಶ್ರೀ ಶಾಂತಾರಾಮ್ ಬುಡ್ಡ ಸಿದ್ದಿ(ನಾಮ ನಿರ್ದೇಶನ ಹೊಂದಿದವರು) :-**

ಮಾನ್ಯ ಸಭಾಪತಿಯವರೆ, ಈಗ ಮಾನ್ಯ ಸಚಿವರು ಕೊಟ್ಟಂತಹ ಉತ್ತರವನ್ನು ಗಮನಿಸಿದ್ದೇನೆ. ಇನ್ನು ನಮ್ಮ ನಿರೀಕ್ಷೆ ಏನೆಂದರೆ, ಈ ಅನೇಕ ಬುಡಕಟ್ಟು ಪ್ರದೇಶಗಳಲ್ಲಿ ಕೇವಲ 1 ಲೀಟರ್ ಸೀಮೆ ಎಣ್ಣೆಯಿಂದ ಬೆಳಕನ್ನು ಪೂರೈಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ಈ ಗುಡ್ಡಗಾಡು ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದೇ ಇರುವುದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತದೆ. ಅಲ್ಲಿ ವಿದ್ಯಾರ್ಥಿಗಳು ಸಿಗದೇ ಇರಬಹುದು ಅಥವಾ ಶಾಲೆಗೆ ಹೋಗಲಿಕ್ಕೆ ಮನಸ್ಸಿಲ್ಲದೆ, ಮನೆಯಲ್ಲಿಯೇ ಇರುವ ವಿದ್ಯಾರ್ಥಿಗಳಿಗೆ ಓದಲಿಕ್ಕೆ ಬೆಳಕು ಕಡಿಮೆಯಾಗುತ್ತದೆ. ರಾತ್ರಿ ವೇಳೆ 5-10 ನಿಮಿಷಗಳಲ್ಲಿ ಊಟ ಮಾಡಿ ಬೆಳಕಿಲ್ಲದ ಕಾರಣಕ್ಕೆ ಮಲಗಿಬಿಡುತ್ತಾರೆ. ಮಕ್ಕಳು ಓದಲಿಕ್ಕೆ ಆಗುವುದಿಲ್ಲ. ಕನಿಷ್ಠಪಕ್ಷ 3 ಲೀಟರ್ ಸೀಮೆ ಎಣ್ಣೆ ಸಿಕ್ಕಿದರೆ ಅವರ ಮನೆಯಲ್ಲಿ ಉಳಿದಂತಹ ಸಮಯಕ್ಕೆ ಬೆಳಕನ್ನು ಮಾಡಿಕೊಳ್ಳಲು ಮತ್ತು ಸಂಜೆ ವೇಳೆ ವಿದ್ಯಾರ್ಥಿಗಳಿಗೆ ಓದಲಿಕ್ಕೆ ಅನುಕೂಲವಾಗುತ್ತದೆ ಏನ್ನುವುದು ನನ್ನ ಮನವಿಯಾಗಿದೆ.

**ಶ್ರೀ ಉಮೇಶ್ ಕತ್ತಿ( ಅರಣ್ಯ, ಆಹಾರ, ಪಡಿತರ ವಿತರಣೆ, ಗ್ರಾಹಕ ವ್ಯವಹಾರ ಸಚಿವರು):** ಮಾನ್ಯ ಸಭಾಪತಿಯವರೆ, ಸರ್ಕಾರದ ಮಾನದಂಡದ ಮೇಲೆ 3 ಲೀಟರ್ ಸೀಮೆ ಎಣ್ಣೆಯನ್ನು ಅಡಿಗೆ ಮಾಡಲಿಕ್ಕೆ ಮತ್ತು 1 ಲೀಟರ್ ಸೀಮೆ ಎಣ್ಣೆಯನ್ನು ಬೆಳಕು ಮಾಡಿಕೊಳ್ಳಲಿಕ್ಕೆ ಕೊಡುತ್ತಿದ್ದೇವೆ. ಆಗುವಂತಹ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದರೆ ಅದನ್ನು ಸರಿ ಮಾಡುವಂತಹ ಕೆಲಸವನ್ನು ಮಾಡುತ್ತೇವೆ.

**ಶ್ರೀ ಅಡಗೂರು ಹೆಚ್. ವಿಶ್ವನಾಥ್( ನಾಮ ನಿರ್ದೇಶನ ಹೊಂದಿದವರು) :-** ಮಾನ್ಯ ಸಭಾಪತಿಯವರೆ, ಆಹಾರ ಮಂತ್ರಿಗಳು ಅರಣ್ಯ ಮಂತ್ರಿಗಳು ಹೌದು. ಅದಕ್ಕೋಸ್ಕರ ಅವರನ್ನು “ಅಆ” ಮಂತ್ರಿಗಳೆಂದು ಕರೆಯುತ್ತೇವೆ. ಮೊನ್ನೆತಾನೆ ನಮ್ಮ ಬಿಳಿಗಿರಿ ರಂಗನಬೆಟ್ಟ, ಹುಣಸೂರು ಕಾಡಿಗೆ ಹೋಗಿದ್ದೇವೆ. ಮತ್ತೆ ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಬಡ ಕುಟುಂಬಗಳು ಕಾಡಿನಲ್ಲಿ ವಾಸಿಸುತ್ತಿದ್ದಾರೆ. 1 ಲೀಟರ್ ಸೀಮೆ ಎಣ್ಣೆಯಿಂದ ಏನೂ ಆಗುವುದಿಲ್ಲ ನಿಜ. ತಾವು ಪ್ರಧಾನಮಂತ್ರಿಗಳ ಹೆಸರಿನಲ್ಲಿ, ಮುಖ್ಯ ಮಂತ್ರಿಗಳ ಹೆಸರಿನಲ್ಲಿ ಅನಿಲ ಸಂಪರ್ಕವನ್ನು ಕೊಡುತ್ತಿದ್ದೀರಿ. 100 ಕ್ಕೆ 100 ರಷ್ಟು ಇದರ ಕೆಲಸ ಆಗಿದೆಯೇ? ಆಗಿರುವುದಿಲ್ಲ. ಹೀಗಾಗಿ ಇವತ್ತು ಏನು ನಮ್ಮ ಸ್ನೇಹಿತರು

ತಂದಿರತಕ್ಕಂತಹ ಗಮನ ಸೆಳೆಯುವ ಸೂಚನೆ ಏನಿದೆ, ಈ ವಿಚಾರವಾಗಿ ತಾವು ದಯಮಾಡಿ ಗಮನಹರಿಸಿ 3 ಲೀಟರ್ ಸೀಮೆ ಎಣ್ಣೆಯನ್ನು ಕೊಡುವುದನ್ನು ಮುಂದುವರಿಸಬೇಕು. ಏಕೆಂದರೆ, ಕಾಡುಗಳಲ್ಲಿ ಆನೆಗಳು ಮರಗಳನ್ನು ವಿದ್ಯುತ್ ಕಂಬದ ಮೇಲೆ ಬೀಳಿಸುವುದರಿಂದ ಒಂದು ವಾರವಾದರೂ ಅದನ್ನು ಸರಿ ಮಾಡಲಿಕ್ಕೆ ಯಾರು ಸಹ ಅಲ್ಲಿಗೆ ಹೋಗಿ ನೋಡುವುದಿಲ್ಲ. ಹೀಗಾಗಿ ಕಾಡಿನ ಜನರಿಗೆ ತುಂಬಾ ಕಷ್ಟವಾಗುತ್ತದೆ. ಜೊತೆಗೆ ಕರ್ನಾಟಕ ರಾಜ್ಯ 100 ಕ್ಕೆ 100 ರಷ್ಟು ವಿದ್ಯುದೀಕರಣವಾಗಿಲ್ಲ. ವಿದ್ಯುದೀಕರಣ ಆಗಿಲ್ಲದೇ ಇರುವಂತಹ ಹಳ್ಳಿಗಳು ಮತ್ತು ವನವಾಸಿ ಜನರಿಗೆ ಅವರ ಅಗತ್ಯಕ್ಕೆ ತಕ್ಕಂತೆ 3 ಲೀಟರ್ ಸೀಮೆ ಎಣ್ಣೆಯನ್ನು ದಯಮಾಡಿ ಕೊಡಬೇಕೆಂದು ತಮ್ಮಲ್ಲಿ ಮತ್ತೆ ಮತ್ತೆ ವಿನಂತಿ ಮಾಡಿಕೊಳ್ಳುತ್ತೇನೆ. ಇದರ ಜೊತೆಗೆ ಸೇರಿಸಿ ಹೇಳುವುದೇನೆಂದರೆ ತಾವು ಆಹಾರ ಮಂತ್ರಿಗಳಾದ ಮೇಲೆ ನಿಜವಾಗಿಯೂ ಸಹ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ. ಏಕೆಂದರೆ ಪಡಿತರ ಬೋಗಸ್ ಚೀಟಿಗಳನ್ನು ಹಿಡಿಯುತ್ತಿದ್ದೀರಿ. ಸುಮಾರು 4ಲಕ್ಷ ಬೋಗಸ್ ಚೀಟಿಗಳನ್ನು ಹಿಡಿದು, ತಿಂಗಳಿಗೆ 9 ಕೋಟಿ ರೂಪಾಯಿಗಳ ಉಳಿತಾಯವನ್ನು ಮಾಡುತ್ತಿದ್ದೀರಿ. ನಮ್ಮ ರಾಜ್ಯದಲ್ಲಿ ಬಹಳ ಮಜ ಎಂದರೆ 1 ಕೋಟಿ 85 ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ. 4ಕೋಟಿ 85 ಲಕ್ಷ ಫಲಾನುಭವಿಗಳು ಇದ್ದಾರೆ. ನಮ್ಮ ರಾಜ್ಯದ ಜನಸಂಖ್ಯೆ 6 ಕೋಟಿ ಇದ್ದು, ಅದರಲ್ಲಿ 4ಕೋಟಿ 85 ಲಕ್ಷ ಬಿಪಿಎಲ್ ಕಾರ್ಡ್ ಫಲಾನುಭವಿಗಳು ಇದ್ದಾರೆ. ಈ ರೀತಿಯಲ್ಲಿ ಬೋಗಸ್ ಕಾರ್ಡ್‌ಗಳು ಜಾಸ್ತಿಯಾಗಿ ಬಡವರ ಅಕ್ಕಿ ಕಾಳಸಂತೆಯಲ್ಲಿ ಚಂಡಿಘಡದವರೆಗೆ ಹೋಗುತ್ತಿದೆ. ಅದನ್ನು ತಾವು ಹಿಡಿಯುತ್ತಿದ್ದೀರಿ. ಹೀಗಾಗಿ, ನಾನು ಮಾನ್ಯ ಸಚಿವರನ್ನು ಅಭಿನಂದಿಸುತ್ತೇನೆ.

**ಉಪ ಸಭಾಪತಿಯವರು:** ಈಗ Official ಆಗಿ 1 ಕೋಟಿ 85 ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ.

**ಶ್ರೀಅಡಗೂರು ಹೆಚ್. ವಿಶ್ವನಾಥ್:-** ಹೌದು, Official ಆಗಿ 1 ಕೋಟಿ 85 ಲಕ್ಷ ಬಿಪಿಎಲ್ ಕಾರ್ಡ್‌ಗಳಿವೆ. ಈಗ ಅದನ್ನು ಹಿಡಿಯುತ್ತಿದ್ದಾರೆ. ಅವರು ಈಗ ಒಂದು ಸ್ಕ್ವಾಡ್ ಮಾಡಿದ್ದಾರೆ. ಆ ಮೂಲಕ ಬಹಳಷ್ಟು ಜನ ಕಾಳಸಂತೆಕೋರರನ್ನು ಹಿಡಿಯುತ್ತಿದ್ದಾರೆ. ಆದರೆ, ಏನು ಹಿಡಿದರೂ ಸಹ ಅವರುಗಳು ಹೈಕೋರ್ಟ್‌ನಿಂದ ಸ್ವೀ ತೆಗೆದುಕೊಂಡು ಬಂದು ಬಿಡುಗಡೆಯಾಗುತ್ತಿದ್ದಾರೆ. ನಮ್ಮಲ್ಲಿ ಕಾನೂನು ಈ ರೀತಿಯಲ್ಲಿ ಇದೆ. ಇಲ್ಲಿಯವರೆಗೆ ನಾವು ಸಹಕಾರ ಮತ್ತು ಆಹಾರ ಇಲಾಖೆಯ ವಿಚಾರವನ್ನು ಮಾತನಾಡಿದ್ದೇವೆ. ಆಹಾರ ಇಲಾಖೆ ಬಹಳ ದೊಡ್ಡ ಇಲಾಖೆಯಾಗಿದೆ. ಆಹಾರ, ನಾಗರಿಕ ಸರಬರಾಜು, ಗ್ರಾಹಕರ

ಪರಿಷತ್ತು, ತೂಕ ಮತ್ತು ಅಳತೆ ಎಂದು ಇದೆ. ಆದ್ದರಿಂದ ಆಹಾರ ಇಲಾಖೆಯ ಮಂತ್ರಿಗಳು ಇವತ್ತು ದಯಮಾಡಿ ಆಲಿಸಬೇಕು. ಆಹಾರ ಇಲಾಖೆ ಇವತ್ತು ಕೇವಲ ಪಡಿತರ ಇಲಾಖೆಯಾಗಿ ಉಳಿದುಕೊಂಡಿದೆ. ಆಹಾರ ಇಲಾಖೆ ಇದನ್ನು ಯಾವರೀತಿಯಾಗಿ ನಡೆಸಿಕೊಂಡು ಹೋಗಬೇಕಾಗಿತ್ತೋ ಆ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳು ನಡೆಸಿಕೊಂಡು ಹೋಗುತ್ತಿಲ್ಲ. ಇದು ನನಗೆ ಅರ್ಥವಾಗುತ್ತಿಲ್ಲ. ಬಹಳ ಹಿರಿಯ ಅಧಿಕಾರಿಗಳು ಈ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಾವು ಈ ಇಲಾಖೆಯಲ್ಲಿ ಪ್ರಮಾಣಿಕವಾದ ಕೆಲಸವನ್ನು ಮಾಡುತ್ತಿದ್ದೀರಿ. ಆದ್ದರಿಂದ, ತಾವು ಈ ಆಹಾರ ಇಲಾಖೆಯಲ್ಲಿ ಬಡವರ ಅಕ್ಕಿಯನ್ನು ಕದ್ದು, ಅದನ್ನು ಇಡೀ ದೇಶದ ಎಲ್ಲಾ ಕಡೆ ಹಂಚುತ್ತಿರುವ ಕಾಳಸಂತಕೋರರನ್ನು ತಾವು ಹಿಡಿದು ಶಿಕ್ಷಿಸಬೇಕು. ಕೇಂದ್ರ ಸರ್ಕಾರ ಕೊಡುತ್ತಿರುವ ಅಕ್ಕಿಯನ್ನು ಹಂಚುವ ಕೆಲಸ ಮಾತ್ರವೇ ಆಹಾರ ಇಲಾಖೆಯ ಕೆಲಸವಾಗಿದೆಯೇ? ನಾಗರಿಕ ಸರಬರಾಜು ಎಂದರೇನು? ಕೇವಲ ಅಕ್ಕಿಯನ್ನು ಹಂಚುವುದೇ? ನಮ್ಮ ಪೆಟ್ರೋಲ್, ಡೀಸೆಲ್, Edible oils, ರೈತರಿಗೆ ಬೇಕಾದಂತಹ ಗೊಬ್ಬರ, ಬೀಜ ಮತ್ತು ಇನ್ನಿತರೆ ಜೀವನಾವಶ್ಯಕ ವಸ್ತುಗಳನ್ನು ಹಂಚಿಕೆ ಮಾಡುವ ಕೆಲಸ ಮಾಡುವುದು ನಮ್ಮ ನಾಗರಿಕ ಸರಬರಾಜು ಇಲಾಖೆಯ ಕೆಲಸವಲ್ಲವೇ? ನಮಗೆ ಆಗುತ್ತಿರುವಂತಹ ನೋವುಗಳನ್ನು ಗ್ರಾಹಕರ ಪರಿಷತ್ತಿನಲ್ಲಿ ಯಾರು ಕೇಳುತ್ತಾರೆ? ಇವತ್ತಿನ ದಿವಸ ತೂಕ-ಅಳತೆ ಸರಿ ಇದೆಯೇ? ಸರಿ ಇರುವುದಿಲ್ಲ. ಯಾರು ಯಾರು ತೂಕದಲ್ಲಿ ಎಷ್ಟೆಷ್ಟು ಮೋಸ ಮಾಡುತ್ತಿದ್ದಾರೆಂದು ಗೊತ್ತಿದೆಯೇ? ಆದ್ದರಿಂದ, ಈ ಇಲಾಖೆಯನ್ನು ಸಮರ್ಥವಾಗಿ, ಸಮಗ್ರವಾಗಿ ತಾವು ಅಧ್ಯಯನಿಸಿಕೊಂಡು ಆಡಳಿತವನ್ನು ಬಿಗಿ ಮಾಡಬೇಕೆಂದು ಈ ಸಂದರ್ಭದಲ್ಲಿ ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

**ಡಾ|| ತೇಜಸ್ವಿನಿ ಗೌಡ:** ಮಾನ್ಯ ಸಭಾಪತಿಯವರ, ಅವಕಾಶ ಕೊಟ್ಟ ತಮಗೆ ಧನ್ಯವಾದಗಳು. ಮಾನ್ಯ ಸದಸ್ಯರಾದ ಶ್ರೀ ಶಾಂತಾರಾಮ್ ಬುಡ್ಡ ಸಿದ್ದಿಯವರು ಅತ್ಯಂತ ಕಾಳಜಿ ವಿಷಯವನ್ನು ಪ್ರಸ್ತಾಪ ಮಾಡಿದ್ದು, ಅದನ್ನು ನಾನು ಸಮರ್ಥಿಸುತ್ತೇನೆ. ಇತರ ಸಹದೋಷಿಗಳು ಈ ವಿಚಾರವಾಗಿ ಹೇಳಿದಂತಹ ಅಂಶಗಳನ್ನು ಬಿಟ್ಟು, ಉಳಿದ ವಿಚಾರಗಳನ್ನು ಹೇಳಲಿಕ್ಕೆ ಬಯಸುತ್ತೇನೆ. ವಿಶೇಷವಾಗಿ ಅತಿ ಹೆಚ್ಚು ಮಳೆ ಬೀಳುವಂತಹ ಮಲೆನಾಡು ಪ್ರದೇಶಗಳು ಮತ್ತು ದಟ್ಟವಾದ ಕಾಡುಗಳು ಇರತಕ್ಕಂತಹ ಪ್ರದೇಶದಲ್ಲಿ ಕಾನೂನಿನ ಕಾರಣಗಳಿಂದಾಗಿ ವಿದ್ಯುದೀಕರಣ ಮಾಡಲಿಕ್ಕೆ ಸಾಧ್ಯವಾಗಿರುವುದಿಲ್ಲ. ಅಂತಹ ಕಡೆಗಳಲ್ಲಿ ವಾಸಿಸುವಂತಹ ಅತ್ಯಂತ ಅಸಹಾಯಕ ಪರಿಸ್ಥಿತಿಯಲ್ಲಿರುವ ಬುಡಕಟ್ಟು ಜನಾಂಗ ಏನಿದೆ, ಅವರಿಗೆ ಸದಾ ಕಾಲ ಬಿಸಿಲು ಸಿಕ್ಕುವುದಿಲ್ಲ. ಅತಿ ಹೆಚ್ಚು



ಮಳೆ ಬೀಳುವಂತಹ ಪ್ರದೇಶಗಳಲ್ಲಿ ಬಿಸಿಲು ಪ್ರಮಾಣ ಕಡಿಮೆಯಾಗಿರುವುದರಿಂದ ಅಂತಹ ಕಡೆಗಳಲ್ಲಿ ಸೋಲಾರ್ ವ್ಯವಸ್ಥೆಯನ್ನು ಸಹ ಮಾಡಿಕೊಳ್ಳುವುದಕ್ಕಾಗುವುದಿಲ್ಲ. ವಿದ್ಯುತ್ ಕೂಡ ಇಲ್ಲದಿರುವ ಕಾರಣ ಅಲ್ಲಿ ದೀಪದ ವಿಚಾರಕ್ಕಾಗಲಿ, ಮತ್ತೊಂದಕ್ಕೆ ಬೇಕಾಗಿರುವಂತಹ ಸೀಮೆ ಎಣ್ಣೆ ಅತ್ಯಂತ ಅವಶ್ಯಕವಾಗಿದೆ. ಅದನ್ನು ಮಾನ್ಯ ಮಂತ್ರಿಗಳು ಪರಿಗಣಿಸಬೇಕೆನ್ನುವುದು ಒಂದು ಅಂಶವಾಗಿದೆ.

ಎರಡನೆಯದು ಈ ಪಡಿತರ ಚೀಟಿಗಳ ವಿಚಾರ ಬಂದಾಗ 1 ಕೋಟಿ 85 ಲಕ್ಷ ಬಿಪಿಎಲ್. ಕಾರ್ಡ್‌ಗಳು x 3 ಜನ ಅಂದರೂ ಸಹ ಸುಮಾರು 75% ರಷ್ಟು ಜನಸಂಖ್ಯೆ ಬಡತನ ರೇಖೆಗಿಂತ ಕೆಳಗಡೆ ಇದ್ದಂತಾಯಿತು. ಖಂಡಿತವಾಗಿಯೂ ಸಹ ಇವತ್ತು ಯಾರು ಶಸಕ್ರಿದ್ಧಾರೆ, ಅವರು ಈ ಯೋಜನೆಯ ದುರಪಯೋಗ ಘಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. Pleasing ಮಾಡತಕ್ಕಂತಹದ್ದು ಜನಪ್ರಿಯ ಯೋಜನೆಗಳನ್ನು ಬೆನ್ನುಹತ್ತಿ ರಾಜಕಾರಣದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಪ್ರಯತ್ನ ಪಟ್ಟರೆ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಬಡವರಿಗೆ ತಲುಪದಿದ್ದರೆ, ನಾವು ಲೆಕ್ಕಚಾರದಲ್ಲಿ 33% ಎಂದು ಹೇಳಿಕೊಂಡು ಹೋಗಬೇಕಾಗುತ್ತದೆ. This is the high time. ಇಂತಹ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅತ್ಯಂತ ಕಡು ಬಡವರಿಗೆ ಆ ಯೋಜನೆಗಳ ಸೌಲಭ್ಯಗಳು ತಲುಪುವಂತೆ ಮಾಡಲು ಜನಸಾಮಾನ್ಯರ ಮತ್ತು ಬಡವರ ಕಡೆ ಆಹಾರ ಇಲಾಖೆ ಗಮನಹರಿಸಬೇಕು.

ಇನ್ನೊಂದು ವಿಷಯ ಏನೆಂದರೆ, ಹೋಟೆಲ್‌ಗಳಲ್ಲಿ ನಾವು ಏನು ದುಡ್ಡು ಕೊಡುತ್ತೇವೆ ಅದಕ್ಕೆ ಸೂಕ್ತ ಪ್ರಮಾಣದ ಆಹಾರ ಇರಬೇಕೆಂದು ಇದೆ. ಅನೇಕ ಹೋಟೆಲ್‌ಗಳಲ್ಲಿ ಗ್ರಾಹಕ ಕೊಡತಕ್ಕಂತಹ ಹಣಕ್ಕೆ ಸರಿಯಾಗಿರುವುದಿಲ್ಲ. ಕೆಲವು ಕಡೆ ಕೊಡುವಂತಹ ಇಡ್ಲಿ ಗಾತ್ರವನ್ನು ನೋಡಬೇಕು. ಮೂರು ತುತ್ತು ಇಡ್ಲಿ ತಿನ್ನುವುದಕ್ಕೆ ಅಲ್ಲಿ ಟ್ರಿಸ್ಟೋನ್‌ಗಳಾಗುವಷ್ಟು ಸಹ ಇಡ್ಲಿ ಇರುವುದಿಲ್ಲ. ಇದು ಬಹಳ ಮುಜುಗರದ ಸಂಗತಿಯಲ್ಲವೆ. ಪೌಷ್ಟಿಕ ಆಹಾರ ಸಿಗಬೇಕು ಮತ್ತು ನಾನು ಕೊಡುವಂತಹ ಹಣಕ್ಕೆ ಸರಿಯಾದ ತೂಕದ ಆಹಾರ ಕೊಡಬೇಕೆನ್ನುವ ವಿಚಾರದಲ್ಲಿ ಇಲಾಖೆಯನ್ನು ಚುರುಕುಗೊಳಿಸುವಂತಹ ಅಧಿಕಾರಿಗಳನ್ನು sensitise ಮಾಡುವಂತಹ ಕೆಲಸವನ್ನು ಪಡಿತರ ಇಲಾಖೆಯ ಮಂತ್ರಿಗಳು ಮಾಡಬೇಕೆಂದು ವಿನಂತಿ ಮಾಡುತ್ತೇನೆ. ಮಾನ್ಯ ಸದಸ್ಯರಾದ

ಶ್ರೀ ಶಾಂತಾರಾಮ್ ಬುಡ್ಡು ಸಿದ್ದಿಯವರು ಮಂಡಿಸಿರುವ

ವಿಷಯವನ್ನು ಮಾನವೀಯತೆಯಿಂದ ಶೀಘ್ರವಾಗಿ ಪರಿಗಣಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಮಲಕುಡಿಯ ಜನಾಂಗ ಪ್ರದೇಶ, ಬಂಜಾರು ಪ್ರದೇಶ ಇಂತಹ ಪ್ರದೇಶಗಳಲ್ಲಿನ ಜನತೆಗೆ ಈ ಸೌಲಭ್ಯಗಳು ತಲುಪಲಿಕ್ಕೆ ಸಾಧ್ಯವಿಲ್ಲ. ತಮ್ಮ ಜಿಲ್ಲೆ ಸಹಿತ ವಿಶೇಷವಾಗಿ ಹೆಚ್ಚಿನ ಕಾಡು ಪ್ರಾಣಿಗಳಿಂದ ಕೂಡಿದ್ದು, ಅವುಗಳಿಂದ ರೈತರಿಗೆ ತೊಂದರೆ ಇರುವುದು ತಮಗೆ ಗೊತ್ತಿದೆ. ಆದ್ದರಿಂದ, ಅಂತಹ ಕಡೆಗಳಲ್ಲಿ ದೀಪದ ವ್ಯವಸ್ಥೆ ಅತ್ಯಂತ ಕನಿಷ್ಠ ಮೂಲಭೂತ ಮಾನವ ಹಕ್ಕು ಆಗಿರುವುದರಿಂದ ಅದನ್ನು ಪರಿಗಣಿಸಬೇಕೆಂದು ಮಾನ್ಯ ಸಚಿವರಲ್ಲಿ ಆಗ್ರಹ ಮಾಡುತ್ತೇನೆ.

**ಶ್ರೀ ಸುನಿಲ್ ವಲ್ಯಾಪುರ್(ವಿಧಾನಸಭಾ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಇಡಿ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕಲಬುರ್ಗಿ ಜಿಲ್ಲೆಗೆ ಸಂಬಂಧಪಟ್ಟ ಹಾಗೆ ಬಹಳ ನೋವಿನಿಂದ ಈ ಒಂದು ಸಂಗತಿಯನ್ನು ಹೇಳಲಿಕ್ಕೆ ಬಯಸುತ್ತೇನೆ, ಈ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಕೊಂಚಾವರಂ ಎನ್ನುವ ಅರಣ್ಯ ಇದೆ. ಮಾನ್ಯ ಶ್ರೀ ಉಮೇಶ್ ವಿ. ಕತ್ತಿಯವರು ಆಹಾರ ಮತ್ತು ಅರಣ್ಯ ಸಚಿವರಾಗಿ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಆ ಕೊಂಚಾವರಂ ಅರಣ್ಯದಲ್ಲಿ ಒಂದು ಗ್ರಾಮವಿದೆ. ಇವತ್ತಿಗೂ ಸಹ ಅಲ್ಲಿಗೆ ಹೋಗಲಿಕ್ಕೆ ರಸ್ತೆ ಇಲ್ಲ. ಅವರುಗಳಿಗೆ ಕರೆಂಟ್ ಇಲ್ಲ, ದೀಪ ಇರುವುದಿಲ್ಲ. ಕುಡಿಯುವುದಕ್ಕೆ ನೀರು ಇರುವುದಿಲ್ಲ.

(ಮುಂದು.)

(665) 14.09.2021 01:40 ಎಸ್‌ವಿ-ವಿಕೆ

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಸುನಿಲ್ ವಲ್ಯಾಪುರ್ (ಮುಂದು):-**

ಅವರಿಗೆ ಒಂದು ಲೀಟರ್ ಸೀಮೆ ಎಣ್ಣೆಯನ್ನು ನೀಡಲಾಗುತ್ತದೆ. ಅವರಿಗೆ ಸೋಲಾರ್ ಅನ್ನು ಕೊಡಲಾಗಿದ್ದರೂ, ಅದರಿಂದ ಹೆಚ್ಚಿನ ಬೆಳಕೇನೂ ಬರುವುದಿಲ್ಲ. ಆದ್ದರಿಂದ ಒಂದು ಲೀಟರ್ ಸೀಮೆಎಣ್ಣೆಯ ಬದಲಿಗೆ ಮೂರು ಲೀಟರ್ ಸೀಮೆ ಎಣ್ಣೆಯನ್ನು ಕೊಡಬೇಕು. ಮಾನ್ಯ ಅರಣ್ಯ ಸಚಿವರು ದಯಮಾಡಿ ಇದರ ಬಗ್ಗೆ ಗಮನ ಹರಿಸಬೇಕು. ನೀರು ಇಲ್ಲ, ಬೆಳಕು ಇಲ್ಲ, ರಸ್ತೆ ಇಲ್ಲ. ಈ ರೀತಿ ಇಡೀ ದೇಶದಲ್ಲಿಯೇ ಎಲ್ಲಿಯೂ ಇಲ್ಲ ಎಂದು ನನಗನ್ನಿಸುತ್ತದೆ. Rehabilitation ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಈಗ ನೀಡುತ್ತಿರುವ ಒಂದು ಲೀಟರ್

ಸೀಮೆ ಎಣ್ಣೆ ಸಾಕಾಗದ ಕಾರಣ ಮೂರು ಲೀಟರ್ ಸೀಮೆ ಎಣ್ಣೆ ನೀಡಬೇಕು ಎಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ.

**ಶ್ರೀ ಶಾಂತಾರಾಮ ಬುಡ್ಡೆ ಸಿದ್ದಿ:-** ಮಾನ್ಯ ಸಚಿವರೇ, ಬಹಳ ಹಿಂದಿನಿಂದ ಅನೇಕ ಬುಡಕಟ್ಟು ಪ್ರದೇಶಗಳಲ್ಲಿ ರಾತ್ರಿಯಿಡೀ ಕಟ್ಟಿಗೆಗೆ ಬೆಂಕಿಯನ್ನು ಹಾಕಿ ರಾತ್ರಿ ಕಳೆಯುತ್ತಿದ್ದರು. ಈಗ ಅರಣ್ಯ ಇಲಾಖೆಯಿಂದ ಕಟ್ಟಿಗೆಯನ್ನೂ ತರುವಂತಿಲ್ಲ. ಸಾಯಂಕಾಲ 06.30 - 07.00 ಗಂಟೆಗೆ ಮಲಗಿಬಿಡುತ್ತಾರೆ. ಹೀಗಾಗಿ ಮೂರು ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಸೀಮೆ ಎಣ್ಣೆಯನ್ನು ಬೆಳಕಿಗೋಸುರ ಕೊಡಬೇಕೆಂದು ನಾನು ಮತ್ತೊಮ್ಮೆ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

**ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಮಾನ್ಯ ಶಾಂತಾರಾಮ ಬುಡ್ಡೆ ಸಿದ್ದಿಯವರು ತಂದಿರತಕ್ಕಂತಹ ಗಮನ ಸೆಳೆಯುವ ಸೂಚನೆಯನ್ನು ಬೆಂಬಲಿಸುತ್ತೇನೆ. ಭಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಪಶ್ಚಿಮ ಘಟ್ಟ ಪ್ರದೇಶದಲ್ಲಿರುವಂತಹ ದೊಡ್ಡ ತಾಲ್ಲೂಕು. 50 ಗ್ರಾಮ ಪಂಚಾಯ್ತಿಗಳನ್ನೊಳಗೊಂಡು ಅತಿಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರತಕ್ಕಂತಹ ತಾಲ್ಲೂಕು. ಅನೇಕ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಶಾಲೆಗಳಿಲ್ಲದೆ ತೊಂದರೆಗಳನ್ನು ಅನುಭವಿಸುತ್ತಿರುವ ತಾಲ್ಲೂಕು ಖಾನಾಪುರ. ಕಾಡು ಇರುವುದರಿಂದ ಅಲ್ಲಿಯೂ ಸಹ ಅನೇಕ ಗ್ರಾಮಗಳಿಗೆ ವಿದ್ಯುತ್ ಮುಟ್ಟಿಲ್ಲ. ಹಿಂದಿನ ಸರ್ಕಾರದಲ್ಲಿದ್ದಂತಹ ಸಚಿವರಿಗೆ ವಿನಂತಿ ಮಾಡಿದಾಗ ನಾವು ಸೋಲಾರ್ ಹಾಕಲಿಕ್ಕೆ ಆಗುವುದಿಲ್ಲ. Underground cable ಮಾಡುತ್ತೇವೆಂದು ಹೇಳಿದರು. ಅದು ಜಾರಿಯಾಗಿರುವುದಿಲ್ಲ. ಆದ್ದರಿಂದ ಬುಡಕಟ್ಟು ಜನಾಂಗ ಮತ್ತು ಅರಣ್ಯ ಪ್ರದೇಶದಲ್ಲಿರತಕ್ಕಂತಹ ಜನರಿಗೆ ಹೆಚ್ಚುವರಿಯಾಗಿ ಗ್ಯಾಸ್ ಸಂಪರ್ಕ ಅಥವಾ ಸೀಮೆಎಣ್ಣೆಯನ್ನು ನೀಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ.

**ಶ್ರೀ ಉಮೇಶ್ ವಿ. ಕತ್ತಿ (ಅರಣ್ಯ, ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವರು):-**

ಮಾನ್ಯ ಸಭಾಪತಿಯವರೇ, ಶ್ರೀ ಶಾಂತಾರಾಮ ಬುಡ್ಡೆ ಸಿದ್ದಿಯವರು ತಂದಿರುವ ಗಮನ ಸೆಳೆಯುವ ಸೂಚನೆಯಡಿಯಲ್ಲಿ ಸೀಮೆ ಎಣ್ಣೆ ವಿತರಣೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು ಉಜ್ವಲ ಗ್ಯಾಸ್ ಸಂಪರ್ಕ, ರಾಜ್ಯ ಸರ್ಕಾರ ಅನಿಲಭಾಗ್ಯ ಯೋಜನೆಗಳಡಿಯಲ್ಲಿ ರಾಜ್ಯದ

ಉದ್ದಗಲಕ್ಕೂ ಫಲಾನುಭವಿಗಳಿಗೆ ಸೌಲಭ್ಯವನ್ನು ಒದಗಿಸಬೇಕೆಂದು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಅದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ರೀತಿಯ 86,000 ಗ್ಯಾಸ್ ಸಂಪರ್ಕ ಬೇಕಾಗಿದೆ. ಒಂದು ಲಕ್ಷ ಗ್ಯಾಸ್ ಸಂಪರ್ಕವನ್ನು ವಿತರಿಸುವ ಕಾರ್ಯಕ್ರಮವನ್ನು ಹಾಕಿಕೊಳ್ಳುತ್ತೇವೆ. ಜೊತೆಗೆ ಪ್ರತಿ ಪಡಿತರ ಚೀಟಿಗೆ ಒಂದು ಲೀಟರ್ ಸೀಮೆ ಎಣ್ಣೆಯನ್ನು ಕೊಡುತ್ತಿದ್ದು ಅದನ್ನು ಖಾಸಗೀಕರಣಗೊಳಿಸಿ ಲೈಸೆನ್ಸ್ ಕೊಡಿಸಿ ಯಾರಿಗೂ ಬೆಳಕಿಗೆ ತೊಂದರೆಯಾಗದಂತೆ ಕಾರ್ಯಕ್ರಮವನ್ನು ರೂಪಿಸುತ್ತೇವೆ. ಅದರೊಂದಿಗೆ ವಿದ್ಯುತ್ ಸಂಪರ್ಕವನ್ನು ಕೊಡುವಂತಹ ಕಾರ್ಯಕ್ರಮವನ್ನು ಮಾಡುತ್ತೇವೆ.

ಕಲಬುರಗಿ ಜಿಲ್ಲೆಯ ಒಂದು ಊರಿಗೆ ರಸ್ತೆಯಿರುವುದಿಲ್ಲವೆಂದು ಶಾಸಕರು ಹೇಳಿದರು. ರಸ್ತೆಯಾಗಿರಲಿ ಅಥವಾ ಇನ್ನಿತರ ಯಾವುದೇ ಮೂಲಭೂತ ಸೌಕರ್ಯವಾಗಿದ್ದರೂ ಆ ಭಾಗದ ಮಾನ್ಯ ಶಾಸಕರು ಚರ್ಚಿಸಿದರೆ ಅವರೊಡನೆ ನಾನು ಕೈಜೋಡಿಸುತ್ತೇನೆ.

ಮಾನ್ಯ ಶಾಂತಾರಾಮ ಬುಡ್ಡೆ ಸಿದ್ದಿಯವರು ಪ್ರಸ್ತಾಪಿಸಿರುವಂತೆ ಕಾಡಿನಲ್ಲಿ ವಾಸಿಸುತ್ತಿರುವ ಜನರ ಅನುಕೂಲಕ್ಕಾಗಿ ಅಲ್ಲಿಯೇ ಲೈಸೆನ್ಸ್ ಅನ್ನು ನೀಡಿ ಅವರಿಗೆ ಅವಶ್ಯಕವಿರುವಷ್ಟು ಸೀಮೆ ಎಣ್ಣೆಯನ್ನು ಸಿಗುವಂತೆ ಮಾಡುತ್ತೇವೆ. ಆ ಮೂಲಕ ಗುಡ್ಡಗಾಡು ಪ್ರದೇಶದ ಜನರಿಗೆ ಬೆಳಕಿನ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು.

**ಉಪ ಸಭಾಪತಿಯವರು:** ಮಾನ್ಯ ಸಚಿವರೇ, ಮಾನ್ಯ ಸದಸ್ಯರು ತಮ್ಮ ಮೇಲೆ ಅತಿಯಾದ ವಿಶ್ವಾಸವನ್ನು ಇಟ್ಟಿದ್ದಾರೆ. ಆದಷ್ಟು ಶೀಘ್ರವಾಗಿ ಮಾಡಿ.

ಸದನವನ್ನು ಮಧ್ಯಾಹ್ನ 03 ಗಂಟೆಯವರೆಗೆ ಮುಂದೂಡಲಾಗಿದೆ.

**(ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 01 ಗಂಟೆ 44 ನಿಮಿಷಗಳಿಗೆ ಮುಂದೂಡಲ್ಪಟ್ಟ ಸದನವು ಪುನಃ ಮಧ್ಯಾಹ್ನ 03.00 ಗಂಟೆಗೆ ಸಮಾವೇಶಗೊಳ್ಳಲು ನಿಶ್ಚಯಿಸಿತು.)**

(666) 14.09.2021 3.30 YL-GR

(ಸಭಾಪತಿಯವರ ಉಪಸ್ಥಿತಿ)

**(ಭೋಜನಕ್ಕಾಗಿ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಮುಕ್ತಾಯಗೊಂಡ ಸದನವು ಪುನಃ ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಸಮಾವೇಶಗೊಂಡಿತು)**

**(ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)**

**ಸಭಾಪತಿಯವರು:-** ನಿಯಮ 330 ರಡಿಯಲ್ಲಿ ಮಾನ್ಯ ಪುಟ್ಟಣ್ಣನವರು ಪ್ರಸ್ತಾವಿಸಲಿರುವ ವಿಷಯವನ್ನು ತೆಗೆದುಕೊಳ್ಳೋಣ.

**ಶ್ರೀ ಪುಟ್ಟಣ್ಣ:-** ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಸದನಕ್ಕೆ ಬಂದಿಲ್ಲ.

**ಸಭಾಪತಿಯವರು:-** ಮಾನ್ಯ ಮುಖ್ಯ ಮಂತ್ರಿಗಳು ಬಂದಿಲ್ಲವೆಂದರೆ... ಮಾನ್ಯ ಸಭಾನಾಯಕರೇ ಏನು ಮಾಡೋಣ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಬೇರೆ ವಿಷಯವನ್ನು ತೆಗೆದುಕೊಳ್ಳೋಣ.

**ಸಭಾಪತಿಯವರು:-** ಹಾಗಾದರೆ ಶ್ರೀ ತಿಮ್ಮಾಪುರರವರೇ ತಾವು ಮಾತನಾಡಿ.

**ಶ್ರೀ ಆರ್.ಬಿ.ತಿಮ್ಮಾಪುರ:-** ಮಾನ್ಯ ಸಭಾಪತಿಯವರೇ, ಮಾನ್ಯ ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆಯ ಸಚಿವರು ಸದನದಲ್ಲಿಲ್ಲ.

**ಸಭಾಪತಿಯವರು:-** ಮಾನ್ಯ ತಿಮ್ಮಾಪುರರವರೇ ತಾವು ಮಾತನಾಡಲು ಪ್ರಾರಂಭಿಸಿ.

**ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):-** 3 ವಿಷಯಕ್ಕೆ ಸಂಬಂಧಿಸಿದಂತೆ 330ರ ಮೇಲೆ ಚರ್ಚೆ ಇದೆ. ಸಂಬಂಧಪಟ್ಟ ಸಚಿವರು ಸದನಕ್ಕೆ ಬಂದಿಲ್ಲವೆಂದರೆ ಯಾವ ಪುರುಷಾರ್ಥಕ್ಕಾಗಿ ಅಧಿವೇಶನ ಕರೆಯಲಾಗಿದೆ. ಅವರಿಗೆ ಜವಾಬ್ದಾರಿ ಇದೆಯೋ ಇಲ್ಲವೋ?

**ಸಭಾಪತಿಯವರು:-** ಒಂದು ಕೆಲಸ ಮಾಡೋಣ. ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ನಿಯಮ 68 ನ್ನು ಪ್ರಾರಂಭ ಮಾಡಿ. ನಂತರ ನಿಯಮ 330 ನ್ನು ಚರ್ಚೆಗೆ ತೆಗೆದುಕೊಳ್ಳೋಣ.

**ಶ್ರೀ ಎಸ್.ಆರ್.ಪಾಟೀಲ್:-** ಆಯಿತು. ತಾವು ಪೀಠದಿಂದ ಆದೇಶ ನೀಡಿದ ಮೇಲೆ ಅದರಂತೆ ನಾವು ನಡೆದುಕೊಳ್ಳುವುದು ಅನಿವಾರ್ಯ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ನಿಯಮ 68ರ ಮೇಲಿನ ಚರ್ಚೆಯನ್ನು ಪ್ರಾರಂಭ ಮಾಡಲಿ. ಅಷ್ಟರೊಳಗೆ ಮಾನ್ಯ ಸಚಿವರುಗಳು ಬರಬಹುದು.

**ಸಭಾಪತಿಯವರು:-** ಆಯಿತು. ಈಗಾಗಲೇ ನಾನು ಮಾನ್ಯ ಸಚಿವರುಗಳು ಸರಿಯಾದ ಸಮಯಕ್ಕೆ ಸದನದಲ್ಲಿರಬೇಕು ಎಂದು ಹೇಳಿದ್ದೇನೆ. ಅಷ್ಟು ಜವಾಬ್ದಾರಿ ಇಲ್ಲವೆಂದರೆ ಹೇಗೆ? ನಿನ್ನೆ ದಿವಸ ಅನಿವಾರ್ಯ ಪ್ರಸಂಗ ಬಂದಾಗ ತಾವು ಹೇಳಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ್ದೇನೆ ಸರಿ. ಏಕೆಂದರೆ, ನಿನ್ನೆ ದಿವಸ ಅನಿವಾರ್ಯ ಪ್ರಸಂಗ ಬಂದು ಕಾರಣ ಮಾನ್ಯ ಸಚಿವರುಗಳನ್ನು ಸದನಕ್ಕೆ ಪರಿಚಯ ಮಾಡಿಸಿಕೊಡಲು ಸಾಧ್ಯವಾಗಲಿಲ್ಲ.

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಭಾಪತಿಯವರೇ, ಅವರಿಗೆ ಏನಾದರೂ inconvenience ಇದ್ದಲ್ಲಿ ಕೊನೆ ಪಕ್ಷ ಮಾನ್ಯ ಸಭಾನಾಯಕರಿಗೆ ಒಂದು ನೋಟ್ ಕೊಟ್ಟು ತಿಳಿಸಬಹುದಾಗಿತ್ತು. Inconvenience is quite common. ಕೆಳಮನೆಯಾಗಲಿ, ಮೇಲ್ಮನೆಯಾಗಲಿ ಅನಿವಾರ್ಯ ಕಾರಣಗಳಿಲ್ಲದಿದ್ದರೆ ಏನೂ ಮಾಡುವುದಕ್ಕಾಗುವುದಿಲ್ಲ. ನಾವು ಸಹ ಸದನಕ್ಕೆ ಬಂದು ಕೂರಲಿಲ್ಲವೆಂದು ಹೇಳುವುದಕ್ಕಾಗುವುದಿಲ್ಲ. ಕೊನೆ ಪಕ್ಷ ಸಭಾನಾಯಕರಿಗಾದರೂ ಹೇಳಬೇಕಲ್ಲವೇ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಆಯಿತು. ಮಾನ್ಯ ವಿರೋಧ ಪಕ್ಷದ ನಾಯಕರೇ, ಸಭಾಪತಿಯವರು ಅನುಮತಿ ನೀಡಿದರೆ ತಾವು ನಿಯಮ 68 ನ್ನು ಪ್ರಾರಂಭ ಮಾಡಿ. ಬೇರೆ ಸಚಿವರು ಸದನದಲ್ಲಿದ್ದಾರೆ.

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಭಾನಾಯಕರೇ, ಈ ರೀತಿ ಮಾಡುವುದು ಸರಿಯಾಗುವುದಿಲ್ಲ. ಎಲ್ಲಾ ಸಚಿವರಿಗೂ ಸಮಯಕ್ಕೆ ಸರಿಯಾಗಿ ಸದನದಲ್ಲಿರುವುದಕ್ಕೆ ಹೇಳಿ.

**ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರಿಗೆ ಮನವಿ ಮಾಡುವುದೇನೆಂದರೆ, ಸದನದಲ್ಲಿ ಖಡ್ಡಾಯವಾಗಿ ಹಾಜರಿರಬೇಕಾದ ಮಾನ್ಯ ಮಂತ್ರಿಗಳ ಹೆಸರನ್ನು allotment ಮಾಡಿರುತ್ತೀರಿ. ಮಾನ್ಯ ಗೋವಿಂದ ಎಂ ಕಾರಜೋಳರವರದಾಗಲಿ ಅಥವಾ ಮಾನ್ಯ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಷಯವು ಕಲಾಪ ಪಟ್ಟಿಯಲ್ಲಿ

ಇರಲಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಸದನಕ್ಕೆ ಬರಲಿಲ್ಲ, ಮಾನ್ಯ ಸಚಿವರುಗಳು ಸದನಕ್ಕೆ ಬರಲಿಲ್ಲ ಎನ್ನುವುದರ ಬದಲು ಅವರುಗಳು ಬರುವ ದಿವಸ ಅವತ್ತಿನ ವಿಷಯಗಳನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಒಳ್ಳೆಯದಲ್ಲವೇ?

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಭಾಪತಿಯವರೇ, ಮೇಲ್ಮನೆಯಲ್ಲಿ ಅವರ allotment ಇರುವುದಿಲ್ಲ. ಆದರೆ, ಏನು ಮಾಡುವುದು ಅವರಿಗೆ ಸಂಬಂಧಿಸಿದಂಥ ವಿಷಯವು ಇವತ್ತಿನ ಅಜೆಂಡಾದಲ್ಲಿ ಇದೆ ಅಲ್ಲವೇ? ಹಾಗಾಗಿ ಏನು ಮಾಡುವುದಕ್ಕಾಗುತ್ತದೆ. ತಾವು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾಗಿದ್ದು, ಕಾನೂನಿನ ಬಗ್ಗೆ ಪರಿಜ್ಞಾನ ಇರುವಂಥವರು, ಕಾನೂನು ತಜ್ಞರು ಆಗಿದ್ದೀರಿ. ಇದು ಬಹಳ ಸೂಕ್ಷ್ಮವಾದಂಥ ವಿಚಾರ. ನಾವು ಅಜೆಂಡಾ ಪ್ರಕಾರ ಹೋಗಬೇಕಲ್ಲವೇ?

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಹೌದು, ಅವರುಗಳು ಮೇಲ್ಮನೆಯ ಬರುವ ದಿವಸ ಕಲಾಪ ಪಟ್ಟಿಯಲ್ಲಿ ವಿಷಯವನ್ನು ಹಾಕಿಕೊಳ್ಳಲಿ.

**ಶ್ರೀ ಎಸ್.ಆರ್.ಪಾಟೀಲ್:-** ಅದು ನಮ್ಮಿಂಥ ಆಗಿರುವಂಥ ತಪ್ಪಲ್ಲ.

**ಸಭಾಪತಿಯವರು:-** ಎಷ್ಟೆಷ್ಟು ಸಾಧ್ಯವೋ ಅಷ್ಟೆಷ್ಟು ವಿಷಯಗಳನ್ನು ಅವತ್ತಿನ ದಿವಸ ಅಜೆಂಡಾದಲ್ಲಿ ತೆಗೆದುಕೊಂಡಿರುತ್ತೇವೆ. ಅನಿವಾರ್ಯ ಪ್ರಸಂಗ ಬಂದ ಸಂದರ್ಭದಲ್ಲಿ ಹಿಂದೆ ಉಳಿದು ನಿಂತರ ಸರಿದೂಗುತ್ತದೆ. ಸಾಧ್ಯವಾದಷ್ಟು ಮಾನ್ಯ ಮಂತ್ರಿಗಳು ಸದನಕ್ಕೆ ಬರುವ ದಿವಸ ಹಾಕಿಕೊಳ್ಳಲಾಗುತ್ತದೆ. ನಿಯಮ 330, ಗಮನ ಸೆಳೆಯುವ ಸೂಚನೆ ಬೇರೆ-ಬೇರೆ ನಿಯಮಗಳು ಬಂದಾಗ ನಾವು ಏನು ಮಾಡುವುದಕ್ಕಾಗುವುದಿಲ್ಲ. ಅದಕ್ಕೆ ಸಂಬಂಧಪಟ್ಟ ಮಂತ್ರಿಗಳು ಜವಾಬ್ದಾರಿಯಾಗಿರುತ್ತಾರೆ.

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ನಿನ್ನೆ ದಿವಸ ಸ್ಪಷ್ಟವಾಗಿ ಮೇಲ್ಮನೆಯಲ್ಲಿ ಯಾವ್ಯಾವ ಸಚಿವರಿರಬೇಕು, ಕೆಳಮನೆಯಲ್ಲಿ ಯಾವ್ಯಾವ ಸಚಿವರಿರಬೇಕು ಎಂಬುದರ ಬಗ್ಗೆ ಗಂಭೀರವಾಗಿ follow ಮಾಡಿ, ಪದೇ ಪದೇ ಈ ರೀತಿಯ ಚರ್ಚೆಗಳಿಗೆ ಅವಕಾಶ ನೀಡಬಾರದು ಎಂದು ತಿಳಿಸಿದ್ದೇವೆ. ಅದರಂತೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೋವಿಂದ ಎಂ ಕಾರಜೋಳರವರು ಇವತ್ತು ಕೆಳಮನೆಯಲ್ಲಿರಬೇಕು ಎಂದು ಈ ಸದನದಿಂದ ಪಟ್ಟಿ ಹೊರಡಿಸಲಾಗಿದೆ. ಕಲಾಪ ಪಟ್ಟಿಯಲ್ಲಿ ಅವರ ಹೆಸರನ್ನು ಹಾಕಬೇಕಾದರೆ ಯಾವತ್ತು ಅವರ ಹೆಸರನ್ನು allot ಮಾಡಿರುತ್ತೇವೆಯೋ ಅವತ್ತಿನ ದಿವಸ ಮಂತ್ರಿಗಳ ಹೆಸರನ್ನು ಸೂಚಿಸಿದರೆ ಸುಲಭವಾಗುತ್ತದೆ.

**ಸಭಾಪತಿಯವರು:-** ಹೌದು. ಅದೇ ರೀತಿ ಮಾಡಲಾಗುತ್ತದೆ. ಆದರೆ, ಒಂದೊಂದು ಸಲ ಅನಿವಾರ್ಯ ಪ್ರಸಂಗ ಬರುತ್ತದೆ. ಮುಂದಿನ ಸಂದರ್ಭದಲ್ಲಿ ಸರಿಪಡಿಸಲಾಗುವುದು.

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಆಯಿತು. ಮಾನ್ಯ ಮುಖ್ಯಮಂತ್ರಿಗಳು ಕೆಳಮನೆಯಲ್ಲಿ free ಆಗಿ ಇದ್ದರೆ, ನಾನು ಹೋಗಿ ಅವರನ್ನು ಇಲ್ಲಿಗೆ ಕಳುಹಿಸುತ್ತೇನೆ.

**ಸಭಾಪತಿಯವರು:-** ಆಯಿತು ಬಿಡಿ. ಎಷ್ಟು ಸಾಧ್ಯವೋ ಅಷ್ಟನ್ನು ಮೋಡಿ ಮಾಡುತ್ತೇವೆ.

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಬಹಳ ಮುಖ್ಯವಾದಂಥ ವಿಧೇಯಕಗಳನ್ನು ಕೆಳಮನೆಯಲ್ಲಿ ತೆಗೆದುಕೊಳ್ಳಲಾಗಿದೆ. ನಾನು ಅಲ್ಲಿಯೇ ಇರಬೇಕಾಗಿತ್ತು. ಆದರೂ, ಸಭಾಧ್ಯಕ್ಷರ ಹತ್ತಿರ ಅನುಮತಿ ತೆಗೆದುಕೊಂಡು ಬಂದಿದ್ದೇನೆ. ಕಲಾಪ ಪಟ್ಟಿಯಲ್ಲಿ ಸೂಚಿಸಿದಂತೆ 5 ಜನ ಸಚಿವರನ್ನು ಏನು allot ಮಾಡಲಾಗಿದೆ, ಅವರೆಲ್ಲರೂ ಈ ಸದನದಲ್ಲಿ ಇರಲಿ ಎಂದು ಸೂಚನೆ ನೀಡಿದ್ದೇವೆ.

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಭಾಪತಿಯವರೇ, ನಾವು ಪುಶ್ಚಿ ಮಾಡುವುದಕ್ಕಾಗುವುದಿಲ್ಲ. ಕೆಳಮನೆಯಲ್ಲಿದ್ದಾಗ ಮೇಲ್ಮನೆಗೆ ಬರಲು ಕಷ್ಟವಾಗುತ್ತದೆ. ಒಬ್ಬ ಸಚಿವರು ಇದ್ದಾಗ ಮೇಲ್ಮನೆಯಲ್ಲಿಯೂ ಇರಬಹುದು ಅಥವಾ ಕೆಳಮನೆಯಲ್ಲಿಯೂ ಇರಬಹುದು. ಆದರೆ, ಇವತ್ತಿನ ಅಜೆಂಡಾ ಪ್ರಕಾರ ನಿಯಮ 330 ರಲ್ಲಿ 3 ವಿಷಯವನ್ನು ಸೇರಿಸಿಕೊಳ್ಳಲಾಗಿದೆ.

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, the Secretariat has to apply its mind. ಕಾರ್ಯದರ್ಶಿಯವರೇ, ನಾವು ಮಾನ್ಯ ಮುಖ್ಯಮಂತ್ರಿಗಳನ್ನು ಯಾವತ್ತು mention ಮಾಡಿರುತ್ತೇವೆಯೋ, ಅವತ್ತಿನ ದಿವಸ ಆ ವಿಷಯವನ್ನು ಕಲಾಪ ಪಟ್ಟಿಯಲ್ಲಿ ಹಾಕಿಕೊಳ್ಳಬೇಕು.

**ಸಭಾಪತಿಯವರು:-** ಆಯಿತು. It will be rectified.



## 8. ಸಭೆಯ ಮುಂದಿಡಲಾದ ಕಾಗದ ಪತ್ರಗಳು

(ಮೊದಲನೇ ಪಟ್ಟಿ)

1. ಶ್ರೀ ಜಿ.ಸಿ. ಮಾಧುಸ್ವಾಮಿ, (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಸಚಿವರು):- ಮಾನ್ಯ ಸಭಾಪತಿಯವರೇ,

ಭಾರತ ಸಂವಿಧಾನದ 213ರ ಅನುಚ್ಛೇದದ 1ನೇ ಖಂಡದ ಮೇರೆಗೆ:

1. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2020ನ್ನು ತಿದ್ದುಪಡಿ ಮಾಡಿ ದಿನಾಂಕ: 29.04.2021 ರಂದು ಹೊರಡಿಸಲಾದ 2021ರ ಅಧ್ಯಾದೇಶ ಸಂಖ್ಯೆ 04.

2. ಕರ್ನಾಟಕ ಸಾದಿಲ್ವಾರು ನಿಧಿ ಅಧಿನಿಯಮ 1957ನ್ನು ತಿದ್ದುಪಡಿ ಮಾಡಿ ದಿನಾಂಕ: 05.07.2021ರಂದು ಹೊರಡಿಸಲಾದ 2021ರ ಅಧ್ಯಾದೇಶ ಸಂಖ್ಯೆ

3. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ 1961ನ್ನು ತಿದ್ದುಪಡಿ ಮಾಡಿ ದಿನಾಂಕ: 05.07.2021ರಂದು ಹೊರಡಿಸಲಾದ 2021ರ ಅಧ್ಯಾದೇಶ ಸಂಖ್ಯೆ 06.

4. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ 1961ನ್ನು (ಎರಡನೇ) ತಿದ್ದುಪಡಿ ಮಾಡಿ ದಿನಾಂಕ: 12.08.2021ರಂದು ಹೊರಡಿಸಲಾದ 2021ರ ಅಧ್ಯಾದೇಶ ಸಂಖ್ಯೆ 07.

1993ರ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ ಪ್ರಕರಣ 41(3)ರ ಮೇರೆಗೆ:

1. ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ, ಧೀರಜ್ ಹೆಚ್. ವಗೇಲಾ ಇವರನ್ನು ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಿ ದಿನಾಂಕ: 15.02.2018ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಲಾ 42 ಹೆಚ್‌ಆರ್‌ಸಿ, 2017 (I).

2. ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ, ಕೆ.ಬಿ. ಚಂಗಪ್ಪ ಇವರನ್ನು ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರನ್ನಾಗಿ ನೇಮಕಾತಿ ಮಾಡಿ, ದಿನಾಂಕ: 15.02.2018ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಲಾ 42 ಹೆಚ್‌ಆರ್‌ಸಿ, 2017 (II).

3. ಗೌರವಾನ್ವಿತ ನಿವೃತ್ತ ಐಪಿಎಸ್, ಆರ್.ಕೆ. ದತ್ತ ಇವರನ್ನು ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರನ್ನಾಗಿ ನೇಮಕಾತಿ ಮಾಡಿ ದಿನಾಂಕ: 15.02.2018ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಲಾ 42 ಹೆಚ್‌ಆರ್‌ಸಿ, 2017 (III).

4. ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ, ಧೀರೇಂದ್ರ ಹೀರಾಲಾಲ್ ವಗೇಲಾ ಇವರನ್ನು ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಿ ದಿನಾಂಕ: 22.02.2018ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಲಾ 42 ಹೆಚ್‌ಆರ್‌ಸಿ, 2017 (I).

5. ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರ ನೇಮಕಾತಿಗಾಗಿ 1(ಐ) ಅನ್ನು ತಿದ್ದುಪಡಿ ಮಾಡಿ ದಿನಾಂಕ: 29.08.2019ರಂದು ಹೊರಡಿಸಲಾದ ಆದೇಶ ಸಂಖ್ಯೆ: ಲಾ 47 ಕೆಎಲ್‌ಎಮ್ 2019.

6. ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ, ಎಸ್.ಆರ್. ಬನ್ನೂರ್ಮಲ್ ಇವರನ್ನು ಕರ್ನಾಟಕ ಕಾನೂನು ಆಯೋಗಕ್ಕೆ ಅಧ್ಯಕ್ಷರನ್ನಾಗಿ ನೇಮಕಾತಿ ಮಾಡಿ ದಿನಾಂಕ: 20.09.2019ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಲಾ 20 ಕೆಎಲ್‌ಎಮ್ 2019.

7. ಕರ್ನಾಟಕ ಕಾನೂನು ಆಯೋಗ ಅಧ್ಯಕ್ಷರಾದ, ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ, ಎಸ್.ಆರ್. ಬನ್ನೂರ್ಮಲ್ ಇವರ ಸೇವಾ ಷರತ್ತುಗಳ ಮೇಲೆ ಭತ್ಯೆಗಳ ಪಾವತಿಗಾಗಿ ದಿನಾಂಕ: 09.10.2019ರಂದು ಹೊರಡಿಸಲಾದ ಆದೇಶ ಸಂಖ್ಯೆ: ಲಾ 20 ಕೆಎಲ್‌ಎಮ್ 2019.

8. ಕರ್ನಾಟಕ ಕಾನೂನು ಆಯೋಗ ಅಧ್ಯಕ್ಷರಾದ, ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ, ಎಸ್.ಆರ್. ನಾಯಕ್ ಇವರ ಸೇವಾ ಷರತ್ತುಗಳ ಮೇಲೆ ಭತ್ಯೆಗಳ ಪಾವತಿಗಾಗಿ ದಿನಾಂಕ: 06.08.2014ರಂದು ಹೊರಡಿಸಲಾದ ಆದೇಶ ಸಂಖ್ಯೆ: ಲಾ 47 ಕೆಎಲ್‌ಎಮ್ 2014.

9. ಕರ್ನಾಟಕ ಕಾನೂನು ಆಯೋಗ ಸದಸ್ಯ ಕಾರ್ಯದರ್ಶಿ, ಶ್ರೀ ಆರ್. ಚಂದ್ರಶೇಖರ್ ಇವರಿಗೆ ಸಾಮಾನ್ಯ ನಿಯಮಾನುಸಾರ ಪಿಂಚಣಿ ಮತ್ತು Pಇಲು ಕಳೆದು ವೇತನ ನಿಗದಿಪಡಿಸಲು ದಿನಾಂಕ: 10.10.2014ರಂದು ಹೊರಡಿಸಲಾದ ಆದೇಶ ಸಂಖ್ಯೆ: ಲಾ 177 ಕೆಎಲ್‌ಎಮ್ 2014.

10. ಗೌರವಾನ್ವಿತ ನಿವೃತ್ತ ಜಿಲ್ಲಾ ಮತ್ತು ನ್ಯಾಯಮೂರ್ತಿ, ಆರ್. ಧರ್ಮೇಗೌಡರ್ ಇವರನ್ನು ಕರ್ನಾಟಕ ಕಾನೂನು ಆಯೋಗ ಸದಸ್ಯ ಕಾರ್ಯದರ್ಶಿಗಳನ್ನಾಗಿ ನೇಮಕಾತಿ ಮಾಡಿ ದಿನಾಂಕ: 05.10.2019ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಲಾ 19 ಕೆಎಲ್‌ಎಮ್ 2019.

11. ಕರ್ನಾಟಕ ಮಾನವ ಹಕ್ಕುಗಳ ರಕ್ಷಣೆ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಸಂಬಳ ಭತ್ಯೆಯ ನಿಯಮಗಳ ನಿಯಮ 10ಕ್ಕೆ ತಿದ್ದುಪಡಿ ಮಾಡಿ, ದಿನಾಂಕ: 02.02.2012ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಲಾ 3 ಹೆಚ್‌ಆರ್‌ಸಿ, 2010.

**II ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಮಾನ್ಯ ಮುಖ್ಯಮಂತ್ರಿಗಳ ಪರವಾಗಿ):-** ಮಾನ್ಯ ಸಭಾಪತಿಯವರೇ,

1978ರ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮದ ಪ್ರಕರಣ 8(3)ರ ಮೇರೆಗೆ:

1. 2020ರ ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನೆ) (ತಿದ್ದುಪಡಿ) ವಿನಿಯಮ 5ಕ್ಕೆ ತಿದ್ದುಪಡಿ ಮಾಡಿ, ದಿನಾಂಕ: 14.12.2020ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಸಿಆಸುಇ 209 ಎಸ್‌ಆರ್‌ಆರ್ 2020.
2. 2012ರ ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) (ತಿದ್ದುಪಡಿ) ನಿಯಮಗಳ ನಿಯಮ 3ಕ್ಕೆ ತಿದ್ದುಪಡಿ ಮಾಡಿ ದಿನಾಂಕ: 17.04.2021ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಸಿಆಸುಇ 29 ಸೇವನೆ 2020.
3. 1996ರ ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳ ನಿಯಮ 2, 3, 3ಎ, 4, 5 ಹಾಗೂ 6ಕ್ಕೆ ತಿದ್ದುಪಡಿ ಮಾಡಿ ದಿನಾಂಕ: 09.04.2021ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಸಿಆಸುಇ 26 ಸೇವನೆ 2018.
4. 1978ರ ಕರ್ನಾಟಕ ನಾಗರಿಕ ಸೇವಾ (ಶಿಫ್ಟ್‌ಲಿಪಿಗಾರರು ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ) (ತಿದ್ದುಪಡಿ) ನಿಯಮಗಳ ನಿಯಮ, 2, 3ಬಿ, ಹಾಗೂ 3ಸಿ ಗೆ ತಿದ್ದುಪಡಿ ಮಾಡಿ ದಿನಾಂಕ: 24.03.2021ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಸಿಆಸುಇ 105 ಸೇವನೆ 2017.
5. 1990ರ ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳನ್ನು ರಚಿಸಿ, ದಿನಾಂಕ: 05.03.2021ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಸಿಆಸುಇ 43 ಸೇವನೆ 2020.

6. 2000ರ ಕರ್ನಾಟಕ ನಾಗರಿಕ ಸೇವಾ (ಕಾರ್ಯನಿರ್ವಹಣಾ ವರದಿಗಳು) (ತಿದ್ದುಪಡಿ) ನಿಯಮಗಳ ನಿಯಮ 4ಕ್ಕೆ ತಿದ್ದುಪಡಿ ಮಾಡಿ ದಿನಾಂಕ: 26.07.2021ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಸಿಆಸುಇ 53 ಸೇವನೆ 2020.

**III. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಕಂದಾಯ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**2014ರ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮದ 38 ಪ್ರಕರಣ 18ರ ಮೇರೆಗೆ:**

1. 2011ರ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ (ಅಧ್ಯಕ್ಷರು ಮತ್ತು ಸದಸ್ಯರ ಸೇವಾ ಷರತ್ತುಗಳು) ನಿಯಮಗಳನ್ನು ರಚಿಸಿ, ದಿನಾಂಕ: 20.07.2017ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಆರ್ಡಿ 13 ಎಲ್‌ಜಿಪಿ 2016 (ಪಿ-1).

**2014ರ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮದ 38 ಪ್ರಕರಣ 19ರ ಮೇರೆಗೆ:**

2. 2011ರ ಕರ್ನಾಟಕ ಭೂ ಕಬಳಿಕೆ ನಿಷೇಧ (ವಿಶೇಷ ನ್ಯಾಯಾಲಯ) ವಿನಿಯಮಗಳನ್ನು ರಚಿಸಿ, ದಿನಾಂಕ: 19.01.2017ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಆರ್ಡಿ 13 ಎಲ್‌ಜಿಪಿ 2016.

**1964ರ ಕರ್ನಾಟಕ ಭೂ ಕಂದಾಯ ಅಧಿನಿಯಮದ 198ರ ಮೇರೆಗೆ:**

3. 1966ರ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಅಧಿನಿಯಮಗಳ ನಿಯಮ 108-ಸಿಸಿಸಿ ಅನ್ನು ನೂತನವಾಗಿ ಸೇರ್ಪಡೆಗೊಳಿಸಿ, 108-ಡಿ, 108-ಎಫ್, 108-ಜಿ ಅನ್ನು ತಿದ್ದುಪಡಿಗೊಳಿಸಿ ದಿನಾಂಕ: 04.10.2018ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಆರ್ಡಿ 40 ಎಲ್‌ಜಿಪಿ 2018.

4. 1969ರ ಕರ್ನಾಟಕ ಭೂ ಮಂಜೂರಾತಿ (ತಿದ್ದುಪಡಿ) ನಿಯಮಗಳ ನಿಯಮ, 2, 4, 5ಎ, 8 ಹಾಗೂ ನಮೂನೆ-1ಎ ಅನ್ನು ಸೇರಿಸಿ ದಿನಾಂಕ: 01.03.2019ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಆರ್ಡಿ 18 ಎಲ್‌ಜಿಪಿ 2016.

5. 1966ರ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ಅಧಿನಿಯಮಗಳ ನಿಯಮ, 108-ಸಿಸಿ ಹಾಗೂ 108-ಸಿಸಿಸಿ ಗೆ ತಿದ್ದುಪಡಿ ಮಾಡಿ, ದಿನಾಂಕ: 18.09.2020ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಆರ್ಡಿ 136 ಎಲ್‌ಜಿಪಿ 2020 (ಇ).
6. 1966ರ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಅಧಿನಿಯಮಗಳ ನಿಯಮ, 97ಕ್ಕೆ ತಿದ್ದುಪಡಿ ಮಾಡಿ, ದಿನಾಂಕ: 04.12.2020ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಆರ್ಡಿ 13 ಎಲ್‌ಜಿಪಿ 2019 (ಇ).
7. 1969ರ ಕರ್ನಾಟಕ ಭೂ ಮಂಜೂರಾತಿ (ತಿದ್ದುಪಡಿ) ನಿಯಮಗಳ ನಿಯಮ, 22ಎ ಅನ್ನು ತಿದ್ದುಪಡಿ ಮಾಡಿ ದಿನಾಂಕ: 15.12.2020ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಆರ್ಡಿ 161 ಎಲ್‌ಜಿಪಿ 2020 (ಇ).
8. 1966ರ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮಗಳ ನಿಯಮ, 108-ಕೂ ಮತ್ತು 108-ಎಕ್ಸ್ ಅನ್ನು ತಿದ್ದುಪಡಿಸಿ ದಿನಾಂಕ: 05.05.2021ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಆರ್ಡಿ 152 ಎಲ್‌ಜಿಪಿ 2020.

**IV. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**2019ರ ಆರ್.ವಿ.ವಿಶ್ವವಿದ್ಯಾಲಯದ ಅಧಿನಿಯಮ 62(2)ರ ಪ್ರಕರಣದ ಮೇರೆಗೆ:**

2019ರ ಆರ್.ವಿ.ವಿಶ್ವವಿದ್ಯಾಲಯದ ನಿಯಮಗಳನ್ನು ಹೊಸದಾಗಿ ರಚಿಸಿ ದಿನಾಂಕ: 05.01.2021ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಇಡಿ 09 ಎಂವಿವಿ 2020.

**V. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಆರ್ಥಿಕ (ಅಬಕಾರಿ) ಇಲಾಖೆ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**1965ರ ಕರ್ನಾಟಕ ಅಬಕಾರಿ ಅಧಿನಿಯಮ ಪ್ರಕರಣ 71(4)ರ ಮೇರೆಗೆ:**

1. 1966ರ ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯಗಳ ಮಾರಾಟ) (ತಿದ್ದುಪಡಿ) ನಿಯಮಗಳ ನಿಯಮ 5-ಎ, ನಮೂನೆ-ಸಿಎಲ್-2, ಸಿಎಲ್-4, ಸಿಎಒ-6ಎ, ಸಿಎಲ್-7, ಸಿಎಲ್-7ಸಿ, ಸಿಎಲ್-8, ಸಿಎಲ್-8ಎ, ಸಿಎಲ್-8ಬಿ, ಸಿಎಲ್-9, ಸಿಎಲ್-10, ಸಿಎಲ್-11ಸಿ, ಸಿಎಲ್-12, ಸಿಎಲ್-14, ಸಿಎಲ್-15, ಸಿಎಲ್-16, ಸಿಎಲ್-17 ಮತ್ತು ಸಿಎಲ್-18ನ್ನು ತಿದ್ದುಪಡಿಗೊಳಿಸಿ ದಿನಾಂಕ: 09.06.2021ರಂದು ಹೊರಡಿಸಲಾದ ಅಧಿಸೂಚನೆ ಸಂಖ್ಯೆ: ಎಫ್‌ಡಿ 08 (i) ಪಿಇಎಸ್ 2020.
2. 1966ರ ಕರ್ನಾಟಕ ಅಬಕಾರಿ (ಲೀಸ್ ಆಫ್ ದಿ ರೈಟ್ ಆಫ್ ರಿಟೇಲ್ ವೆಂಡ್ ಆಫ್ ವೈನ್ ಅಥವಾ ಫೋಡಿಫೈಡ್ ವೈನ್) (ತಿದ್ದುಪಡಿ) ನಿಯಮಗಳ ನಿಯಮ 7, 8, 9, ನಮೂನೆ-ಎಲ್‌ಎಫ್‌ಡಬ್ಲ್ಯೂ-1, ಎಲ್‌ಎಫ್‌ಡಬ್ಲ್ಯೂ-11 ಹಾಗೂ ಎಲ್‌ಎಫ್‌ಡಬ್ಲ್ಯೂ-111 ಅನ್ನು ತಿದ್ದುಪಡಿ ಮಾಡಿ ದಿನಾಂಕ: 09.06.2021ರಂದು ಹೊರಡಿಸಲಾಗಿರುವ ಅಧಿಸೂಚನೆ ಸಂಖ್ಯೆ: ಎಫ್‌ಡಿ 08 (ii) ಪಿಇಎಸ್ 2020.
3. 1966ರ ಕರ್ನಾಟಕ ಅಬಕಾರಿ (ಲೀಸ್ ಆಫ್ ದಿ ರೈಟ್ ಆಫ್ ರಿಟೇಲ್ ವೆಂಡ್ ಆಫ್ ವೈನ್ ಅಥವಾ ಫೋಡಿಫೈಡ್ ವೈನ್) (ತಿದ್ದುಪಡಿ) ನಿಯಮಗಳ ನಿಯಮ 9, 10, 11 ಹಾಗೂ ನಮೂನೆ-ಎಲ್‌ಎಫ್‌ಡಬ್ಲ್ಯೂ-11 ಅನ್ನು ತಿದ್ದುಪಡಿ ಮಾಡಿ, ದಿನಾಂಕ: 09.06.2021ರಂದು ಹೊರಡಿಸಲಾಗಿರುವ ಅಧಿಸೂಚನೆ ಸಂಖ್ಯೆ: ಎಫ್‌ಡಿ 08 (iii) ಪಿಇಎಸ್ 2020.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

## ಎರಡನೇ ಪಟ್ಟಿ

\*\*\*\*\*

I. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಮುಖ್ಯ ಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ,

(1) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ, 1976ರ ಕಲಂ-47(ಎ)ರನ್ವಯ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 2019-20ನೇ ಸಾಲಿನ ವಾರ್ಷಿಕ ವರದಿ ಹಾಗೂ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

(2) ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 68ಸಿ ಮತ್ತು ಡಿ(4)ರನ್ವಯ.

1. ಕುಣಿಗಲ್ ಯೋಜನಾ ಪ್ರಾಧಿಕಾರದ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

2. ಕನಕಪುರ ಯೋಜನಾ ಪ್ರಾಧಿಕಾರದ 2018-19 ಮತ್ತು 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿಗಳು.

3. ಬೆಂಗಳೂರು ಅಂತರರಾಷ್ಟ್ರೀಯ ಉದ್ಯಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ 2020-21ನೇ ಸಾಲಿನ ವಾರ್ಷಿಕ ವರದಿ.

4. ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರದ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ

5. ಶಿಡ್ಲಘಟ್ಟ ಯೋಜನಾ ಪ್ರಾಧಿಕಾರದ 2017-18, 2018-19 ಮತ್ತು 2019-20ನೇ ಸಾಲಿನ ವಾರ್ಷಿಕ ವರದಿ.

II. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,

(1) ಕಾಡಾ ಅಧಿನಿಯಮ 1980ರ ಕಲಂ 25 ರನ್ವಯ.

1. ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕಾಡಾ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು ಬೆಳಗಾವಿ ಇದರ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

2. ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ತುಂಗಭದ್ರಾ ಯೋಜನೆ ಮುನಿರಾಬಾದ ಇದರ 2019-20ನೇ ಸಾಲಿನ ವಾರ್ಷಿಕ ವರದಿ.

3. ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ನೀರಾವರಿ ಯೋಜನೆಗಳ ವಲಯ ಕಲಬುರಗಿ ಇದರ 2019-20ನೇ ಸಾಲಿನ ವಾರ್ಷಿಕ ವರದಿ ಮತ್ತು 2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

**(2) ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 394 ಮತ್ತು 395ರ ಪ್ರಕಾರ.**

1. ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

2. ಕಾವೇರಿ ನೀರಾವರಿ ನಿಗಮದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**III. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**(1) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಅನುಚ್ಛೇದ 262(3) ರಂತೆ.**

1. ಉಡುಪಿ ಜಿಲ್ಲಾ ಪಂಚಾಯತ್‌ನ 2018-19 ಹಾಗೂ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

2. ಮೈಸೂರು ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

3. ಬೀದರ್ ಜಿಲ್ಲಾ ಪಂಚಾಯತ್‌ನ 2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

4. ಕೊಪ್ಪಳ ಜಿಲ್ಲಾ ಪಂಚಾಯತ್‌ನ 2017-18 ಮತ್ತು 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

5. ಯಾದಗಿರಿ ಜಿಲ್ಲಾ ಪಂಚಾಯತ್‌ನ 2017-18 ಮತ್ತು 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

6. ರಾಮನಗರ ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

7. ಶಿವಮೊಗ್ಗ ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

8. ಬಾಗಲಕೋಟೆ ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.



9. ಕೋಲಾರ ಜಿಲ್ಲಾ ಪಂಚಾಯತ್‌ನ 2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  10. ದಾವಣಗೆರೆ ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  11. ಚಾಮರಾಜನಗರ ಜಿಲ್ಲಾ ಪಂಚಾಯತ್‌ನ 2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  12. ರಾಯಚೂರು ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  13. ಉತ್ತರ ಕನ್ನಡ (ಕಾರವಾರ)ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  14. ಚಿತ್ರದುರ್ಗ ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  15. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  16. ವಿಜಯಪುರ (ಬಿಜಾಪುರ)ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  17. ಕಲಬುರಗಿ ಜಿಲ್ಲಾ ಪಂಚಾಯತ್‌ನ 2017-18 ಮತ್ತು 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  18. ಮಂಡ್ಯ ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  19. ಗದಗ ಜಿಲ್ಲಾ ಪಂಚಾಯತ್‌ನ 2017-18 ಮತ್ತು 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
  20. ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ (ತಪಾಸಣಾ) ಲೆಕ್ಕಪರಿಶೋಧನಾ ವರದಿ.
  21. ಹಾವೇರಿ ಜಿಲ್ಲಾ ಪಂಚಾಯತ್‌ನ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
- (2) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 300ರ ಉಪ ಪ್ರಕರಣ (5) ರನ್ವಯ.
- ರಾಮನಗರ ಜಿಲ್ಲಾ ಪಂಚಾಯತ್‌ನ 2020-21ನೇ ಸಾಲಿನ ವಾರ್ಷಿಕ ವರದಿ.

**IV. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಸಾರಿಗೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**ರಸ್ತೆ ಸಾರಿಗೆ ನಿಗಮ ಕಾಯ್ದೆ 1950 ಅಧಿನಿಯಮ 33 (4)ರನ್ವಯ.**

1. ಬೆಂಗಳೂರು ಮಹಾ ನಗರ ಸಾರಿಗೆ ನಿಗಮದ 2019-20ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳ ಲೆಕ್ಕಪರಿಶೋಧನಾ ವರದಿ.
2. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಹುಬ್ಬಳ್ಳಿ ಇದರ 2019-20ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

**V. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ವಸತಿ, ಮೂಲಸೌಕರ್ಯಾಭಿವೃದ್ಧಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

(1) ಕರ್ನಾಟಕ ಗೃಹ ಮಂಡಳಿ ಕಾಯ್ದೆ 1962ರ ಕಲಂ 55(3) ಮತ್ತು 69ರನ್ವಯ.

ಕರ್ನಾಟಕ ಗೃಹ ಮಂಡಳಿಯ 2017-18ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ) ಮತ್ತು 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

(2) ಕಂಪನಿ ಕಾಯ್ದೆ 2013ರ ಕಲಂ 394ರನ್ವಯ.

1. ಕೊಂಕಣ ರೈಲ್ವೆ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

2. ಕರ್ನಾಟಕ ಡಾಜ್ಸ್ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

3. ತಂದಡಿ ಬಂದರು ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**VI. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

1956ರ ಕಂಪನಿ ಕಾಯ್ದೆ ಪರಿಚ್ಛೇದ 619(ಎ)ರ ಅನುಸಾರ.

ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿ.

**VII. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

(1) ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮದ ಪ್ರಕರಣ 50(2)ರನ್ವಯ.

ಬೆಂಗಳೂರು ವಿಶ್ವವಿದ್ಯಾಲಯ 2019-20ನೇ ಸಾಲಿನ ವಾರ್ಷಿಕ ವರದಿ.

(2) ಭಾರತೀಯ ರಾಷ್ಟ್ರೀಯ ಕಾನೂನು ಶಾಲಾ ವಿಶ್ವವಿದ್ಯಾಲಯದ ಕಾಯ್ದೆ ಅನುಸೂಚಿ 26 (ಕರ್ನಾಟಕ ಕಾಯ್ದೆ 1986 ಪ್ರಕರಣ 22) ರನ್ವಯ.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ 2018-19ನೇ ಸಾಲಿನ ವಾರ್ಷಿಕ ವರದಿ, ವಾರ್ಷಿಕ ಲೆಕ್ಕಗಳ ಮತ್ತು ಲೆಕ್ಕ ಪರಿಶೋಧನಾ ವರದಿ.

(3) ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮ 2011ರ ಪ್ರಕರಣ 49(2) ರನ್ವಯ.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 2018-19 ಮತ್ತು 2019-20ನೇ ಸಾಲಿನ ವಾರ್ಷಿಕ ವರದಿ.

**VIII. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಜೀವಿಶಾಸ್ತ್ರ ಮತ್ತು ಪರಿಸರ ಮತ್ತು ಪ್ರವಾಸೋದ್ಯಮ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**ಕಂಪನಿ ಕಾಯ್ದೆ 2013ರ ಸೆಕ್ಷನ್ 395(1)(ಬಿ)ರನ್ವಯ.**

1. ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಬೆಂಗಳೂರು ಸಂಸ್ಥೆಯ(ಜಂಗಳ್ ಲಾಡ್ಜ್) 2019-20ನೇ ಸಾಲಿನ ವಾರ್ಷಿಕ ವರದಿ ಹಾಗೂ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

2. ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಯಮಿತದ 2017-18, 2018-19ನೇ ಹಾಗೂ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**IX. ಶ್ರೀ ಕೋಟಾ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು):- ಮಾನ್ಯ ಸಭಾಪತಿಯವರೇ,**

**ಕಂಪನಿಗಳ ಕಾಯ್ದೆ 2013ರ ನಿಯಮ 395(1)ರನ್ವಯ.**

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

1. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.
2. ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ 2018-19ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.
3. ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ 2018-19ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿ.
4. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ 2019-20ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.
5. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ 2018-19ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
6. ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಬೆಂಗಳೂರು ಇದರ 2020-21ನೇ ಸಾಲಿನ ವಾರ್ಷಿಕ ವರದಿ.

**X. ಶ್ರೀ ಮುರುಗೇಶ್ ರುದ್ರಪ್ಪ ನಿರಾಣಿ (ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರು):- ಮಾನ್ಯ ಸಭಾಪತಿಯವರೇ,**

**ಕಂಪನಿ ಕಾಯ್ದೆ 2013ರ ಕಲಂ 394(2)ರ ಪ್ರಕಾರ ಮತ್ತು ಕಲಂ 7ರ 2ನೇ ಉಪ ಕಲಂ ನಿಯಮ 18ರನ್ವಯ.**

1. ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನ (ಎಂ.ಎಸ್.ಐ.ಎಲ್) 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
2. ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಆಡ್‌ವರ್ಟೈಸಿಂಗ್ ಲಿಮಿಟೆಡ್‌ನ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
3. ತುಮಕೂರು ಮೆಷಿನ್ ಟೂಲ್ ಪಾರ್ಕ್ 2017-18, 2018-19 ಮತ್ತು 2019-20ನೇ ಸಾಲಿನ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**XI. ಶ್ರೀ ಎಸ್.ಟಿ. ಸೋಮಶೇಖರ್ (ಸಹಕಾರ ಸಚಿವರು):- ಮಾನ್ಯ ಸಭಾಪತಿಯವರೇ,**

**ಕರ್ನಾಟಕ ಸರ್ಕಾರ ಸಂಘಗಳ ಕಾಯ್ದೆ 1959ರ ಕಲಂ 63(11) ಮತ್ತು ಕರ್ನಾಟಕ ಸರ್ಕಾರ ಸಂಘಗಳ ನಿಯಮ 1960ರ ನಿಯಮ 20(ಡಿ)ರನ್ವಯ.**

1. ಕರ್ನಾಟಕ ರಾಜ್ಯ ಮಹಿಳಾ ಸರ್ಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ಇದರ 2016-17 ರಿಂದ 2019-20ರವರೆಗಿನ ಲೆಕ್ಕಪರಿಶೋಧನಾ ವರದಿಗಳು.
2. ಕರ್ನಾಟಕ ಸೌಹಾರ್ದ ಒಕ್ಕೂಟ ಸರ್ಕಾರಿ ನಿಯಮಿತದ 2018-19 ಮತ್ತು 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.
3. ಕರ್ನಾಟಕ ರಾಜ್ಯ ಸರ್ಕಾರಿ ತೋಟಗಾರಿಕೆ ಮಹಾಮಂಡಳ ನಿಯಮಿತ ಬೆಂಗಳೂರು ಇದರ 2018-19 ಮತ್ತು 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

**XII. ಶ್ರೀ ಬಿ.ಸಿ ಪಾಟೀಲ್ (ಕೃಷಿ ಸಚಿವರು):- ಮಾನ್ಯ ಸಭಾಪತಿಯವರೇ,**

**(1) ಕಂಪನಿ ಕಾಯ್ದೆ 2013ರ ಸೆಕ್ಷನ್ 394(2)ರನ್ವಯ.**

1. ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್‌ನ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
2. ಕರ್ನಾಟಕ ರಾಜ್ಯ ಆಗ್ರೋ ಕಾರನ್ ಫಾಡರ್ಸ್ ಲಿಮಿಟೆಡ್‌ನ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕ ಪರಿಶೋಧನಾ ವರದಿ ಒಳಗೊಂಡಂತೆ).
3. ಆಹಾರ ಕರ್ನಾಟಕ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).
4. ದಿ.ಮೈಸೂರು ಟ್ಯಾಟಾಕೋ ಕಂಪನಿ ಲಿಮಿಟೆಡ್‌ನ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**(2) ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ 2009ರ ಕಲಂ 40(3) ರಂತೆ.**

**ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ 2014-15 ರಿಂದ 2016-17ನೇ ಸಾಲಿನವರೆಗಿನ ಲೆಕ್ಕಪರಿಶೋಧನಾ ವರದಿ ಮತ್ತು 2019-20ನೇ ಸಾಲಿನ ವಾರ್ಷಿಕ ವರದಿ.**

**XIII. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ನಗರಾಭಿವೃದ್ಧಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**(1) ಕಂಪನಿ ಅಧಿನಿಯಮ 2013ರ ಸೆಕ್ಷನ್ 394(2)ರನ್ವಯ.**

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ 2019-20ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**(2) ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 48(5) ಮತ್ತು 49ರನ್ವಯ.**

1. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ 2020-21ನೇ ಸಾಲಿನ ವಾರ್ಷಿಕ ವರದಿ ಹಾಗೂ 2018-19ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

2. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ 2016-17 ರಿಂದ 2019-20ನೇ ಸಾಲಿನ ವಾರ್ಷಿಕ ವರದಿಗಳು ಹಾಗೂ 2017-18 ಮತ್ತು 2018-19 ಸಾಲಿನ ಲೆಕ್ಕ ಪರಿಶೋಧನಾ ವರದಿಗಳು.

3. ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

4. ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

5. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ 2012-13ನೇ ಸಾಲಿನ ಲೆಕ್ಕಪರಿಶೋಧನಾ (ತಪಾಸಣಾ) ವರದಿ.

6. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

7. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ 2018-19 ರಿಂದ 2020-21ವರೆಗಿನ ವಾರ್ಷಿಕ ವರದಿಗಳು ಮತ್ತು 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

**XIV. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಪೌರಡಳಿತ, ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ವಲಯ ಉದ್ಯಮಗಳ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**(1) ಕಂಪನಿ ಕಾಯ್ದೆ 2013ರ ನಿಯಮ 619ಎ(2)ರನ್ವಯ.**

ಶ್ರೀ ಕಂಠೀರವ ಸ್ವಡಿಯೋಸ್ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿ.

**(2) ಕಂಪನಿಗಳ ಕಾಯ್ದೆ 2013ರ ಪರಿಚ್ಛೇದ 395(1)(ಬಿ)ಪ್ರಕಾರ**

ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**XV. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡೆಗಳು ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**ಕಂಪನಿಗಳ ಕಾಯ್ದೆ, 1956ರ ಸೆಕ್ಷನ್ 619(ಎ)(2)ರನ್ವಯ.**

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**XVI. ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**(1) ಕಂಪನಿ ಕಾಯ್ದೆ, 2013ರ ಸೆಕ್ಷನ್ 395(1) ರನ್ವಯ.**

1. ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

2. ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್‌ನ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

3. ದಿ. ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ 2019-20ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

4. ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ(ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**(2) ವಿದ್ಯುಚ್ಛಕ್ತಿ ಕಾಯ್ದೆ-2003 ಪರಿಚ್ಛೇದ-104(4) ರಡಿ.**

ಕರ್ನಾಟಕ ವಿದ್ಯುತ್‌ಚ್ಛಕ್ತಿ ಆಯೋಗದ 2019-20ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

**XVII. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**(1) ಕಂಪನಿ ಕಾಯ್ದೆ 2013ರ ಪರಿಚ್ಛೇದ 395(1)(ಬಿ)ರ ಪ್ರಕಾರ.**

ಹೆಚ್ಚು ಚಿನ್ನದ ಗಣಿ ಕಂಪನಿ ನಿಯಮಿತದ 2019-20ನೇ ಸಾಲಿನ ವಾರ್ಷಿಕ ವರದಿ (ಲೆಕ್ಕ ಪರಿಶೋಧನಾ ವರದಿ ಒಳಗೊಂಡಂತೆ).

**(2) (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಅಧಿನಿಯಮ-**

**1995ರ ಸೆಕ್ಷನ್-65(2) ರನ್ವಯ.**

ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕಛೇರಿಯ 2019-20ನೇ ಸಾಲಿನ ವಾರ್ಷಿಕ ವರದಿ.

**XVIII. ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ,**

**ಕಂಪನಿ ಕಾಯ್ದೆ 1956ರ ಅನುಚ್ಛೇದ 619ಎ (3) ರನ್ವಯ.**

ಡಿ. ಮೈಸೂರು ಸಕ್ಕರೆ ಕಂಪನಿ ನಿಯಮಿತದ 2012-13 ಮತ್ತು 2013-14ನೇ ಸಾಲಿನ ವಾರ್ಷಿಕ ವರದಿ (ಲೆಕ್ಕಪರಿಶೋಧನಾ ವರದಿ ಒಳಗೊಂಡಂತೆ).

**XIX. ಶ್ರೀ ಮುನಿರತ್ನ (ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು):- ಮಾನ್ಯ ಸಭಾಪತಿಯವರೇ,**

**ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಅಧಿನಿಯಮ 2009 ಅಧ್ಯಾಯ VI, 40(3) ರನ್ವಯ.**

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ 2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿ.

**ಸಭಾಪತಿಯವರು:- ಮಂಡಿಸಲಾಯಿತು.**



(667) 14.09.2021/3.40/ ಎಸ್‌ಕೆ-ಎಂಡಿ

(ಸಭಾಪತಿಯವರ ಉಪಸ್ಥಿತಿ)

**9.ನೂತನ ಸಚಿವರುಗಳ ಪರಿಚಯ**

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವಂತಹ ಮಾನ್ಯ ಸಚಿವರುಗಳನ್ನು ಸದನಕ್ಕೆ ನಾನು ಪರಿಚಯಿಸಿಕೊಡುತ್ತೇನೆ.

ಶ್ರೀ ಮುರುಗೇಶ್ ನಿರಾಣಿ, ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರು.

ಶ್ರೀ ಮುನಿರತ್ನ, ತೋಟಗಾರಿಕೆ, ಯೋಜನೆ ಹಾಗೂ ಸಾಂಖ್ಯಿಕ ಸಚಿವರು.

ಶ್ರೀ ಬಸನಗೌಡ ಚನ್ನಬಸವನಗೌಡ ಪಾಟೀಲ್, ಕೃಷಿ ಸಚಿವರು.

ಶ್ರೀ ಸೋಮಶೇಖರ್, ಸಹಕಾರ ಸಚಿವರು.

ಇವರೆಲ್ಲರೂ ಸದನಕ್ಕೆ ಆಗಮಿಸಿದ್ದಾರೆ. ಇವರನ್ನೆಲ್ಲಾ ಈ ಸದನಕ್ಕೆ ತಮ್ಮ ಮೂಲಕ ಪರಿಚಯಿಸುತ್ತೇನೆ.

**ಸಭಾಪತಿಯವರು:-** ಆಯಿತು. ಈಗಿನಿಯಮ 330 ರ ಮೇಲೆ ಚರ್ಚೆ.

## 10. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲೆ ಚರ್ಚೆ

ಅ) ವಿಷಯ:- ಕರ್ನಾಟಕ ರಾಜ್ಯದ ಪೂರ್ವದಲ್ಲಿ ಸ್ಥಾಪನೆಯಾದಂತಹ ಏಕೈಕ ಸರ್ಕಾರಿ ಸ್ವಾಮ್ಯದ ಮಂಡ್ಯ ಮೈ ಶುಗರ್ ಸಕ್ಕರೆ ಕಾರ್ಖಾನೆಯು ಕಳೆದ ಕೆಲವು ವರ್ಷಗಳಿಂದ ಕಬ್ಬನ್ನು ಅರೆಯದೆ ಕಾರ್ಖಾನೆಯು ಸ್ಥಗಿತವಾಗಿದ್ದು, ಇದರಿಂದ ಈ ಭಾಗದ ಕಬ್ಬು ಬೆಳೆದ ರೈತರನ್ನು ಸಂಕಷ್ಟಕ್ಕೆ ಸಿಲುಕಿದೆ. ಅಲ್ಲದೆ ಸರ್ಕಾರ ಇತ್ತೀಚೆಗೆ ಈ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಂಡು ಆರಂಭಿಸಬೇಕೆಂಬ ಬಗ್ಗೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸ್ವಾತಂತ್ರ್ಯದ ಪೂರ್ವದ ಒಂದು ದಶಕದ ಮುಂಚೆ ಅಂದರೆ, 1933 ರ ಹೊತ್ತಿನಲ್ಲಿ ಭಾರತ ಖಂಡದಲ್ಲಿ ಹೆಸರು ಮಾಡಿದಂತಹ ರಾಜ ಋಷಿಯಾದ ನಾಲ್ವಡಿ ಕೃಷ್ಣಾದೇವರಾಜ ಒಡೆಯರ ಮಾರ್ಗದರ್ಶನದಲ್ಲಿ ಅಂದಿನ ಬ್ರಿಟಿಷ್ ಆಡಳಿತದ ಶ್ರೇಷ್ಠ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಂತಹ ಡಾ. ಲೆಸ್ಲಿ ಸಿ. ಕೋಮನ್ ಮತ್ತು ದಿವಾನ್ ಮಿರ್ಜಾ ಇಸ್ಮಾಯಿಲ್‌ರವರ ಸಹಕಾರದಲ್ಲಿ ಪ್ರಾರಂಭಗೊಂಡಂತಹ ಮೈಸೂರು ಸಕ್ಕರೆ ಕಾರ್ಖಾನೆ ಇಡೀ ಏಷ್ಯಾದಲ್ಲಿಯೇ ಮೊಟ್ಟ ಮೊದಲನೆಯ ಸಕ್ಕರೆ ಕಾರ್ಖಾನೆಯಾಗಿದೆ. ಒಂದು ಕಂಪನಿಯ ಮೂಲಕ ಸರ್ಕಾರದ ಜವಾಬ್ದಾರಿಯಲ್ಲಿ ಆದಂತಹ ಕಾರ್ಖಾನೆ. ಇವತ್ತಿಗೂ ಈ ಕಾರ್ಖಾನೆಯಲ್ಲಿ ಸುಮಾರು ಹದಿನಾಲ್ಕು ಸಾವಿರದಿಂದ ಹದಿನೈದು ಸಾವಿರ ಜನರ ಸೇರಿದವರಿದ್ದಾರೆ. ಒಂದೆರಡು ಸಾವಿರ ಜನರಿಲ್ಲ, ಸುಮಾರು ಹದಿನಾಲ್ಕು ಸಾವಿರದಿಂದ ಹದಿನೈದು ಸಾವಿರ ಜನರು ಸೇರಿದವರಿದ್ದಾರೆ. ಈ ಸಕ್ಕರೆ ಕಾರ್ಖಾನೆಯ ಆಸ್ತಿಯ ವಿವರವನ್ನು ಕೇಳಿದರೆ, ನಾವು ನೀವು ಮತ್ತು ಈ ರಾಜ್ಯದ ಜನರು ಸುಸ್ತಾಗಿ ಬಿಡುತ್ತೇವೆ. ಬೆಂಗಳೂರಿನ ಟೌನ್ ಹಾಲ್ ಎದುರುಗಡೆ ಒಂದು ಎಕರೆ ಹತ್ತು ಗುಂಟೆ ಪ್ರದೇಶದಲ್ಲಿ ನೂರಾರು ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುವಂತಹ ಆಸ್ತಿ ಇದೆ. ಬಹುಶಃ ಆ ಜಾಗಕ್ಕೆ ನಾವು ಬೆಲೆ ಕಟ್ಟುವುದಕ್ಕಾಗುವುದಿಲ್ಲ. ಒಂದು ಎಕರೆ ಹತ್ತು ಗುಂಟೆ ಜಾಗದ ಒಂದು ದೊಡ್ಡ ಕಟ್ಟಡ ನಿವೇಶನ ಇದೆ. ಒಂದು ತಿಂಗಳಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ತರುವಂತಹ ಕಟ್ಟಡವಾಗಿದೆ. ಅದಲ್ಲದೇ ಮಂಡ್ಯ ಗ್ರಾಮದಲ್ಲಿ ಸುಸಜ್ಜಿತವಾದಂತಹ ಮೂರು ಎಕರೆ ಪ್ರದೇಶದಲ್ಲಿ ಕಲ್ಯಾಣ ಮಂಟಪವಿದೆ. ಗುತ್ತಲು ಗ್ರಾಮದಲ್ಲಿ ಸುಮಾರು 560 ಉದ್ದದ ಅಳತೆಯ ಬಹು ದೊಡ್ಡ ವಾಣಿಜ್ಯ ಮಳಿಗೆ ಇದೆ. ಗುತ್ತಲು ಗ್ರಾಮದಲ್ಲಿ ಸುಮಾರು 41 ಎಕರೆ ಜಮೀನು ಇದೆ. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಎರಡು ಕಾಲು ಎಕರೆ ಜಮೀನು ಇದೆ.

ಮಂಡ್ಯ ಗ್ರಾಮದಲ್ಲಿ ಬರುವಂತಹ ಈ ಕಾರ್ಖಾನೆಯ ಆವರಣ ಸುಮಾರು 106 ಎಕರೆ ಜಮೀನು ಪ್ರದೇಶದಲ್ಲಿದೆ. ಅದು ಮಂಡ್ಯ ನಗರದ ಮಧ್ಯ ಪ್ರದೇಶದಲ್ಲಿದೆ. ಅಲ್ಲಿ ಉತ್ಪಾದನಾ ಘಟಕ, ವಸತಿ ಗೃಹ, ಕಛೇರಿಗಳೆಲ್ಲವೂ ಇದೆ. ಅದಲ್ಲದೇ ಕಾರ್ಖಾನೆಯ ಜವಾಬ್ದಾರಿಯಡಿಯಲ್ಲಿ ಒಂದು ಹೈಸ್ಕೂಲ್ ಮತ್ತು ಐಟಿಐ ಕಾಲೇಜುಗಳು ನಡೆಯುತ್ತಿದೆ. ಗುತ್ತಲು ಗ್ರಾಮದಲ್ಲಿ ಏಳು ಎಕರೆ, ಸಾತನೂರು ಗ್ರಾಮದಲ್ಲಿ ಐವತ್ತು ಎಕರೆ ಮತ್ತು ಹೆಚ್. ಕೋಡಿಹಳ್ಳಿ ಅರಕೆರೆ ಗ್ರಾಮಗಳಲ್ಲಿ ಜಮೀನುಗಳಿವೆ. ಕೆರಗೋಡು ಗ್ರಾಮದಲ್ಲಿ ಮತ್ತೊಂದು ಕಲ್ಯಾಣ ಮಂಟಪಗಳ ಇದೆ. ಅಲ್ಲಿಗೆ ಒಟ್ಟು ಎರಡು ಸಮುದಾಯ ಭವನಗಳು, ಎರಡು ಕಾಲೇಜುಗಳು ಈ ಕಂಪನಿ ಮತ್ತು ಕಾರ್ಖಾನೆಯ ಜವಾಬ್ದಾರಿಯಲ್ಲಿ ನಡೆಯುತ್ತಿದೆ. ಅದಲ್ಲದೇ ಸಹ ವಿದ್ಯುತ್ ಘಟಕ ಮತ್ತು ಡಿಸ್ಟಿಲರಿ ಘಟಕಗಳಿವೆ. ಕಾರ್ಖಾನೆಯಲ್ಲಿ ಎರಡು ಮಿಲ್‌ಗಳಿವೆ. ಒಂದು ಹೊಸ ಮಿಲ್ ಹಾಗೂ ಒಂದು ಹಳೆಯ ಮಿಲ್ ಇದೆ. ಹಳೆಯ ಮಿಲ್ ಚಾಲನೆಯಲ್ಲಿ ಇಲ್ಲ. ಹೊಸ ಮಿಲ್ ಸುಸ್ಥಿತಿಯಲ್ಲಿ ಇದೆ. 1933 ರಲ್ಲಿ ಆರಂಭವಾದಂತಹ ಈ ಕಾರ್ಖಾನೆ ಸುಮಾರು 65-70 ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಈ ಕಾರ್ಖಾನೆಯು ಸಾವಿರಾರು ಕೋಟಿ ರೂಪಾಯಿಗಳಷ್ಟು ಆದಾಯವನ್ನು ಸುಮಾರು 75 ವರ್ಷಗಳ ಕಾಲ ಸರ್ಕಾರ, ರೈತರು, ಷೇರುದಾರರು, ಕಾರ್ಮಿಕರು ಮತ್ತು ಜಿಲ್ಲೆ ಹಾಗೂ ರಾಜ್ಯಕ್ಕೆ ತಂದು ಕೊಟ್ಟಿದೆ. ಈಗ ಅದನ್ನು ಕಳೆದು ಹತ್ತು ಹದಿನೈದು ವರ್ಷಗಳಿಂದ ಈ ಕಾರ್ಖಾನೆ ನಷ್ಟದಲ್ಲಿ ಇದೆ. ಅದಕ್ಕೆ ನಾಲ್ಕಾರು ಕಾರಣಗಳಿವೆ. ನಮ್ಮ ಸರ್ಕಾರದವರೇ ಒಂದು ಸಮಿತಿಯನ್ನು ಮಾಡಿದ್ದರು. 2015 ರಲ್ಲಿ ಸಚಿವರಿಗೆ ಸಂಬಂಧಿಸಿದ ಸಾರ್ವಜನಿಕ ಉದ್ಯಮಿಗಳ ಮಹಾ ಉದ್ಯಮಿ, ಕರ್ನಾಟಕ ಸರ್ಕಾರ, ಕರ್ನಾಟಕ ಮೌಲ್ಯ ಮಾಪನ ಪ್ರಾಧಿಕಾರದ ಸಹಯೋಗದೊಂದಿಗೆ ಭಾರತೀಯ ಸಂಪನ್ಮೂಲ ಮಾಹಿತಿ ಮತ್ತು ತಂತ್ರಜ್ಞಾನ ಸಂಸ್ಥೆ ಬೆಂಗಳೂರಿನವರು *Indian Resources Information And Management Technologies Limited* ಈ ಸಂಸ್ಥೆಗೆ ಪುನಶ್ಚೇತನ ಬಗೆಗೆ ಅಧ್ಯಯನ ವರದಿಯನ್ನು ಕೊಡುವುದಕ್ಕೆ ಗೊತ್ತು ಮಾಡಿದ್ದರು. ಆದರೆ ಈ ಹಿಂದೆ ಸಕ್ಕರೆ ಉತ್ಪನ್ನಕ್ಕಾಗಿ ರಾಜ್ಯ, ದೇಶ ಮತ್ತು ವಿದೇಶದಲ್ಲಿ ಇದು ಹೆಸರಾಗಿದೆ. ಮೈಸೂರು ಸಕ್ಕರೆ ಕಾರ್ಖಾನೆಯು ಕಬ್ಬನ್ನು ಸುರಿಸುವ ಬಗ್ಗೆ ಪಾಠಗಳಿದ್ದವು. ನಾವೆಲ್ಲಾ ಚಿಕ್ಕಮಕ್ಕಳಾಗಿದ್ದಾಗ, ಆ ಪಾಠವನ್ನು ಕೇಳುತ್ತಿದ್ದೆವು. ಮಂಡ್ಯ ನಗರವನ್ನು ಸಕ್ಕರೆ ನಗರ ಎಂದು ಕೂಡ ಕರೆಯುತ್ತಿದ್ದರು. ಅದು ಅಷ್ಟರಮಟ್ಟಿಗೆ ರೈತರಿಗೆ ಬಹಳ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತಿತ್ತು. ಇವತ್ತು ಮಂಡ್ಯ ಜಿಲ್ಲೆಯ ಜನರ ಜೀವನಾಡಿ ಬದುಕು ಎಂದರೆ, ಒಂದು ಕಾವೇರಿ ನದಿ ನೀರು, ಇನ್ನೊಂದು ಮೈ ಶುಗರ್ ಕಾರ್ಖಾನೆ. ಇಡೀ ಜಿಲ್ಲೆಯ ಜನರ ಬದುಕಿನ ಭಾಗ ಆಗಿ ಹೋಗಿದೆ.

ಇವತ್ತು ಮಂಡ್ಯ ಜಿಲ್ಲೆಗೆ ಜನ ಬರುತ್ತಿಲ್ಲ. ಏಕೆಂದರೆ, ಕಾರ್ಖಾನೆ ನಡೆಯುತ್ತಿಲ್ಲ ಮತ್ತು ವಹಿವಾಟು ಇಲ್ಲ. ಈ ಜಿಲ್ಲೆಯ ಮೇಲೆ ಸಕ್ಕರೆ ಕಾರ್ಖಾನೆ ಅಷ್ಟರ ಮಟ್ಟಿಗೆ ಪ್ರಭಾವ ಇದೆ. ಈ ಸಕ್ಕರೆ ಕಾರ್ಖಾನೆ ಹೊಂದಿರುವಂತಹ ಇಡೀ ಆಸ್ತಿಯ ಮೌಲ್ಯ ಲೆಕ್ಕಾಚಾರ ಹಾಕುವುದಾದರೆ, ಒಂದು ಸಾವಿರ ಎಂಟು ನೂರು ಕೋಟಿ ರೂಪಾಯಿಗಳಿಂದ ಎರಡು ಸಾವಿರ ಕೋಟಿ ರೂಪಾಯಿಗಳಷ್ಟು ಆಸ್ತಿ ಇದೆ. ಇಂತಹ ಕಾರ್ಖಾನೆ ಏಕೆ ಈ ಸ್ಥಿತಿಗೆ ಹೋಯಿತು? ನಾನು ಹೇಳಿದಂತೆ, ಈ ಸಂಸ್ಥೆಯು ಅಧ್ಯಯನ ಮಾಡಿ ವರದಿಯನ್ನು ಕೊಡುತ್ತದೆ. ಆ ವರದಿ ವೈಜ್ಞಾನಿಕ ತಳಹಾದಿಯ ಮೇಲೆ ಇದೆ. ಮಾನ್ಯ ಸಚಿವರೇ ಒಂದು ಅತ್ಯಂತ ಆಶ್ಚರ್ಯ ವಿಚಾರವೇನೆಂದರೆ, ಇಪ್ಪತ್ತು ವರ್ಷಗಳಲ್ಲಿ ಸುಮಾರು ಇಪ್ಪತ್ತೊಂಭತ್ತು ವ್ಯವಸ್ಥಾಪಕ ನಿರ್ದೇಶಕರುಗಳನ್ನು ಆಳುವ ಸರ್ಕಾರಗಳು ಹಾಕಿದ್ದೀರಿ. ಏಷ್ಯ ಖಂಡದಲ್ಲಿಯೇ ಮೊಟ್ಟ ಮೊದಲನೆಯದಾಗಿ ಅತ್ಯಂತ ಯಶಸ್ವಿಯಾಗಿ ಮತ್ತು ಲಾಭದಾಯಕವಾಗಿ ನಡೆದುಕೊಂಡು ಬಂದಂತಹ ಸಕ್ಕರೆ ಕಾರ್ಖಾನೆ. ಸಕ್ಕರೆ ಕಾರ್ಖಾನೆಯ ಜವಾಬ್ದಾರಿಯನ್ನು ಆಡಳಿತ ನಡೆಸುವುದಕ್ಕೆ ವ್ಯವಸ್ಥಾಪಕ ನಿರ್ದೇಶಕರು, ಕಾರ್ಯನಿರ್ವಾಹಕ ನಿರ್ದೇಶಕರುಗಳನ್ನು ಕಳೆದ ಇಪ್ಪತ್ತು ವರ್ಷಗಳಲ್ಲಿ ಇಪ್ಪತ್ತೊಂಭತ್ತು ಜನ ಅಧಿಕಾರಿಗಳನ್ನು ಹಾಕುತ್ತಾರೆ. ಆ ವರದಿ ಏನು ಹೇಳುತ್ತದೆ ಎಂದರೆ, ತಾಂತ್ರಿಕ ಜ್ಞಾನವುಳ್ಳ ಯಾರಾದರೂ ಒಬ್ಬ ಕಾರ್ಯನಿರ್ವಾಹಕ ನಿರ್ದೇಶಕ, ಕನಿಷ್ಠ ಮೂರು ವರ್ಷ, ಗರಿಷ್ಠ ಐದು ವರ್ಷಗಳ ಅವಧಿಗೆ ಇರಬೇಕು ಎಂದು ವರದಿ ಹೇಳುತ್ತದೆ. ಆರಂಭದ ದಿನಗಳಲ್ಲಿ ಹಾಗೇ ಇರುತ್ತಿತ್ತು. ಒಳ್ಳೆಯ ಅಧಿಕಾರಿಗಳಾದ ಪಟ್ನಾಯಕ್ ಎನ್ನುವಂತಹ ಅಧಿಕಾರಿಗಳಿದ್ದರು. ಶ್ರೀ ಗೋವಿಂದ ರಾಜ್ ಅಧಿಕಾರಿಗಳು ಬಂದು cogeneration ಮಾಡಿದರು. ಯಾವಾಗಲೂ ಒಳ್ಳೆಯ ಅಧಿಕಾರಿಗಳಿದ್ದರು, ಯಾವಾಗಲೂ ಸಮರ್ಥ ಆಡಳಿತ ಇತ್ತೋ, ಆಗಲೂ ಕೋಟಿ ರೂಪಾಯಿಗಳಷ್ಟು ಆದಾಯವನ್ನು ಈ ಸಕ್ಕರೆ ಕಾರ್ಖಾನೆ ಮಾಡಿದೆ. ನಮ್ಮ ನಿರೀಕ್ಷೆಗೂ ಮೀರಿ ಸಕ್ಕರೆ ಉತ್ಪನ್ನವನ್ನು ಮಾಡಿದೆ. ಹಾಗಾಗಿ ಈ ಸಕ್ಕರೆ ಕಾರ್ಖಾನೆ ಲಾಭ ತಂದು ಕೊಟ್ಟಿದ್ದೇ ಹೆಚ್ಚು. ಯಾವಾಗ mismanagement ಬಂತೋ, ಆಗ ಇದರ ಅವನತಿ ಪ್ರಾರಂಭವಾಯಿತು. ಇದಕ್ಕೆ ಮೂಲ ಕಾರಣ ಸರ್ಕಾರ ಸಮರ್ಥ ಅಧಿಕಾರಿಗಳ ತಂಡವನ್ನು ಕೊಡದೇ ಇರುವಂತಹದ್ದು. ಅವರು ಏನು ಹೇಳುತ್ತಾರೆಂದರೆ, ಕಳೆದ 15-20 ವರ್ಷಗಳಿಂದ ಒಬ್ಬ ಖಾಯಂ ವ್ಯವಸ್ಥಾಪಕ ನಿರ್ದೇಶಕರು ದೀರ್ಘಾವಧಿಯವರೆಗೆ ಇಲ್ಲ. ಒಬ್ಬ ಜನರಲ್ ಮ್ಯಾನೇಜರ್ ದೀರ್ಘಾವಧಿಯವರೆಗೆ ಇಲ್ಲ. ಯಾರೋ temporary ಯವರಿಗೆ incharge ಕೊಡುವಂತಹ ವ್ಯವಸ್ಥೆ ಬಂದು ಬಿಟ್ಟಿದೆ. ಒಬ್ಬ ಚೀಫ್ ಇಂಜಿನಿಯರ್ ಖಾಯಂ ಆಗಿ ಬಹಳ ವರ್ಷಗಳಿಂದ ಆ ಕಾರ್ಖಾನೆಗೆ ಇಲ್ಲ. ಒಬ್ಬ ಚೀಫ್ ಕೆಮಿಸ್ಟ್ರಿ ಖಾಯಂ ಆಗಿ ಬಹಳ ವರ್ಷಗಳಿಂದ ಆ

ಕಾರ್ಖಾನೆಗೆ ಇಲ್ಲ. ತಾಂತ್ರಿಕ ತಂಡ ಖಾಯಂ ಆಗಿ ಈ ಕಾರ್ಖಾನೆಗೆ ಇಲ್ಲ. ಹಾಗಾಗಿ ಚೀಫ್ ಅಕೌಂಟೆಂಟ್ ಕೂಡ ಖಾಯಂ ಆಗಿ ಆ ಕಾರ್ಖಾನೆಗೆ ಇಲ್ಲ. ಸಾವಿರಾರು ಕೋಟಿ ರೂಪಾಯಿಗಳು ನಡೆದುಕೊಂಡು ಬಂದಿರುವಂತಹ ಈ ಕಂಪನಿಗೆ ಕಳೆದ ಎರಡು ದಶಕಗಳಿಂದ ಇಂತಹ ಆಯಾ ಕಟ್ಟಿನ ಸ್ಥಳದಲ್ಲಿ ಇರಬೇಕಾದಂತಹ ಅಧಿಕಾರಿಗಳು ಇಲ್ಲ. ಅದರ ಜೊತೆ ಜೊತೆಗೆ ಈ ಕಮಿಟಿ ಪ್ರತ್ಯಕ್ಷ ಕಾರಣಗಳು ಏನೆಂದರೆ, ಕಬ್ಬು ನುರಿಸುವುದಕ್ಕೆ ಆರಂಭಿಸಿ, ಸಕ್ಕರೆ ತಯಾರಿಕೆಯವರೆಗೆ, ಸಕ್ಕರೆ ಅಂಶದಲ್ಲಿ ವ್ಯತ್ಯಾಸವಾಗುತ್ತಿರುವುದರಿಂದ ಕಂಪನಿಗೆ ನಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದು ಅವರು ಕೊಟ್ಟಂತಹ ವರದಿ. ಪ್ರತಿ ವರ್ಷ ಕಬ್ಬು ನುರಿಸುವುದಕ್ಕೆ ಜೂನ್ ತಿಂಗಳಿನಲ್ಲಿ ಪ್ರಾರಂಭಿಸಬೇಕು. ಬಹಳ ದಿನಗಳ ನಂತರ ಮಾಡುವುದರಿಂದ ಕಬ್ಬಿನಿಂದ ಬರುವ ಇಳುವರಿ ಕಡಿಮೆಯಾಗುತ್ತಾ ಬರುತ್ತದೆ. ಖರ್ಚು ಹೆಚ್ಚಾಗುತ್ತದೆ. ಆದಾಯ ಕಡಿಮೆಯಾಗುತ್ತದೆ. 28 MW cogeneration plant ಅನ್ನು ಸುಮಾರು 54 ಕೋಟಿ ರೂಪಾಯಿಗಳನ್ನು ಹಾಕಿ ಪ್ರಾರಂಭ ಮಾಡಿದ್ದೀರಿ. ಇಲ್ಲಿಯವರೆಗೂ ಒಂದು ದಿನ ಆ cogeneration ನಡೆದಿಲ್ಲ. ಇದನ್ನು ನಡೆಸುವಂತಹ ತೀರ್ಮಾನಕ್ಕೆ ವ್ಯವಸ್ಥಾಪಕ ನಿರ್ದೇಶಕರುಗಳು ಬರಲಿಲ್ಲ. ಡಿಸ್ಟಿಲರಿ ಘಟಕ ಇತ್ತು. ಇದು ಅತ್ಯಂತ ಆದಾಯ ತರುವಂತಹ ಘಟಕವಾಗಿತ್ತು. ಇತ್ತೀಚೆಗೆ ಡಿಸ್ಟಿಲರಿ ಘಟಕವನ್ನು ಮುಚ್ಚಿದಿರಿ.

(ಮುಂದು)

(668) 14.09.2021,3.50, ಟಿಸಿಹೆಚ್-ಎಂಡಿ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೆ.ಟಿ.ಶ್ರೀಕಂಠೇಗೌಡ (ಮುಂದು):-**

ಅದನ್ನು ಪುನರ್ ಪ್ರಾರಂಭ ಮಾಡುವಂಥ ಕೆಲಸವನ್ನು ಮಾಡಲಿಲ್ಲ. ಇಂತಹ facts ಗಳನ್ನು ಹುಡುಕಿ ಅವರು ಏನು ಹೇಳಿದ್ದಾರೆಂದರೆ, ಈಗಿನ ಪರಿಸ್ಥಿತಿ ಹಾಗೂ ಅದಕ್ಕೆ ಇರುವ ಕಾರಣಗಳು ಸರಿ; ಇಷ್ಟು ಆಯಿತು. ಆದರೆ ಇವೆಲ್ಲವನ್ನೂ ನಾವು ಸರಿಪಡಿಸಬೇಕಾದರೆ, ಇವೆಲ್ಲವನ್ನೂ ಒಂದು ಸರಿದಾರಿಗೆ ತರಬೇಕಾದರೆ, "ನಾಲ್ಕು ವರ್ಷಗಳಿಂದ ಕಂಪನಿ ಪುನಶ್ಚೇತನಕ್ಕೆ ಬದಲಾಗಿ ಆಡಳಿತ ಮಂಡಳಿ ಮತ್ತು ಸರ್ಕಾರಗಳು ಕೇವಲ ಅನ್ಯರಿಗೆ ವಹಿಸುವ ಪ್ರಯತ್ನದಲ್ಲೇ ಇದ್ದಾರೆ. ಬೇರೆಯವರಿಗೆ ಕೊಡಬೇಕು ಎನ್ನುವ ಆಲೋಚನೆ ಇದೆಯೇ ಹೊರತು, ಈ ಕಾರ್ಖಾನೆಯನ್ನು ಪುನಶ್ಚೇತನ ಮಾಡಬೇಕು ಎನ್ನುವ ತಕ್ಕಂಥ

ಆಲೋಚನೆಯನ್ನು ಗಂಭೀರವಾಗಿ ಮಾಡಬೇಕು” ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲಿರತಕ್ಕಂಥ ಒಂದು ಕಚೇರಿ ಕಟ್ಟಡದಲ್ಲಿ ಸರಿಯಾಗಿ ಕುಡಿಯಲು ನೀರು ಕೂಡ ಇಲ್ಲ. ಅಲ್ಲಿ ನೀರಿನ ಬಳಕೆಯೂ ಕೂಡ ಇಲ್ಲ. ಇವತ್ತಿನ ದಿವಸ ಇದನ್ನು ಸರಿಯಾಗಿ ಬಳಸಿದರೆ ಆ ಕಟ್ಟಡವೊಂದರಲ್ಲೇ ವರ್ಷಕ್ಕೆ ಎರಡೂವರೆ ಕೋಟಿಗಳ ಆದಾಯ ಬರುತ್ತದೆ. ಆ ಆದಾಯ ತರುವಂಥ ಪ್ರಯತ್ನವನ್ನು ಮುಂದೆ ಬಂದಂಥ ಯಾವ ಅಧಿಕಾರಿಗಳು ಕೂಡ ಮಾಡಲೇ ಇಲ್ಲ. ಈಗ ಸರ್ಕಾರ ಲೀಜ್‌ಗೆ ಕೊಡಲು ಹೊರಟಿದೆ. ಸರ್ಕಾರ Lease ಗೆ ಕೊಡುವಾಗ ರೂ.50 ಕೋಟಿಗಳನ್ನು ಕೊಟ್ಟು ಕೊಡುತ್ತದಂತೆ. ಇದು ನಗು ತರಿಸುತ್ತೋ, ನೋವು ತರಿಸುತ್ತೋ ಮತ್ತು ಕಣ್ಣೀರು ತರಿಸುತ್ತೋ ನನಗೆ ಅರ್ಥವಾಗುವುದಿಲ್ಲ. 2019-20ರ ಬಡ್ಜೆಟ್‌ನಲ್ಲಿ ಸನ್ಮಾನ್ಯ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಹೊಸ ಮಿಲ್‌ನ ಯಂತ್ರಗಳನ್ನು ಸರಿಪಡಿಸಿ ಕಾರ್ಖಾನೆ ನಡೆಸುವುದಕ್ಕೆ ರೂ.100 ಕೋಟಿಗಳ ಅನುದಾನವನ್ನು ಘೋಷಣೆ ಮಾಡಿದ್ದರು. ಇದರ ಜೊತೆಗೆ ಈ ಸಮಿತಿ ಶಿಫಾರಸ್ಸು ಮಾಡಿದೆ. ಇದರದ್ದೇ ಸಾತನೂರಿನಲ್ಲಿರತಕ್ಕಂಥ ಜಮೀನಿನಲ್ಲಿ ಒಂದು ಹೊಸ ಮಿಲ್ ನಮ್ಮ ಸಚಿವರ ಆಶೀರ್ವಾದದಿಂದ ಆಗಿದೆ. ರೂ. 400 ಕೋಟಿಗಳ ವೆಚ್ಚದಲ್ಲಿ ಒಂದು ಹೈಟೆಕ್ ಮಿಲ್‌ನ್ನು ಕಾಲಾನಂತರದಲ್ಲಿ ಹಾಕಿಕೊಳ್ಳುವುದು ಆಗಿದೆ. ಆ ಬಜೆಟ್ ಅಂಗೀಕಾರವಾಗಿದ್ದು, ಎರಡೂ ಸದನಗಳಲ್ಲೂ ಅದಕ್ಕೆ ಒಪ್ಪಿಗೆ ಸಿಕ್ಕಿದೆ. ಎರಡೂ ಸದನಗಳಲ್ಲಿ ಒಪ್ಪಿತವಾದಂಥ ಈ ವಿಚಾರವನ್ನು ಒಂದು ಕ್ಯಾಬಿನೆಟ್ ತಿರಸ್ಕರಿಸಲು ಅಧಿಕಾರವಿದೆ ಎಂದು ನನಗೆ ಗೊತ್ತಿಲ್ಲ. ನಾನು ರಾಜ್ಯಶಾಸ್ತ್ರವನ್ನು ಓದಿದವನು. ನಮಗೆ ಶಾಸಕಾಂಗವೇ ಸುಪ್ರೀಂ. ಎರಡೂ ಸದನಗಳಲ್ಲಿ ಒಪ್ಪಿಗೆಯಾದ ನಂತರ, ಆ ತೀರ್ಮಾನ ಬದಲಾಗಬೇಕಾದರೆ ಅದು ಮತ್ತೇ ಎರಡೂ ಸದನಕ್ಕೆ ಬರಬೇಕು. ಆದರೆ ಕ್ಯಾಬಿನೆಟ್‌ಗೆ ಅಧಿಕಾರವಿಲ್ಲ. ಆದರೆ ಇವತ್ತಿನ ದಿವಸ ಅದನ್ನು ಖಾಸಗಿಯವರಿಗೆ ಕೊಡುವುದಕ್ಕೆ ನಿರ್ಣಯವಾಗುತ್ತದೆಂದರೆ, ಅದು ಖಂಡಿತವಾಗಿಯು 100ಕ್ಕೆ 100ರಷ್ಟು ಹಕ್ಕುಚ್ಯುತಿ ಆಗುತ್ತದೆ. ಎರಡೂ ಸದನಗಳ ಅಧಿಕಾರವನ್ನು ಮೊಟಕು ಮಾಡಿದಂತಾಗುತ್ತದೆ. ಆ ಬಜೆಟ್‌ನಲ್ಲಿ ರೂ.100 ಕೋಟಿಗಳ ಅನುದಾನವನ್ನು ಕೊಟ್ಟು, ರೂ.400 ಕೋಟಿಗಳಲ್ಲಿ ಹೊಸ ಮಿಲ್‌ಗೆ ಘೋಷಣೆ ಮಾಡಿದ ನಂತರ ಎರಡೂ ಸದನಗಳಲ್ಲಿ ಅಂಗೀಕಾರವಾದ ನಂತರ, ಆ ಪ್ರಯತ್ನದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಕೂಡ ಮುಂದೆ ಸಾಗಬೇಕಾಗುತ್ತದೆ. ಮತ್ತೆ ಏನಾದರೂ ಬದಲಾವಣೆಯಾಗಬೇಕಾದರೆ ಎರಡೂ ಸದನಗಳ ಗಮನಕ್ಕೆ ತಂದು ಒಪ್ಪಿಗೆ ಪಡೆಯಬೇಕಾಗುತ್ತದೆ. ಇವತ್ತಿನ ದಿವಸ ಈ ತಾಂತ್ರಿಕ ವ್ಯತ್ಯಾಸ ಮತ್ತು ಇದರ ಆಳ ಮತ್ತು ಉದ್ದದ ಅರಿವು ಸಂಬಂಧಪಟ್ಟ ಸಚಿವರಿಗೆ ಇದೆಯೋ, ಇಲ್ಲವೋ

ನನಗೆ ಅರ್ಥವಾಗುತ್ತಿಲ್ಲ. This is the technical point. ಈ ಹಿಂದೆ ಬಜೆಟ್‌ನಲ್ಲಿ ಹಣ ಘೋಷಣೆ ಮಾಡಿ ಸರ್ಕಾರದ ಜವಾಬ್ದಾರಿಯಲ್ಲಿ ಆ ಕಾರ್ಖಾನೆಯನ್ನು ನಡೆಸಬೇಕು ಎಂದು ತೀರ್ಮಾನವಾದ ನಂತರ, ಎರಡೂ ಸದನಗಳಲ್ಲೂ ಒಪ್ಪಿಗೆ ಕೊಟ್ಟಿದೆ. ಆದರೆ ಹೇಗೆ ಕ್ಯಾಬಿನೆಟ್ ಈ ನಿರ್ಣಯವನ್ನು ಬದಲಾಯಿಸುತ್ತದೆ? ಹಾಗಾಗಿ, ಇವತ್ತಿನ ದಿವಸ ಏಕೆ ಸರ್ಕಾರದ ಜವಾಬ್ದಾರಿಯಲ್ಲೇ ಕಾರ್ಖಾನೆ ನಡೆಯಬೇಕು ಎಂದು ನಮ್ಮ ಕೈಗಾರಿಕಾ ಸಚಿವರಿಗೆ ಗೊತ್ತಿದೆ. ಬಹುಪಾಲು ಸಕ್ಕರೆ ಕಾರ್ಖಾನೆಗಳು ಕಬ್ಬಿನ ದರವನ್ನು ನಿರ್ಣಯ ಮಾಡುವಲ್ಲಿ ಕಬ್ಬಿನಿಂದ ಬಂದಂಥ ಇಳುವರಿಯನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ನಮ್ಮ ಸಕ್ಕರೆ ಕಾರ್ಖಾನೆಯ ಮೈಷುಗರ್‌ನಲ್ಲಿ ಕಬ್ಬಿನ ಇಳುವರಿಯ ಜೊತೆಗೆ ಅಲ್ಲಿನ distillery ಯ ಆದಾಯ, ಅಲ್ಲಿನ ಎಥೆನಾಲ್ ಆದಾಯ, ಅಲ್ಲಿನ molasses ಆದಾಯ ಮತ್ತು ಅಲ್ಲಿ ಏನೆಲ್ಲಾ ಉಪ ಉತ್ಪನ್ನಗಳಿದ್ದವೋ ಅವೆಲ್ಲವನ್ನೂ ಸೇರಿಸಿ ಪ್ರತಿ ವರ್ಷದ ಅಖೈರಿನಲ್ಲಿ ಪ್ರತಿಯೊಬ್ಬ ಶೇರುದಾರನಿಗೆ ಡಿವಿಡೆಂಡ್ ಎಂದು ಕೊಡುತ್ತಿದ್ದರು. ಸರ್ಕಾರ ಏನು FRP (Fair and Remunerative Price) ದರ ನಿರ್ಧಾರ ಮಾಡುತ್ತದೆಯೋ ಅದನ್ನು ಕೊಡುವುದರ ಜೊತೆಗೆ ಯಾವುದೇ ಸರ್ಕಾರದಲ್ಲಿ ನಿರ್ಣಯವಾದಾಗ ಆ ಮೈಸೂರು ಕಾರ್ಖಾನೆ ಆ ಬೆಲೆಯನ್ನು ತಕ್ಷಣವೇ ಅನುಷ್ಠಾನಗೊಳಿಸುತ್ತಿತ್ತು. ಖಾಸಗಿ ಸಕ್ಕರೆ ಕಾರ್ಖಾನೆಗಳ ಲಾಭಿ ಮಾಡುವುದನ್ನು ಈ ಸಕ್ಕರೆ ಕಾರ್ಖಾನೆ ಹತೋಟಿಗೆ ತರುತ್ತಿತ್ತು ಇದರ ಜೊತೆಗೆ ಸಕ್ಕರೆ ಉತ್ಪತ್ತಿಯ ಜೊತೆಗೆ ಎಲ್ಲಾ ಉಪ ಉತ್ಪನ್ನಗಳನ್ನು ಲೆಕ್ಕ ಹಾಕಿ ಅಂತಿಮವಾಗಿ ಲಾಭಾಂಶದ ಡಿವಿಡೆಂಡ್‌ನ್ನು ಒಂದು ಟನ್‌ಗೆ ರೂ.100/-ಗಳು, ರೂ.150/-ಗಳು ಮತ್ತು ರೂ.200/-ಗಳನ್ನು ಕೊಡುತ್ತಿತ್ತು. ಪ್ರತಿಯೊಬ್ಬ ರೈತರಿಗೆ ಒಂದು ಟನ್‌ಗೆ 2 ಕೆಜಿ ಮತ್ತು 3 ಕೆಜಿ ಸಕ್ಕರೆ ಕೊಟ್ಟಿದ್ದು ಇವತ್ತಿಗೂ ನಮ್ಮ ಜನರಲ್ಲಿ ಮನೆ ಮಾತಾಗಿದೆ. ಆ ರೈತರು 50 ಟನ್, 100 ಟನ್, 200 ಟನ್ ಸರಬರಾಜು ಮಾಡಿದಾಗ ಕೈ ತುಂಬಾ ಹಣವನ್ನು ಬೋನಸ್ ರೂಪದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಅಂತಹ ಸುವರ್ಣ ಯುಗವಾಗಿತ್ತು. ಹಾಗಾಗಿ, ಎಲ್ಲವನ್ನು ಲೆಕ್ಕ ಹಾಕಿ, ಬೆಲೆ ನಿಶ್ಚಯ ಮಾಡುವಂಥ ಪರಂಪರೆ, ಪದ್ಧತಿ ಈ ಸಕ್ಕರೆ ಕಾರ್ಖಾನೆಯಲ್ಲಿ ಮಾತ್ರ ಇದೆ. ಆದರೆ ಬೇರೆ ಕಾರ್ಖಾನೆಗಳಲ್ಲಿ ಯಾವ ರೀತಿ ಇದೆಯೆಂದು ನಮ್ಮ ವಿರೋಧ ಪಕ್ಷದ ನಾಯಕರಿಗೆ ಗೊತ್ತು. ಅಲ್ಲಿ ಸಕ್ಕರೆ ಉತ್ಪತ್ತಿಯ ದರವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಉಳಿದ ಉಪ ಉತ್ಪನ್ನಗಳನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅದಕ್ಕೆ ಒಂದು ಲೆಕ್ಕಾಚಾರವಿದೆ. ಒಂದು ಟನ್‌ಗೆ ಎಷ್ಟು ಬರ್ಚುರ್ ಬೀಳುತ್ತದೆ, ಇವತ್ತಿನ ದಿವಸ ನಮ್ಮ ರೈತರಿಗೆ ಎಷ್ಟು ಹಣ ಸಿಗುತ್ತಿದೆ. ರೈತ ಎಷ್ಟು ಶೋಷಣೆಗೆ ಒಳಗಾಗುತ್ತಿದ್ದಾನೆ ಎನ್ನುವಂಥ ಪ್ರಯತ್ನವನ್ನು ನಾನು ವಿರೋಧ ಪಕ್ಷದ ನಾಯಕರಿಗೆ ಕೊಟ್ಟಿರತಕ್ಕಂಥ ಪುಸ್ತಕದಲ್ಲಿ ಲೆಕ್ಕ

ಹಾಕಿದ್ದಾರೆ. ಇವತ್ತಿನ ದಿವಸ ಅದನ್ನು ತಾಳೆ ಹಾಕಿದರೆ ರೈತರ ಖರ್ಚಿಗೂ ಮತ್ತು ಸಿಗುವಂಥ ಬೆಲೆಗೂ ಏನೇನೂ ತಾಳೆ ಬರುವುದೇ ಇಲ್ಲ. ಇವತ್ತಿನ ದಿವಸ ಅಷ್ಟರಮಟ್ಟಿಗೆ ಒಂದು ಟನ್ ಕಬ್ಬನ್ನು ಬೆಳೆಯುವುದಕ್ಕೆ ಖರ್ಚು ಬರುತ್ತಿದೆ. ಇಷ್ಟೆಲ್ಲಾ ಪರಿಸ್ಥಿತಿ ಇರುವಾಗ ಈ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವುದರಿಂದ ಏನು ಲಾಭ? ಸರ್ಕಾರ ಅವರಿಗೆ ರೂ.50 ಕೋಟಿಗಳನ್ನು ಕೊಟ್ಟು ನೀವು lease ಗೆ ನಡೆಸಪ್ಪಾ ಎಂದು ಹೇಳುವುದು ನನಗೆ ಅರ್ಥವೇ ಆಗುತ್ತಿಲ್ಲ. ಅದರ ಬದಲು ನಾವು ಕೇಳುತ್ತಿರುವುದು ಸುಮಾರು ರೂ. 20 ರಿಂದ ರೂ.25 ಕೋಟಿಗಳು ಅಷ್ಟೆ. ಈಗಾಗಲೇ ಹೊಸ ಮಿಲ್ ರೆಡಿ ಇದೆ. ಸಣ್ಣಪುಟ್ಟ overoil ಮಾಡಿಸಬೇಕು, ಸಣ್ಣಪುಟ್ಟ ಯಂತ್ರಗಳನ್ನು ಹಾಕಿಸಬೇಕು ಅಷ್ಟೆ. ಬೇರೆ ಇನ್ನೇನೂ ಇಲ್ಲ. ನೀವು ಪಾಂಡವಪುರದಲ್ಲಿ ಬರೀ ಮಿಲ್ ಮತ್ತು ಮಿಲ್‌ನ ಜಾಗವನ್ನಷ್ಟೇ ಕೊಟ್ಟಿರುವುದು ಓಕೆ. ಆದರೆ ಇದು ಆ ರೀತಿ ಅಲ್ಲ. ಇದರದ್ದು ಇಡೀ ರಾಜ್ಯಾದ್ಯಂತ ಸಾವಿರಾರು ಕೋಟಿಗಳ ಆಸ್ತಿ ಇದೆ. ಸರ್ಕಾರ ಈ ಮಿಲ್‌ನ್ನು ಶಿಫ್ಟ್ ಮಾಡಿಬಿಟ್ಟು, ಆ 105 ಎಕರೆ ಜಾಗವನ್ನು ಮಾರಾಟ ಮಾಡಿದರೆ, ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ನಿವೇಶನಗಳಾಗುತ್ತವೆ. ನೀವು ಕೇಳಿದಷ್ಟು ಬೆಲೆಯನ್ನು ಜನ ಕೊಡುತ್ತಾರೆ. ಅದರ ಜೊತೆಗೆ ಸಾತನೂರಿನಲ್ಲಿರುವ ಜಾಗದಲ್ಲಿ ಸರ್ಕಾರ ಈಗಲೇ ಲೇಔಟ್ ಮಾಡಿ ಮಾರಾಟ ಮಾಡಿದರೆ ಜನ ನಿಮಗೆ ಲಕ್ಷಾಂತರ ಹಣ ಕೊಡುತ್ತಾರೆ. ಇರುವಂಥ ಎಲ್ಲಾ ಜಮೀನುಗಳು ಬೆಲೆ ಬಾಳುವಂಥ ಜಾಗಗಳು. ಕೋಟಿಗಟ್ಟಲೆ ಬೆಲೆ ಬಾಳುವಂಥ ಜಮೀನುಗಳು. ಎಲ್ಲಾ ಕಮರ್ಷಿಯಲ್ ಹಾಗೂ ರೆಸಿಡೆನ್ಸಿಯಲ್ ಜಾಗಗಳು. ಮಹಾರಾಜರ ಕಾಲದಲ್ಲಿಯೇ ಜಮೀನು ತೆಗೆದುಕೊಂಡಿರುವುದು. ಹಾಗಾಗಿ, ಇಡೀ ಮಂಡ್ಯದ ಮಧ್ಯೆ ಈ ಸಕ್ಕರೆ ಕಾರ್ಖಾನೆ ಇದೆ. ಇಂತಹ ಅತ್ಯಂತ ಬೆಲೆ ಬಾಳುವಂಥ ಕಾರ್ಖಾನೆಯನ್ನು ಸರ್ಕಾರ ಯಾವ ರೀತಿ lease ಗೆ ಕೊಡುತ್ತದೆ? ಸರ್ಕಾರವೇನು ಕಲ್ಯಾಣ ಮಂಟಪವನ್ನು ಸೇರಿಸಿ ಲೀಜ್‌ಗೆ ಕೊಡುತ್ತದೆಯೇ. ಮೈನ್ ರೋಡ್‌ನಲ್ಲಿರುವ ಐ.ಟಿ.ಐ. ಕಾಲೇಜ್, ಹೈಸ್ಕೂಲ್‌ನ ದೊಡ್ಡ ಕಟ್ಟಡಗಳನ್ನೂ ಸೇರಿಸಿ lease ಗೆ ಕೊಡುತ್ತದೆಯೇ? ಈ ಕಮರ್ಷಿಯಲ್ ಜಾಗವನ್ನೆಲ್ಲಾ ಸೇರಿಸಿ ಕೊಡುತ್ತೀರಾ. ನಾನೂರು ಅಥವಾ ಐನೂರು ಕೋಟಿ ರೂಪಾಯಿಗಳು ಬೆಲೆ ಬಾಳುವಂಥದ್ದನ್ನು ವರ್ಷಕ್ಕೆ ಎರಡೂವರೆ ಕೋಟಿ ರೂಪಾಯಿಗಳು ಆದಾಯ ತರುವಂಥ ಬಿಲ್ಡಿಂಗ್‌ನೂ ಸೇರಿಸಿ ಕೊಡುತ್ತೀರಾ. ನೀವು ಹೇಗೆ ಕೊಡುತ್ತೀರಿ? ನೀವು ಅವರಿಗೆ ರೂ.50 ಕೋಟಿ ಕೊಟ್ಟು lease ಗೆ ಕೊಡುವ ಬದಲು ಕನಿಷ್ಠ...

**ಶ್ರೀ ಮುರುಗೇಶ್.ಆರ್ ನಿರಾಣಿ (ಬೃಹತ್ ಹಾಗೂ ಮಧ್ಯಮ ಕೈಗಾರಿಕಾ**

**ಸಚಿವರು):-** ಮಾನ್ಯ ಸಭಾಪತಿಯವರೇ, ನನಗೆ ಒಂದು ಶಬ್ದ ಅರ್ಥವಾಗಲಿಲ್ಲ. ನಾವು ರೂ.50 ಕೋಟಿಗಳನ್ನು ಕೊಟ್ಟು, lease ಗೆ ಕೊಡುವಂಥದ್ದು ಇಲ್ಲ. ಅದಕ್ಕೆ ಟೆಂಡರ್ ಮಾಡಿದ



ನಂತರ ಯಾರು successful bidder ಆಗುತ್ತಾರಲ್ಲಾ, ಅವರು ಎಷ್ಟು ಕೊಡುತ್ತಾರೆ ಎನ್ನುವುದರ ಮೇಲೆ ಅವರಿಗೆ allotment ಆಗುತ್ತದೆ. ಅದನ್ನು ಸರ್ಕಾರಿ ಸೌಮ್ಯತೆಯಲ್ಲಿ ನಡೆಸುವುದರಿಂದ ನಾವು ಸರ್ಕಾರದಿಂದ ಪ್ರತಿವರ್ಷ ರೂ. 50 ಕೋಟಿಗಳನ್ನು ಕೊಡುತ್ತಿದ್ದೇವೆ. ತಾವು ದಯವಿಟ್ಟು ಆ sentence change ಮಾಡಬೇಕು. ಮಾನ್ಯ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರವರು ಏನು ಹೇಳಿದರೆಂದರೆ, ಸರ್ಕಾರದಿಂದ ರೂ.50 ಕೋಟಿಗಳನ್ನು ಕೊಟ್ಟು, ಖಾಸಗಿಯವರಿಗೆ ನಾವು ಕಾರ್ಖಾನೆ ನಡೆಸಲು ಕೊಡುತ್ತೇವೆಂದು ಹೇಳಿದರು. ಇದು ಆ ರೀತಿ ಇಲ್ಲ.

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ನಮಗೆ ಒಂದು ವಿಸ್ತೃತವಾದ ವರದಿಯನ್ನು ಕೊಟ್ಟಿದ್ದಾರೆ. ಸರ್ಕಾರದಿಂದ ರೂ.50 ಕೋಟಿ ಸಾಲ ನೀಡಿ ಸುಮಾರು 40 ವರ್ಷಗಳ ಕಾಲ LROT (Lease Rehabilitation Operate Transfer) ಆಧಾರದ ಮೇಲೆ ಬೇರೆಯವರಿಗೆ ವಹಿಸಲು ಮುಂದಾಗಿದ್ದು, ಇದರಿಂದ ತಿಳಿಯುವುದೇನೆಂದರೆ, ಸರ್ಕಾರಕ್ಕಾಗಲೀ, ಮಂಡ್ಯ ಜಿಲ್ಲೆಯ ರಾಜಕಾರಣಿಗಳಿಗಾಗಲೀ ಅಥವಾ ಕಬ್ಬು ಬೆಳೆಗಾರರಿಗಾಗಲೀ ಸರ್ಕಾರದ ಕಂಪನಿಯನ್ನಾಗಿ ಉಳಿಸಿ ಮುಂದುವರೆಸಲು ಪ್ರಯತ್ನಿಸುತ್ತಿಲ್ಲ ಎಂದು ವೇದ್ಯವಾಗುತ್ತದೆಂದು ಹೇಳಿದ್ದಾರೆ.

**ಶ್ರೀ ಮುರುಗೇಶ್ .ಆರ್ ನಿರಾಣಿ:-** ಮಾನ್ಯ ವಿರೋಧ ಪಕ್ಷದ ನಾಯಕರೇ, ಅದು ತಪ್ಪು.

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಚಿವರೇ, ಅದು ಸರಿಯೋ, ತಪ್ಪೋ ನನಗೂ ಗೊತ್ತಿಲ್ಲ. ಇಲ್ಲಿ ರಿಪೋರ್ಟ್‌ನಲ್ಲಿ ಆ ರೀತಿ ಇದೆ. ಏಕೆಂದರೆ ನಿನ್ನ ದಿವಸ ಮುಧೋಳದಲ್ಲಿ ಎರಡು ದಿವಸದಿಂಥ ಕಡವೆಯಲ್ಲಿ; ಇಂತಿಷ್ಟು ಹಣ ಯಾರು ಲೀಜುದಾರರು ಇರುತ್ತಾರೆ, lessee has to pay. ಆದರೆ ಇಲ್ಲಿ lessor has to pay. Here the Government is the lessor. ಅದನ್ನು ತೆಗೆದುಕೊಳ್ಳುವವರು lessee. ಸರ್ಕಾರ ಅಂದರೆ lessor ಇದಕ್ಕೆ ರೂ.50 ಕೋಟಿಗಳನ್ನು ಕೊಟ್ಟು ಸುಮಾರು 40 ವರ್ಷಗಳ ಕಾಲ ನೀವು ನಡೆಸಿ ಎಂದು ಹೇಳಿದರೆ ಹೇಗಾಗುತ್ತದೆ?

**ಶ್ರೀ ಮುರುಗೇಶ್.ಆರ್ ನಿರಾಣಿ:-** ಮಾನ್ಯ ವಿರೋಧ ಪಕ್ಷದ ನಾಯಕರೇ, ಅದು wrong. ಅದಕ್ಕೆ correction ಇಷ್ಟೆ.

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಚಿವರೇ, ಅದನ್ನು ನಾವು ನೋಡಬೇಕು.

**ಶ್ರೀ ಕೆ.ಟಿ.ಶ್ರೀಕಂಠೇಗೌಡ:-** ಮಾನ್ಯ ಸಭಾಪತಿಯವರೇ, ಮಂಡ್ಯದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆದರೆ ಈಗ ಮೊನ್ನೆಯಿಂದ ಎಲ್ಲಾ ರೈತಪರ ಸಂಘಟನೆಗಳು, ಕಬ್ಬು ಬೆಳೆಗಾರರು, ರೈತರು, ದಲಿತ ಕಾರ್ಮಿಕ ಸಂಘಟನೆಗಳು ಮಹಿಳಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಧರಣಿಯನ್ನು ಪ್ರಾರಂಭ ಮಾಡಿದ್ದಾರೆ. ನಿನ್ನೆ ದಿವಸ ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ನಾವು ಮತ್ತು ಮಾನ್ಯ ಎನ್.ಅಪ್ಪಾಜಿಗೌಡ ರವರು ಆ ಧರಣಿಯಲ್ಲಿ ಪಾಲ್ಗೊಂಡು ಬಂದೆವು. ಅವರು ನಮಗೆ ಏನೂ ಗೊತ್ತಿಲ್ಲ. ಇವತ್ತು ನಾವು ಬೀದಿಯಲ್ಲಿದ್ದೇವೆ. ನೀವು ಸದನಕ್ಕೆ ಹೋಗುತ್ತಿದ್ದೀರಿ ಎಂದು ಹೇಳಿದಾಗ ನಾವು ಅಲ್ಲೇ ಒಂದು ಗಂಟೆ ಕುಳಿತುಕೊಂಡು ಬಂದೆವು. ಹಾಗಾಗಿ ನಿನ್ನೆ ದಿವಸ ನಾವು ಇಲ್ಲಿಗೆ ಬರಲು ಒಂದು ಗಂಟೆ ತಡವಾಯಿತು. ಅಲ್ಲಿ ದೊಡ್ಡ ಪ್ರಮಾಣದ hand bills ನ್ನು ಹಾಕಿದ್ದಾರೆ. ಅದನ್ನು ನಿಮಗೆ ಕಳುಹಿಸಿಕೊಡುತ್ತೇನೆ ನೋಡಿ. ಒಂದು ಕಡೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀ ಮೀರ್ಜಾ ಇಸ್ಮಾಯಿಲ್, ಸರ್.ಎಂ.ವಿಶ್ವೇಶ್ವರಯ್ಯ, ಶ್ರೀ ಕೋಲ್ಮನ್‌ರವರುಗಳ ಪೋಟೋ ಇದೆ. ಈಗಾಗಲೇ ಅಲ್ಲಿ ಇಡೀ ಸಂಘಟನೆಗಳು ಬೃಹತ್ ಪ್ರಮಾಣದಲ್ಲಿ ಧರಣಿ ಪ್ರಾರಂಭ ಮಾಡಿದ್ದಾವೆ. ಅಕ್ಷರಶಃ ಆ ಫುಟ್‌ಬಾತ್‌ನಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಪ್ರತಿಮೆಯ ಎದುರು, ಡಿ.ಸಿ. ಕಚೇರಿಯ ಎದುರು ಸಾವಿರಾರು ಜನ ಪ್ರತಿನಿತ್ಯ ಧರಣಿಯನ್ನು ನಡೆಸುತ್ತಿದ್ದಾರೆ.

(ಮುಂದು....)

(669)14.9.2021 4.00 ಎಂ.ಎಂ-ಎ.ಕೆ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೆ.ಟಿ. ಶ್ರೀಕಂಠೇಗೌಡ (ಮುಂದು):-**

ನಾನು ಕಳೆದ ಸಲ ಅಧಿವೇಶನದಲ್ಲಿ ಪ್ರಶ್ನೆ ಮಾಡಿದಾಗ ಹಿಂದಿನ ಮುಖ್ಯಮಂತ್ರಿಯಾಗಿದ್ದ ಗೌರವಾನ್ವಿತ ಬಿ.ಎಸ್. ಯಡಿಯೂರಪ್ಪನವರು ನಿಮ್ಮ ಜಿಲ್ಲೆಯಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಹೇಳಿದರು. ಕೆಲವರು O & M (Operation and Maintenance) ಗೆ ಕೊಡಿ ಎಂದರೆ ಕೆಲವರು ಸರ್ಕಾರಕ್ಕೆ ಎಂದು ಹೇಳಿದರು. ಯಾವ ಭಿನ್ನಾಭಿಪ್ರಾಯವೂ ಇಲ್ಲ. ಇವತ್ತು ಇಡೀ ಜಿಲ್ಲೆ ಒಂದಾಗಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಒಂದಾಗಿವೆ. ಎಲ್ಲಾ ಜನ ಪ್ರತಿನಿಧಿಗಳು ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ಮಾನ್ಯ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದರು. ಮೊನ್ನೆ ದಿವಸ ಡಿ.ಸಿ. ತಮ್ಮಣ್ಣನವರ ನೇತೃತ್ವದಲ್ಲಿ ಇಡೀ ಜಿಲ್ಲೆಯ ಶಾಸಕರುಗಳು ನೂತನ ಮುಖ್ಯಮಂತ್ರಿಯಾದ ಶ್ರೀ ಬಸವರಾಜ

ಬೊಮ್ಮಾಯಿಯವರನ್ನೂ ಭೇಟಿ ಮಾಡಿದ್ದೇವೆ. ಇಬ್ಬರನ್ನೂ ಭೇಟಿ ಮಾಡಿದಾಗ ಅವರು ಇದನ್ನು ಲೀಸ್‌ಗೆ ಕೊಡುವ ಪ್ರಶ್ನೆಯೇ ಇಲ್ಲ, ಸರ್ಕಾರವೇ ನಡೆಸುತ್ತದೆ ಎಂದು ಹೇಳಿದರು. ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕಾರ್ಖಾನೆ ನಡೆಯಿತು. ಮಾನ್ಯ ಬಿ.ಎಸ್. ಯಡಿಯೂರಪ್ಪನವರು ಬಂದಾಗ ಕ್ರಷಿಂಗ್ ಕೆಲಸ ನಿಂತು ಹೋಯಿತು. ಹೊಸ ಮಿಲ್ ಇದೆ. ಕ್ರಷಿಂಗ್ ಕೆಲಸ ಕಳೆದ ಎರಡು ವರ್ಷಗಳಿಂದ ಆಗಲಿಲ್ಲ. ನೀವು ಮಾತು ಕೊಟ್ಟ ಮೇಲೆ ಈ ಸಾಲಿನಲ್ಲಿ ಹಂಗಾಮಿಯಲ್ಲಿ ಜುಲೈ, ಆಗಸ್ಟ್ ತಿಂಗಳಿನಿಂದ ಕ್ರಷಿಂಗ್ ಕೆಲಸ ಪ್ರಾರಂಭವಾಗುತ್ತದೆಂದು ನಾವೆಲ್ಲಾ ನಿರೀಕ್ಷೆಯಲ್ಲಿದ್ದೆವು. ಆದರೆ ಅದು ಪ್ರಾರಂಭವಾಗಲೇ ಇಲ್ಲ. ಆ ನಿರ್ಣಯವನ್ನು ವಾಪಸ್ ತೆಗೆದುಕೊಂಡು ಸರ್ಕಾರದ ಜಾಗದಲ್ಲಿ ನಡೆಸುತ್ತೇವೆಂದು ಕೊಟ್ಟ ಮಾತು ಮುಖ್ಯಮಂತ್ರಿಯವರ ಕಛೇರಿಯಲ್ಲಿ ಜಾರಿಗೆ ಬರಲೇ ಇಲ್ಲ. ಆ ಕಾರಣಕ್ಕಾಗಿ ಇವತ್ತು ಎಲ್ಲಾ ಹೋರಾಟಗಾರರು, ಎಲ್ಲಾ ರೈತರೂ ಬೀದಿಗೆ ಬಂದು ಚಳುವಳಿಗೆ ಕುಳಿತಿದ್ದಾರೆ. ಇವತ್ತು ತಮ್ಮ ಮೂಲಕ ನಾನು ಸರ್ಕಾರವನ್ನು ಒತ್ತಾಯಿಸುವುದೇನೆಂದರೆ, ನೀವು 2015ರಲ್ಲಿ ಕೊಟ್ಟಿರುವ ಅಧ್ಯಯನ ವರದಿಯನ್ನು ತೆಗೆದುಕೊಳ್ಳಿ. ಆ ಅಧ್ಯಯನ ವರದಿಯ ಪ್ರಕಾರವೇ ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರು ನಿರ್ಣಯಕ್ಕೆ ಬಂದಿದ್ದು ಅವರು ಒಂದು ಮಿಲ್ಲನ್ನು ನಡೆಸಿ ಕಾಲಾನಂತರ ಒಂದು ಹೊಸ ಕಾರ್ಖಾನೆಯನ್ನು ಮಾಡಿಕೊಳ್ಳುವುದಕ್ಕೆ 400 ಕೋಟಿ ರೂಪಾಯಿಗಳನ್ನು ಘೋಷಣೆ ಮಾಡಿದ್ದರು. ಆ ವರದಿಯಲ್ಲಿ ಶಿಫಾರಸ್ಸು ಇದೆ. ಆ ವರದಿಯ ಅನುಷ್ಠಾನಕ್ಕೆ ಸರ್ಕಾರಗಳು ಮುಂದಾಗಿದ್ದರೆ ನಷ್ಟದ ಪ್ರಶ್ನೆಯೇ ಬರುತ್ತಿರಲಿಲ್ಲ. ಎಲ್ಲೋ ನಾಲ್ಕಾರು ವರ್ಷಗಳ mismanagement ನಿಂದ, ಕಬ್ಬು ಅರೆಯುವಿಕೆಯ ಲೋಪದಿಂದ ಆದಂತಹ ಕಾರಣಕ್ಕಾಗಿ 80 ವರ್ಷಗಳ ಕಾಲ ಆದಾಯ ಕೊಟ್ಟಂತಹದ್ದನ್ನು ನಾವು ಬಿಸಾಕಿ ಬಿಡುವುದೇ? ಇನ್ನಾರಿಗೋ ವಹಿಸಿಬಿಡುವುದೇ? ಅಷ್ಟು ವರ್ಷಗಳ ಕಾಲ ಕೋಟಿ ಕೋಟಿ ಆದಾಯ ಕೊಟ್ಟಂತಹ ಕಾರ್ಖಾನೆಗೆ ಬೆಲೆ ಏನು ಬಂತು? ಹಾಗಾಗಿ ಇವತ್ತು ಮಂಡ್ಯ ಜಿಲ್ಲೆಯ ಸರಹದ್ದಿನ ಜನರು ಬಹಳ ಸಂಕಷ್ಟದಲ್ಲಿದ್ದಾರೆ. ಇವತ್ತಿಗೂ ಮಂಡ್ಯ ಜಿಲ್ಲೆಯ ಕಬ್ಬನ್ನು ತಮ್ಮಿಳುನಾಡಿನವರು ಪ್ರತಿನಿತ್ಯ 10-15 ಲೋಡನ್ನು ಮದ್ರಾಸಿಗೆ ತೆಗೆದುಕೊಂಡು ಹೋಗಿ ಬೆಲ್ಲ ಮಾಡುತ್ತಾರೆ. ಮಂಡ್ಯದ ಕಬ್ಬು ಮತ್ತು ಅದರ ಸಿಹಿಗೆ ಬಹಳ ಬೆಲೆ ಇದೆಯೆಂದು ಇಲ್ಲಿಂದ ಸಾಗಣೆ ಮಾಡಿಕೊಂಡು ಹೋಗಿ ಅವರು ಬೆಲ್ಲವನ್ನು ತಯಾರು ಮಾಡುತ್ತಾರೆಂದರೆ, ನಮ್ಮ ಕಬ್ಬಿನ ಬೇಡಿಕೆ ಏನಿದೆ, ಅವರಿಗೆ ಆದಾಯ ಎಷ್ಟು ಬರಬಹುದು? ಆದರೆ ನಮ್ಮ ಜಿಲ್ಲೆಗೆ ಏನಾಗಿದೆ ಎಂದರೆ, ಹೊರ ಜಿಲ್ಲೆಗೆ, ಹೊರ ರಾಜ್ಯಕ್ಕೆ ಕಬ್ಬನ್ನು ಸಾಗಾಣಿಕೆ ಮಾಡುವಾಗ ಸರ್ಕಾರವೇ ಸಾಗಾಣಿಕೆ ವೆಚ್ಚವನ್ನು ಕೊಡುತ್ತದೆಂದು ಹೇಳಿದ್ದಾರೆ. ಮಾನ್ಯ ಆರ್.

ಅಶೋಕ್‌ರವರೇ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಮಾತು ಕೊಟ್ಟಿದ್ದರು. ಆದರೆ ಇಲ್ಲಿಯವರೆಗೂ ನಮ್ಮ ಕಂಪನಿಯವರಿಗೆ ಸಾಗಾಣಿಕೆ ವೆಚ್ಚವನ್ನು ಕೊಡಲಿಲ್ಲ. ರೈತರು ಕಬ್ಬು ನುರಿಸುವುದೇ ಕಷ್ಟವಾಗಿದೆ. ಪೇಮೆಂಟ್ ಇಲ್ಲ. ಆಗ 15 ದಿವಸಕ್ಕೊಮ್ಮೆ ಪೇಮೆಂಟ್ ಇತ್ತು. ಪೇಮೆಂಟ್ ತೆಗೆದುಕೊಂಡು ಬಂದು ಮಕ್ಕಳನ್ನು ಮದುವೆ ಮಾಡುತ್ತಿದ್ದರು. ಪೇಮೆಂಟ್ ತೆಗೆದುಕೊಂಡು ಮಕ್ಕಳನ್ನು ಕಾಲೇಜಿಗೆ ಸೇರಿಸುತ್ತಿದ್ದರು, ಹಬ್ಬ ಮಾಡುತ್ತಿದ್ದರು. ಅಂತಹ ಸಂಭ್ರಮದಲ್ಲಿದ್ದಂತಹ ದಿನಗಳನ್ನು ಈಗ ಮರೆಯುವಂತಹ ಸ್ಥಿತಿಗೆ ಹೋಗುತ್ತಿದ್ದೇವೆ. ಆರಂಭದಲ್ಲಿ ಇದರ ಬಗ್ಗೆ ಒಂದು ಸಭೆ ಆಯಿತು. ಆ ಸಭೆಗೆ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು, ಶಾಸಕರನ್ನೂ ಕರೆದಿದ್ದರು, ರೈತ ಸಂಘಟನೆಯವರನ್ನು ಕರೆದಿದ್ದರು. ಅವತ್ತು ರೈತ ಸಂಘಟನೆಯವರಿಗೆ ನಮ್ಮ ಸಚಿವರು ಅಂದಿನ ಕಾರ್ಮಿಕ ಮತ್ತು ಸಕ್ಕರೆ ಸಚಿವರಾಗಿದ್ದ ಶ್ರೀ ಶಿವರಾಮ್ ಹೆಬ್ಬಾರ್‌ರವರು ಇಲ್ಲ ಇದು ಕಷ್ಟವಾಗುತ್ತದೆ, ಇದರಲ್ಲಿ ನಷ್ಟವಾಗುತ್ತಿದೆ ಆದ್ದರಿಂದ ಇದನ್ನು ಸರ್ಕಾರಕ್ಕೆ ವಹಿಸಬೇಕೆಂದು ಹೇಳಿದರು. ಆಗ ರೈತ ಸಂಘದವರು ಸರ್ಕಾರವನ್ನು ಸರಿಯಾಗಿ ನಡೆಸುವುದಕ್ಕಾಗುವುದಿಲ್ಲ ಎಂದರೆ ಸರ್ಕಾರವನ್ನು, ವಿಧಾನಸೌಧವನ್ನು ಲೀಸ್‌ಗೆ ಕೊಡುತ್ತೀರಾ ಎಂದು ಕೇಳಿದರು. ಇವತ್ತು ಅಸಮರ್ಥ ಆಡಳಿತದಿಂದಾಗಿ ಅಲ್ಲಿಗೆ ತ್ರಾಸಾತ್ರಿಕ ಪರಿಣತರನ್ನು ಹಾಕದೇ ನಾವು ಮಾಡಿದ ತಪ್ಪಿನಿಂದಾಗಿ ಈ ಸಕ್ಕರೆ ಕಾರ್ಖಾನೆ ನಷ್ಟವನ್ನು ಅನುಭವಿಸುವುದೇ ಪರಂತು ಸಕ್ಕರೆ ಕಾರ್ಖಾನೆಯಿಂದ ನಷ್ಟವಾಗಿಲ್ಲ. ಒಂದು ಕಾಲಕ್ಕೆ ಸಾರಾಯಿ ಇದ್ದಾಗ ನೀವು 18 ತಿಂಗಳು distillery ಗೆ ವಹಿಸಿದ್ದೀರಿ. ಆಗ ಕೋಟಿ ಕೋಟಿ ಆದಾಯ ಬರುತ್ತಿತ್ತು. ಇವತ್ತು ಆ ಡಿಸ್ಟಿಲರಿ ಯೂನಿಟ್ ಅನ್ನು ಪ್ರಾರಂಭ ಮಾಡಲಿಲ್ಲ. ಒಂದು ಸಕ್ಕರೆ ಕಾರ್ಖಾನೆಯಲ್ಲಿ ಡಿಸ್ಟಿಲರಿ ಯೂನಿಟ್ ಮಾಡುವುದಕ್ಕೆ ಕಷ್ಟವೇ? ಏತಕ್ಕೆ ಪ್ರಾರಂಭ ಮಾಡಲಿಲ್ಲ? Cogeneration ಮಾಡಿದರೆ 450 ಕೋಟಿ ಹಣವನ್ನು ಕೊಡುತ್ತೇವೆಂದು ಹೇಳಿದೀರಿ 450 ಕೋಟಿ ರೂಪಾಯಿಗಳನ್ನು ಯಾವ ರೈತರಿಗೂ ಕೊಡಲಿಲ್ಲ. ಅದನ್ನು ಕೊಟ್ಟಿದ್ದು cogeneration ಗೆ 59 ಕೋಟಿ ಸಾಲ ಮಾಡಿರುವುದಕ್ಕೆ. ಅದರ ಮೇಲೆ ಸುಮಾರು 250 ಕೋಟಿ ರೂಪಾಯಿಗಳ ಬಡ್ಡಿ ಕಟ್ಟಿದ್ದಾರೆ. 250 ಕೋಟಿ ರೂಪಾಯಿ ಬಡ್ಡಿ ಹೋಗಿದೆ, ಡಿಬೆಂಚರ್ ಸಾಲಕ್ಕೆ ಹೋಗಿದೆ. ಒಂದು ಕಾಲದಲ್ಲಿ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಕ್ಕರೆ ದರ ಕುಸಿಯುತ್ತಿತ್ತು. ಆಗ ತೆಗೆದುಕೊಂಡಿದ್ದಂತಹ ಸಾಲಕ್ಕೆ ತೀರುವಳಿಗೆ ಕೊಟ್ಟಿದ್ದಾರೆ. ಇವತ್ತು ಎಲ್ಲಾ ಸಾಲವೂ ತೀರಿದೆ. ಆದಾಯ ತೆರಿಗೆ ಮಾತ್ರ ಪ್ರತಿ ತಿಂಗಳೂ ಐದು ಲಕ್ಷ ರೂಪಾಯಿಗಳು ಬಾಡಿಗೆಗೆ ಹೋಗುತ್ತಿದೆ. ಈಗ ಕಂಪನಿ ಮೇಲೆ ಯಾವ ಸಾಲವೂ ಇಲ್ಲ. ಏನೇ ಸಾಲವಿದ್ದರೂ ಅದಕ್ಕೆ ತೀರಿಸುವ ಶಕ್ತಿ ಇದೆ. ಕಾರ್ಖಾನೆ ಎರಡು ವರ್ಷ ನಡೆದರೆ ಎಲ್ಲಾ

ಸಾಲಗಳನ್ನೂ ತೀರಿಸುವ ಶಕ್ತಿ ಆ ಕಾರ್ಖಾನೆಗೆ ಮತ್ತು ಆ ಕಂಪನಿಗೆ ಇದೆ. 250 ಎಕರೆ ಆಸ್ತಿ, ಸುಮಾರು 2000 ಕೋಟಿಯ ಆಸ್ತಿ ಕಳೆದ 33 ರಿಂದ 87 ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಂತಹ ಸರ್ಕಾರದ ಸಕ್ಕರೆ ಕಾರ್ಖಾನೆಯನ್ನು ಇವತ್ತು ಯಾವ ದೃಷ್ಟಿಕೋನದಿಂದ ಖಾಸಗೀಕರಣ ಮಾಡುವಂತಹ ಪ್ರಯತ್ನ ಮಾಡುತ್ತಿದೆ? ಇದು ಸರ್ಕಾರಕ್ಕೂ ಶೋಭೆಯಲ್ಲ, ನಮ್ಮ ವ್ಯವಸ್ಥೆಗೂ ಶೋಭೆಯಲ್ಲ. ಎಲ್ಲೋ ಒಂದು ಕಡೆ ನಮ್ಮ ನೈತಿಕತೆಯನ್ನೇ ಪುಶ್ಚಿ ಮಾಡುವಂಥದ್ದು ಆಗಿದೆ. ಸವಾಲುಗಳು ನಮ್ಮೆದುರು ಬರುತ್ತವೆ. ನಾನು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ನೀವು ಸುಮಾರು 15-20 ಕೋಟಿ ರೂಪಾಯಿಗಳನ್ನು ಕೊಟ್ಟು ಕಾರ್ಖಾನೆಯನ್ನು ಪ್ರಾರಂಭ ಮಾಡಬಹುದಾಗಿತ್ತು, ತಮಗೆ ಇಚ್ಛಾಶಕ್ತಿ ಇದೆ. ಇಲ್ಲಿ ಕೈಗಾರಿಕಾ ಸಚಿವರಿದ್ದೀರಿ, ಸಕ್ಕರೆ ಸಚಿವರನ್ನೂ ಸೇರಿಸಿಕೊಳ್ಳಿ. ನೀವು trial basis ಮೇಲೆ ಅದನ್ನು ಕೈಗೆತ್ತಿಕೊಳ್ಳಿ. ಅಲ್ಲಿಗೆ ಒಳ್ಳೆಯ ಅಧಿಕಾರಿಗಳನ್ನು ಹಾಕಿ. ನೀವು ಸರ್ಕಾರದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಡೆಸಿಕೊಡುತ್ತೇವೆ ಎನ್ನುವುದನ್ನು ನಮ್ಮ ಜಿಲ್ಲೆಯ ಮೂಲಕ ರಾಜ್ಯದ ಜನರಿಗೆ ತೋರಿಸಿಕೊಡಿ. 2015ರ ಗುಜರಾತ್ ಅಧ್ಯಯನ ಸಮಿತಿ ಹೇಳುತ್ತದೆ. ನೀವು ಗುಜರಾತ್‌ಗೆ ಹೋಗಿ ಅಧ್ಯಯನ ಮಾಡಿಕೊಂಡು ಬನ್ನಿ. ಗುಜರಾತ್ ಮಾದರಿಯಲ್ಲಿ ಈ ಕಾರ್ಖಾನೆಯನ್ನು ನಡೆಸಿ ಎನ್ನುತ್ತಾರೆ. ಅಲ್ಲಿ ಏನು ಮಾದರಿ ಎನ್ನುವುದು ನನಗೆ ಗೊತ್ತಿಲ್ಲ. ಆ ವರದಿಯಲ್ಲಿ ಹೇಳುತ್ತಾರೆ, ಗುಜರಾತ್‌ನಲ್ಲಿ ಯಶಸ್ವಿಯಾಗಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ನಡೆಯುತ್ತಿವೆ ಎನ್ನುತ್ತಾರೆ. Why not in Karnataka? ನಮ್ಮ ಇಚ್ಛಾಶಕ್ತಿಯ ಕೊರತೆ, ದಕ್ಷ ಅಧಿಕಾರಿಗಳ ನಿಯೋಜನೆಯಲ್ಲಿ ವೈಫಲ್ಯವನ್ನು ಕಂಡಿರುವಂತಹದ್ದು, ಆಡಳಿತದಲ್ಲಿ ವೈಫಲ್ಯವನ್ನು ಕಂಡಿರುವಂತಹದ್ದು, ಮತ್ತು ಸಕಾಲಕ್ಕೆ ಕಬ್ಬನ್ನು ನುರಿಸುವ ಪ್ರಯತ್ನವನ್ನು ಮಾಡದೇ ಇರುವಂತಹದ್ದರಿಂದ ಈ ಕಾರ್ಖಾನೆಯ ನಷ್ಟಕ್ಕೆ ಕಾರಣವಾಗಿದೆ ಹೊರತು ಬೇರೇನೂ ಅಲ್ಲ. ಆಳುವ ಸರ್ಕಾರಗಳು ಬಂದಾಗ ಹಣ ಕೊಟ್ಟರು. ಕೆಲವು ಸಂದರ್ಭಗಳಲ್ಲಿ ಯಾರ್ಯಾರೂ ಚೇರ್ಮನ್‌ಗಳು ತಪ್ಪು ಮಾಡಿದರು ಎಂಬುದು ಭರವಸೆ ಸಮಿತಿಯಲ್ಲಿದೆ. ಆದರೆ ಚೇರ್ಮನ್ ಬಿಟ್ಟು ಅಧಿಕಾರಿಗಳ ಮೇಲೆ ತಪ್ಪು ಹಾಕಿದ್ದಾರೆ. ನೀವು ಅಂತಹವುಗಳನ್ನೂ ಪತ್ತೆ ಹಚ್ಚಿ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ ಅದರಲ್ಲಿ ಎರಡು ಮಾತಿಲ್ಲ. ಆದರೆ ಈ ಸಕ್ಕರೆ ಕಾರ್ಖಾನೆ ಸರ್ಕಾರದ ಜವಾಬ್ದಾರಿಯಲ್ಲಿ ಉಳಿಯಬೇಕು ಅಷ್ಟೇ. ಅದು ಇಡೀ ಜಿಲ್ಲೆಯ ಜನರ ಆಸೆಯಾಗಿದೆ. ಆ ಕೆಲಸವನ್ನು ಸರ್ಕಾರ ಮಾಡಬೇಕು, ಕಾರ್ಖಾನೆಯನ್ನು ಸರ್ಕಾರದ ಜವಾಬ್ದಾರಿಯಲ್ಲಿ ನಡೆಸಬೇಕೆಂದು ತಮ್ಮ ಮೂಲಕ ನಾನು ಸರ್ಕಾರವನ್ನು ಆಗ್ರಹಿಸುತ್ತೇನೆ. ನಾವು ಎಷ್ಟು ಸಲ ಕೇಳುತ್ತಾ ಹೋಗುವುದು? ಮಾನ್ಯ ಬಿ.ಎಸ್. ಯಡಿಯೂರಪ್ಪನವರು

ಮುಖ್ಯಮಂತ್ರಿಯಾದ ಮಾರನೇ ದಿನವೇ ಬಜೆಟ್‌ನಲ್ಲಿ ನಾನು ಉತ್ತರ ಕೇಳಿದಾಗ ತಾನು ಮಂಡ್ಯ ಜಿಲ್ಲೆಯ ಮಗನಾಗಿ ಸರ್ಕಾರದ ಜವಾಬ್ದಾರಿಯಲ್ಲಿ ನಡೆಸುತ್ತೇನೆಂದು ಹೇಳಿದರು. ಅಲ್ಲಿಂದ ಇಲ್ಲಿಯವರೆಗೂ ಒಂದು ದಿನವೂ ಸಕ್ಕರೆ ಕಾರ್ಖಾನೆ ನಡೆಯಲಿಲ್ಲ. ನಾವು ಇನ್ನು ಎಷ್ಟು ವರ್ಷ, ತಿಂಗಳು ಕಾಯೋಣ? ರೈತರನ್ನು ಬೀದಿಗೆ ಚಳುವಳಿಗೆ ಬಿಟ್ಟು ನಾನಿಲ್ಲಿ ಕೂರುವುದಕ್ಕಾಗುತ್ತದೆಯೇ? ದಯಮಾಡಿ ತಾವು ನಿರ್ಧಾರವನ್ನು ಪ್ರಕಟ ಮಾಡಬೇಕು ಹಾಗೂ ಈ ಕೂಡಲೇ ಸಕ್ಕರೆ ಕಾರ್ಖಾನೆಯನ್ನು ನಡೆಸುವಂತಹ ಇಚ್ಛಾಶಕ್ತಿಗೆ ಮುಂದಾಗಬೇಕು ಅದು ಇವತ್ತೇ ನಿರ್ಣಯವಾಗಬೇಕೆಂದು ಆಗ್ರಹಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

**ಡಾ: ತೇಜಸ್ವಿನಿಗೌಡ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ತಮಗೆ ಧನ್ಯವಾದಗಳು. ಮೈಶೂರ್ ಕಾರ್ಖಾನೆ ವಿಚಾರ ಕೇವಲ ಒಂದು ವಿಷಯವಲ್ಲ. ನಾವು ಕುಳಿತಿರುವ ಸದನವೂ ಸೇರಿದಂತೆ ಹಳೆ ಮೈಸೂರು ರಾಜ್ಯವು ಅನೇಕ ವಿಚಾರಗಳಿಗಾಗಿ ಇಡೀ ಭಾರತ ದೇಶದ ಪ್ರಜಾಪ್ರಭುತ್ವದಲ್ಲಿ ಒಂದು ಮಾದರಿ ರಾಜ್ಯವಾಗಿ ಉಲ್ಲೇಖ ಮಾಡಲ್ಪಡುತ್ತದೆ. ಕಾಶ್ಮೀರದ ವಿಚಾರ ಬಂದಾಗಲೂ, ಭಾರತದ ಒಕ್ಕೂಟದ ವ್ಯವಸ್ಥೆ ಬಂದಾಗಲೂ ಮೈಸೂರು ರಾಜ್ಯ ಅನೇಕ ಕಡೆ ಉಲ್ಲೇಖ ಮಾಡಲ್ಪಡುವಂತಹ ಐತಿಹಾಸಿಕ ಉಲ್ಲೇಖಗಳಲ್ಲಿ ಇದೊಂದು ಆದರ್ಶವಾಗಿದೆ. ಇವತ್ತು ಸಾರ್ವಜನಿಕ ಉದ್ದಿಮೆಗಳು ಎಂದು ಹೇಳುವಾಗ ಕೇವಲ ಒಂದು ಕಾರ್ಖಾನೆಗಳು ಅಥವಾ ಒಂದು ಸ್ಟ್ರಕ್ಚರ್ ಅಲ್ಲ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದಂತಹ ಕೃಷ್ಣರಾಜ ನಗರ ಕ್ಷೇತ್ರ ಇದೆ, ಮಾಡಲ್ ನಗರಗಳು ಇದೆ. ಇವತ್ತು ವಿದೇಶಗಳಿಂದ ಬಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವುದನ್ನು ನೋಡುತ್ತಿದ್ದೇವೆ. ಹೊರಗಡೆ ಹೋದಾಗ ಉಲ್ಲೇಖ ಮಾಡುತ್ತಾರೆ. ಆಗ ನಮಗೆ ಹೆಮ್ಮೆಯೆನಿಸುತ್ತದೆ. ನಮ್ಮ ಪೂರ್ವಜರು ಮತ್ತು ಹಿರಿಯರು ಸಾವಿರಾರು ಎಕರೆ ಭೂಮಿಗಳನ್ನು ಕೊಟ್ಟು ಸಾರ್ವಜನಿಕ ಉದ್ದಿಮೆಗಳು ಎಂದೆಂದಿಗೂ ಸಾಯಬಾರದು ಎನ್ನುವ ಕಾರಣಕ್ಕೆ ಎಷ್ಟು ಮುಂದಾಲೋಚನೆಯಿಂದ ಇಂತಹ ಫ್ಯಾಕ್ಟರಿಗಳನ್ನು ಸ್ಥಾಪನೆ ಮಾಡಿದ್ದರು, ಆದರೆ ಈಗ ತುಂಬಾ ದುಃಖವೆನಿಸುತ್ತದೆ. ಮೈಸೂರು ಲ್ಯಾಂಪ್ ಕಾರ್ಖಾನೆಯ ಬಗ್ಗೆ ಇಂದು ಬೆಳಗ್ಗೆ ತಾನೇ ಅದರ ಉಲ್ಲೇಖ ಮಾಡಿದೆವು. ಇವತ್ತು ನಮ್ಮ ಹತ್ತಿರ ಹಣ, ಟೆಕ್ನಾಲಜಿ, ಬುದ್ಧಿಮತ್ತೆ, ಪ್ರತಿಭೆಗಳಿದೆ, ಅದಕ್ಕಿಂತ ಹೆಚ್ಚಾಗಿ ಈ ಸದನದಲ್ಲಿ ಮುತ್ಸದ್ಧಿಗಳಿದ್ದಾರೆ. ಅತ್ಯಂತ ಹಿರಿಯ ಅನುಭವಿ ಅಧಿಕಾರಿಗಳಿದ್ದಾರೆ. ಮಾನ್ಯ ಶ್ರೀಕಂಠೇಗೌಡರ ವಿಚಾರದಲ್ಲಿ ತುಂಬಾ ಕಾಡುವಂಥಹದ್ದು ಸತತವಾದ ಆಡಳಿತಾಧಿಕಾರಿಗಳನ್ನು ಏತಕ್ಕೆ ಕೊಡುವುದಿಲ್ಲ? ಉತ್ತಮ ಆಡಳಿತಕ್ಕಿಂತ

ರಾಜಕೀಯದಲ್ಲಿ ಯಾವಾಗಲೂ ಕೂಡ ನಮಗೆ ಬೇಕಾದಂತಹ ಅಧಿಕಾರಿಗಳೇ ಏತಕ್ಕೆ ಬೇಕು? ಸರ್ಕಾರದ ವ್ಯವಸ್ಥೆಯಲ್ಲಿ ಈ ಫ್ಯಾಕ್ಟರಿಗಳು ಯಾವುದೋ ಒಂದು ಲೋಪದಿಂದ ನಷ್ಟಕ್ಕೀಡಾದರೆ ಇಷ್ಟು ವರ್ಷಗಳ ಕಾಲ ಲಾಭ ಮಾಡಿದಂತಹ ಫ್ಯಾಕ್ಟರಿ ಏತಕ್ಕೆ ನಷ್ಟದಲ್ಲಿ ನಡೆಯುತ್ತಿದೆ? ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಈ ಸದನದಲ್ಲಿ ರಾಜಕಾರಣ ಮಾಡುವುದಕ್ಕೆ ಪ್ರಾರಂಭವಾದರೆ ನಮ್ಮ ಗತ ಇತಿಹಾಸದ ಯಾವುದನ್ನೂ ನಾವು ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಮಂಡ್ಯದ ಜನ ಬಾಯಿಯಿಂದ ಮಾತನಾಡುವಂತಹವರು. ದಯವಿಟ್ಟು ಅರ್ಥಮಾಡಿಕೊಳ್ಳಬೇಕು. ನಾವು ಉಲ್ಲೇಖ ಮಾಡುವುದಕ್ಕೆ ಹೋಗುವುದಿಲ್ಲ.

(ಮುಂದು)

(670) 14-09-2021/ 04-10/ ಕೆಹೆಚ್-ಎಕೆ

(ಸಭಾಪತಿಯವರ ಉಪಸ್ಥಿತಿ)

**ಡಾ|| ತೇಜಸ್ವಿನಿಗೌಡ (ಮುಂದು):-**

ಎರಡು ಕಡೆಯ ಜನರು ಮನಸ್ಸು ಮಾಡಿದರೆ ಐತಿಹಾಸಿಕವಾಗಿ ಎಂತಂತಹ ದಿಗ್ಗಜರನ್ನು ಮಲಗಿಸಿದ್ದಾರೆ. ಎಂತಂತಹ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧೇಶಾಂಗ ಸಚಿವರಾದ ಶ್ರೀ ಎಸ್.ಎಂ.ಕೃಷ್ಣರವರು ಮತ್ತು ಮಾನ್ಯ ಶಂಕರೇಗೌಡರವರ ಹತ್ತಿರ ಹಣವೇ ಇರಲಿಲ್ಲ. ಜನರು 10-10 ರೂಪಾಯಿಗಳನ್ನು ಕೊಟ್ಟು ಪಾರ್ಲಿಮೆಂಟ್‌ಗೆ ಕಳುಹಿಸಿದರು. ಶ್ರೀಮತಿ ಇಂದಿರಾಗಾಂಧಿಯವರ ಹತ್ಯೆಯ ನಂತರ ಬಂದಂತಹ ಅನುಕಂಪದ ಅಲೆಯಲ್ಲಿಯೂ ಕೂಡ ಒಂದೂವರೆ ಲಕ್ಷ ಲೀಡ್‌ನಲ್ಲಿ ಗೆಲ್ಲಿಸಿದಂತಹ ಜನ ಮತ್ತು ಅವರು ಹೃದಯದಿಂದ ಮಾತನಾಡುವಂತಹ ಜನ, ಇವರು ಒಂದು ತೀರ್ಮಾನವನ್ನು ತೆಗೆದುಕೊಂಡರೆ ಗಟ್ಟಿಯಾಗಿರುತ್ತದೆ. ಇವತ್ತು ಅತ್ಯಂತ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು. ಮಂಡ್ಯ ಜಿಲ್ಲೆಯಲ್ಲಿ ನೀರು ಇದೆ. ಮಂಡ್ಯ ಜಿಲ್ಲೆಯಲ್ಲಿ ಸುಭಿಕ್ಕೆ ಇದೆ ಎಂದು ತಿಳಿದುಕೊಂಡಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಕಬ್ಬಿನ ಗದ್ದೆಗೆ ಬೆಂಕಿ ಇಟ್ಟು ಅದರೊಳಗೆ ಸತ್ತಿರುವುದನ್ನು ತಾವು ಮರೆಯಬಾರದು. ಕಳೆದ ಬಾರಿ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ರೈತರ ಸಿಟ್ಟು ನೆತ್ತಿಗೇರಿದರೆ ಅವರು ಯಾವ ಸರ್ಕಾರಗಳನ್ನು ಬಿಡುವುದಿಲ್ಲ ಎಂದು ವಿನಮ್ರತೆಯಿಂದ ಹೇಳಿದ್ದೆವು. ತಪ್ಪುಗಳಾದಾಗ ರೈತರು ಎಲ್ಲರಿಗೂ ಪಾಠಗಳನ್ನು ಕಲಿಸಿದ್ದಾರೆ. ನಾನು ವಿನಮ್ರತೆಯಿಂದ ತಮ್ಮ ಪೀಠದ

ಮೂಲಕ ಕೇಳಿಕೊಳ್ಳುತ್ತೇನೆ. ಇಂತಹ ಕಾರ್ಖಾನೆಗಳನ್ನು ಯಾವುದೇ ಸರ್ಕಾರ ಕೊಟ್ಟಿರಲಿ, ಯಾವುದೇ ಮುಖ್ಯಮಂತ್ರಿ ದುಡ್ಡು ಕೊಟ್ಟಿರಲಿ, ಹಿಂದಿನ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರು ಕೊಟ್ಟಿರಲಿ, ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಯಡಿಯೂರಪ್ಪನವರು ಕೊಟ್ಟಿರಲಿ, ಮಾನ್ಯ ಯಡಿಯೂರಪ್ಪನವರು ಮತ್ತು ದಿವಂಗತ ಮಾದೇಗೌಡರವರು ಆ ಜಿಲ್ಲೆಯಿಂದ ಬಂದಿರುವಂತಹವರು, ಅಲ್ಲಿ ಉತ್ತಮ ಮುತ್ಸದ್ಧಿಗಳಿಗೆ ಕೊರತೆ ಇಲ್ಲ. ದಯಮಾಡಿ ಮೈಷುಗರ್ ಸಕ್ಕರೆ ಕಾರ್ಖಾನೆಗೆ ಬೇಕಾದಷ್ಟು ಆಸ್ತಿ-ಪಾಸ್ತಿ ಇದೆ. ಫ್ಯಾಕ್ಟರಿಯಲ್ಲಿ ಉಪಕರಣಗಳು ಇವೆ. ದಯಮಾಡಿ ಈ ಸರ್ಕಾರ ಯಾವುದೇ ಸಂದರ್ಭದಲ್ಲಿಯೂ ಈ ಕಾರ್ಖಾನೆ ಮತ್ತು ಉದ್ಯಮಿಯನ್ನು ಸಂರಕ್ಷಿಸುವುದಕ್ಕೆ ಆಗುವುದಿಲ್ಲವೆಂದರೆ ನಮ್ಮ ದಕ್ಷತೆಯನ್ನು ಪ್ರಶ್ನೆ ಮಾಡಿದಂತಾಗುತ್ತದೆ. ಮಂಡ್ಯದ ಜನರ ಭಾವನೆಗಳನ್ನು ಮತ್ತು ನಮ್ಮ ರೈತರ ಕಾಳಜಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಫ್ಯಾಕ್ಟರಿಯನ್ನು ಒಳ್ಳೆಯ ರೀತಿಯಲ್ಲಿ ಪುನಶ್ಚೇತನಗೊಳಿಸುವುದಕ್ಕೆ ಮತ್ತು ಇನ್ನು ರೀತಿಯಲ್ಲಿ ಬಲ ತುಂಬುವುದಕ್ಕೆ ಸಹಕಾರ ಕೊಡಬೇಕು. ಹಾಗೆಯೇ ಧರಣಿಯಲ್ಲಿ ನಿರತರಾದ ಮಂಡ್ಯದ ಜನರಲ್ಲಿ ವಿನಂತಿ ಮಾಡುತ್ತೇನೆ. ಈ ಸರ್ಕಾರದ ಮೇಲೆ ವಿಶ್ವಾಸವನ್ನಿಡಿ. ರೈತರ ಹೃದಯದಲ್ಲಿ ಒಂದು ದೊಡ್ಡ ಸ್ಥಾನವನ್ನು ಪಡೆದಿರುವಂತಹ ಮಾಜಿ ಮುಖ್ಯಮಂತ್ರಿಯವರಾದ ಯಡಿಯೂರಪ್ಪನವರಿಗೆ ಜನ್ಮ ಕೊಟ್ಟಂತಹದ್ದು ಕೂಡ ಮಂಡ್ಯ ಜಿಲ್ಲೆಯಾಗಿದೆ. ಇವತ್ತು ಆ ಕಡೆ ಈ ಕಡೆ ಕುಳಿತ ಪಕ್ಷದವರು ರಾಜಕಾರಣ ಮಾಡದೇ ಎಲ್ಲರೂ ಕೂಡ ನಮ್ಮ ಸರ್ಕಾರವನ್ನು ಒತ್ತಾಯ ಮಾಡಬೇಕು. ಇಡೀ ಏಷ್ಯಾದಲ್ಲಿಯೇ ಇದು ಮೊದಲನೇ ಫ್ಯಾಕ್ಟರಿಯಾಗಿತ್ತು. ನಮ್ಮ ರೈತರಿಗೆ ಕಬ್ಬನ್ನು ಬೆಳೆಯುವುದನ್ನು ಬಿಟ್ಟು ಬೇರೆ ಏನೂ ಜೀವನಾಧಾರ ಇಲ್ಲ. ನಮ್ಮ ರೈತರಿಗೋಸ್ಕರ ಈ ಫ್ಯಾಕ್ಟರಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಒಂದು ಪಾಸಿಟಿವ್ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ಹೇಳಿ, ತಮ್ಮ ಪೀಠದ ಮೂಲಕ ನಾನು ಈ ವಿಚಾರದಲ್ಲಿ ಬೆಂಬಲವನ್ನು ವ್ಯಕ್ತಪಡಿಸುತ್ತೇನೆ.

**ಶ್ರೀ ಎನ್.ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಇವತ್ತು ಬೆಳಗ್ಗೆ ಹಿರಿಯ ಶಾಸಕರಾದ ಶ್ರೀ ಮರಿತಿಬ್ಬೇಗೌಡರವರು ಮತ್ತು ಈಗ ಮಾನ್ಯ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರವರು ಸುದೀರ್ಘವಾಗಿ ಮಾತನಾಡಿದ್ದಾರೆ.

**(ಈ ಹಂತದಲ್ಲಿ ಮಾನ್ಯ ಉಪ ಸಭಾಪತಿಯವರಾದ ಶ್ರೀ ಎಂ.ಕೆ.ಪ್ರಾಣೇಶ್‌ವರರು ಸಭಾಪೀಠವನ್ನು ಅಲಂಕರಿಸಿದರು)**



ಇದಕ್ಕೆ ಬೆಂಬಲವಾಗಿ ನಮ್ಮ ಜಿಲ್ಲೆಯ ಸೊಸೆ ತೇಜಸ್ವಿನಿಗೌಡರವರು ಮಾತನಾಡಿದ್ದಾರೆ. ಮಂಡ್ಯ ಮೈಷುಗರ್ ಕಾರ್ಖಾನೆ ಎನ್ನುವುದು ಒಂದು ಭಾವನಾತ್ಮಕ ವಿಷಯವಾಗಿದೆ. ಇಲ್ಲಿ ಯಾವುದೇ ಪಕ್ಷದ ರಾಜಕಾರಣಿಗಳು ಇರಬಹುದು, ಆಳುವ ಸರ್ಕಾರ ಇರಬಹುದು. ಇಲ್ಲಿ ಅಧಿಕಾರಿಗಳಿಂದ ಈ ಸರ್ಕಾರದ ಕಾರ್ಖಾನೆ ನಷ್ಟ ಅನುಭವಿಸಿದೆಯೇ ವಿನಃ ಬೇರೆ ಯಾರಿಂದಲೂ ಅಲ್ಲ. ಸುಮಾರು ಈ ಕಾರ್ಖಾನೆಗೆ 2000 ಕೋಟಿ ರೂಪಾಯಿಗಳಿಗಿಂತ ಜಾಸ್ತಿ ಆಸ್ತಿ ಇದೆ. ಮಾನ್ಯ ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರವರು ಹೇಳಿದ ಹಾಗೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಪುಟ್ಟಣ್ಣ ಚೆಟ್ಟಿ ಟೌನ್‌ಹಾಲ್ ಮುಂಭಾಗದಲ್ಲಿ ಮೈಷುಗರ್ ಫ್ಯಾಕ್ಟರಿ ಕಟ್ಟಡವಿದ್ದು, ಇದು ಒಂದು ಏಕೆ ಹತ್ತು ಗುಂಟೆಯಲ್ಲಿ ಇದೆ. ಇಷ್ಟೆಲ್ಲಾ ಆಸ್ತಿ ಇದೆ. ಇದು 2000 ಕೋಟಿ ರೂಪಾಯಿಗಳ ಆಸ್ತಿಯಾಗಿದೆ. ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಸುಮಾರು ಒಳ್ಳೆ ಒಳ್ಳೆಯ ಕಾರ್ಖಾನೆಗಳನ್ನು ಪ್ರಾರಂಭ ಮಾಡಿ ಬಹಳ successful entrepreneur ಆಗಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಯಾರೋ ಒಬ್ಬ ಸಚಿವರು ಅವರ ಕಷ್ಟ ಮತ್ತು ಹೋರಾಟ ಹಾಗೂ ಅವರ ದೃಷ್ಟಿಕೋನದ ಶ್ರಮದಿಂದ ಬಹುಶಃ ಸುಮಾರು 15 ರಿಂದ 25 ವರ್ಷದೊಳಗೆ ಇಂತಹ ಒಂದು ದೊಡ್ಡ ಕಾರ್ಖಾನೆಗಳನ್ನು ಪ್ರಾರಂಭ ಮಾಡಿ, ಈ ಭಾಗದ ಜನರಿಗೆ ಸರಿಯಾದ ಸಮಯದಲ್ಲಿ ಹಣವನ್ನು ಕೊಡುವ ಮುಖಾಂತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಕೇಳಿದ್ದೇನೆ. ಇಂತಹ ಅನುಭವ ಇರುವಂತಹ ಸಚಿವರು ಮಾನ್ಯ ಸಚಿವರ ಹತ್ತಿರ ಚರ್ಚೆ ಮಾಡಿ 2000 ಕೋಟಿ ರೂಪಾಯಿಗಳ ಆಸ್ತಿ ಇದೆ. ಇಲ್ಲಿ ಯಾವುದೇ ಕಾರಣಕ್ಕೂ ಜವೀನು ತೆಗೆದುಕೊಳ್ಳುವ ಹಾಗಿಲ್ಲ. ಇಲ್ಲಿ ಯಾವುದೇ ವಿದ್ಯುತ್ ಸಂಪರ್ಕ ಮಾಡುವ ಹಾಗಿಲ್ಲ. ಇಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ಇವೆ. ಕೇವಲ overoil ಮಾಡಿದ ಹಾಗೆ ಅಷ್ಟೇ ಮಾಡಬೇಕಾಗಿರುವಂತಹ ಕೆಲಸವಾಗಿದೆ. ಈ ಕೆಲಸಕ್ಕೆ ಸುಮಾರು 2000 ಇಸವಿಯಿಂದ ಇಲ್ಲಿಯ ತನಕ ಸುಮಾರು 546 ಕೋಟಿ ರೂಪಾಯಿಗಳು ನಷ್ಟವಾಗಿದೆ ಎಂದು ನಾವು ಆಡಿಟ್‌ನಲ್ಲಿ ನೋಡಿದ್ದೇವೆ. ಇದಕ್ಕೆ ಕಾರಣಕರ್ತರು ಯಾರು? ಯಾವುದೇ ಆಳುವ ಸರ್ಕಾರದಲ್ಲಿಯೂ ಕೂಡ ಒಬ್ಬ ಎಂ.ಡಿ., ಟೆಕ್ನಿಕಲ್ ಇಂಜಿನಿಯರ್, ಕೆಮಿಸ್ಟ್, ಮ್ಯಾನೇಜರ್ ಯಾರೂ ಕೂಡ ಇಲ್ಲ. ಕಾಲಕಾಲಕ್ಕೆ ರಾಜಕಾರಣಿಗಳ ಕೃಪಾಪೋಷಿತ ಆಡಳಿತ ಮಂಡಳಿಯಿಂದ ಯಾವ್ಯಾವ ಅಧಿಕಾರಿಗಳು ಬೇಕಾಗಿದೆಯೋ ಅಂತಹ ಅಧಿಕಾರಿಗಳನ್ನು ಎಂ.ಡಿ.,ಯಾಗಿ ಮಾಡುವುದು, ಆ ಎಂ.ಡಿ., ಆರು ತಿಂಗಳಿನಿಂದ ಒಂದು ವರ್ಷದವರೆಗೂ ಇರುತ್ತಾರೆ. ಅವರು ಆರು ತಿಂಗಳು ಆದ ಮೇಲೆ ಜಾಗ ಖಾಲಿ ಮಾಡಿಕೊಂಡು ಖಾಲಿ ಮಾಡಿಕೊಂಡು ಹೋಗುತ್ತಾರೆ. ಇಂತಹ ದುಸ್ಥಿತಿಯಿಂದ ಇವತ್ತಿನ ದಿವಸ ಇಂತಹ

ಕೆಟ್ಟ ಪರಿಸ್ಥಿತಿಗೆ ತಲುಪಿದೆ. ಮಾನ್ಯ ಸಭಾಪತಿಯವರ ಮುಖಾಂತರ ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ಈಗಾಗಲೇ ನಮ್ಮ ಜಿಲ್ಲೆಯಲ್ಲಿ PSSK ಕಾರ್ಖಾನೆಯನ್ನು ಪ್ರಾರಂಭ ಮಾಡಿದ್ದಾರೆ. ಇದನ್ನು ಖಾಸಗಿ ಮಾಲಿಕತ್ವದಲ್ಲಿ ಹೇಗೆ ಕಾರ್ಖಾನೆಯನ್ನು ಪ್ರಾರಂಭ ಮಾಡಿ, ಚೆನ್ನಾಗಿ ನಡೆಸಲಾಗುತ್ತಿದೆಯೋ, ಇದೇ ರೀತಿಯಲ್ಲಿ ಸುಮಾರು 50 ರಿಂದ 100 ಕೋಟಿ ರೂಪಾಯಿಗಳನ್ನು ಕೊಟ್ಟು, ಅಲ್ಲಿಗೆ ಒಳ್ಳೆ ಒಳ್ಳೆಯ ಅಧಿಕಾರಿಗಳನ್ನು ಹಾಕಿ ತಮಗಿರುವ ಅನುಭವದ ಆಧಾರದ ಮೇಲೆ ಸರ್ಕಾರಿ ಸಕ್ಕರೆ ಕಾರ್ಖಾನೆಯನ್ನು ಕೂಡ ಲಾಭದಾಯಕವಾಗಿ ಮಾಡಬಹುದೆನ್ನುವುದನ್ನು ತಾವು ತೋರಿಸಿಕೊಡಿ. ಮಂಡ್ಯ ಜಿಲ್ಲೆಯ ಜನತೆ ಮತ್ತು ನಮ್ಮ ಕರ್ನಾಟಕ ರಾಜ್ಯದ ಜನತೆ ನಿಜವಾಗಿಯೂ ತಮಗೆ ಅಭಿನಂದನೆಯನ್ನು ಸಲ್ಲಿಸುತ್ತಾರೆ ಎಂದು ತಮ್ಮ ಮುಖಾಂತರ ತಿಳಿಸುತ್ತೇನೆ. ಯಾವುದೇ ಕಾರಣಕ್ಕೂ ಈ ಪರಿಸ್ಥಿತಿಯಲ್ಲಿ ಯಾರು ಕೂಡ ಲೀಸ್ ಅಥವಾ O & M (Operation and Maintenance) ಗೆ ನಮ್ಮ ಜಿಲ್ಲೆಯ ಜನತೆ ಯಾರು ಕೂಡ ಒಪ್ಪುವುದಿಲ್ಲ. ಈ ರೀತಿ ಏನಾದರೂ ಆದರೆ ಯಾರ್ಯಾರೂ ಜನಪ್ರತಿನಿಧಿಗಳು ಇದ್ದಾರೆಯೋ ಅವರನ್ನು ಮಂಡ್ಯದ ಜನತೆ ಮಂಡ್ಯ ಜಿಲ್ಲೆಗೆ ಕಾಲಿಡುವುದಕ್ಕೆ ಬಿಡುವುದಿಲ್ಲ. ಇದಕ್ಕಿಂತ ಹೆಚ್ಚಾಗಿ ತಮ್ಮ ಅನುಭವದ ಆಧಾರದ ಮೇಲೆ ತಾವು ಸರ್ಕಾರದ ಮಟ್ಟದಲ್ಲಿಯೇ ಒಳ್ಳೆ ಒಳ್ಳೆಯ ಅಧಿಕಾರಿಗಳನ್ನು ಹಾಕಿ. ಸುಮಾರು 10 ರಿಂದ 11 ಸಕ್ಕರೆ ಕಾರ್ಖಾನೆಗಳನ್ನು ನಡೆಸುತ್ತಿರುವಂತಹ ಅನುಭವ ತಮಗೆ ಇದೆ. 300 ಕೋಟಿ ರೂಪಾಯಿಗಳಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಬಹುದೆಂದು ಅವರು ಹೇಳಿದ್ದಾರೆ. 300 ಕೋಟಿ ರೂಪಾಯಿಗಳಲ್ಲಿ ಹೊಸದಾಗಿ ಕಾರ್ಖಾನೆಗಳನ್ನು ಪ್ರಾರಂಭ ಮಾಡುವುದಾದರೆ ಅದಕ್ಕೆ ಜಮೀನು ಮತ್ತು ವಿದ್ಯುತ್ ಸಂಪರ್ಕ ಬೇಕು. ಆದರೆ ಇಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ಇವೆ. ಅದರ ಜೊತೆಗೆ ಇವತ್ತು ಬಿಸಿ ಊಟವನ್ನು ಕೊಡುತ್ತಿದ್ದೆವೆಯಲ್ಲವೇ, ಆಗಿನ ಕಾಲದಲ್ಲಿ ಈ ಸಕ್ಕರೆ ಕಾರ್ಖಾನೆಯಿಂದ ಬಂದಂತಹ ಲಾಭದಿಂದ ಹೈಸ್ಕೂಲ್ ಮಕ್ಕಳಿಗೆ ಬಿಸಿ ಊಟವನ್ನು ಕೊಡುತ್ತಿದ್ದರು. ಅಷ್ಟು ಲಾಭ ಬರುತ್ತಿತ್ತು. ತಮ್ಮ ಮುಖಾಂತರ ಮಾನ್ಯ ಸಚಿವರಿಗೆ ಮತ್ತು ಮಾನ್ಯ ಮುಖ್ಯಮಂತ್ರಿಯವರಿಗೆ ಒತ್ತಾಯಿಸುವುದೇನೆಂದರೆ, ಇದು ಸರ್ಕಾರದ ಮಟ್ಟದಲ್ಲಿಯೇ ಪ್ರಾರಂಭವಾಗಬೇಕು. ಇದರ ಜೊತೆಗೆ ಇಂತಹ ದುಸ್ಥಿತಿಗೆ ಕಾರ್ಖಾನೆ ಏನು ತಲುಪಿದೆ, ಇದರ ಕಪ್ಪು ಚುಕ್ಕೆಯನ್ನು ಹೊಗಲಾಡಿಸಿ, ಸರ್ಕಾರದ ಮಟ್ಟದಲ್ಲಿ ಲಾಭ ಬಂದಿದೆ ಎನ್ನುವಂತಹ ಹೆಗ್ಗಳಿಕೆಯನ್ನು ಈ ಸರ್ಕಾರ ಮಾಡಬೇಕೆಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ.

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬೆಳಗ್ಗೆಯೇ ನನ್ನ ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರವನ್ನು ಕೊಟ್ಟಿದ್ದಾರೆ. ಈಗ

ಪುರಾತನವಾದ ಬಹಳ ಐತಿಹಾಸಿಕ ಸಕ್ಕರೆ ಕಾರ್ಖಾನೆ ಉಳಿಯಬೇಕು ಮತ್ತು ಅಲ್ಲಿ ರೈತರ ಆಸ್ತಿತ್ವ ಉಳಿಯಬೇಕೆನ್ನುವುದೇ ನಮ್ಮ ಪ್ರಶ್ನೆಯಾಗಿದೆ. ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಈಗಾಗಲೇ 2-3 ಸಭೆಗಳು ನಡೆದಿವೆ. ಆದರೂ ಕೂಡ ಒಂದು ತೀರ್ಮಾನಕ್ಕೆ ಬರುವುದಕ್ಕೆ ಆಗಲಿಲ್ಲ. ಆದರೆ ಮಂಡ್ಯ ಜಿಲ್ಲೆಯ ಜನತೆ ಒಕ್ಕೂಟದಿಂದ ಜನಪ್ರತಿನಿಧಿಗಳು ಮತ್ತು ಎಲ್ಲರೂ ಕೂಡ ಸರ್ಕಾರಿ ಸ್ವಾಮ್ಯದಲ್ಲಿ ಈ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಬೇಕೆನ್ನುವಂತಹದ್ದು ಆಗಿದೆ. ದಯಮಾಡಿ ಇದರ ಬಗ್ಗೆ ನಾವು ಕಳಕಳಿಯಿಂದ ವಿನಂತಿ ಮಾಡುವುದೇನೆಂದರೆ, ತಾವು ಮತ್ತೊಮ್ಮೆ ಸಚಿವರಾಗಿದ್ದು, ಹಾಗೆಯೇ ಸಮರ್ಥರಾಗಿದ್ದೀರಿ. ಇಂತಹ 10 ಸಕ್ಕರೆ ಕಾರ್ಖಾನೆಗಳನ್ನು ನಡೆಸುವಂತಹ ಶಕ್ತಿ ತಮಗಿದೆ. ಆದರೆ ಇವತ್ತು ಈ ಕಾರ್ಖಾನೆ ಸಮಸ್ಯೆ ಬಗ್ಗೆ ಮಾನ್ಯ ಸಚಿವರಾದ ಶ್ರೀ ಎನ್.ನಾಗರಾಜುರವರು ಈ ಇಲಾಖೆಯ ಸಚಿವರಾಗಿದ್ದಾಗ ಒಳ್ಳೆಯ ಉತ್ತರ ಕೊಟ್ಟಿದ್ದರು. ಹಾಗೆಯೇ ಇದಕ್ಕೆ ಒಳ್ಳೆಯ ಚಾಲನೆಯನ್ನು ಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಸಹ ಸದನದಲ್ಲಿ ತಿಳಿಸಿದ್ದರು.

(ಮುಂದು)

**(671) 4:20 ಎಸ್‌ಪಿಆರ್-ಆರ್‌ಎನ್ 14/09/2021**

(ಉಪಸಭಾಪತಿಯವರ ಉಪಸ್ಥಿತಿ)

**ಶ್ರೀ ಮರಿತಿಬ್ಬೇಗೌಡ (ಮುಂದು):-**

ದಯಮಾಡಿ, ಸರ್ಕಾರವು ಈ ಸಮಸ್ಯೆಗೆ ಬಹಳ ಬೇಗ ಪರಿಹಾರ ಹೇಳಬೇಕು. ಈಗ ಸರ್ಕಾರದ ಮುಂದಿರುವ ವಿಚಾರಗಳೇನೆಂದರೆ, ಖಾಸಗಿಯವರಿಗೆ 40 ವರ್ಷಗಳ ಕಾಲ ಗುತ್ತಿಗೆ ನೀಡುವುದು ಅಥವಾ O & M (Operation & Maintenance) ಮೂಲಕ ಕಾರ್ಖಾನೆಯನ್ನು ನಡೆಸುವುದು. ಇದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸರ್ಕಾರವು ತಿಳಿಸಿದೆ. ಪ್ರಸ್ತುತ ಅಧಿವೇಶನವು ಪೂರ್ಣಗೊಂಡ ಮೇಲೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳನ್ನೊಳಗೊಂಡಂತೆ ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರನ್ನು ಕರೆದು ಸಭೆ ಮಾಡಲಾಗುವುದೆಂದು ಈ ದಿನ ಪೂರ್ವಾಹ್ನ ಸದನದಲ್ಲಿ ಸಚಿವರು ತಿಳಿಸಿದರು. ಇಲ್ಲವೆಂದಾದರೆ, ಸಚಿವರೇ ಈ ದಿನವೇ ಸದನಕ್ಕೆ ಉತ್ತರಿಸಿದರೆ ಮಂಡ್ಯದಲ್ಲಿ ಧರಣಿ ನಿರತ ರೈತರೆಲ್ಲರೂ ನೆಮ್ಮದಿಯಿಂದ ಮಲಗುತ್ತಾರೆ. ಏಕೆಂದರೆ, ಕಳೆದ ಮೂರು ವರ್ಷಗಳಿಂದ ಈ ಕಾರ್ಖಾನೆಯು ನಡೆಯಲಿಲ್ಲ. ಮಂಡ್ಯ ಜಿಲ್ಲೆಯ ಜನರು ಕೋವಿಡ್‌ನ ಕಾರಣದಿಂದಾಗಿ ಸತ್ತರು. ಈ ಕಾರ್ಖಾನೆಯು ನಡೆಯದೇ ಇರುವುದರಿಂದ ಕಬ್ಬು ಬೆಳಗಾರರು ಬಹಳ ತೊಂದರೆಗೊಳಗಾಗಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ನಾನು ವಿನಂತಿಸಿಕೊಳ್ಳುವುದೇನೆಂದರೆ,

ನಮ್ಮ ಶಾಸಕ ಮಿತ್ರರುಗಳೆಲ್ಲರೂ ಪ್ರಸ್ತುತ ವಿಷಯದ ಬಗ್ಗೆ ಎಲ್ಲಾ ಸಂಗತಿಗಳನ್ನು ತಿಳಿಸಿದ್ದಾರೆ. ಅವರುಗಳೆಲ್ಲರ ಅಭಿಪ್ರಾಯಕ್ಕೆ ನಾನು ನನ್ನ ಸಹಮತವನ್ನು ವ್ಯಕ್ತಪಡಿಸುತ್ತೇನೆ. ಆಗಲೇ ತಿಳಿಸಿದಂತೆ, ಪ್ರಸ್ತುತ ಅಧಿವೇಶನ ಪೂರ್ಣಗೊಂಡ ತಕ್ಷಣವೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆಯನ್ನು ನಡೆಸಿ, ಈ ಕಾರ್ಖಾನೆಯು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯಬೇಕೆನ್ನುವ ನಮ್ಮೆಲ್ಲರ ಜನಪ್ರತಿನಿಧಿಗಳ ಮತ್ತು ರೈತರ ಕೂಗಿಗೆ ದಯಮಾಡಿ ಸರ್ಕಾರ ಬೆಂಬಲ ವ್ಯಕ್ತಪಡಿಸುತ್ತಾ, ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯುವಂತೆ ಮಾಡಬೇಕೆಂದು ವಿನಂತಿಸುತ್ತೇನೆ. ಆ ಸಭೆಗೆ ಎಲ್ಲಾ ಅಧಿಕಾರಿಗಳನ್ನು ಮತ್ತು ಮಂಡ್ಯ ಜಿಲ್ಲೆಯ ಶಾಸಕರುಗಳನ್ನು ಕರೆದು, ಈ ವಿಷಯದ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳುವಂತೆ ತಮ್ಮ ಮೂಲಕ ನಾನು ಸಚಿವರಿಗೆ ವಿನಂತಿಸುತ್ತೇನೆ.

**ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):-**ಮಾನ್ಯ

ಸಭಾಪತಿಯವರೇ, 'ಪೂರ್ವಜರು ಕಷ್ಟಪಟ್ಟು ಕಟ್ಟಿ, ಬೆಳೆಸಿ ಉಳಿಸಿಕೊಂಡು ಬಂದಿದ್ದ ಆಸ್ತಿ-ಪಾಸ್ತಿಯನ್ನು ಮಾರಾಟ ಮಾಡಿ, ಮನೆ ನಡೆಸುವ ಮಗನನ್ನು ಏನೆಂದು ಕರೆಯುತ್ತೇವೆ?' ಎಂದು ಈ ನಾಡಿನ ಖ್ಯಾತ ಸಾಹಿತಿಗಳಾದ ಶ್ರೀ ದೇವನೂರು ಮಹಾದೇವರವರು ಕೇಳುತ್ತಾರೆ. ಅವನನ್ನು 'ಮನೆಹಾಳ, ಕೇಡುಗ' ಎಂಬುದಾಗಿ ಕರೆಯುತ್ತೇವೆ. ಈ ಕಾರ್ಖಾನೆಯು ನಮ್ಮ ಪೂರ್ವಜರು ಸ್ಥಾಪಿಸಿದ ಸಂಸ್ಥೆಯಾಗಿದೆ. ಇಲ್ಲಿ ಉಲ್ಲೇಖಿಸಿರುವ ಮನೆ ಮಗ ಯಾರು? ಅದು ಯಾರೆಂದು ನಾನು ಹೇಳುವುದಕ್ಕೆ ಹೋಗುವುದಿಲ್ಲ; ಸರ್ಕಾರವು ಅದನ್ನು ಯೋಚಿಸಬೇಕು. ಖ್ಯಾತ ಸಾಹಿತಿಗಳು ಹೇಳಿದ್ದ ಮಾತನ್ನು ನಾನು ಇಲ್ಲಿ ಉಲ್ಲೇಖಿಸಿದ್ದೇನೆ. ಹೊಟ್ಟೆ ಕಟ್ಟಿ, ಕಷ್ಟ ಪಟ್ಟು, ಬೆವರು ಸುರಿಸಿ, ಉಳಿತಾಯ ಮಾಡಿ ಹೊಂದಿದ ಆಸ್ತಿ-ಪಾಸ್ತಿಗಳನ್ನು, ಅವರ ಮುಂದಿನ ವಂಶಸ್ಥರು ಮಾಡಿದ ಆಸ್ತಿಗಳನ್ನು ಮಾರಾಟ ಮಾಡಿ, ಮನೆತನವನ್ನು ನಡೆಸಲು ಹೊರಟರೆ, ಅವನನ್ನು ಏನೆಂದು ಕರೆಯುತ್ತಾರೆ? ಅವನನ್ನು 'ಮನೆಹಾಳ' ಎಂದು ಕರೆಯುತ್ತಾರೆ. ಈ ಮಾತನ್ನು ನಾನು ಹೇಳುತ್ತಿಲ್ಲ. ಇದನ್ನು ಖ್ಯಾತ ಸಾಹಿತಿಗಳಾದ ಶ್ರೀ ದೇವನೂರು ಮಹಾದೇವರವರು ಹೇಳಿದ್ದಾರೆ. ಸರ್ಕಾರಕ್ಕೆ ಇದೊಂದೆ ಮಾತು ಸಾಕು, ಇನ್ನೂ ಹೆಚ್ಚಿನದಾಗಿ ಏನು ಹೇಳಬೇಕು?

1933 ನೇ ಇಸ್ವಿಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಅಂದಿನ ಕಾಲದಲ್ಲಿ ದೂರದೃಷ್ಟಿ ಹೊಂದಿದ ಬ್ರಿಟಿಷ್ ಅಧಿಕಾರಿ ಲೆಸ್ಲಿ ಚಾರ್ಲ್ಸ್ ಕೋಲ್‌ಮನ್ ರವರ ಸಹಾಯದಿಂದ ಇಡೀ ಏಷಿಯಾ ಖಂಡದಲ್ಲಿಯೇ ಮೊಟ್ಟಮೊದಲನೆಯ ಸಕ್ಕರೆ

ಕಾರ್ಖಾನೆಯನ್ನು ಪ್ರಾರಂಭಿಸಿದ್ದು, ಇದು ಸರ್ಕಾರದ ಆಸ್ತಿಯಾಗಿದೆ. ಇದು ಮೈಸೂರು ಮಹಾರಾಜರಿಂದ ಸ್ಥಾಪಿತವಾಗಿದೆ. ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗುವುದಷ್ಟೇ ಸರ್ಕಾರದ ಕೆಲಸವಾಗಿದೆ. ನಮ್ಮ ಪೂರ್ವಿಕರು ಸಾಕಷ್ಟು ಆಸ್ತಿಗಳನ್ನು ಮಾಡಿಟ್ಟಿದ್ದಾರೆ; ಕೇವಲ ಅವುಗಳ ನಿರ್ವಹಣೆಯನ್ನಷ್ಟೇ ಸರ್ಕಾರವು ಮಾಡಬೇಕಾಗಿದೆ. ಆದರೆ ಅದನ್ನೇ ಮಾಡುವುದಕ್ಕಾಗುವುದಿಲ್ಲವೆಂದರೆ ಹೇಗೆ? ಸದರಿ ಸಂಸ್ಥೆಗಳನ್ನು ಸ್ಥಾಪಿಸಿದವರು ದೊಡ್ಡವರೋ ಅಥವಾ ಅವುಗಳ ನಿರ್ವಹಣೆ ಮಾಡುವವರು ದೊಡ್ಡವರೋ? ಸರ್ಕಾರ ಕೇವಲ ನಿರ್ವಹಣಾ ಕೆಲಸವನ್ನು ಮಾತ್ರವೇ ಮಾಡಬೇಕು. ನಮ್ಮ ಪೂರ್ವಿಕರು ಬಹಳಷ್ಟು ಆಸ್ತಿ-ಪಾಸ್ತಿ, ಸಂಪತ್ತುಗಳನ್ನು ಗಳಿಸಿ, ಒಂದು ದಿನ ಕಣ್ಮರೆಯಾಗಿರುತ್ತಾರೆ. ಆದರೆ, ಅವರ ವಂಶಸ್ಥರು ಇನ್ನೂ ಹೆಚ್ಚಿನ ಆಸ್ತಿಗಳನ್ನು ಮಾಡುವುದು ಬೇಡ, ಕೇವಲ ಅವುಗಳ ನಿರ್ವಹಣೆ ಮಾಡಿದರೆ ಸಾಕು. ಆದರೆ ಇದೇ ಅವರಿಂದಾಗುತ್ತಿಲ್ಲ. ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಿಗೆ ಸಾಕಷ್ಟು ಅನುಭವವಿದೆ. ನನ್ನ ಅಂದಾಜಿನ ಪ್ರಕಾರ ಅವರು ಒಂದು ಡಜನ್‌ಗಿಂತ ಹೆಚ್ಚಿನ ಕಾರ್ಖಾನೆಗಳನ್ನು ಹೊಂದಿದ್ದಾರೆ. ಅವರೇ ಹೇಳುವಂತೆ ಸದರಿಯವರು 9 ಕಾರ್ಖಾನೆಗಳನ್ನು ಹೊಂದಿದ್ದಾರೆ. ನಮ್ಮದೂ ಸಹ ಕಾರ್ಖಾನೆ ಇರುವುದರಿಂದ ಅದರ ಕಷ್ಟ ಏನೆಂದು ನನಗೆ ಗೊತ್ತಿದೆ. ಆದ್ದರಿಂದಲೇ ನಾನು ಇಲ್ಲಿ ನಿಂತುಕೊಂಡು ಮಾತನಾಡುತ್ತಿದ್ದೇನೆ. ಸರ್ಕಾರ ಕೇವಲ ಸಕ್ಕರೆ ಕಾರ್ಖಾನೆಯನ್ನು ನಿರ್ವಹಣೆ ಮಾತ್ರವೇ ಮಾಡಬೇಕು. ಇಲ್ಲಿ ಸಲ್ಲಿಸಿರುವ ವರದಿಯನ್ನು ನಾನು ನೋಡಿದ್ದೇನೆ. ಅದರಲ್ಲಿ 'ಉಗಿ ಬಳಕೆ' ಯ ಬಗ್ಗೆ ಉಲ್ಲೇಖಿಸಲಾಗಿದ್ದು, ಅದು ಅಂದಾಜು ಶೇಕಡಾ 50 ರಷ್ಟಿರಬೇಕೆಂದು ಹೇಳುತ್ತಾರೆ. ಆದರೆ ಇಲ್ಲಿ ಅದು ಶೇಕಡಾ 60 ರಷ್ಟಿದೆ ಎಂದು ಹೇಳಿದ್ದಾರೆ. ಇದರರ್ಥ ಅಲ್ಲಿನ 'ಎಫೆಕ್ಟಿವ್ ಬಾಡಿ'ಗೆ ಏನಾದರೂ ತೊಂದರೆ ಇರಬಹುದೆನ್ನುವುದು ನನ್ನ ಅನಿಸಿಕೆಯಾಗಿದೆ. 'ಉಗಿ ಬಳಕೆ'ಯು ಶೇಕಡಾ 32-33 ರಷ್ಟಿದ್ದರೆ ಅದು 'ಅತ್ಯುತ್ತಮ ಆರ್ಥಿಕತೆ' ಎಂದು ಹೇಳಬಹುದು. ವರದಿಯಲ್ಲಿ ಇದು ಶೇಕಡಾ 50 ರಷ್ಟಿದೆ ಎಂದು ತಿಳಿಸಿದ್ದು, ಆದರೆ ಅಲ್ಲಿ ವಾಸ್ತವವಾಗಿ ಶೇಕಡಾ 60 ರಷ್ಟಿದೆ. ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಮುನ್ನ ಅದನ್ನು ಆಧುನೀಕರಣಗೊಳಿಸುವಂತಹ ಕೆಲಸಗಳಿಗೆ ಸರ್ಕಾರವು ಕೈ ಹಾಕಬೇಕು. ಏಕೆಂದರೆ ಅಲ್ಲಿ ಹಳೆಯ ಕಾಲದ ಯಂತ್ರೋಪಕರಣಗಳಿರಬಹುದು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಏನಂದರೆ, ನಾನು ಕಾರ್ಖಾನೆಗೆ ಭೇಟಿ ನೀಡಿದ್ದೇನೆ.

**ಶ್ರೀ ಮುರುಗೇಶ್ ಆರ್.ನಿರಾಣಿ:-** ಮಾನ್ಯ ಸಭಾಪತಿಯವರೇ, ಇತ್ತೀಚೆಗೆ ಅಲ್ಲಿನ ಯಂತ್ರೋಪಕರಣಗಳನ್ನು ಮೇಲ್ದರ್ಜೆಗೆ ಏರಿಸಿದ್ದಾರೆ.

**ಶ್ರೀ ಎಸ್.ಆರ್.ಪಾಟೀಲ್:-**ಮಾನ್ಯ ಸಭಾಪತಿಯವರೇ, ಅಲ್ಲಿ ಮಿಲ್ ಗಾತ್ರದ ಎರಡು ಟೆಂಡರ್‌ಗಳಿವೆ. ಆ ಪೈಕಿ ಒಂದು ಟೆಂಡರ್ ಕಬ್ಬು ನುರಿಯಲು ಬಳಕೆಯಾಗುತ್ತದೆ. ಅಲ್ಲಿ ಹೊಸ ಮಿಲ್ ಕಬ್ಬು ನುರಿಯಲು ತಯಾರಿದೆ. ಅಲ್ಲಿ 30-35 ಕೆ.ಎಲ್.ಪಿ.ಡಿ. ಸಾಮರ್ಥ್ಯದ ಡಿಸ್ಪಿಲರಿ ಇದೆ. 30 ಮೆಗಾ ವ್ಯಾಟ್ ಸಾಮರ್ಥ್ಯದ ಕೋಜನ್ ವಿದ್ಯುತ್ ಘಟಕವಿದ್ದು, ಇದು ಇನ್ನೂ ಪ್ರಾರಂಭಗೊಂಡಿರುವುದಿಲ್ಲ. ಅಲ್ಲಿ 28 ಮೆಗಾ ವ್ಯಾಟ್ ಸಾಮರ್ಥ್ಯದ ಟರ್ಬೈನ್ ಇದೆ. ಸರ್ಕಾರಕ್ಕೆ ಕೋಜನ್ ವಿದ್ಯುತ್ ಘಟಕ ಮತ್ತು ಡಿಸ್ಪಿಲರಿಗಳಿಂದ ಆದಾಯವಿದೆ. ಅಲ್ಲಿ ಕೆಲವು ಹಳೆದ ಯಂತ್ರೋಪಕರಣಗಳಿದ್ದರೆ, ಅವುಗಳನ್ನು ಇಂದಿನ ಅತ್ಯಾಧುನಿಕ ಯಂತ್ರೋಪಕರಣಗಳಿಗೆ ಬದಲಾಯಿಸಬೇಕು. ಏಕೆಂದರೆ ತಂತ್ರಜ್ಞಾನವು ದಿನದಿಂದ ದಿನಕ್ಕೆ ಆಧುನೀಕರಣಗೊಳ್ಳುತ್ತದೆ. ಹೇಗೆಂದರೆ, ನಿನ್ನೆಯ ತಂತ್ರಜ್ಞಾನ ಇವತ್ತಿನ ದಿವಸ ಇರುವುದಿಲ್ಲ; ಇಂದಿನ ತಂತ್ರಜ್ಞಾನ ನಾಳೆಯ ದಿನ ಇರುವುದಿಲ್ಲ. ಯಂತ್ರೋಪಕರಣಗಳು ಸಾಕಷ್ಟು ಹೆಚ್ಚು ಹೆಚ್ಚು ಅತ್ಯಾಧುನಿಕವಾಗಿವೆ. ಸರ್ಕಾರಿ ಮುಖ್ಯ ಸಚಿವರದ್ದೂ ಸಹ ಸಕ್ಕರೆ ಕಾರ್ಖಾನೆಗಳಿದ್ದು, ಅವರು ನಮ್ಮ ಗುರುಗಳಾಗಿದ್ದಾರೆ. ಹಳೆಯ ಯಂತ್ರೋಪಕರಣಗಳನ್ನು ಆಧುನೀಕರಣಗೊಳಿಸಬೇಕು. ಈ ಸಂಸ್ಥೆಯು ಕರ್ನಾಟಕ ರಾಜ್ಯದ ಉದ್ದಗಲಕ್ಕೂ ತನ್ನ ಆಸ್ತಿಗಳನ್ನು ಹೊಂದಿದೆ. ಈ ಸಂಸ್ಥೆಯು ಬೆಂಗಳೂರು ನಗರದ ಪುರಭವನದ ಎದುರಿಗೆ 1 ಎಕರೆ 10 ಗುಂಟೆ ಜಮೀನನ್ನು ಹೊಂದಿದೆ. ಇವತ್ತಿನ ದಿವಸ ಅದರ ಬೆಲೆ ಒಂದು ಸಾವಿರ ಕೋಟಿ ರೂಪಾಯಿಗಳಷ್ಟಾಗುತ್ತದೆ. ಸದರಿ ಜಮೀನಿನಲ್ಲಿ ಯಾವುದಾದರೂ ಕಟ್ಟಡ ನಿರ್ಮಾಣ ಮಾಡಿ, ಬಾಡಿಗೆಗೆ ನೀಡಿದರೆ, ಮಾಸಿಕವಾಗಿ 5-10 ಕೋಟಿ ರೂಪಾಯಿಗಳ ಆದಾಯ ಬರುತ್ತದೆ. ನಮ್ಮ ರಾಜ್ಯದ ಉದ್ದಗಲಕ್ಕೂ ಸಾಕಷ್ಟು ಪ್ರಮಾಣದಲ್ಲಿ ಕೃಷಿ ಭೂಮಿ ಇದೆ. ಅಲ್ಲಿಯೇ 2.5 ಎಕರೆಗಿಂತಲೂ ಹೆಚ್ಚು ಜಮೀನು ಇದೆ. ಬಹುತರವಾಗಿ ನನ್ನ ಬದುಕಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಸ್ತಿಯನ್ನು ಹೊಂದಿದ ಸಕ್ಕರೆ ಕಾರ್ಖಾನೆಯನ್ನು ನಾನು ಎಲ್ಲಿಯೂ ಸಹ ನೋಡಿಲ್ಲ. ಸಚಿವರು ಹೊಂದಿರುವ 8-10 ಸಕ್ಕರೆ ಕಾರ್ಖಾನೆಗಳೆಲ್ಲವನ್ನೂ ಲೆಕ್ಕ ಹಾಕಿದರೆ, ಮೈ ಶುಗರ್ ಸಕ್ಕರೆ ಕಾರ್ಖಾನೆಯು ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎನ್ನುವುದು ನನ್ನ ಭಾವನೆಯಾಗಿದೆ. ಇದರ ಮೌಲ್ಯ ಸ್ವಲ್ಪ ಹೆಚ್ಚು-ಕಡಿಮೆ ಇರಬಹುದು, subject to correction. ಇಂತಹ ದೊಡ್ಡ ಪ್ರಮಾಣದ ಸಕ್ಕರೆ ಕಾರ್ಖಾನೆಯ ಸ್ಥಾಪನೆಗೆ ಸರ್ಕಾರವು ಒಂದು ರೂಪಾಯಿಯನ್ನೂ ಸಹ ಖರ್ಚು ಮಾಡಿಲ್ಲ. ಆದರೆ ಇದರ ನಿರ್ವಹಣೆ ಉತ್ತಮವಾಗಿರಲಿಲ್ಲ. ಕಳೆದ ಎರಡು ದಶಕದಲ್ಲಿ ಸರ್ಕಾರವು 29 ಜನರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಭಾರತೀಯ ಆಡಳಿತ ವೃಂದದ ಅಧಿಕಾರಿಗಳು ತಾವುಗಳೆ ಎಲ್ಲವನ್ನೂ ಬಲ್ಲವು ಎಂಬುದಾಗಿ ಹೇಳುತ್ತಾರೆ.

ಅವರುಗಳನ್ನು ಎಲ್ಲಿ ಬೇಕಾದರೂ ಸ್ಥಳ ನಿಯುಕ್ತಿಗೊಳಿಸಿದರೆ, ಸಮರ್ಥ ಹಾಗೂ ದಕ್ಷವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸುತ್ತಾರೆ. ನಾವು ಅವರುಗಳನ್ನು ದೂಷಿಸುತ್ತಿಲ್ಲ. ತಾಂತ್ರಿಕ ಜ್ಞಾನವುಳ್ಳ ಅಧಿಕಾರಿಯನ್ನು ಇಲ್ಲಿ ಸ್ಥಳ ನಿಯುಕ್ತಿಗೊಳಿಸಿ, ಸಕ್ಕರೆ ಕಾರ್ಖಾನೆಯನ್ನು ಆಧುನೀಕರಣಗೊಳಿಸಿದರೆ, ಬಹುತರವಾಗಿ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿಯೇ ಯಾವ್ಯಾವ ಸಕ್ಕರೆ ಕಾರ್ಖಾನೆಗಳಿವೆಯೋ ಅವುಗಳೆಲ್ಲಕ್ಕಿಂತಲೂ ಇದು ಹೆಚ್ಚು ಲಾಭದಲ್ಲಿ ನಡೆಯುವ ಸಕ್ಕರೆ ಕಾರ್ಖಾನೆಯಾಗುತ್ತದೆ ನಾನು ಅಧಿಕೃತವಾಗಿ ಜವಾಬ್ದಾರಿಯಿಂದ ಹೇಳುತ್ತೇನೆ. ನಾನು ಸಕ್ಕರೆ ಉದ್ಯಮದ ಬಗ್ಗೆ ಅಲ್ಪಸ್ವಲ್ಪ ತಿಳಿದುಕೊಂಡು, ಪ್ರತಿಪಕ್ಷದಂತಹ ಜವಾಬ್ದಾರಿಯುತವಾದ ಸ್ಥಾನದಲ್ಲಿ ನಿಂತುಕೊಂಡು ನಾನು ಈ ಮಾತನ್ನು ಹೇಳುತ್ತಿದ್ದೇನೆ. ನಾನು ಬೇಜವಾಬ್ದಾರಿಯುತವಾದ ಮಾತುಗಳನ್ನಾಡುವುದಿಲ್ಲ. ಈ ಕಾರ್ಖಾನೆಯು 5,000 ಟಿ.ಸಿ.ಡಿ. ಕಬ್ಬು, ನುರಿಯುವ ಸಾಮರ್ಥ್ಯವನ್ನು, 36 ಕೆ.ಎಲ್.ಪಿ.ಡಿ. ಸಾಮರ್ಥ್ಯದ ಡಿಸ್ಸಿಲರಿ ಮತ್ತು 30 ಮೆಗಾವ್ಯಾಟ್ ಕೋಜನ್ ವಿದ್ಯುತ್ ಘಟಕವನ್ನು ಹೊಂದಿದ್ದು, ಇದನ್ನು ಆಧುನೀಕರಣಗೊಳಿಸಲು ಸರ್ಕಾರವು ಅಲ್ಪ ಸ್ವಲ್ಪ ಹಣವನ್ನು ಖರ್ಚು ಮಾಡಿದರೆ, ನಿಶ್ಚಿತವಾಗಿಯೂ ಸಹ ಸದರಿ ಸಕ್ಕರೆ ಕಾರ್ಖಾನೆಯು ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿಯೇ ಇನ್ನಿತರೆ ಸಕ್ಕರೆ ಕಾರ್ಖಾನೆಗಳಿಗಿಂತ ಕಡಿಮೆ ಲಾಭವನ್ನು ಮಾಡುವುದಿಲ್ಲ. ಆದರೆ, ಸರ್ಕಾರವು ಯಾವ ಕಾರಣಗಳಿಗಾಗಿ ಇದನ್ನು ಮಾರಾಟ ಮಾಡಲು ಹೊರಟಿದೆ ಎನ್ನುವುದು ತಿಳಿಯುತ್ತಿಲ್ಲ. ವರದಿಯಲ್ಲಿ ತಿಳಿಸಿರುವ ಅಂಶಗಳು ತಪ್ಪಿರಬಹುದು ಎಂದು ಸಚಿವರು ಹೇಳಿದ್ದಾರೆ. ಅದು ತಪ್ಪಾಗಿದ್ದರೆ ಒಳ್ಳೆಯದು. ಸರ್ಕಾರವೇ 50 ಕೋಟಿ ರೂಪಾಯಿಗಳಷ್ಟು ಹಣ ನೀಡಿ, 40 ವರ್ಷಗಳವರೆಗೆ ಕಾರ್ಖಾನೆಯನ್ನು ನಡೆಸಿಕೊಂಡು ಹೋಗಿ ಎಂಬುದಾಗಿ ಸರ್ಕಾರವು ಹೇಳುತ್ತಿದೆ. ಇದನ್ನು ನೋಡಿದರೆ, ಸಕ್ಕರೆ ಉದ್ಯಮಿಗಳ ಬಾಯಿಯಲ್ಲಿ ನೀರು ಬರುತ್ತದೆ. ಸರ್ಕಾರವು ಪುಕ್ಕಟೆಯಾಗಿ 50 ಕೋಟಿ ರೂಪಾಯಿಗಳಷ್ಟು ಹಣ ನೀಡಿ ಕಾರ್ಖಾನೆಯನ್ನು ಗುತ್ತಿಗೆಗೆ ನೀಡುತ್ತಿದೆ. ಇದರಿಂದ ಸುಮಾರು 2,000 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಆಸ್ತಿಯನ್ನು ಹೊಂದಿದ ಪ್ರಖ್ಯಾತವಾದ ಕಾರ್ಖಾನೆಯನ್ನು ಸರ್ಕಾರವು ಬಿಕರಿಗೆ ಇಟ್ಟಿರತಾಗಿದೆ. ಇದನ್ನು ನೋಡಿದರೆ, ನನಗೆ ಆಶ್ಚರ್ಯವೆನಿಸುತ್ತಿದೆ. ಮನಸ್ಸು ಮಾಡಿ ಸಚಿವರು ಈ ವಿಚಾರದಲ್ಲಿ ಮಾರ್ಗದರ್ಶನವನ್ನು ನೀಡಬೇಕು. ಸರ್ಕಾರವು ವಿಶೇಷ ಅಧಿಕಾರವನ್ನು ಪಡೆದುಕೊಂಡು ತಾಂತ್ರಿಕ ತಜ್ಞರನ್ನು ನೇಮಿಸಬೇಕು ಹಾಗೂ ಪುನಶ್ಚೇತನಗೊಳಿಸಬೇಕು. ಇದು ಹೆಚ್ಚು ಲಾಭದಾಯಕವಾದ ಕಾರ್ಖಾನೆಯನ್ನಾಗಿ

ಮಾಡಬೇಕು. ಸಚಿವರು ತಮ್ಮ ಉದ್ಯಮದ ಜೊತೆಗೆ ಇದನ್ನೂ ಸಹ ಮಾಡಬೇಕು. ಇದರಿಂದಾಗಿ ಮಂಡ್ಯ ಜನರಿಗೆ ದೊಡ್ಡ ಕೊಡುಗೆಯನ್ನು ನೀಡಿದಂತಾಗುತ್ತದೆ.

(ಮುಂದು)

**(672) 4.30 14-09-2021 ಸಿಎಸ್/ ಆರ್ಎನ್**

**ಶ್ರೀ ಎಸ್.ಆರ್.ಪಾಟೀಲ್(ಮುಂದು):-**

ಈ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡದೇ, ಇದನ್ನು ಆಧುನೀಕರಣಗೊಳಿಸುವುದಕ್ಕೆ ಎಷ್ಟು ಖರ್ಚು ಬರುತ್ತದೆ, ಅದನ್ನು ಸರ್ಕಾರ ತನ್ನ ಬೊಕ್ಕಸದಿಂದ ಭರಿಸುತ್ತದೆ. ಯಾವುದೇ interference ಇಲ್ಲದೆ, exclusive ಆಗಿ ಯಾರಾದರೂ ಒಬ್ಬರು ಮುಂದೆ ಬಂದು ಇದರ ಜಬಾಬ್ದಾರಿಯನ್ನು ವಹಿಸಿಕೊಂಡರೆ ಈ ಸಕ್ಕರೆ ಕಾರ್ಖಾನೆ ಬಹಳ ಲಾಭದಲ್ಲಿ ನಡೆಯುತ್ತದೆ. ಇಂತಹ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ವಿಚಾರ ಸರ್ಕಾರಕ್ಕೆ ಏಕೆ ಬಂತು ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ಯಾರಿಗಾದರೂ ಸಹಾಯ ಮಾಡುವ ಸಲುವಾಗಿ ಇದನ್ನು ಮಾಡಲಾಗುತ್ತಿದೆಯೇ ಎಂದೆನಿಸುತ್ತಿದೆ. ಇದನ್ನೆಲ್ಲ ನೋಡಿದರೆ ನನಗೆ ಬಹಳ ಆಶ್ಚರ್ಯವಾಗುತ್ತದೆ. ಅದಕ್ಕೆ ನಾನು ಸರ್ಕಾರಕ್ಕೆ ಸಲಹೆ ನೀಡುವುದೇನೆಂದರೆ ಈ ಸಕ್ಕರೆ ಕಾರ್ಖಾನೆಯನ್ನು ಆಧುನೀಕರಣಗೊಳಿಸಲು ಬಂಡವಾಳವನ್ನು ಹೂಡುವುದಾದರೆ ಅಲ್ಲಿಗೆ ಹೋಗಿ ಅಲ್ಲಿನ ಪರಿಸ್ಥಿತಿಯನ್ನು ಮೊದಲು ನೋಡಬೇಕು, ಸಕ್ಕರೆ ಕೈಗಾರಿಕೆಯಲ್ಲಿ ಸಾಕಷ್ಟು ಅನುಭವ ಹೊಂದಿದ ಪರಿಣಿತರು, ತಜ್ಞರ ಸಲಹೆಯನ್ನು ಪಡೆದು ಆಧುನೀಕರಣಗೊಳಿಸಿ ಈ ಸಕ್ಕರೆ ಕಾರ್ಖಾನೆಯನ್ನು ಪುನರ್ ಪ್ರಾರಂಭಿಸಬೇಕು. Distillery, Cogeneration ಎಲ್ಲಾ ಇದ್ದು, 5000 ಟನ್ ಕಬ್ಬು ನುರಿಸುವ ಕೆಪಾಸಿಟಿ ಇರುವ ಸಕ್ಕರೆ ಕಾರ್ಖಾನೆಯನ್ನು ಆಧುನೀಕರಣಗೊಳಿಸಿದರೆ ಏಕೆ ಲಾಭ ಆಗುವುದಿಲ್ಲ. ಇಲ್ಲಿ ಬಂಡವಾಳ ಹೂಡಿಕೆಯೇ ಇಲ್ಲ. ಬರಿ ಲಾಭ ಪಡೆಯುವುದಷ್ಟೆ. ಅದನ್ನು ಸಚಿವರು ಮಾಡಬಹುದು.

**ಶ್ರೀ ಮಹಾಂತೇಶ ಮಲ್ಲಿಕಾರ್ಜುನ ಕವಟಗಿಮಠ(ಸರ್ಕಾರದ ಮುಖ್ಯ ಸಚಿವರ):-** ಮಾನ್ಯ ಸಭಾಪತಿಗಳೇ, ಬಹಳ ಮಹತ್ವಪೂರ್ಣವಾದ ಮಂಡ್ಯದ ಮೈಷುಗರ್ ಕಾರ್ಖಾನೆಯ ಬಗ್ಗೆ ಮಾನ್ಯ ಶ್ರೀಕಂಠೇಗೌಡರು ಪ್ರಸ್ತಾಪವನ್ನು ಮಾಡಿದ್ದಾರೆ. ಅದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ನಾನು ಹೆಚ್ಚು ಸಮಯವನ್ನು ತೆಗೆದಕೊಳ್ಳದೇ ಸಹಕಾರಿ ಮತ್ತು ಖಾಸಗಿ ವಲಯಗಳಲ್ಲಿರುವ ಸಕ್ಕರೆ ಕಾರ್ಖಾನೆಗಳ ಬಗ್ಗೆ ಕೆಲವು ವಿಚಾರಗಳನ್ನು ತಮ್ಮ ಮೂಲಕ ಈ ಸದನದ ಗಮನಕ್ಕೆ ಹಾಗೂ ಮಾನ್ಯ ಸಚಿವರ ಗಮನಕ್ಕೆ ತರಬಯಸುತ್ತೇನೆ.



ಬೆಳಗಾವಿ ಜಿಲ್ಲೆಯಲ್ಲಿ ಶ್ರೀಮಾನ್ ಅಪ್ಪಣ್ಣ ಗೌಡರು ಹಿರಣ್ಯಕೇಶಿ ಎನ್ನುವ ಸಹಕಾರಿ ಸಕ್ಕರೆ ಕಾರ್ಖಾನೆಯು ೫೦ ರ ದಶಕದಲ್ಲಿ ಪ್ರಾರಂಭಿಸಿದ್ದು, ನಂತರದಲ್ಲಿ ದೂದ್‌ಗಂಗಾ ಸಕ್ಕರೆ ಕಾರ್ಖಾನೆ, ಮಲಪ್ರಭ ಸಕ್ಕರೆ ಕಾರ್ಖಾನೆ, ಹೀಗೆ ಉತ್ತರ ಕರ್ನಾಟಕ ಭಾಗದಲ್ಲಿ ಹಲವು ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಂಡವು. ಆದರೆ ದಕ್ಷಿಣ ಕರ್ನಾಟಕದಲ್ಲಿ ಈ ಮೈಷುಗರ್ ಸಕ್ಕರೆ ಕಾರ್ಖಾನೆ ರೈತರ ಜೀವನಾಡಿಯಾಗಿ ರೈತರ ಶ್ರಮಕ್ಕೆ ಸರಿಯಾದ ಬೆಲೆಯನ್ನು ಕೊಡುತ್ತಾ ಬಂದಿತ್ತು. ಆದರೆ ಮಾನ್ಯ ಅಪ್ಪಾಜಿಗೌಡರು ಒಂದು ವಿಚಾರವನ್ನು ಪ್ರಸ್ತಾಪ ಮಾಡಿದರು, ಅದರ ಬಗ್ಗೆ ಹೇಳುವುದಾದರೆ ಈ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬನ್ನು ಆರಿದು, ಸಕ್ಕರೆಯನ್ನು ತಯಾರು ಮಾಡಿ, ಅದನ್ನು ಮಾರಾಟ ಮಾಡಿ ರೈತರಿಗೆ ಕಬ್ಬಿನ ಬೆಲೆಯನ್ನು ನೀಡಬೇಕು. ಆದರೆ ಅನೇಕ ಸಂದರ್ಭಗಳಲ್ಲಿ ಸರ್ಕಾರಗಳು ಕಬ್ಬಿನ ಬಿಲ್ ಪಾವತಿ ಮಾಡುವುದಕ್ಕೆ ಅನುದಾನ ನೀಡಿರುವುದನ್ನು ನಾನು ನೋಡಿದ್ದೇನೆ. ನನ್ನ ಪ್ರಶ್ನೆ ಏನೆಂದರೆ 29 ಜನ ವ್ಯವಸ್ಥಾಪಕ ನಿರ್ದೇಶಕರು ಕೆಲಸ ಮಾಡಿದಂತಹ ಈ ಸಕ್ಕರೆ ಕಾರ್ಖಾನೆಯಲ್ಲಿ ಇದನ್ನು ಆಧುನೀಕರಣಗೊಳಿಸಲು, ಪುನರ್ ನಿರ್ಮಾಣ ಮಾಡಲು ಖರ್ಚು ಮಾಡಿರುವುದನ್ನು ನಾವು ಒಪ್ಪಿಕೊಳ್ಳಬಹುದು. Expansion ಮಾಡಿದ್ದೇವೆ. Distillery, Ethanol, Cogeneration ಇದಕ್ಕೆಲ್ಲ ಸಹಾಯ ಮಾಡಿದ್ದೇವೆ, This is a different issue. But the amount has been given to this factory to pay the farmers' arrears. ಅಂದರೆ ಸಕ್ಕರೆ ಉತ್ಪಾದನೆ ಮಾಡಿದ್ದನ್ನು ಬಿಟ್ಟು, ಅಂದರೆ ಈ ಸಕ್ಕರೆ ಎಲ್ಲಿ ಹೋಯಿತು. ೨೯ ವರ್ಷಗಳಲ್ಲಿ ಆಗಿರುವ ಆಡಳಿತದ ಲೋಪಕ್ಕೆ ಯಾರು ಜವಾಬ್ದಾರರು ಇಲ್ಲವೇ? ಮಾನ್ಯ ಸಚಿವರು ಇದರ ಬಗ್ಗೆ ಬೆಳಕನ್ನು ಚೆಲ್ಲಬೇಕು ಮತ್ತು ಇದರ ಬಗ್ಗೆ ಚರ್ಚೆ ಆಗಬೇಕೆಂದು ಯಾವ್ಯಾವ ವರ್ಷದಲ್ಲಿ ಸಕ್ಕರೆಯನ್ನು ಮಾರಿದರೂ ಸಹ ರೈತರ ಹಣವನ್ನು ನೀಡಲು ಸಾಧ್ಯವಾಗದೇ ಸರ್ಕಾರ ಹಣ ಏಕೆ ಪಾವತಿ ಮಾಡಿದೆ? ಆದ್ದರಿಂದ ಇಲ್ಲಿ ಅವ್ಯವಹಾರ ಎಲ್ಲಿ ನಡೆದಿದೆ ಎನ್ನುವುದರ ಬಗ್ಗೆ ಕೂಡ ಚರ್ಚೆ ಆಗಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ಏಕೆಂದರೆ ಒಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ 29 ಜನ ವ್ಯವಸ್ಥಾಪಕ ನಿರ್ದೇಶಕರು ಬಂದು ಹೋದರೂ ಸಹ ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ ಆಡಳಿತಾತ್ಮಕ ತೀರ್ಮಾನಗಳು ಆಗಿಲ್ಲ, ಇದರ ಬಗ್ಗೆ ಕೂಡ ಚರ್ಚೆ ಆಗಬೇಕೆನ್ನುವುದು ನನ್ನ ವಿಚಾರ.

**ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಗಳೇ, ಈ ಸದನದಲ್ಲಿ ನಾನು ಕೊನೆಯದಾಗಿ ಈ ವಿಚಾರದಲ್ಲಿ ಒಂದು ಮಾತನ್ನು ಹೇಳಬಯಸುತ್ತೇನೆ. ಇವತ್ತಿನ ವಾಸ್ತವಿಕ ನೆಲೆಗಟ್ಟಿನಲ್ಲಿ ಒಂದು ಮಾತನ್ನು ಹೇಳುವುದಾದರೆ ಈ ಸಕ್ಕರೆ ಕಾರ್ಖಾನೆಯಲ್ಲಿರುವ ಆಸ್ತಿಪಾಸ್ತಿಗಳು, ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ

ಕೂಲಂಕಷವಾಗಿ ಅಧ್ಯಯನವನ್ನು ಮಾಡಿದಾಗ ಅನಿಸುವುದೇನೆಂದರೆ ಯಾರಾದರೂ ಸಕ್ಕರೆ ಕಾರ್ಖಾನೆಯಲ್ಲಿ ಸಾಕಷ್ಟು ಅನುಭವ ಹೊಂದಿದ ಪರಿಣಿತ ತಜ್ಞರನ್ನು ನೇಮಿಸಿ, ಆಧುನೀಕರಣ ಎಷ್ಟು ಖರ್ಚು ಬರಬಹುದು ಎನ್ನುವುದನ್ನು ಪರಿಶೀಲಿಸಬಹುದು. ನನಗನಿಸಿದ ಹಾಗೆ ಇದಕ್ಕೆಲ್ಲ ಬಹಳಷ್ಟು ಖರ್ಚು ಬರುವುದಿಲ್ಲ. ಇದನ್ನೆಲ್ಲ ನಾನು ಕುಳಿತೇ ಹೇಳುವುದಕ್ಕೆ ಆಗುವುದಿಲ್ಲ. ಇಂತಹ ಲಾಭದಾಯಕ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸುವುದು ಸೂಕ್ತ. ಮಾನ್ಯ ಸಚಿವರಿಗೂ ಸಹ ಸಕ್ಕರೆ ಕಾರ್ಖಾನೆಗಳ ವಿಚಾರದಲ್ಲಿ ಸಾಕಷ್ಟು ಅನುಭವವಿದ್ದು, ಸಾಕಷ್ಟು ಸಕ್ಕರೆ ಕಾರ್ಖಾನೆಗಳನ್ನು ಕಟ್ಟಿದ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಸಚಿವರು ಮನಸ್ಸು ಮಾಡಿ, ಸಕ್ಕರೆ ಕಾರ್ಖಾನೆಯನ್ನು ಯಾರಿಗೂ ಗುತ್ತಿಗೆಗೆ ನೀಡದೇ ಸರ್ಕಾರದಲ್ಲಿಯೇ ಉಳಿಸಿಕೊಂಡು, ತಜ್ಞರ ಮಾರ್ಗದರ್ಶನದಲ್ಲಿ ಸಕ್ಕರೆ ಕಾರ್ಖಾನೆಯನ್ನು ನಡೆಸಿದರೆ ಇದು viable ಆಗುತ್ತದೆ ಎನ್ನುವ ವಿಶ್ವಾಸ ನನಗಿದೆ. ಆಡಳಿತದಲ್ಲಿರುವವರಿಗೆ ಯಾರಿಗೂ ಇದನ್ನು ಮಾಡಲು ಸಾಧ್ಯವಾಗಲಿಲ್ಲವೆಂದರೆ, ಯಾರಿಗೂ ದಿಲ್ ಇಲ್ಲವೆಂದರೆ ನಾನು ಈ ಸಕ್ಕರೆ ಕಾರ್ಖಾನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. I will take responsibility. ಸರ್ಕಾರದ ಮಾಲೀಕತ್ವದಲ್ಲಿ ಗುತ್ತಿಗೆ ಎನ್ನುವ ಪದದ ಬಳಕೆ ಮಾಡದೇ ಕಾರ್ಖಾನೆಯ ಆಧುನೀಕರಣದ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುವುದಾದರೆ I will take responsibility. ನನ್ನ ಜ್ಞಾನವನ್ನು ಬಳಕೆ ಮಾಡಿಕೊಂಡು ಈ ಸಕ್ಕರೆ ಕಾರ್ಖಾನೆಯನ್ನು ಲಾಭದಾಯಕವಾಗಿ ನಾನು ನಡೆಸುವ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ.

**ಶ್ರೀ ಮುರಗೇಶ್ ನಿರಾಣಿ(ಬೃಹತ್ ಮತ್ತು ಭಾರಿ ಕೈಗಾರಿಕೆ ಸಚಿವರು):-** ಮಾನ್ಯ ಸಭಾಪತಿಗಳೇ, ಮೈಸೂರು ಸಕ್ಕರೆ ಕಾರ್ಖಾನೆಯ ಪುನಶ್ಚೇತನದ ಬಗ್ಗೆ ಗೌರವಾನ್ವಿತ ಸದಸ್ಯರುಗಳಾದ ಶ್ರೀಕಂಠೇಗೌಡರು, ಮರಿತಿಬ್ಬೇಗೌಡರು, ಸಹೋದರಿ ತೇಜಸ್ವಿನಿ ರಮೇಶ್‌ವರರು, ಅಪ್ಪಾಜಿಗೌಡರು, ಎಸ್.ಆರ್.ಪಾಟೀಲ್‌ರವರು ಹಾಗೂ ಇನ್ನೂ ಅನೇಕರು ಹಲವು ಸಲಹೆಸೂಚನೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ನಮ್ಮ ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ ೧೨ ಕೋಟಿ ಜನ ರೈತಬಾಂಧವರು ರು ಈ ಕಬ್ಬಿನ ಬೆಳೆ ಬೆಳೆಯುವುದರಲ್ಲಿ ಅವಲಂಬಿತರಾಗಿದ್ದಾರೆ. ನಮ್ಮ ದೇಶದಲ್ಲಿ ಒಟ್ಟು 850 ಸಕ್ಕರೆ ಕಾರ್ಖಾನೆಗಳಿವೆ, ನಮ್ಮ ಕರ್ನಾಟಕ ರಾಜ್ಯದಲ್ಲಿರುವ ಆರೂವರೆ ಕೋಟಿ ಜನಸಂಖ್ಯೆಯಲ್ಲಿ ಅಂದಾಜು 1 ಕೋಟಿಗಿಂತಲೂ ಹೆಚ್ಚು ಜನ ರೈತರು ಈ ಕಬ್ಬನ್ನು ಬೆಳೆಯುತ್ತಾರೆ. ಒಟ್ಟು ನಮ್ಮ ರಾಜ್ಯದಲ್ಲಿ 87 ಸಕ್ಕರೆ ಕಾರ್ಖಾನೆಗಳು ಲೈಸೆನ್ಸ್ ಪಡೆದು ಬೇರೆ ಬೇರೆ ಹಂತದಲ್ಲಿವೆ. ಅದರಲ್ಲಿ ಸಾರ್ವಜನಿಕ ವಲಯದಲ್ಲಿ 2, ಜಂಟಿ ವಲಯದಲ್ಲಿ 1, ಸಹಕಾರಿ ವಲಯದಲ್ಲಿ 21,

ಸಹಕಾರಿ ವಲಯದಿಂದ ಗುತ್ತಿಗೆ ನೀಡಿರುವುದು 8, ಖಾಸಗಿ ವಲಯದಲ್ಲಿ 55 ಕಾರ್ಖಾನೆಗಳಿವೆ. ಸಹಕಾರಿ ವಲಯದಲ್ಲಿ 12 ಸಕ್ಕರೆ ಕಾರ್ಖಾನೆಗಳು ಕೆಲಸ ಮಾಡುತ್ತಿದ್ದು, 5 ಸ್ಥಗಿತಗೊಂಡಿವೆ. ಸಹಕಾರಿ ವಲಯದಿಂದ ಗುತ್ತಿಗೆ ನೀಡಿರುವುದರಲ್ಲಿ 8 ಕಾರ್ಯನಿರತವಾಗಿವೆ. ಖಾಸಗಿ ವಲಯದಲ್ಲಿ 44 ಕಾರ್ಯನಿರತವಾಗಿವೆ. ಒಟ್ಟು ಎಲ್ಲಾ ಕ್ಷೇತ್ರಗಳಲ್ಲಿಯೂ ಸೇರಿ 64 ಸಕ್ಕರೆ ಕಾರ್ಖಾನೆಗಳು ಚಾಲನೆಯಲ್ಲಿವೆ. ೧೮ ಸ್ಥಗಿತಗೊಂಡಿವೆ, ಪರವಾನಗಿ ಪಡೆದು ಇನ್ನೂ ಪ್ರಾರಂಭಗೊಳ್ಳದ 5 ಸಕ್ಕರೆ ಕಾರ್ಖಾನೆಗಳಿವೆ.

ಮಾನ್ಯ ಸಭಾಪತಿಗಳೇ, ಈ ಸಕ್ಕರೆ ಕಾರ್ಖಾನೆಯ ಬಗ್ಗೆ ಬಹಳ ವಿಸ್ತಾರವಾಗಿ ಚರ್ಚೆಯನ್ನು ಮಾಡಿದ್ದಾರೆ. ನಾನು ಸಹ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಲಾಭದಾಯಕವಾಗಿ ನಡೆಸಬೇಕೆನ್ನುವ ಉದ್ದೇಶದಿಂದ 40 ವರ್ಷಗಳಿಗೆ ಲೀಸ್ ಹಾಕಿ ಪಡೆದುಕೊಳ್ಳಲಿಲ್ಲ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ರೈತರು ಅಣ್ಣ-ತಮ್ಮಂದಿರ ಹಾಗೆ, ಅವರ ಕಷ್ಟ ಏನೆಂಬುದು ಒಂದು ರೈತ ಕುಟುಂಬದಿಂದ ಬಂದವನಾದ ಕಾರಣ ನನಗೆ ಗೊತ್ತಿದೆ. ಅಲ್ಲಿರುವ ಸಮಸ್ಯೆಗಳನ್ನು ಆರಿತು ಆ ಸಕ್ಕರೆ ಕಾರ್ಖಾನೆಯನ್ನು ನಾನು bid ಅನ್ನು ಮಾಡಿದೆ. 25 ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಒಂದೇ ಒಂದು 'ಗೋದಾವರಿ' ಸಕ್ಕರೆ ಕಾರ್ಖಾನೆ ಇತ್ತು. ಸುಮಾರು ೨೦೦ ಹಳ್ಳಿಗಳ ಕಾರ್ಯ ವ್ಯಾಪ್ತಿಯ ರೈತರು ಅಲ್ಲಿದ್ದರು. ನಮ್ಮ ಬೀಳಿಗೆ ತಾಲ್ಲೂಕು out of coverage area ಇರುತ್ತಿತ್ತು. ಮಾನ್ಯ ಎಸ್.ಆರ್.ಪಾಟೀಲ್‌ರವರದ್ದು ನಮ್ಮದು ಅಕ್ಕಪಕ್ಕದ ಹಳ್ಳಿ. ಕೃಷ್ಣಾ ನದಿ ಮತ್ತು ಘಟಪ್ರಭ ನದಿಗಳ ಬದಿಯ ಜಮೀನು ಬಹಳ ಫಲವತ್ತಾಗಿದ್ದು, ಕಬ್ಬು ಬೆಳೆಯಲು ಬಹಳ ಸೂಕ್ತವಾದ ಭೂಮಿಯಿತ್ತು. ನಾನು ನಮ್ಮದು ಜಾಯಿಂಟ್ ಫ್ಯಾಮಿಲಿಯಲ್ಲಿ 500 ಎಕರೆ ಜಮೀನು ಇದ್ದು, ಅದರಲ್ಲಿ ನಮ್ಮದು 100 ಎಕರೆ ಹೊಳೆ ಬದಿಯ ಭೂಮಿಯಿತ್ತು. ಅದರಲ್ಲಿ ನಮ್ಮ ತಂದೆಯವರ ಅನುಮತಿಯನ್ನು ಪಡೆದು ಲೋನ್ ತೆಗೆದುಕೊಂಡು 350 ಎಕರೆಯಲ್ಲಿ ನಾನು ಕಬ್ಬನ್ನು ಬೆಳೆದೆನು. ಬಹಳ ಫಲವತ್ತಾದ ಭೂಮಿಯಾದ್ದರಿಂದ ಒಂದು ಎಕರೆಗೆ 100 ಟನ್ ಕಬ್ಬು ಬೆಳೆಯುವ ಸಾರ್ವಧ್ಯ ಹೊಂದಿತ್ತು. ಆಗ ನಮ್ಮ ತಂದೆಯವರು ನಾವು ಇಷ್ಟು ಜಮೀನಿನಲ್ಲಿ ಕಬ್ಬನ್ನು ಬೆಳೆಯುವುದು ಬೇಡ, ಏಕೆಂದರೆ ಕಬ್ಬು ಖರೀದಿ ಮಾಡುವವರೆ ಇಲ್ಲದ ಕಾರಣ 50 ಎಕರೆಯಲ್ಲಿ ಮಾತ್ರ ಕಬ್ಬು ಬೆಳೆಯೋಣ ಎಂದು ಹೇಳಿದರು. ಶ್ರೀ ಪಿ.ಸಿ.ಸಿದ್ದನಗೌಡರು ಅಂದಿನ ಸಕ್ಕರೆ ಸಚಿವರಾಗಿದ್ದರು. ನಾವು ಸಾಕಷ್ಟು ಪ್ರಯತ್ನ ಮಾಡಿದರೂ ಸಹ ಗೋದಾವರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಮೀಸಲು ಪ್ರದೇಶದಿಂದ ಹೊರಗಿನ ಪ್ರದೇಶ ಆಗಿದ್ದರಿಂದ ನಮ್ಮ ಕಬ್ಬನ್ನು ಸಂಪೂರ್ಣವಾಗಿ ಖರೀದಿಸಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿದೆವು.

(673)/14-9-2021/4-40/ಎಲ್‌ಎಂ/ವಿಕೆ

**ಶ್ರೀ ಮುರುಗೇಶ್.ಆರ್.ನಿರಾಣಿ(ಮುಂದು):-**

ಆಗಿನ ಮಾನ್ಯ ಮುಖ್ಯಮಂತ್ರಿಗಳಿಂದ, ಸಕ್ಕರೆ ಸಚಿವರಿಂದ ೫೦೦ ಟನ್ ಕಬ್ಬು ತೆಗೆದುಕೊಂಡು ಹೋಗಲು ಪತ್ರವನ್ನು ತಂದು ೧೫ ದಿನಗಳಾದರೂ ಗೋದಾವರಿ ಸಕ್ಕರೆ ಕಾರ್ಖಾನೆಯ ಮಾನ್ಯನೇಜರ್‌ರವರನ್ನು ಭೇಟಿ ಮಾಡಲು ಆಗಲಿಲ್ಲ. ಬಹಳ ಕಷ್ಟಪಟ್ಟು ಮೇಲೆ ಅವರನ್ನು ಭೇಟಿಯಾದಾಗ, ಇಂತಹ ೧೦೦ ಪತ್ರಗಳು ಬರುತ್ತವೆ ಎಂದು ಆ ಪತ್ರವನ್ನು ಮಾನ್ಯನೇಜರ್ ನನ್ನ ಕಣ್ಣು ಮುಂದೆಯೇ ಹರಿದು ಹಾಕಿದರು. ಆ ಸಮಯದಲ್ಲಿ ನಾನು ಒಂದು ಚಾಲೆಂಜ್ ಮಾಡಿದೆ, ಏನು ಎಂದರೆ ರೈತರ ಕಣ್ಣಿರನ್ನು ಒರೆಸಬೇಕು, ಅವರ ಕಷ್ಟವನ್ನು ನಿವಾರಿಸಬೇಕು ಅದಕ್ಕಾಗಿ ಒಂದು ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡಬೇಕೆಂದು ೫೦೦ ಟನ್ ಕಬ್ಬು ಅರೆಯುವ ಸಕ್ಕರೆ ಕಾರ್ಖಾನೆಯನ್ನು ೨೫ ವರ್ಷಗಳ ಹಿಂದೆ ಪ್ರಾರಂಭ ಮಾಡಿದೆ. ಆ ಸಮಯದಲ್ಲಿ ನಮಗೆ ಏನು ಅನುಭವವಿರಲಿಲ್ಲ. ೨೫ ವರ್ಷಗಳ ಹಿಂದೆ ಸಾಲ ಮಾಡಿ ಕಬ್ಬು ಬೆಳೆದಿರುವುದಕ್ಕೆ ಯೇ ನಮ್ಮ ತಂದೆಯವರು ಸಾಕಷ್ಟು ಸಿಟ್ಟಾಗಿದರು. ಅಂತಹ ಸಮಯದಲ್ಲಿ ಸಕ್ಕರೆ ಕಾರ್ಖಾನೆ ಕಟ್ಟಿ ಸಕ್ಕರೆ ಉತ್ಪಾದನೆಯಾಗದೆ ಇದ್ದರೆ ನಮ್ಮ ಎಲ್ಲ ಹೊಲವನ್ನು ಮಾರಿದರೂ ಸಾಲವನ್ನು ತೀರಿಸಲು ಆಗುವುದಿಲ್ಲ ಕಾರ್ಖಾನೆ ಮಾಡುವುದು ಬೇಡ ಎಂದು ನಮ್ಮ ತಂದೆಯವರು ಹೇಳಿದರು. ಆದರೂ ಬಿಡದೆ ಇಲ್ಲಿ ರೈತರಿಗೆ ಬಹಳ ತೊಂದರೆ ಇದೆ ೫೦೦ ಟನ್ ಕಬ್ಬು ಅರೆಯುವ ಸಕ್ಕರೆ ಕಾರ್ಖಾನೆಯನ್ನು ಮಾಡಲೇಬೇಕು ಎಂದು ಹೇಳಿದಾಗ, ನಮ್ಮ ತಂದೆಯವರು ಒಪ್ಪಿಗೆಯನ್ನು ಕೊಡದೆ ಒಂದು ನಿರ್ಧಾರಕ್ಕೆ ಬಂದರು. ನೀನು ಕಾರ್ಖಾನೆ ಮಾಡುವುದಾದರೆ ನಮ್ಮ ಮನೆಯಲ್ಲಿ ಇರಬಾರದು. ಮನೆಯಲ್ಲಿ ಇರುವುದಾದ್ದರೆ ನಾನು ಹೇಳಿದ ಹಾಗೆ ಕೇಳಿಕೊಂಡು, ತೋಟಗಾರಿಕೆಯನ್ನಾದರೂ ಮಾಡು, ಗ್ರಾಮ ಪಂಚಾಯಿತಿ ಸದಸ್ಯನಾದರೂ ಆಗು, ಮಂಡಳಿ ಪಂಚಾಯಿತಿ ಸದಸ್ಯನಾದರೂ ಆಗಬಹುದು ಎಂದರು. ಅದಕ್ಕೆ ನಾನು ಇಲ್ಲ ಇಂದು ರೈತರು ಬಹಳ ಕಷ್ಟದಲ್ಲಿದ್ದಾರೆ ನಾನು ಕಾರ್ಖಾನೆಯನ್ನು ಕಟ್ಟಿಯೇ ಕಟ್ಟುತ್ತೇನೆ ಎಂದು ನಾನು ನಮ್ಮ ಮನೆಯಿಂದ ಹೊರಗೆ ಬಂದು ಬಾಡಿಗೆ ಮನೆಯಲ್ಲಿ ಇದ್ದುಕೊಂಡು ೫೦೦ ಟನ್ ಕಬ್ಬು ಅರೆಯುವ ಕಾರ್ಖಾನೆಯನ್ನು ೨೫ ವರ್ಷಗಳ ಹಿಂದೆ ಪ್ರಾರಂಭ ಮಾಡಿದೆ. ಆಗ ತುಂಬಾ ಕಷ್ಟ ಬಂತು. ನಾನು ಯಾರ ಹತ್ತಿರವಾದರೂ ಹಣ ಕೇಳಲು ಹೋದರೆ, ಅವರಿಗೆ ಮೊದಲೆ ನಮ್ಮ ತಂದೆ ಅವನಿಗೆ ತಲೆ ಕೆಟ್ಟಿದೆ, ದೊಡ್ಡ ಕೈಗಾರಿಕೋದ್ಯಮಿಯಾಗಲು ಹೊರಟಿದ್ದಾನೆ ಅವನಿಗೆ

ಯಾರು ಹಣ ಕೊಡಬೇಡಿ ಎಂದು ಹೇಳಿರುತ್ತಿದ್ದರು. ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು ಕಾರ್ಖಾನೆಯನ್ನು ನಡೆಸಿಕೊಂಡು ರೈತರ ಸಹಾಯದಿಂದ ೫೦೦ ಟನ್ ಕಬ್ಬು ಅರೆಯುವ ಸಕ್ಕರೆ ಕಾರ್ಖಾನೆಯನ್ನು ಒಂದು ವರ್ಷದಲ್ಲಿ ಪ್ರಾರಂಭ ಮಾಡಿದೆ. ಆಗ ರೈತರಿಗೆ ನನ್ನ ಮೇಲೆ ವಿಶ್ವಾಸ ಬಂತು, ನಂತರ ಪ್ರತಿವರ್ಷ ಅದನ್ನು ದೊಡ್ಡದಾಗಿ ಮಾಡಿಕೊಂಡು ೫೦೦ ಟನ್ ಇರುವುದನ್ನು ೭೫೦ ಟನ್‌ಗೆ ಹೆಚ್ಚಿಸಲಾಯಿತು, ನಂತರ ೫೦೦೦ ಟನ್‌ನಿಂದ ೧೦,೦೦೦ ಟನ್ ಕಬ್ಬು ಅರೆಯುತ್ತಾ. ಇವತ್ತು ೨೦ ವರ್ಷದ ಅವಧಿಯಲ್ಲಿ ಪ್ರತಿದಿನ ೭೨,೦೦೦ ಕಬ್ಬು ನುರಿಸುವಂತಹ ಇಡೀ ದೇಶಕ್ಕೆ ಎರಡನೇ ಸ್ಥಾನದಲ್ಲಿರುವಂತಹ **ನಿರಾಣಿ ಗ್ರೂಪ್** ಸಕ್ಕರೆ ಕಾರ್ಖಾನೆಯಾಗಿದೆ. ಇದು ಅಲ್ಲದೆ ನಿರಾಣಿ ಗ್ರೂಪ್‌ನಿಂದ ೨೦೦ ಮೆಗಾವೆಟ್ ವಿದ್ಯುತ್‌ನ್ನು ಉತ್ಪಾದನೆ ಮಾಡಲಾಗುತ್ತಿದೆ. ಪ್ರತಿ ದಿನ ೨೫ ಲಕ್ಷ ಲೀಟರ್ ಇಥನಾಲ್‌ನ್ನು ಉತ್ಪಾದನೆ ಮಾಡಲಾಗುತ್ತಿದೆ. ನಮ್ಮ ಗೌರವಾನ್ವಿತ ಕೇಂದ್ರ ಗೃಹ ಸಚಿವರು ಸರ್ಕಾರಿ ಕಾರ್ಯಕ್ರಮ ಬಿಟ್ಟರೆ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಬರುವುದಿಲ್ಲ. ಆದರೆ ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಖಾಸಗಿ ಕಾರ್ಖಾನೆಯನ್ನು ಮೂವ್ಸ್ ಶ್ರೀ ಅಮಿತ್ ಶಾ ರವರು ಉದ್ಘಾಟನೆ ಮಾಡಿರುವುದು ಯಾವುದು ಎಂದರೆ ಅದು ನಿರಾಣಿ ಗ್ರೂಪ್ ಇಥನಾಲ್ ಕಾರ್ಖಾನೆ ಎಂದು ಹೇಳಬಯಸುತ್ತೇನೆ. ಇದನ್ನು ನಾನು ಏಕೆ ಹೇಳುತ್ತಿದ್ದೆನೆ ಎಂದರೆ, ನಾನು ಒಬ್ಬ ರೈತರನ ಮಗನಾಗಿ ೨೫ ವರ್ಷಗಳ ಹಿಂದೆ ಬಹಳ ಕಷ್ಟಪಟ್ಟು ಕೇವಲ ೫೦೦ ಟನ್ ಕಬ್ಬು ಅರೆಯುವ ಕಾರ್ಖಾನೆಯನ್ನು ಪ್ರಾರಂಭ ಮಾಡಿ, ಇಂದು ಕೇವಲ ಭಾರತದಲ್ಲಿ ಅಲ್ಲ, ಏಷ್ಯಾಕ್ಕೆ ಇಥನಾಲ್ ಉತ್ಪಾದನೆ ಮಾಡುವಲ್ಲಿ ನಿರಾಣಿ ಗ್ರೂಪ್ ಮೊದಲನೆಯ ಸ್ಥಾನದಲ್ಲಿದೆ. ಪ್ರತಿ ದಿನ ೨೫ ಲಕ್ಷ ಲೀಟರ್ ಇಥನಾಲ್‌ನ್ನು ಉತ್ಪಾದನೆ ಮಾಡಲಾಗುತ್ತದೆ. ಕಬ್ಬಿನ ಹಾಲಿನಿಂದ ಮಾಡುವುದನ್ನು ಮೊದಲು ಪ್ರಾರಂಭ ಮಾಡಲಾಯಿತು. Syrup ನಿಂದ, ಸಕ್ಕರೆಯಿಂದ, waste foods like rice, maize, human consumption ಗೆ ಉಪಯೋಗ ಆಗದೆ ಇರುವುದನ್ನು ಪರಿಪರ್ತನೆಗೊಳಿಸಿ ಇಥನಾಲ್‌ನ್ನು ಉತ್ಪಾದನೆ ಮಾಡುವಂತಹ ಘಟಕವನ್ನು ದೇಶದಲ್ಲಿಯೇ ಮೊದಲನೆಯದಾಗಿ ನಾವು ಪ್ರಾರಂಭ ಮಾಡಿದ್ದೇವೆ. ರೈತರ ಕಷ್ಟಗಳನ್ನು ನೋಡಿ ಈ ಕಾರ್ಖಾನೆಯನ್ನು ಮಾಡಿರುವ ಹಿನ್ನೆಲೆಯಲ್ಲಿ, ಮಂಡ್ಯ ಪಿಎಸ್‌ಎಸ್ ಕಾರ್ಖಾನೆಗೆ ಕರೆದಾಗ ಅವರು ನಮ್ಮ ಸಹೋದರರು ಎಂದು ಅಲ್ಲಿಗೆ ಹೋಗಿದ್ದೆ. ಪಾಂಡವಪುರದಿಂದ ಒಂದು ಟನ್ ಕಬ್ಬನ್ನು ತಮಿಳುನಾಡಿಗೆ ಕಳುಹಿಸಲು ೧೦೦೦ ರೂಪಾಯಿಗಳು ಖರ್ಚು ಬರುತ್ತದೆ. ಅಲ್ಲಿಯೇ ಕಾರ್ಖಾನೆಯನ್ನು ಮಾಡಿದರೆ ಪ್ರತಿದಿನ ೧೫೦ ರಿಂದ ೨೦೦ ರೂಪಾಯಿಗಳು ಸಾರಿಗೆ ಖರ್ಚು ಆಗುತ್ತದೆ. ಅದಕ್ಕಾಗಿ ೮೦೦ ರೂಪಾಯಿಗಳನ್ನು ಈ ರೈತರಿಗೆ ಉಳಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಅಲ್ಲಿ ಕೆಲಸ ಮಾಡಲು ಅಲ್ಲಿಯ ರೈತರು, ಅಲ್ಲಿಯ

ಶಾಸಕರು, ಲೋಕಸಭಾ ಸದಸ್ಯರು ತುಂಬಾ ಸಹಕಾರವನ್ನು ಕೊಟ್ಟಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಕೆಳಮನೆಯ ಸದಸ್ಯರಾದ ಶ್ರೀ ಪುಟ್ಟರಾಜುರವರು ಬಹಳ ಗೌರವ ಕೊಟ್ಟು ಸ್ವಾಗತ ಮಾಡಿದರು. ಕೆಲವರು ಬಹಳ ವಿರೋಧವನ್ನು ವ್ಯಕ್ತಪಡಿಸಿದರು ಅವರ ಹೆಸರನ್ನು ನಾನು ಹೇಳುವುದಿಲ್ಲ, ಏಕೆಂದರೆ ಅವರು ಈಗ ನಮ್ಮ ಕಣ್ಣುಮುಂದೆ ಇಲ್ಲ. ಎರಡು ವರ್ಷಗಳ ಹಿಂದೆ ಕೋವಿಡ್-೧೯ ಸಂದರ್ಭದಲ್ಲಿ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಓಡಾಡು ನಿರ್ಬಂಧವಿತ್ತು. ಅಂತಹ ಸಮಯದಲ್ಲಿ ನಾನು ಮೂರು ತಿಂಗಳು ಮೈಸೂರಿನಲ್ಲಿ ವಾಸ್ತವ್ಯ ಮಾಡಿ ಬೆಳಿಗ್ಗೆ ೧೦ ಗಂಟೆಗೆ ಪಾಂಡವಪುರಕ್ಕೆ ಬಂದು ರಾತ್ರಿ ೧೨ ಗಂಟೆವರೆಗೆ ಆ ಕಾರ್ಖಾನೆಯಲ್ಲಿ ಇರುತ್ತಿದ್ದೆ. ಒಬ್ಬರಿಗೆ ಒಬ್ಬರು ನೋಡಲು ಆಗದಂತಹ ಪರಿಸ್ಥಿತಿಯಲ್ಲಿ ನಾನು ಕೆಲಸ ಮಾಡುತ್ತಿರುವಾಗ, ಅಲ್ಲಿ ಮೈಸೂರಿಗೆ ನಿರಾಣಿಯವರು ಕೋವಿಡ್-೧೯ ತರುತ್ತಿದ್ದಾರೆ ಎಂದು ಪ್ರೇಸ್ ಮಿಟ್ ಮಾಡಿ ಹೇಳಿದವರು ಇದ್ದಾರೆ. ಆ ಘಾತವನ್ನು ನಾನು ಕೇಳಿ ೧೫ ದಿನಗಳಲ್ಲಿಯೇ ವಾಪಸ್ ಬರಬಹುದಾಗಿತ್ತು. ಆದರೆ ರೈತರ ಸಲುವಾಗಿ ಈ ಕೆಲಸವನ್ನು ಮಾಡಬೇಕು. ರೈತರಿಗೆ ಅಳಿಲು ಸೇವೆಯನ್ನು ಮಾಡಬೇಕು ಎಂದು ಒಂದು ಕಿವಿಯಲ್ಲಿ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಇಲ್ಲಿಯ ರೈತರು ನನ್ನ ಸಹೋದರರು ಎಂದು ಅವರ ಲಂ ರೂಪಾಯಿಗಳನ್ನು ಉಳಿಸುವ ಕಡೆಗೆ ನನ್ನ ಗಮನವನ್ನು ಹರಿಸಿದೆ. ಅಲ್ಲಿ ಇರುವಾಗ ಕಾರ್ಖಾನೆಯನ್ನು ಯಾವಾಗ ಪ್ರಾರಂಭ ಮಾಡುತ್ತೀರಿ ಎಂದು ಕೇಳಿದಾಗ, ನಾನು ೧೦೦ ದಿನಗಳಲ್ಲಿ ಪ್ರಾರಂಭ ಮಾಡುತ್ತೇನೆ ಎಂದು ಹೇಳಿದೆ. ಅದು ೬೦ ವರ್ಷಗಳ ಹಳೆಯ ಮತ್ತು ೧೦ ವರ್ಷಗಳಿಂದ ಬಂದ ಇರುವಂತಹ ಕಾರ್ಖಾನೆ. ೧೦೦ ದಿನಗಳಲ್ಲಿ ಬರಿ ಅದನ್ನು ಕ್ಲೀನ್ ಮಾಡಲು ಆಗುವುದಿಲ್ಲ, ಅದನ್ನು ಹೇಗೆ ಪ್ರಾರಂಭ ಮಾಡುತ್ತೀರಿ ಎಂದು ಚಾಲೆಂಜ್ ಮಾಡಿದರು. ನಾನು ಅಲ್ಲೇ ಇದ್ದುಕೊಂಡು ಅಂತಹ ಕೋವಿಡ್-೧೯ ಸಂದರ್ಭದಲ್ಲಿ ಯಾವುದೇ ಮಶೀನ್, ಸ್ಟೇರ್‌ಪಾಟ್‌ಗಳು ಸಿಗುತ್ತಿರಲಿಲ್ಲ, ಕೆಲಸಗಾರರು ಸಿಗುತ್ತಿರಲಿಲ್ಲ. ಅಂತಹ ಸಮಯದಲ್ಲಿ ಎಲ್ಲ ಕೆಲಸವನ್ನು ಮಾಡಿ ೯೦ ದಿನಗಳಲ್ಲಿ ಕಾರ್ಖಾನೆಯನ್ನು ಪ್ರಾರಂಭ ಮಾಡಲಾಯಿತು. ಹೋದ ವರ್ಷ ಎರಡು-ಮೂರು ಲಕ್ಷ ಟನ್ ಕಬ್ಬನ್ನು ಅರಿಯಲಾಗಿದೆ. ಪ್ರತಿದಿನ ೨೫೦೦ ಟನ್ ಕಬ್ಬನ್ನು ಅರೆಯುವಂತಹ ಕಾರ್ಖಾನೆಯಲ್ಲಿ ಈಗ ಹೋದ ವರ್ಷದಿಂದ ೫೦೦೦ ಟನ್ ಕಬ್ಬು ಅರೆಯುವಂತಹ ಕಾರ್ಖಾನೆಯನ್ನಾಗಿ ಮಾಡಲಾಗಿದೆ. ಮಾನ್ಯ ಸ್ನೇಹಿತರು ಮಂತ್ರಿಗಳೇ ಜವಾಬ್ದಾರಿ ತೆಗೆದುಕೊಂಡು ಮಾಡಬೇಕು ಎಂದು ಹೇಳಿದರು ಅದೇ ವಿಚಾರವನ್ನೇ ನಾನು ಇಟ್ಟುಕೊಂಡು ನಾನು ಕೆಲಸವನ್ನು ಮಾಡುತ್ತಿದ್ದೇನೆ. ಮೈ ಶುಗರ್ ಬಗ್ಗೆ ಮಾತನಾಡಿದಾಗ ಅದನ್ನು ನಾಳೆ ಬಿಟ್ ಮಾಡುತ್ತಾರೆ ಎಂದು ಯಾರು ಅನ್ಯತಾ ಭಾವಿಸಬಾರದು. ೧೦೦ಕ್ಕೆ ೨೦೦ % ನಾನು ಮೈ ಶುಗರ್

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಕಾರ್ಖಾನೆಗೆ ನಾನು ಬಿಟ್ ಮಾಡುವುದಿಲ್ಲ. ಅಲ್ಲಿ ಕಬ್ಬು ಬೆಳೆಯುವಂತಹ ಕೆಲವರು ಏನು ಹೇಳಿದ್ದಾರೆ ಎನ್ನುವುದನ್ನು ತಾವು ಕೊಟ್ಟಿರುವ ಪುಸ್ತಕದಲ್ಲಿಯೇ ಇರುವುದನ್ನು ಹೇಳುತ್ತೇನೆ. ಹೈದ್ರಾಬಾದ್ ಕರ್ನಾಟಕ ಇಂದು ಹಿಂದುಳಿಯಲು ಕಾರಣ ಶ್ರೀ ಟಿಪ್ಪು ಸುಲ್ತಾನ, ಶ್ರೀ ಕೃಷ್ಣರಾಜ ಒಡೆಯರ್‌ರಂತಹ ಹೋರಾಟಗಾರರು ಸಿಗದೆ ಹೋಗಿರುವುದು. ದೇಸಾಯಿಗಳು, ಕುಲಕರ್ಣಿಗಳು, ನಿಜಾಮರು ಈಗಿನ ನಿರಾಣಿಗಳು, ಪಾಟೀಲರು, ಘೋರ್ಷಡೆಗಳು ಕಾರಣ. ಈಗಿನ ಆಡಳಿತಗಾರರು ಶ್ರೀ ಟಿಪ್ಪು- ಶ್ರೀ ಕೃಷ್ಣರಾಜ ಒಡೆಯರವರು ಕಟ್ಟಿರುವ ಇಟ್ಟಿಗೆಗಳನ್ನು ಕಳಚಿ ಮಂಡ್ಯ-ಮೈಸೂರುಗಳನ್ನು ಹೈದ್ರಾಬಾದ್ ಕರ್ನಾಟಕದಂತೆ ಮಾಡಲು ಹೊರಟಿದ್ದಾರೆ. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪಿಎಸ್‌ಎಸ್ ಕೈವಶ ಮಾಡಿಕೊಂಡು ಮೈಸೂರು ಕಡೆಗೆ ಧಾವಿಸುತ್ತಿರುವ ನಿರಾಣಿಗಳಂತಹ ಭೂಮಾಲೀಕರು ನರಳಾಟಕ್ಕೆ ಕಾರಣ. ಇಲ್ಲಿಗೂ ಅವರು ಕಾಲಿಡುತ್ತಿರುವಾಗ ಹೈದ್ರಾಬಾದ್ ಕರ್ನಾಟಕದ ಚಿತ್ರವನ್ನು ಮಂಡ್ಯ ಜನತೆ ಕಣ್ಣಿಂದ ತಂದುಕೊಂಡರೆ ಒಳ್ಳೆಯದು. ಆ ಕೋವಿಡ್-೧೯ ನಂತಹ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ತಾಯಿ, ಮಕ್ಕಳು, ಪತಿ ಎಲ್ಲರೂ ಕಣ್ಣಿರು ಹಾಕಿದ್ದಾರೆ. ಮನೆ ಬಿಟ್ಟು ಯಾರು ಹೊರಗಡೆ ಹೋಗದ ಇರುವಂತಹ ಪರಿಸ್ಥಿತಿಯಲ್ಲಿ ೬೦ ದಿವಸ ನಾನು ಕಾರ್ಖಾನೆಯಲ್ಲಿ ವಾಸ ಮಾಡಿದ್ದೇನೆ. ಇಷ್ಟೆಲ್ಲಾ ಮಾಡಿದ್ದೇನೆ. ಇವತ್ತಿಗೂ ೪೦ ವರ್ಷಗಳ lease document ಆಗಿರುವುದಿಲ್ಲ. Have invested more than 50 crores and have expanded the production capacity from 2500 to 5000 tons. ಒಂದು ಪೇಪರ್ ಕೂಡಾ ಇಲ್ಲ. ಹೀಗೆ ಇರುವಾಗ ಕಾರ್ಖಾನೆಯನ್ನು ಕ್ಲೀನ್ ಮಾಡುವ ಸಮಯದಲ್ಲಿ ಅಲ್ಲಿ ಇರುವ scrap ನ್ನು ಸೇಲ್ ಮಾಡುವ ಸಮಯದಲ್ಲಿ ಅಲ್ಲಿ ಇರುವ ಕೆಲವು ಕಿಡಿಗೇಡಿಗಳು, ನಿರಾಣಿಯವರು PSSK (Pandavapura Sahakari Sakkare Karkhane) ನಲ್ಲಿ ಇರುವಂತಹ scrap ನ್ನು ಕಳ್ಳವು ಮಾಡಿಕೊಂಡು ಹೋಗಿದ್ದಾರೆ, PSSK ಗೆ ಅನ್ಯಾಯ ಮಾಡಿದ್ದಾರೆ ಎಂದು press meet ಮಾಡಿ ಹೇಳಿದ್ದಾರೆ. ಒಂದು ಪೇಪರ್ ಇಲ್ಲದೆ ೫೦ ಕೋಟಿ ರೂಪಾಯಿಗಳನ್ನು ಹಾಕಿದ್ದೇವೆ. ಅದನ್ನು ವಾಪಸ್ ಪಡೆಯಲು ಆಗುವುದಿಲ್ಲ. ಸೇಲ್ ಮಾಡಿರುವ scrap ಒಂದು ಕೋಟಿಗೆ ಹೋಯಿತೋ, ಐವತ್ತು ಲಕ್ಷಕ್ಕೆ ಹೋಗಿದೆಯೇ ನನಗೆ ಗೊತ್ತಿಲ್ಲ. ಅಷ್ಟು ಹಣವನ್ನು ಅಲ್ಲಿಯ ನೆಲ ಕ್ಲೀನ್ ಮಾಡಲು ಹಾಕಲಾಗಿದೆ. ಅಲ್ಲಿಯ ಕಾರ್ಮಿಕರು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಹೊರಗೆ ಬಂದು ನಿರಾಣಿಯವರಿಗೆ ಧಿಕ್ಕಾರ ಎಂದು ಕೂಗಿದ್ದಾರೆ. ನಾನು ಮಾಡಿರುವ ತಪ್ಪೇನು? ಅಲ್ಲಿ cogeneration plant, distillery ಏನು ಇಲ್ಲ ೬೦ ವರ್ಷದ ಹಳೆಯ ಕಾರ್ಖಾನೆಯನ್ನು ಪ್ರಾರಂಭ ಮಾಡಿದ್ದೇನೆ. ಪ್ರತಿ ೮ ದಿನಗಳಿಗೆ ಒಮ್ಮೆ ಬಿಲ್ ಕೊಟ್ಟಿದ್ದೇನೆ. ನನಗೆ ಸಕ್ಕರೆ ಮಾರಾಟ ಮಾಡಲು ಅವಕಾಶವಿಲ್ಲ ಏಕೆಂದರೆ ನನ್ನ ಹೆಸರಿನಲ್ಲಿ

ಆ ಕಾರ್ಖಾನೆ ಇಲ್ಲ, lease deed ಇಲ್ಲ. ನಂತರ ಅದನ್ನು sale ಮಾಡಿ ತೆಗೆದುಕೊಂಡಿದ್ದೇನೆ. ಅದರ ರೈತರಿಗೆ ಅನ್ಯಾಯವಾಗಬಾರದು, ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ನಾವು ಬಂದಾಗ ರೈತರ ಕಣ್ಣಲಿ ನೀರು ಬರಬಾರದು ಎಂದು ಕೆಲಸ ಮಾಡಿದ್ದೇನೆ. ಕಬ್ಬು ಕೊಡದ ರೈತರಿಗೂ ಅಡ್ವಾಸ ಕೊಟ್ಟಿದ್ದೇನೆ. ಹೋದ ವರ್ಷ **೧೫ ದಿನಗಳಿಂತ ತಡಮಾಡದೆ ರೈತರಿಗೆ ಬಿಲ್ ಕೊಟ್ಟಿದ್ದೇನೆ.** ೭ ರಿಂದ ೧೦ ದಿನಗಳ ಒಳಗೆ ಬಿಲ್ ಕೊಟ್ಟಿದ್ದೇನೆ. ನಾನು ಪಾಂಡವಪುರಕ್ಕೆ ಈ ರೀತಿ ಆಪಾದನೆ ಮಾಡಿಕೊಳ್ಳಲು ಬಂದಿದ್ದೇನಾ? ಇಂತಹ sick units ಗಳು ನನ್ನ ತಾಲ್ಲೂಕಿನಲ್ಲಿಯೂ ಇದ್ದವು. ಒಂದು ಬಾದಾಮಿ ಸಕ್ಕರೆ ಕಾರ್ಖಾನೆ ಇನ್ನೊಂದು ಕೇದಾರನಾಥ ಸಕ್ಕರೆ ಕಾರ್ಖಾನೆ. ಎರಡನ್ನು ನಾನು *NCLT (National Company Law Tribunal's) lease* ನಲ್ಲಿ ತೆಗೆದುಕೊಂಡು ಕೇವಲ ೧೦೦ ದಿನಗಳಲ್ಲಿ ಪ್ರಾರಂಭ ಮಾಡಿ ೨೫೦೦ ಟನ್ ಕಬ್ಬು ಅರಿಯುವುದನ್ನು ೫೦೦೦ ಟನ್ ಗೆ ಕಬ್ಬು ಅರೆಯುವಂತೆ ಮಾಡಲಾಯಿತು. ೨೦ ವರ್ಷಗಳಿಂದ ಬಂದ ಆಗಿದ್ದ ಬಾದಾಮಿ ಸಕ್ಕರೆ ಕಾರ್ಖಾನೆಯನ್ನು ೫೦೦೦ ಟನ್ ಕಬ್ಬು ಅರಿಯುತ್ತೆ ಅಪ್‌ಗ್ರೇಡ್ ಮಾಡಿ, ಈಗ ಅವುಗಳು ಚೆನ್ನಾಗಿ ನಡೆಯುತ್ತಿವೆ. ಇವರು ಸ್ವಂತ ಕಾರ್ಖಾನೆಗಳು *NCLT* ನಿಂದು ಒಂದು ೧೭ ಕೋಟಿ ರೂಪಾಯಿಗಳಿಗೆ ಇನ್ನೊಂದನ್ನು ೬೭ ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದೇನೆ. ನಾನು ಪೆಸೆ ಮಿಟ್ ಮಾಡಿ ಶಾಸಕರಿಗೆ, ಲೋಕಸಭಾ ಸದಸ್ಯರಿಗೆ ಹೇಳಿದೆ.

(ಮುಂದು)

(674)14-09-2021(04-50)bsd-yk

### ಶ್ರೀ ಮುರುಗೇಶ್ ಆರ್.ನಿರಾಣಿ (ಮುಂದು)

ಚಾಮುಂಡೇಶ್ವರಿ ತಾಯಿ ದೇವರ ಸಾಕ್ಷಿಯಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆಯಿಂದ ಬಂದಿರುವ ಲಾಭದ ಒಂದು ರೂಪಾಯಿಯನ್ನು ಉತ್ತರ ಕರ್ನಾಟಕಕ್ಕೆ ಒಯ್ಯುವುದಿಲ್ಲ. ಯಾವ ಲಾಭ ಬಂದರೂ ಪಾಂಡವಪುರದಲ್ಲಿಯೇ ಖರ್ಚು ಮಾಡುತ್ತೇನೆ ಎಂದು ಸ್ವಾಮೀಜಿಯ ಪಕ್ಕದಲ್ಲಿ ಕುಳಿತು ಅವರಿಗೆಲ್ಲರಿಗೂ ಹೇಳಿದ್ದೇನೆ. ಈ ರೀತಿ ಮಾಡುವಾಗ ಅವರ ಪ್ರಯತ್ನವನ್ನು ಪ್ರಶಂಸೆ ಮಾಡದೇ blame ಮಾಡುವ ಸ್ನೇಹಿತರು ಇದ್ದಾಗ ನಾವು ಯಾವ ಮುಖ ಇಟ್ಟುಕೊಂಡು ಮಂಡ್ಯದ My Sugar factory ವಿಷಯಕ್ಕೆ ಬರಬೇಕು? ೨೦೧೦ರಲ್ಲಿ ಮಂಡ್ಯ My Sugar factory ನ ವ್ಯಾಪ್ತಿಯ ಬೂಕನಕೆರೆಯಲ್ಲಿ ೨೦೦ ಎಕರೆಯನ್ನು 2010ರಲ್ಲಿ acquisition ಮಾಡಲಾಗಿದೆ. ಇನ್ನು ೧೫೦ ಎಕರೆ ಉಳಿದಿದ್ದು, ಅಲ್ಲಿ ರೂ. ೬ ಲಕ್ಷ per acre ಇದೆ. ನಾವು ರೂ.೨.೫ ಲಕ್ಷಕ್ಕೆ ಮಾಡಿದ್ದೇವೆ. ಅದರಲ್ಲಿ interest ಎಲ್ಲವನ್ನು ಸೇರಿಸಿ



ಮಾಡಿದರೂ ಎಕರೆಗೆ ರೂ.೬.೫ ಲಕ್ಷದಂತೆ ೧೫೦ ಎಕರೆಗೆ ಸಿಗುತ್ತದೆ. ಇದನ್ನು modern unit ಆಗಿ ಮಾಡಲು ರೂ.೧೫೦ ಖರ್ಚು ಮಾಡಿದರೆ latest ಆಗಿರುವಂತಹ ethanol plant ಪ್ರಾರಂಭ ಮಾಡುವಂತಹ ಘಟಕವನ್ನು ಮಾಡಬಹುದು. Ethanol ಮಾಡಲು ಗೌರವಾನ್ವಿತ ನರೇಂದ್ರ ಮೋದಿಯವರು ೬% subsidy ಕೊಡುತ್ತಿದ್ದಾರೆ up to five years. Total project cost ಮೇಲೆ ೫ ವರ್ಷಗಳಿಗೆ ೬% subsidy ಕೊಡುತ್ತಿದ್ದಾರೆ. ರೂ.೧೫೦ ಕೋಟಿಗಳಲ್ಲಿ ೫ ಸಾವಿರ tonne factory ethanol ಘಟಕ ಪ್ರಾರಂಭ ಮಾಡಲು ಮಂಡ್ಯದಲ್ಲಿಯೇ ಸಾಧ್ಯ ಇದೆ. ಈ ರೀತಿ ಪರಿಸ್ಥಿತಿ ಇದೆ. ನಾನು ಮಂಡ್ಯದ ರೈತರಿಗೆ ಬಹಳ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಾನು ಅಲ್ಲಿಗೆ ಹೋದಾಗ ಪ್ರತಿಯೊಬ್ಬರೂ ಧನ್ಯವಾದಗಳನ್ನು ಹೇಳುತ್ತಾರೆ. ಅಲ್ಲಿ ಕಾರ್ಖಾನೆ ಪ್ರಾರಂಭವಾಗಿ ಸಕ್ಕರೆ ಹೊರಗಡೆ ಬಂದಾಗ ಕನಿಷ್ಠ ಸಾವಿರಾರು ಜನ ರೈತರು ಸನ್ಮಾನ ಮಾಡಿದರು. ಆದರೆ ಆ ಭಾವನೆ ಕೆಲವರಲ್ಲಿ ಇಲ್ಲ. ನಾನು PSSK ಗೆ ಹೋಗದೇ ಆ ತಿಂಗಳು ಆಗಿದೆ. ನಾನು ಮೂರ್ನಾಲ್ಕು ಸಲ ಮೈಸೂರು, ಮಂಡ್ಯಕ್ಕೆ ಹೋಗಿದ್ದು, ಆ factory ಮುಂದೆ ಬಂದಿದ್ದರೂ ಅಲ್ಲಿ ಒಳಗಡೆ ಹೋಗಲು ನನಗೆ ಮನಸ್ಸು ಬರದಿದ್ದಾಗ ನನಗೆ ಎಷ್ಟು ಬೇಜಾರಾಗಿದೆ ಎಂಬುದನ್ನು ತಿಳಿಯಬಹುದು. ನಾನು My-Sugar Factory ಬಗ್ಗೆ ಹೇಳುತ್ತೇನೆ. ಏಕೆ ಕಾರ್ಖಾನೆಯನ್ನು private ನವರಿಗೆ ಕೊಡಬೇಕು, ಏಕೆ ಸರ್ಕಾರ ನಡೆಸುತ್ತಿಲ್ಲ ಎಂಬ ಬಗ್ಗೆ ಎಲ್ಲರೂ ಮಾತನಾಡಿದರು. ರೊಕ್ಕ ಯಾರಾದ್ದಾದರೂ ಬೆಲೆ ಇರುತ್ತದೆ, ಸರ್ಕಾರದಿಂದ ಕೊಡುವ ರೊಕ್ಕವು ನಾವು-ಅವರು ಕಟ್ಟಿರುವ Tax ಆಗಿರುತ್ತದೆ. ಹಿಂದಿನ ಕೈಗಾರಿಕಾ ಸಚಿವನಾಗಿದ್ದಾಗ ಪ್ರತಿ ವರ್ಷ ರೂ.೫೦ ಕೋಟಿಗಳಂತೆ ರೂ.೨೫೦ ಕೋಟಿಗಳನ್ನು ಕೊಡಲಾಗಿದೆ. ನಂತರ ಬಂದಿರುವ ಮಾನ್ಯ ಸಿದ್ದರಾಮಯ್ಯ ಹಾಗೂ ಮಾನ್ಯ ಕುಮಾರಸ್ವಾಮಿಯವರು ಸೇರಿದಂತೆ ಎಲ್ಲಾ ಪಕ್ಷದವರು ಹಣ ಕೊಟ್ಟಿದ್ದಾರೆ. ಇನ್ನೊಂದು ಎಲ್ಲರಿಗೂ ಗೊತ್ತಿರುವಂತೆ ಕೇವಲ IAS Officers ಗಳ ಮೇಲೆ blame ಮಾಡುವುದು ಸರಿಯಲ್ಲ. ಅಲ್ಲಿ ಚುನಾಯಿತ ಮಂಡಳಿ ಇದ್ದು, ಪ್ರತಿ ದಿವಸ ನೋಡಿಕೊಳ್ಳುವ ಹಾಗೂ ಠರಾವು ಮಾಡುವ ಮತ್ತು direction ಕೊಡುವ ಕೆಲಸ ಅವರಿಗೆ ಇರುತ್ತದೆ. ಆಡಳಿತ ಮಂಡಳಿಯಿಂದ pass ಆಗಿದ್ದಕ್ಕೆ ಮಾತ್ರ IAS, MD ನವರು ಕೆಲಸ ಮಾಡುತ್ತಾರೆ. ನಿರ್ಧಾರ ತೆಗೆದುಕೊಳ್ಳುವ ಅನೇಕ ಜನರ ಆಡಳಿತ ಮಂಡಳಿ ಇರುತ್ತದೆ. ಆಡಳಿತ ಮಂಡಳಿ ಅವರೇ ಅಲ್ಲವೇ? ಅಂದರೆ ನಮ್ಮಂತಹ ಜನ ಪ್ರತಿನಿಧಿಗಳು ಚುನಾಯಿತರಾಗಿ Board ಕೆಲಸ ಮಾಡುತ್ತಿರುತ್ತಾರೆ. ಇದೊಂದು ಕಡೆಯಾದರೆ My Sugar ಜೊತೆಯಲ್ಲಿ ಕೆಲಸ ಮಾಡುವ Private Cooperative Sector ನಲ್ಲಿರುವ M K Hubli ಗತಿ ಏನಾಯಿತು? ಇದೇರೀತಿ ಅಲ್ಲಿ ರೈತ ಸಂಘದಿಂದ ಹೋರಾಟ ಮಾಡುತ್ತಿದ್ದಾರೆ. ಇವತ್ತು ಅವರು ಇಲ್ಲ. ಅವರ ಬಗ್ಗೆ ಮಾತನಾಡುವ ಅವಶ್ಯಕತೆ

ಇಲ್ಲ. ಆ ರೀತಿ ಜೋರಾಗಿ ಮಾತನಾಡಿ ಅವರ Board ನಲ್ಲಿ ಬಂತು. ಅವರ Board ಬಂದು ೫ ವರ್ಷಗಳಲ್ಲಿ ಚಾವಿಯನ್ನು ಅವರಾಗಿಯೇ ಕೊಟ್ಟು ಹೋದರು. M K Hubli ಯಲ್ಲಿ ಈ ರೀತಿ ಮಾತನಾಡಿದವರು ಹೋದರು. ಪಾಂಡವಪುರದಲ್ಲಿ ಏನಾಯಿತು? ಪಾಂಡವಪುರದಲ್ಲಿ ಇದೇ ರೀತಿ ಮಾತನಾಡುವವರಿಗೂ ಒಂದು period ಬಂತು, ಅವರೂ ಮಾತನಾಡಿದರು, KMP ಕೊಡಲಾರದೇ ವಾಪಸ್ಸು ಹೋದರು. ಇದೇರೀತಿ ನನ್ನ ತಾಲ್ಲೂಕಿನಲ್ಲಿರುವ ರನ್ನ ಸಕ್ಕರೆ ಕಾರ್ಖಾನೆಗೂ ರೂ.೩೪೫ ಕೋಟಿಗಳಿಗೆ bid ಮಾಡಲಾಗಿದೆ. ಅಲ್ಲಿನ ರೈತರಿಗೆ ಅನುಕೂಲವಾಗಲಿ ಎಂದು ಆಗಿದೆ. ನಾನು bid ಹಾಕಿರಲಿಲ್ಲ. ನನಗೆ ಸಕ್ಕರೆ ಕಾರ್ಖಾನೆ ಸಾಕು, ಇನ್ನು ಬೇರೆ ಬೇರೆ ರಂಗದಲ್ಲಿ ನಾವು ಕಾರ್ಖಾನೆಗಳನ್ನು ಮಾಡಬಹುದು, ಕೇವಲ ಸಕ್ಕರೆ ಕಾರ್ಖಾನೆಗಳ ಮೇಲೆ concentrate ಮಾಡುವುದು ಬೇಡ ಎಂದು ತೀರ್ಮಾನ ಮಾಡಿದಾಗ, ಅಲ್ಲಿನ ರೈತರು ಒತ್ತಾಯ ಮಾಡಿದ ಮೇಲೆ ರೂ.೩೦೪ ಕೋಟಿಗಳಿಗೆ ೪೦ ವರ್ಷಗಳವರೆಗೆ lease ಹಾಕಬೇಕೆಂದು ನಿರ್ಧರಿಸಿದಾಗ ಮತ್ತಷ್ಟು ರೈತರು ಬಂದು ಈ ಮೊತ್ತ ಬಹಳ ಕಡಿಮೆ ಆಗಿದ್ದು, ಇನ್ನೂ increase ಮಾಡಿ ಎಂದು ಹೇಳಿದಾಗ ಮತ್ತೇ ರೂ.೩೪೫ ಕೋಟಿಗಳಿಗೆ increase ಮಾಡಿದೆ. ಅಷ್ಟಾದರೂ ಬರದಿದ್ದಾಗ ಅವರು ಪುನಃ cancel ಮಾಡುತ್ತೇವೆ, ಮತ್ತೊಮ್ಮೆ ಹಾಕಿ ಎಂದು ಹೇಳಿದರು. ಆಗ ನಾನು ಸಾಕು ಸ್ವಾಮಿ, ಒತ್ತಾಯ ಮಾಡಿದ್ದರಿಂದ ನಾನು bid ಮಾಡಿದ್ದೇನೆ. ನಿಮಗೆ ಇಷ್ಟ ಇಲ್ಲದಿದ್ದರೆ ಬೇರೆಯವರಿಗೆ ಕೊಡಿ ಎಂದು ಹೇಳಿದೆ. ರೂ.೩೫೦ ಕೋಟಿಗಳ ಸಾಲ ಇದ್ದು, ರೂ.೮೦ ಕೋಟಿ apparent ಕೊಡಬೇಕು. ಉಳಿದಿರುವಂತಹ ರೂ.೨೭೦ ಕೋಟಿಗಳನ್ನು ೫ ವರ್ಷಗಳಲ್ಲಿ payment ಮಾಡಬೇಕು. ರೂ.೩೫೦ ಕೋಟಿಗಳನ್ನು Cooperative Sector ಕೊಟ್ಟು, ೪೦ ವರ್ಷಗಳಿಗೆ lease ನಡೆಸುವುದಾದರೆ, ಸ್ವಂತ ಜ್ಞಾನ ಇರುವ ನಾವು ಇಂತಹ ಎರಡು factory ಗಳನ್ನು ಮಾಡಬಹುದಾಗಿದೆ. Cooperative Sector ನಲ್ಲಿ ಏಕೆ ತಲೆ ಕೆಡಿಸಿಕೊಳ್ಳಬೇಕು. ಈ ರೀತಿ ಇರುವ ಪರಿಸ್ಥಿತಿಯಲ್ಲಿ ರೂ.೫೨೦ ಕೋಟಿಗಳನ್ನು My Sugar ಗೆ ಕೊಟ್ಟು ನಂತರ ಇನ್ನೂ ರೂ.೪೫೦ ಕೋಟಿ ಉಳಿದಿದೆ ಎಂದಾಗ ನಾವು ಕೇವಲ IAS Officers ಗಳನ್ನು, ಸರ್ಕಾರಗಳನ್ನು ದೂರುವುದು ಸರಿಯಲ್ಲ. ಆಡಳಿತ ಮಂಡಳಿ ಅಸ್ತಿತ್ವದಲ್ಲಿದ್ದು, ಅದರ ಜವಾಬ್ದಾರಿ ಹಾಗೂ ಎಲ್ಲರಿ ಜವಾಬ್ದಾರಿ ಇರುತ್ತದೆ. ನಾನು ವಿಚಾರ ಮಾಡಿದಂತೆ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ೫ ಸಾವಿರ ಟನ್ ಕಬ್ಬನ್ನು crush ಮಾಡಿ, ಹಳೆಯ ಆಡಳಿತ ಮಂಡಳಿಗೆ ಕೊಡಬೇಕೆಂದು ಮಾಡಿದ್ದು, ರೂ.೫೦ ಕೋಟಿಗಳನ್ನು ವಾಪಸ್ಸು ಕೇಳುವುದಿಲ್ಲ. ನಾನು ಅಲ್ಲಿ ಕೆಲಸ ಮಾಡಿ ತೋರಿಸಿದ್ದೇನೆ, ದಿನನಿತ್ಯ ಸಕ್ಕರೆ ಬರುತ್ತಿದೆ, ನನಗೆ ಅವರ blame ಬೇಡ. ರೂ.೫೦ ಕೋಟಿಗಳಲ್ಲಿ ಅವರು ಲಾಭ ಮಾಡಿಕೊಂಡು, ಅಲ್ಲಿನ ಒಂದು School ಅನ್ನು

upgrade ಮಾಡಿ, ಅಲ್ಲಿನ ರೈತರ ಮತ್ತು ಕಾರ್ಮಿಕರ ಮಕ್ಕಳಿಗೆ ಅನುಕೂಲ ಮಾಡಲಿ. ಇದೊಂದು season ಅನ್ನು ಪೂರ್ತಿ ಮುಗಿಸುತ್ತೇನೆ. ಪಾಂಡವಪುರ SSK ಗೆ ಅವರೆಲ್ಲರೂ ದಿನನಿತ್ಯ ಬರಲಿ, ನಾನಂತೂ ಅಲ್ಲಿ ಇಲ್ಲ. ಈ season ಮುಗಿಸಿಕೊಡುತ್ತೇನೆ, up to date labour payment ಮತ್ತು ರೈತರ bill ಗಳನ್ನು clear ಮಾಡಿ ಚಾವಿ ಕೊಟ್ಟು ಬರುತ್ತೇನೆ. ನಂತರ ಅವರು ನಡೆಸಲಿ.

**ಶ್ರೀ ಎಸ್. ಆರ್. ಪಾಟೀಲ್:-** ಮಾನ್ಯ ಸಚಿವರು ಅಲ್ಲಿಗೆ ಏಕೆ ಹೋಗುವುದಿಲ್ಲ?

**ಶ್ರೀ ಮುರುಗೇಶ್ ಆರ್. ನಿರಾಣಿ:-** ನಾನು ಅಲ್ಲಿಗೆ ಹೋಗುವುದಿಲ್ಲ. ಈ ಒಂದು ಪುಸ್ತಕದಲ್ಲಿ “ಮುರುಗೇಶ್ ನಿರಾಣಿಗೆ ಧಿಕಾರ” ಎಂದು ಬರೆದಿರುವುದನ್ನು ಆಗಲೇ ಓದಿದೆ, ಈ ಪುಸ್ತಕವನ್ನು ನನಗೂ ಈಗ ೫ ನಿಮಿಷಗಳ ಹಿಂದೆ ಕೊಟ್ಟರು, ನಾನು ಬಂದನೇ page ಓದಿ ಮುಂದಿನದನ್ನು ಓದಲು ಮನಸ್ಸು ಬರಲಿಲ್ಲ. ಇದನ್ನು ಬರೆದವರ ಸಲುವಾಗಿ ನಾನು ಇಷ್ಟೆಲ್ಲಾ ಮಾತನಾಡಿ ಸಮಯವನ್ನು ಹೆಚ್ಚು ತೆಗೆದುಕೊಂಡೆನು. ಇದರ ಬಗ್ಗೆ ಮಾತನಾಡದಿದ್ದರೆ ಕೇವಲ ನಾನು My Sugar ಬಗ್ಗೆ ಮಾತ್ರ ಮಾತನಾಡುತ್ತಿದ್ದೆನು. My Sugar ನಲ್ಲಿ ಇಷ್ಟೆಲ್ಲಾ ಇದ್ದು ನಿಜವಾಗಲೂ ಅದು gold ಅಲ್ಲಿ high-pressure Boilers and Turbines ಇದೆ, 30 MW ಸಾಮರ್ಥ್ಯದ Turbine ಇದೆ, ಇದನ್ನು latest ಆಗಿ ಮಾಡಲಾಗಿದೆ, KCP Mill ಇದೆ. ISGEC ಯವರ boilers ಇದೆ. Shin Nippon Turbines ಇದೆ. ಹೊಸ boiling house ಇದೆ. ನಾನು ಹೋದ ೧೫ ದಿವಸಗಳಲ್ಲಿಯೇ ೫೦೦೦ tonne ಮಾಡಿದ್ದು, ಅಲ್ಲಿ ಒಂದು ದಿವಸವು ೫೦೦೦ tonne ಮೇಲೆ crushing ಆಗಿಲ್ಲ. ಅಲ್ಲಿ cement turbine ಕೂಡ ಇದೆ. ಈ ರೀತಿ ನೋಡಿದಾಗ ೧೫ ದಿವಸಗಳಲ್ಲಿಯೇ ೫೦೦೦ tonne ಗಳನ್ನು crushing ಮಾಡಿ ಬರುತ್ತೇನೆ. ಈ ರೀತಿ ಮಾಡಿದರೂ ನನ್ನ ಮೇಲೆ ಎರಡನೇ blame ಬರುತ್ತಿದೆ. ಅಲ್ಲಿರುವ ನನ್ನ ಸ್ನೇಹಿತರು ಇದ್ದು ನಾನು ಅವರ ಹೆಸರನ್ನು ಹೇಳುವುದಿಲ್ಲ. ಅವರು ನಿರಾಣಿಯವರು ಎಲ್ಲವನ್ನು ದೋಚಿಕೊಂಡು ಹೋಗಲು ಇಲ್ಲಿಗೆ ಬಂದರು ಎಂದು ಹೇಳಿದರು. ಮಾನ್ಯ ಸದಸ್ಯರು ರೂ.೨,೫೦೦ ಕೋಟಿ, ರೂ.೫,೦೦೦ ಕೋಟಿ ಎಂದೆಲ್ಲಾ ಮಾತನಾಡಿದರು, ಇವೆಲ್ಲವೂ tender ನಲ್ಲಿ ಬಂದಿಲ್ಲ. ಅಲ್ಲಿ tender ನಲ್ಲಿ ಬೆಂಗಳೂರಿನಲ್ಲಿನ ಸಾವಿರ ಕೋಟಿ ರೂಪಾಯಿಗಳ ಬಗ್ಗೆ ಪ್ರಸ್ತಾಪಿಸಿದರು.....

**ಶ್ರೀ ಎಸ್.ಆರ್. ಪಾಟೀಲ್:-** ಮಾನ್ಯ ಸಭಾಪತಿಯವರೇ, ಈ ಸದನದಲ್ಲಿ

**ಶ್ರೀ ಮುರುಗೇಶ್ ಆರ್. ನಿರಾಣಿ:-** ದಯಮಾಡಿ ಅವರು ಮಾತನಾಡುವಾಗ ನಾನು ಮಧ್ಯೆ ಮಾತನಾಡಲಿಲ್ಲ.

**Sri S.R.PATIL:-** I will not take much time.

**ಶ್ರೀ ಮುರುಗೇಶ್ ಆರ್. ನಿರಾಣಿ:-** ನಾನು yield ಆಗಿಲ್ಲ. ನಾನು ಮಾತನಾಡುವುದಕ್ಕೆ ಉದ್ದೇಶಿಸಿರುವುದೆಲ್ಲಾ ಮರೆತುಹೋಗುತ್ತದೆ.

**ಉಪ ಸಭಾಪತಿಯವರು:-** ಅವರು complete ಮಾಡಲಿ.

**ಶ್ರೀ ಮುರುಗೇಶ್ ಆರ್. ನಿರಾಣಿ:-** ಮಾನ್ಯ ಸಭಾಪತಿಯವರೇ, ಬೆಂಗಳೂರಿನಲ್ಲಿ ಒಂದು ಎಕರೆ ೧೦ ಗುಂಟೆ ಜಾಗವನ್ನು ಅದರಲ್ಲಿ ಸೇರಿಸುತ್ತಿದ್ದಾರೆ. ಇದನ್ನು ಯಾವ ಪುರುಷಾರ್ಥಕ್ಕೆ ಸೇರಿಸುತ್ತಿದ್ದಾರೆಂದು ಗೊತ್ತಿಲ್ಲ. ಆದರೆ ಅದು ಸೇರಿರುವುದಿಲ್ಲ. ಕೇವಲ ಸಕ್ಕರೆ ಕಾರ್ಖಾನೆ ಮತ್ತು ಅದರ ಮುಂದೆ ಬರುವ ಒಂದು ಎಕರೆ ೧೦ ಗುಂಟೆ ಜಾಗ ಮಾತ್ರ ಸೇರಿದೆ. ಉಳಿದ ಯಾವ ಆಸ್ತಿಯೂ ಅದಕ್ಕೆ ಸೇರಿಲ್ಲ. ನಾನು ಏಕೆ ಇಷ್ಟು ಗಟ್ಟಿಯಾಗಿ ಹೇಳುತ್ತಿದ್ದೇನೆಂದರೆ ಮುಂದೆ ನಾನು bid ಮಾಡುವುದಿಲ್ಲ. ನಾನು ರೈತರ ಪರವಾಗಿ ಮತ್ತು ಆಡಳಿತ ಮಂಡಳಿ ಸೇರಿದಂತೆ ಎರಡೂ ಕಡೆ ಮಾತನಾಡಬಹುದು. ಇದಲ್ಲದೇ ಸರ್ಕಾರದ ಪರವಾಗಿಯೂ ಮಾತನಾಡಬಹುದು. ಇಲ್ಲಿ ಕಲ್ಪನೆಯಾಗಿ ಚರ್ಚೆಯಾಗುತ್ತಿರುವಂತೆ ಆ ಎಲ್ಲಾ ಆಸ್ತಿಗಳು bid ನಲ್ಲಿ ಸೇರಿಲ್ಲ. ಕೇವಲ sugar factory ಮಾತ್ರ ಸೇರಿದೆ. ಕಾರ್ಖಾನೆಗೆ ಸಂಬಂಧಪಟ್ಟ ಆಸ್ತಿಗಳನ್ನು ಮಾತ್ರ ಹಾಕಿ ಎಂದು ನಾನು ಈಗಾಗಲೇ instructions ಕೊಟ್ಟಿದ್ದೇನೆ. ಕಾರ್ಖಾನೆಯನ್ನು ನಡೆಸಿಕೊಂಡು ಬರುವವರಿಗೆ ಬೆಂಗಳೂರಿನಲ್ಲಿ Guest House ಏಕೆ ಬೇಕು? ಅಲ್ಲಿಯೇ ಅವರ office ನಲ್ಲಿ ಒಂದು ಸಣ್ಣ chamber ಮಾಡಿಕೊಂಡು ಅಲ್ಲಿಯೇ ನಡೆಸಬಹುದು, ಈಗಾಗಲೇ ಅಲ್ಲಿ office ಇದೆ. ಅದರ ಸಲುವಾಗಿ ಸದನದಲ್ಲಿ ಮಾನ್ಯ ಸದಸ್ಯರು ಕೊಡುತ್ತಿರುವ ಅಂಕಿ-ಅಂಶಗಳು ಸತ್ಯಕ್ಕೆ ದೂರವಾದುದು. ಅದ್ಯಾವುದು bid ನಲ್ಲಿ ಸೇರಿಲ್ಲ ಮತ್ತು ಸೇರುವುದೂ ಇಲ್ಲ. ಇದರ ಬಗ್ಗೆ ನಾವು-ಅವರೆಲ್ಲರೂ ಸೇರಿ, ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಯಾವ decision ತೆಗೆದುಕೊಳ್ಳುತ್ತಾರೋ, ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಬಹುದು. ಅದರ ಬಗ್ಗೆ ನಾನು ಹೇಳುವುದಿಲ್ಲ. ಕಾರ್ಖಾನೆ ಸ್ಥಾಪನೆಯಾದ ಮೂಲ ಉದ್ದೇಶ ಮತ್ತು ಬಂದ್ ಇದ್ದ ಕಾರ್ಖಾನೆಯನ್ನು ಚಾಲನೆ ಮಾಡುವ ಉದ್ದೇಶಗಳ ಬಗ್ಗೆ ಯಾರೂ ಪ್ರಸ್ತಾಪಿಸಲಿಲ್ಲ. ಮಾನ್ಯ ಸಭಾಪತಿಯವರೇ, ಮೂಲ ಉದ್ದೇಶವಾಗಿ ೧೨ ತಿಂಗಳೊಳಗಾಗಿ ಕಬ್ಬು ಸಕ್ಕರೆಯಾಗಿ, ೧೫ ದಿನಗಳಿಗೊಮ್ಮೆ ಕಬ್ಬಿನ bill ರೈತರ account ಗೆ ಬರಬೇಕು. ಇದು main ಉದ್ದೇಶ. ಅಲ್ಲಿರುವ ಕಾರ್ಮಿಕರಿಗೆ ಪ್ರತಿ ತಿಂಗಳು ತಪ್ಪದೇ ಸಂಬಳ ಸಿಗಬೇಕು. ರೈತರಿಗೆ ಬೇಕಾದ supermarket ಇರಬಹುದು, additional ಆಗಿರುವ ಬೇರೆ ಬೇರೆ bank, ಮತ್ತೊಂದು ಮಗದೊಂದು ಎನ್ನುವ

supportive ವಿಚಾರಗಳನ್ನು ಅಲ್ಲಿ ಮಾಡಬೇಕು. ಇದು ನಮ್ಮ ಮುಖ್ಯವಾದ ಉದ್ದೇಶವಾಗಿದ್ದು, ಸರ್ಕಾರದ ಕಡೆಯಿಂದ ರೂ.೫೨೦ ಕೋಟಿಗಳನ್ನು ಕೊಟ್ಟಿದ್ದರೂ ಉದ್ದೇಶಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ ನಾವು ಏಕೆ private ನವರಿಗೆ ಕೊಡಬಾರದು? ನಮ್ಮ ಮುಧೋಳನ ರನ್ನ ಸಕ್ಕರೆ ಕಾರ್ಖಾನೆ 50 per cent ನಷ್ಟು ಬಡ್ಡಿ ಇಲ್ಲದ ಸಾಲದಲ್ಲಿದೆ. Cooperative Sector ಅಂದರೆ it is nonprofit making company ಆಗಿರಬೇಕು. ಲಾಭ ಮಾಡಿಕೊಳ್ಳದೇ ಎಲ್ಲವನ್ನೂ ರೈತರಿಗೆ ಹಂಚಿಕೊಡಬೇಕಾಗಿರುವ Cooperative Sector ಆಗಿದೆ. ೨೦ ವರ್ಷಗಳಿಂದ ಪ್ರತಿ ವರ್ಷ ಅಲ್ಲಿ factory ಯಲ್ಲಿ strike ನಡೆಯುತ್ತದೆ. ಅದನ್ನು ಮಾಡುವವರು ಯಾರು? ಇವತ್ತು ಬಂದ್ ಆಗಿದೆ. ಆದರೆ ದೇವರ ದಯೆಯಿಂದ ನನ್ನ factory ಯಲ್ಲಿ ೫೦೦ tonne ಗಳಿಂದ ೨೫೦೦೦ tonne ಗಳಿಗೆ ಜಾಸ್ತಿಯಾಗಿದೆ. ೨೫೦೦ ಇವತ್ತು ೫೦೦೦ tonne ಆಗಿ ಬಂದು ಬೀಳುತ್ತಿದೆ. ಸಾಲ ತೆಗೆದುಕೊಂಡು ಬಡ್ಡಿ ಕೊಡುವಂತಹ ಕಾರ್ಖಾನೆ ನಮ್ಮದಾಗಿದೆ. ಬಡ್ಡಿ ಇಲ್ಲದೇ ಸಾಲ ತೆಗೆದುಕೊಂಡಿರುವ ಕಾರ್ಖಾನೆ ಅವರದ್ದಾಗಿದೆ. ನಾನು ಮುಖ್ಯವಾಗಿ ಹೇಳುವುದೇನೆಂದರೆ, ನಮ್ಮ ಉದ್ದೇಶದಂತೆ ರೈತರಿಗೆ ಒಳ್ಳೆಯದಾಗಬೇಕು. ರೈತರಿಗೆ ಸರಿಯಾದ ರೀತಿಯಲ್ಲಿ bill ಸಿಗಬೇಕು. ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ cogeneration, distillery ಗಳು ಇಲ್ಲದೇ, ಈ ಮೂರು ಇದ್ದಂತಹವರಿಗೆ equal ಆಗಿ bill ಕೊಟ್ಟಿದ್ದೇನೆ. ಇದೆಲ್ಲ ನಿಮ್ಮ ಕಣ್ಣಿಂದ ಇದೆ. ನಾನು ೮ ತಿಂಗಳಿಂದ ಆ ಕಾರ್ಖಾನೆಯ premises ನಲ್ಲಿ ಕಾಲಿಡದೇ ಕೊಟ್ಟಿದ್ದೇನೆ. ನಾವು ಇಲ್ಲಿಯೇ ಕುಳಿತುಕೊಂಡು ಎಲ್ಲವನ್ನೂ ಮಾಡಿದ್ದೇವೆ. My Sugar ನಲ್ಲಿ ಏನೂ investment ಮಾಡದೇ ಇನ್ನೂ ರೂ.೧೦೦ ಜಾಸ್ತಿ ಕೊಡುವುದಕ್ಕೆ ಸಾಧ್ಯ ಇದೆ. ಎಲ್ಲವೂ ready ಇದೆ. Latest machines ಗಳನ್ನು just overoil ಮಾಡಿ start ಮಾಡಬಹುದು. ಆದರೆ ಮಲಗಿರುವವರನ್ನು ಎಬ್ಬಿಸಬಹುದೇ ಹೊರತು ಮಲಗಿರುವವರಂತೆ drama ಮಾಡುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ಇದು continuous process ಆಗಿದ್ದು, ಅಂದರೆ ೮ ತಾಸುಗಳಿಗೆ ಒಂದೊಂದು shift ಇರುತ್ತದೆ. ಈ ೮ ತಾಸುಗಳಲ್ಲಿ ಮುಂದಿನ shift ನವರು ಬರೋವರೆಗೆ ಇವರು ಹೋಗಬಾರದು. ಇದು ಕೋ-ಕೋ ಆಟ ಆಡಿದಂತೆ ಇರಬೇಕು.

(ಮುಂದು)

(675)/ 14.09.2021/ 5.00/ ಹೆಚ್‌ವಿ:ಬಿಎನ್‌ಎಸ್

( ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಮುರುಗೇಶ್ ನಿರಾಣಿ(ಮುಂದು....):-**

ಸನ್ಮಾನ್ಯ ಸಭಾಪತಿಯವರೇ, ನಮ್ಮ ಭಾಗದಲ್ಲಿ ಎರಡು ಮೂರು ಪಾಳಿಗಳಲ್ಲಿ ದುಡಿಯುವಂತಹ ಕಾರ್ಮಿಕರು ತಮ್ಮ ಪಾಳಿ ಮುಗಿದರೂ ಮುಂದಿನ ಪಾಳಿಯವನು ಬರುವವರೆವಿಗೂ ಆ ಜಾಗವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಹಿಂದಿನ ಪಾಳಿಯವರು ಮತ್ತು ಮುಂದಿನ ಪಾಳಿಯವರು ಪರಸ್ಪರ ಮಾತನಾಡಿಕೊಂಡು ಅವರೇ ಕಾರ್ಖಾನೆಯನ್ನು ನಡೆಸಿಕೊಂಡು ಹೋಗುತ್ತಾರೆ. ಆದರೆ, ಮಂಡ್ಯದಲ್ಲಿರುವ ಪಾಂಡವಪುರ ಸಕ್ಕರೆ ಕಾರ್ಖಾನೆ ಮತ್ತು ಮೈ ಶುಗರ್ ಸಕ್ಕರೆ ಕಾರ್ಖಾನೆಗಳ ಪರಿಸ್ಥಿತಿ ಯಾವ ರೀತಿಯಲ್ಲಿ ಒಂದರ, ಮುಂದಿನ ಪಾಳಿಯವನು ಬರಲಿ ಬರದೇ ಇರಲಿ ಅವರ ಸಮಯ ಮುಗಿದ ಕೂಡಲೇ ಕೈಕಾಲು ಮುಖ ತೊಳೆದುಕೊಂಡು ಹೊಸ ಬಟ್ಟೆಯನ್ನು ತೊಟ್ಟು ಹೊರಡಲು ತಯಾರಾಗಿ ನಿಂತಿರುತ್ತಾರೆ. ಮುಂದಿನ ಪಾಳಿಯವನು ಬರುವಷ್ಟರಲ್ಲಿ ಜ್ಯೂಸ್ ಮತ್ತು ಸಿರಪ್ ಓವರ್‌ಪ್ರೋ ಆಗಿ ಚರಂಡಿಯನ್ನು ಸೇರುತ್ತದೆ. ಒಂದು ವೇಳೆ ಆ ಪಾಳಿಯವನು ಬರದೇ ಹೋದರೆ, 8 ಗಂಟೆಗಳ ಕಾಲ ಇದೇ ರೀತಿ ಜ್ಯೂಸ್ ಮತ್ತು ಸಿರಪ್ ಚರಂಡಿಯನ್ನು ಸೇರುತ್ತಿರುತ್ತದೆ. ಇದು ಸರ್ಕಾರದ ತಪ್ಪೇ, ಐ.ಎ.ಎಸ್. ಅಧಿಕಾರಿಗಳ ತಪ್ಪೇ ಅಥವಾ ಆಡಳಿತ ಮಂಡಳಿಯವರ ತಪ್ಪೇ? ಒಮ್ಮೆ ನಾನು ಇಲ್ಲಿನ ಆಡಳಿತ ಮಂಡಳಿಯವರನ್ನು ಮತ್ತು ಕಾರ್ಮಿಕರನ್ನು ಕರೆದು ಮೀಟಿಂಗ್ ಮಾಡಿ, 'ಇದು ನಿಮ್ಮ ಕಾರ್ಖಾನೆ, ಇದರಲ್ಲಿ ನಮ್ಮ ಲಾಭವೇನೂ ಇಲ್ಲ. ಇದು ಇಲ್ಲದಿದ್ದರೂ ನಾವು ಬದುಕುತ್ತೇವೆ. ಆದರೆ, ಈ ಕಾರ್ಖಾನೆ ಇಲ್ಲದಿದ್ದರೆ ನೀವು ಬದುಕುವುದು ಕಷ್ಟವಾಗುತ್ತದೆ. ಇದನ್ನು ಸರಿಪಡಿಸೋಣ. ಇದರಲ್ಲಿ 5 ರಿಂದ 10 ಕೋಟಿ ರೂಪಾಯಿಗಳಷ್ಟು ಲಾಭ ಬಂದರೆ, ಸಿ.ಬಿ.ಎಸ್.ಸಿ. ಪಠ್ಯಕ್ರಮದ ಶಾಲೆಯನ್ನು ಕಟ್ಟೋಣ ಆ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಇನ್ನೂ ಸೀಟುಗಳು ಉಳಿದರೆ ರೈತರ ಮಕ್ಕಳಿಗೆ ಕೊಡೋಣ. ಒಂದು ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳದೇ ಉಚಿತವಾಗಿ ಶಿಕ್ಷಣವನ್ನು ನೀಡುವಂತೆ ಮಾಡೋಣ' ಎಂದು ಹೇಳಿದೆ. ಅವರುಗಳು ತಮ್ಮ ನಿಲುವನ್ನು ಬದಲಾವಣೆ ಮಾಡಿಕೊಂಡು ರೈತರ ಕಲ್ಯಾಣ ಮಾಡುವ ನಿಟ್ಟಿನಲ್ಲಿ ಮುಂದುವರೆದರೆ ನಾನು ಅವರಿಗೆ ಸಹಕಾರವನ್ನು ನೀಡುತ್ತೇನೆ. ನಾನು ಬಿಡ್ ಮಾಡುವುದಿಲ್ಲ. ಯಾರಾದರು ಪುಣ್ಯಾತ್ಮರು ಬಿಡ್ ಮಾಡಲಿ. ಆ ಕಾರ್ಖಾನೆಯಿಂದ ಸಕ್ಕರೆ ಉತ್ಪಾದನೆಯಾಗಿ ಹೊರ ಬರುವವರೆಗೂ 24/7 ನಾನು ಅಲ್ಲೇ ಇದ್ದು ಕೆಲಸ ಮಾಡಿಕೊಡುತ್ತೇನೆ. ಈ ನಿಟ್ಟಿನಲ್ಲಿ ಮಾನ್ಯ ಎಸ್.ಆರ್.ಪಾಟೀಲ್‌ರವರ ಸಹಕಾರವನ್ನು ಸಹ ತೆಗೆದುಕೊಳ್ಳೋಣ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ಆರ್.ಪಾಟೀಲ್‌ರವರಿಗೆ ಸೇರಿದಂತಹ ಬೀಳಗಿ ಸಕ್ಕರೆ ಮಿಲ್ ಲಿಮಿಡೆಟ್‌ನಲ್ಲಿರುವ ಸಾಲದ ಮೊತ್ತವನ್ನು ನೋಡಿದರೆ ಭಯವಾಗುತ್ತದೆ. ಅವರು ಈ ಕಾರ್ಖಾನೆಯ ಪ್ರಗತಿಗೆ ಸ್ವಲ್ಪ ಸಮಯ ಕೊಟ್ಟು ಸಾಲ ಹೊರೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಅವರಿಗೆ ಈ ನಿಟ್ಟಿನಲ್ಲಿ ಅಪಾರವಾದ ಅನುಭವವಿದೆ. ಆ ಕಾರ್ಖಾನೆಯನ್ನು ಯಶಸ್ವಿ ದಿಕ್ಕಿನ ಕಡೆಗೆ ಕೊಂಡೊಯಬೇಕಾದರೆ, ಕಾರ್ಖಾನೆಯ ಮೇಲ್ವಿಚಾರಣೆಗೆ ಅವರು ಹೆಚ್ಚು ಸಮಯವನ್ನು ಕೊಡಬೇಕಾಗುತ್ತದೆ. ಡಿಸ್ಪಿಲರಿ ಮತ್ತು ethanol ಘಟಕಗಳನ್ನು ಪ್ರಾರಂಭ ಮಾಡಿ ಸುಮಾರು 10-15 ವರ್ಷಗಳಾಗಿವೆ. ಇವತ್ತಿಗೂ ಬೀಳಗಿ ಸಕ್ಕರೆ ಮಿಲ್ ಲಿಮಿಡೆಟ್‌ನಲ್ಲಿ ಡಿಸ್ಪಿಲರಿ ಮತ್ತು ethanol ಘಟಕಗಳನ್ನು ಪ್ರಾರಂಭ ಮಾಡಿಲ್ಲ. Ethanol ಘಟಕದಿಂದ ನಮಗೆ ಸ್ವಲ್ಪ ಹಣ ಬರುತ್ತದೆ. ಅದರಿಂದ ರೈತರ ಕಬ್ಬಿನ ಬಿಲ್ ಪಾವತಿ ಮಾಡುವುದಕ್ಕೆ ಸಹಾಯವಾಗುತ್ತದೆ. ಮಾನ್ಯ ವಿರೋಧ ಪಕ್ಷದ ನಾಯಕರು ಅವರ ಸಕ್ಕರೆ ಕಾರ್ಖಾನೆಯ ಬಗ್ಗೆ ಗಮನಹರಿಸದೇ ಹೋದರೆ, ಅದು ಮತ್ತೊಂದು ಪಾಂಡವಪುರ ಸಕ್ಕರೆ ಕಾರ್ಖಾನೆ ಅಥವಾ ಮೈಶುಗರ್ ಸಕ್ಕರೆ ಕಾರ್ಖಾನೆಯಾಗಿ ಪರಿವರ್ತನೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ಅವರು ಆ ಕಾರ್ಖಾನೆಯ ಬಗ್ಗೆ ಹೆಚ್ಚು ಗಮನಹರಿಸಿ ಉಪ ಉತ್ಪನ್ನಗಳಾದ ethanol, CNG, CO2 ಇವುಗಳ ಉತ್ಪಾದನಾ ಘಟಕಗಳನ್ನು ಪ್ರಾರಂಭ ಮಾಡಬೇಕಾಗಿದೆ. 'ಮೊದಲು ಮನೆ ಗೆದ್ದು ನಂತರ ಮಾರು ಗೆಲ್ಲು' ಎನ್ನುವ ಗಾದೆ ಮಾತಿದೆ. ಅದನ್ನು ಅವರು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಮೈಶುಗರ್ ಸಕ್ಕರೆ ಕಾರ್ಖಾನೆಯಲ್ಲಿ ಪ್ರತಿ ಟನ್ ಕಬ್ಬಿಗೆ 100 ರೂಪಾಯಿಗಳಿದ್ದು 200 ರೂಪಾಯಿಗಳನ್ನು ರೈತರಿಗೆ ಹೆಚ್ಚಾಗಿ ನೀಡಬೇಕೆನ್ನುವ ಮಾತನ್ನು ಮಾನ್ಯ ಸದಸ್ಯರು ಹೇಳಿದ್ದಾರೆ. ಕಳೆದ 7-8 ವರ್ಷಗಳ ಹಿಂದೆ ಹಿರಿಯ ಐ.ಎ.ಎಸ್ ಅಧಿಕಾರಿಗಳು ರಾಜ್ಯದಲ್ಲಿ ಪ್ರಮುಖ ಸಕ್ಕರೆ ಕಾರ್ಖಾನೆಗಳನ್ನು ನಡೆಸುವವರು ಮತ್ತು ರೈತ ಮುಖಂಡರು ಎಲ್ಲರನ್ನೂ ಒಳಗೊಂಡಂತೆ 20 ಜನರ ಒಂದು ಸಮಿತಿಯನ್ನು ರಚನೆ ಮಾಡಲಾಯಿತು. ಅದನ್ನು ಡಾರ್ಲಿಂಗ್‌ರಾಜನ್ ಸಮಿತಿ ಎಂದು ಕರೆಯಲಾಗುತ್ತದೆ. ಈ ಸಮಿತಿಯವರು ಕೊಟ್ಟಿರುವ ವರದಿಯಲ್ಲಿ ಕಬ್ಬಿನ ಬಿಲ್ ಅನ್ನು ನಾವು ಯಾವ ರೀತಿಯಲ್ಲಿ ಪಾವತಿ ಮಾಡಬೇಕು ಎಂದರೆ, revenue share basis ಮೇಲೆ ಕಬ್ಬಿನ ಬಿಲ್ ಪಾವತಿ ಮಾಡುವ ವಿಧಾನವಾಗಿದೆ. ಇದರಲ್ಲಿ ಸಕ್ಕರೆಯಿಂದ ಬರುವಂತಹ ಆದಾಯ, ಕೋ-ಜನರೇಶನ್‌ನಿಂದ ಬರುವಂತಹ ಆದಾಯ ಮತ್ತು ಪವರ್ ಬಿಲ್‌ನಿಂದ ಬರುವಂತಹ ಆದಾಯ ಹೀಗೆ ಒಟ್ಟು ಆದಾಯದ ಮೇಲೆ ಶೇಕಡಾ 75ರಷ್ಟನ್ನು ನಿಗದಿ ಮಾಡಿ ಕೊಡುತ್ತಿದ್ದೇವೆ. ಇಂತಹ ಒಂದು

ಫಾರ್ಮುಲಾವನ್ನು ತಯಾರು ಮಾಡಲಾಗಿದೆ. PSSK Sugar Factory ಯಲ್ಲಿ ಇಷ್ಟು ಆದಾಯ ಬರದಿದ್ದರೂ ಸಹ ಕೋ-ಜನರೇಶನ್ ಮತ್ತು ಡಿಸ್ಟಿಲರಿಯಿಂದ ಬರುವಂತಹ ಆದಾಯದ ಮೇಲೆ ಬಿಲ್ ಪಾವತಿ ಮಾಡಿದ್ದೇವೆ. ಇದು ಎರಡೂ ಕಡೆಗಳಲ್ಲಿ ಇರುವಂತಹ ವ್ಯತ್ಯಾಸವಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಾದರೆ, ಅನುಭವ ಇರುವಂತಹವರಿಗೆ ವಹಿಸಿಕೊಟ್ಟರೆ ಪ್ರತಿ 10 ರಿಂದ 12 ತಿಂಗಳೊಳಗೆ ಕಬ್ಬು ಕಟಾವಿಗೆ ಬರುತ್ತದೆ. ಕಡಿಮೆ ಸಾಗಾಣಿಕೆ ದರದಲ್ಲಿ ರೈತರನ್ನು ಮುಟ್ಟುತ್ತದೆ. ರೈತರು ನೆಮ್ಮದಿಯಿಂದ ಬದುಕುವುದಕ್ಕೆ ಸಾಧ್ಯವಾಗುತ್ತದೆ. ಟೆಂಡರ್ ಕರೆದಂತಹ ಸಂದರ್ಭದಲ್ಲಿ ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಸಂಬಂಧಪಟ್ಟ ಹೆಚ್ಚುವರಿ ಆಸ್ತಿಗಳಾದ ಬೆಂಗಳೂರಿನಲ್ಲಿರುವ ಗೆಸ್ಟ್‌ಹೌಸ್ ಮತ್ತು ಆಫೀಸ್, ಮಂಡ್ಯದಲ್ಲಿರುವ ಕಮರ್ಷಿಯಲ್ ಬಿಲ್ಡಿಂಗ್‌ಗಳನ್ನು ಹೊರತುಪಡಿಸಿ, ಕಾರ್ಖಾನೆಯನ್ನು ಮಾತ್ರ ಕೊಟ್ಟರೆ ಅಲ್ಲಿನ ರೈತರ ಕಣ್ಣೀರು ಒರೆಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲದಿದ್ದರೆ, ಈಗಾಗಲೇ ಕೆಲವು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಲೀಸ್‌ಗೆ ಕೊಟ್ಟಿದ್ದೇವೆ, 7-8 ಸಹಕಾರಿ ಸಕ್ಕರೆ ಕಾರ್ಖಾನೆಗಳು ಲೀಸ್ ಕೊಡುವ ಕಡೆಗೆ ಸಾಗುತ್ತಿವೆ. ಯಶಸ್ವಿಯಾಗಿ ನಡೆಯುತ್ತಿದ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳಾದ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಎಂ.ಕೆ.ಹುಬ್ಬಳ್ಳಿ, ಸಂಕೇಶ್ವರಿ ಸಕ್ಕರೆ ಕಾರ್ಖಾನೆ, ಬೆಳಗಾವಿ ಮತ್ತು ರನ್ನ ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷ ಬಡ್ಡ್ ಆಗಿವೆ. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ವಿಜಯಪುರ ಅದು ಸಹ ಕೋಮಾದಲ್ಲಿದೆ. ಇವತ್ತೆಲ್ಲ ನಾಳೆ ಅದು ಸಹ ಕೋಮಾದಿಂದ ಹೊರಗೆ ಬಂದು ಆಕ್ಷನ್ ಆಗುವಂತಹ ಸಾಧ್ಯತೆ ಇದೆ.

ಸನ್ಮಾನ್ಯ ಸಭಾಪತಿಯವರೇ, ಪ್ರತಿ ವರ್ಷ ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಗೆ ಸರ್ಕಾರದಿಂದ ಹಣವನ್ನು ಕೊಟ್ಟು, ಅದನ್ನು ಪುನಃ ಪ್ರಾರಂಭಿಸಿದರೂ ಸಹ ಅದು ಕೋಮಾದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಅಲ್ಲಿನ ಆಡಳಿತ ಮಂಡಳಿ ಮತ್ತು ಕಾರ್ಮಿಕ ವರ್ಗದವರ ಮನಸ್ಥಿತಿ ಆ ರೀತಿ ಇದೆ. ನಾನು ಯಾರ ಮೇಲೂ ಆರೋಪ ಮಾಡುವುದಕ್ಕೆ ಬಯಸುವುದಿಲ್ಲ. ಯಾವಾಗ ಕರೆದರೂ ನಾನು ಅಲ್ಲಿಗೆ ಬಂದು ಒಂದು ರೂಪಾಯಿ ತೆಗೆದುಕೊಳ್ಳದೇ ಆ ಕಾರ್ಖಾನೆಯನ್ನು ಪ್ರಾರಂಭ ಮಾಡಿಕೊಡುತ್ತೇನೆ. ಮರಳಿ ನಾನು ವಾಪಸ್ಸು ಬರುವಂತಹ ಸಂದರ್ಭದಲ್ಲಿ 'ಧನ್ಯವಾದಗಳು ನೀವು ಬಂದ ಮೇಲೆ ಒಳ್ಳೆಯ ಕೆಲಸವಾಗಿದೆ' ಎಂದು ಹೇಳಿದರೆ ಸಾಕಾಗಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ನನಗೆ ಒಮ್ಮೆ ಕಹಿ ಅನುಭವ ಆಗಿರುವುದರಿಂದ ಮತ್ತೊಂದು ಬಾರಿ ಅದೇ ರೀತಿಯ ಕಹಿ



ಅನುಭವವನ್ನು ಪಡೆದುಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲದೆ ನಾನು ಅಲ್ಲಿಗೆ ಹೋಗುವುದನ್ನೇ ಬಿಟ್ಟಿದ್ದೇನೆ. ಆದರೆ, ಮಾನ್ಯ ಸದಸ್ಯರುಗಳ ಭಾವನೆಗಳಿಗೆ ಧಕ್ಕೆಯಾಗದೇ ಇರುವ ರೀತಿಯಲ್ಲಿ ಈ ಅಧಿವೇಶನ ಮುಗಿದ ಕೂಡಲೇ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲೆಯ ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ತಿನ ಸದಸ್ಯರುಗಳು ಮತ್ತು ರೈತ ಮುಖಂಡರು ಎಲ್ಲರನ್ನು ಸೇರಿಸಿ ಸಭೆಯನ್ನು ನಡೆಸಿ ಒಂದು ತೀರ್ಮಾನಕ್ಕೆ ಬರುವ ಮೂಲಕ ಇದಕ್ಕೊಂದು ಕಾಯಕಲ್ಪವನ್ನು ಕೊಡುವಂತಹ ಪ್ರಯತ್ನವನ್ನು ಮಾಡೋಣ ಎನ್ನುವ ಮಾತುಗಳನ್ನು ಹೇಳುತ್ತಾ, ತಮಗೆ ವಂದಿಸಿ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

**ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನನ್ನು ಉಲ್ಲೇಖಿಸಿ ಒಂದು ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಅದರ ಬಗ್ಗೆ ನಾನು ಸ್ಪಷ್ಟೀಕರಣವನ್ನು ನೀಡುವುದಕ್ಕೆ ಬಯಸುತ್ತಿದ್ದೇನೆ. ಮಾನ್ಯ ಮುರುಗೇಶ್ ನಿರಾಣಿಯವರಿಗೆ ಸಕ್ಕರೆ ಕಾರ್ಖಾನೆಗಳ ಬಗ್ಗೆ ಅಪಾರವಾಗಿರುವ ಅನುಭವವಿದೆ. ಸುಮಾರು 500 ಟನ್ ಸಾಮರ್ಥ್ಯದ ಕಬ್ಬನ್ನು ಅರೆಯುವಂತಹ ಸಕ್ಕರೆ ಕಾರ್ಖಾನೆಯಿಂದ ಪ್ರಾರಂಭಿಸಿ ಇವತ್ತು ಸುಮಾರು 9 ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದ್ದಾರೆ. ಪ್ರತಿದಿನ 72 ಸಾವಿರ ಮೆಟ್ರಿಕ್ ಟನ್ ಕಬ್ಬನ್ನು ಅರೆಯುವಂತಹ ಸಾಮರ್ಥ್ಯದ ಜೊತೆಗೆ 2500 ಕೆ.ಎಲ್.ಪಿ.ಡಿ. ಸಾಮರ್ಥ್ಯದ ethanol ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದಾರೆ. ಅವರಿಗೆ ಇಷ್ಟೊಂದು ಅನುಭವವಿದೆ. ಇದರ ಜೊತೆಗೆ ಅವರು ಬೃಹತ್ ಕೈಗಾರಿಕಾ ಸಚಿವರು ಸಹ ಆಗಿದ್ದಾರೆ. ಅವರು ಸರ್ಕಾರಕ್ಕೆ ಮಾರ್ಗದರ್ಶನವನ್ನು ಮಾಡಿ ತಜ್ಞರ ಸಲಹೆಯನ್ನು ಪಡೆದುಕೊಂಡು ಮಂಡ್ಯದ ಮೈ ಶುಗರ್ ಸಕ್ಕರೆ ಪುನಶ್ಚೇತನಗೊಳಿಸುವ ಪ್ರಯತ್ನವನ್ನು ಮಾಡಬೇಕಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಬೀಳಗಿ ಸಕ್ಕರೆ ಕಾರ್ಖಾನೆಗೆ ಬಗ್ಗೆ ಪ್ರಸ್ತಾಪ ಮಾಡುತ್ತಾ, turbine, mill, high pressure boiler ಇದೆಯೆಂದು ಹೇಳಿದರು ನಾನು ಆ ಕಾರ್ಖಾನೆಯನ್ನೇ ನೋಡಿಲ್ಲ. ಅವರು ಹೋಗಿ ನೋಡಿದ್ದಾರೆ. ಅವರು ಸಂಬಂಧಪಟ್ಟ ಇಲಾಖೆಯ ಮಂತ್ರಿಗಳಾಗಿರುವುದರಿಂದ ಅವರ ಬಳಿಗೆ ಫೈಲ್ ಹೋಗಿರಬಹುದು.

ಸನ್ಮಾನ್ಯ ಸಭಾಪತಿಯವರೇ, ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಬಿಡ್ ಮಾಡಿ ಖಾಸಗಿಯವರಿಗೆ ಕೊಡದೇ ಮಾನ್ಯ ಸಚಿವರೇ ಸೂಕ್ತ ಮಾರ್ಗದರ್ಶನವನ್ನು ಮಾಡಿ ಮಂಡ್ಯ ಜಿಲ್ಲೆಯ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರದ ಮಾಲಿಕತ್ವದಲ್ಲಿಯೇ ಅದನ್ನು

ಉಳಿಸಿಕೊಳ್ಳುವಂತಹ ಒಳ್ಳೆಯ ಕೆಲಸವನ್ನು ಮಾಡಿದರೆ ಅವರಿಗೆ ಶಹಭಾಷಾಗಿರಿ ದೊರೆಯುತ್ತದೆ. ಅದನ್ನು ಬಿಡ್ ಮಾಡಿ ನಾವು ತೆಗೆದುಕೊಳ್ಳುವಂತಹ ಕೆಲಸವನ್ನು ಮಾಡಿದರೆ ನಾವು ಸ್ವಾರ್ಥಿಗಳಾಗುತ್ತೇವೆ. ಮಾನ್ಯ ಸಚಿವರು ಈ ಸಕ್ಕರೆ ಕಾರ್ಖಾನೆ ಚಿನ್ನದ ಗಣಿ ಇದ್ದಂತೆ ಇದೆ ಎನ್ನುವ ಮಾತನ್ನು ಹೇಳಿದ್ದಾರೆ. ಅದನ್ನು ನಾವು ಬಿಡ್ ಮಾಡುವುದಕ್ಕೆ ಹೋದರೆ ನಾವು ಸ್ವಾರ್ಥಿಗಳಾಗುತ್ತೇವೆ. ಮಂಡ್ಯ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡುವುದಕ್ಕೆ ಆ ಕ್ಷೇತ್ರದಲ್ಲಿ ಅಪಾರ ಅನುಭವವಿರುವಂತಹ ಮಂತ್ರಿಗಳು ಸಿಕ್ಕಿರುವುದು ಪುಣ್ಯವೆಂದು ಹೇಳಬೇಕಾಗುತ್ತದೆ. ಅವರ ಅನುಭವವನ್ನು ಸದ್ಯಕ್ಕೆ ಮಾಡಿಕೊಂಡು ಮಾನ್ಯ ಮುಖ್ಯಮಂತ್ರಿಗಳಿಗೆ ಸಲಹೆ ಸೂಚನೆಗಳನ್ನು ಕೊಟ್ಟು ಅವರ ಮಾರ್ಗದರ್ಶನದಲ್ಲಿ ಮತ್ತು ಮಾನ್ಯ ಸಚಿವರಾದ ಶ್ರೀ ಮುರುಗೇಶ್ ನಿರಾಣಿಯವರ ಮಾರ್ಗದರ್ಶನದಲ್ಲಿ ಆ ಸಕ್ಕರೆ ಕಾರ್ಖಾನೆ ಸರ್ಕಾರದ ಮಾಲೀಕತ್ವದಲ್ಲಿಯೇ ಉಳಿಸಿಕೊಳ್ಳುವಂತಹ ಕೆಲಸವನ್ನು ಮಾಡಬೇಕೆನ್ನುವ ಆಶಯ ನಮ್ಮದಾಗಿದೆ. ಖಾಸಗಿಯವರಿಗೆ ಇದನ್ನು ವಹಿಸಿಕೊಡಬಾರದೆನ್ನುವುದು ನಮ್ಮ ಭಾವನೆಯಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಸಕ್ಕರೆ ಕಾರ್ಖಾನೆಗಳ ಬಗ್ಗೆ ಅಪಾರವಾದ ಅನುಭವವಿದೆ. ನನಗೆ ಆ ಅನುಭವವಿಲ್ಲ. ನಾನು ನನ್ನ ಸಕ್ಕರೆ ಕಾರ್ಖಾನೆಯನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ಅನೇಕ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದೇವೆ ಅವುಗಳನ್ನು ನೋಡಿಕೊಳ್ಳುವುದಕ್ಕೆ ನನಗೆ ಸಮಯ ಸಾಕಾಗುತ್ತಿಲ್ಲ. ಏಕೆಂದರೆ, ನಾನು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಮೇಲ್ಮನೆಯ ಶಾಸಕನಾಗಿ ಮತ್ತು ಪ್ರತಿಪಕ್ಷದ ನಾಯಕನಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದೇನೆ. ಯಾವುದೇ ಘಟನೆ ಸಂಭವಿಸಿದರೂ ನಾನು ರಾಜ್ಯದ ಉದ್ದಿಗಲಕ್ಕೂ ಸಂಚರಿಸಬೇಕಾಗಿದೆ. ನನ್ನ ಸಂಸ್ಥೆಗಳನ್ನು ನೋಡಿಕೊಳ್ಳುತ್ತಾ ಕುಳಿತರೆ ನಾನು ಯಾಕೆ ಶಾಸಕನಾಗಬೇಕು ಮತ್ತು ಪ್ರತಿಪಕ್ಷದ ನಾಯಕನಾಗಬೇಕು? ನಾನು ಈ ಸ್ಥಾನಗಳಿಗೆ ರಾಜಿನಾಮೆಯನ್ನು ನೀಡಿ ನನ್ನ ಸಂಸ್ಥೆಗಳನ್ನು ನೋಡಿಕೊಳ್ಳಬೇಕಾಗುತ್ತದೆ. ನನ್ನ ತತ್ವ ಸಿದ್ಧಾಂತಗಳ ಪ್ರಕಾರ, ನನ್ನ ಸ್ವಂತಕ್ಕಾಗಿ ಬದುಕುವುದು ಬದುಕಲ್ಲ, ಮತ್ತೊಬ್ಬರ ಒಳಿತಿಗಾಗಿ ಬದುಕುವುದೇ ನಿಜವಾದ ಬದುಕು ಎಂದು ನಾನು ಭಾವಿಸಿದ್ದೇನೆ. ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ಬದುಕನ್ನು ಸಾಗಿಸುವವನು ನಾನು. ನನ್ನ ಜೀವಿನಿಂದ ಹಣವನ್ನು ಖರ್ಚು ಮಾಡಿ ರಾಜಕಾರಣ ಮಾಡುವವನು ನಾನು. I will never compromise with my principles. ಆ ದೃಷ್ಟಿಯಿಂದ ನನ್ನ ಹಿತೈಷಿಗಳಾಗಿ ಮಾನ್ಯ ಸಚಿವರು ಹೇಳಿದಂತಹ ಸಲಹೆಗಳನ್ನು ನಾನು ಒಪ್ಪಿಕೊಳ್ಳುತ್ತಿದ್ದೇನೆ. ರಾಜಕಾರಣದಲ್ಲಿಯೇ ಸ್ವಲ್ಪ ಸಮಯ

ಮಾಡಿಕೊಂಡು ನನ್ನ ಕಾರ್ಖಾನೆಯ ಕಡೆಗೆ ಗಮನವನ್ನು ಕೊಡುತ್ತೇನೆ. ನಾವು ಸಹ 200 ಕೆ.ಎಲ್.ಪಿ.ಡಿ. ಸಾಮರ್ಥ್ಯದ ethanol ಉತ್ಪಾದನಾ ಘಟಕವನ್ನು ಪ್ರಾರಂಭ ಮಾಡಿದ್ದೇವೆ. ನನಗಿಂತ ಮೊದಲೇ ಅವರು ಕೆ.ಎಲ್.ಪಿ.ಡಿ. ಸಾಮರ್ಥ್ಯದ ethanol ಉತ್ಪಾದನಾ ಘಟಕವನ್ನು ಪ್ರಾರಂಭ ಮಾಡಿರಬಹುದು. ಅವರು ತಮ್ಮ ಸಂಸ್ಥೆಗಳನ್ನು ಬೆಳೆಸುವುದಕ್ಕೆ ಹೆಚ್ಚು ಸಮಯವನ್ನು ವಿನಿಯೋಗ ಮಾಡಿರಬಹುದು, ನಾನು ಮಾಡಿಲ್ಲ. ವೈಯಕ್ತಿಕ ಬದುಕಿನಲ್ಲಿ ನಾನು ಬಹಳಷ್ಟು ಹಾನಿಯನ್ನು ಅನುಭವಿಸಿದ್ದೇನೆ. ಏಕೆಂದರೆ, ಕಳೆದ 24 ವರ್ಷಗಳಿಂದ ನಾನು ಮೇಲ್ಮನೆಯ ಶಾಸಕನಾಗಿದ್ದೇನೆ. ಎರಡು ಬಾರಿ ಪ್ರತಿ ಪಕ್ಷದ ನಾಯಕನಾಗಿ ಮತ್ತು ಮಂತ್ರಿಯಾಗಿ ಕಾರ್ಯವನ್ನು ನಿರ್ವಹಿಸುವಂತಹ ಸಂದರ್ಭದಲ್ಲಿ ನನ್ನ ರಾಜಕೀಯ ಬದುಕಿಗೆ ಹೆಚ್ಚು ಮಹತ್ವವನ್ನು ನೀಡಿದ್ದನೆಯೇ ಹೊರತು ವ್ಯಕ್ತಿಗತವಾಗಿ ನನ್ನ ಸಂಸಾರದ ಕಡೆಗೆ ಮತ್ತು ನಾನು ಸ್ಥಾಪಿಸಿರುವಂತಹ ಸಂಸ್ಥೆಗಳ ಕಡೆಗೆ ಗಮನಹರಿಸುವುದು ಕಡಿಮೆಯಾಗಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ.

(ಮುಂದುವರಿದಿದೆ)

(676) 14.9.2021 5.10 ಪಿಕೆ:ಬಿಎನ್‌ಎಸ್

**ಶ್ರೀ ಎಸ್.ಆರ್.ಪಾಟೀಲ್** (ಮುಂದುವರಿದಿದೆ)

ತಾವು ಏನು ಸಲಹೆ ಕೊಟ್ಟಿದ್ದೀರೋ ಅದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಂಸ್ಥೆಯ ಕಡೆ ಲಕ್ಷ್ಯ ಕೊಡುವ ಕೆಲಸ ಮಾಡುತ್ತೇನೆ. ಆದರೆ ಈ ಸ್ಥಾನಕ್ಕೆ ಚ್ಯುತಿ ಬರಲಾರದ ಹಾಗೆ ಕೆಲಸ ಮಾಡುತ್ತೇನೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ನಾನು ಇನ್ನೊಮ್ಮೆ ತಮ್ಮ ಮುಖಾಂತರ ಸರ್ಕಾರಕ್ಕೆ, ಇಡೀ ಏಷ್ಯಾ ಖಂಡದಲ್ಲೇ ಮೊದಲ ಸಕ್ಕರೆ ಕಾರ್ಖಾನೆಯಾದ ಈ ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ತನ್ನ ಮಾಲೀಕತ್ವದಲ್ಲಿ ಉಳಿಸಿಕೊಳ್ಳಬೇಕು. ಸಕ್ಕರೆ ಉದ್ಯಮದಲ್ಲಿ ಅಪಾರ ಅನುಭವ ಹೊಂದಿರುವಂತಹ ನಮ್ಮ ಬೃಹತ್ ಉದ್ಯಮ ಸಚಿವರ ಮಾರ್ಗದರ್ಶನದಲ್ಲಿ ಉಳಿಸಿಕೊಳ್ಳಬೇಕು. ಇದನ್ನು ಲೀಜುಗೆ ಕೊಡದ ಹಾಗೆ, ಸರ್ಕಾರವೇ ನಡೆಸಿಕೊಂಡು ಹೋಗುವಂತೆ ಮಾಡಿದರೆ ಮಂಡ್ಯ ಜಿಲ್ಲೆಯ ಜನ ನಿಮ್ಮನ್ನು ನೆನೆಸಿಕೊಳ್ಳುತ್ತಾರೆ, ನೀವು ಇತಿಹಾಸ ಪುಟದಲ್ಲಿ ಅಜರಾಮರವಾಗಿ ಉಳಿಯುತ್ತೀರಿ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

**ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರ ಕ್ಷೇತ್ರ):-** ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು ಸುದೀರ್ಘವಾದ ಉತ್ತರ ನೀಡಿದ್ದಾರೆ. ಈ ಕ್ಷೇತ್ರದ ಬಗ್ಗೆ ಆಳವಾದ ಅನುಭವ ಹೊಂದಿದವರಾಗಿದ್ದಾರೆ. ಅವರ ಭಾವುಕ ಮಾತುಗಳನ್ನು ನಾನು ಕೇಳಿಸಿಕೊಂಡಿದ್ದೇನೆ. ಪಾಂಡವಪುರ ಸಕ್ಕರೆ ಕಾರ್ಖಾನೆ ಬಗ್ಗೆ ಅವರು ಇಟ್ಟುಕೊಂಡಿರುವಂತಹ ಕಾಳಜಿಗೆ ನಮ್ಮ ಜಿಲ್ಲೆಯ ಜನರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾರೋ ಒಬ್ಬರಿಬ್ಬರು ಏನೋ ಹೇಳಿದರೆ ಅದರಿಂದ ಮಾನ್ಯ ಸಚಿವರು ಮನಸ್ಸಿಗೆ ಘಾಸಿ ಮಾಡಿಕೊಳ್ಳಬಾರದು ಎಂದು ಕಳಕಳಿಯಿಂದ ಹೇಳುವುದಕ್ಕೆ ಇಷ್ಟಪಡುತ್ತೇನೆ. ತಾವು ಈ ರಾಜ್ಯದ ಮತ್ತು ದೇಶದ ಪ್ರತಿಷ್ಠಿತ ಸಕ್ಕರೆ ಉದ್ಯಮಿಗಳೂ ಆಗಿದ್ದೀರಿ. ಕೆಳಮಟ್ಟದಿಂದ ಬಹು ಎತ್ತರಕ್ಕೆ ಬೆಳೆದಿದ್ದೀರಿ; ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇವತ್ತು ನೀವು 4 ಪುಟಗಳ ಉತ್ತರ ನೀಡಿದ್ದೀರಿ. ಮಾನ್ಯ ಸಚಿವರು ಮಾತನಾಡುತ್ತಾ, ಮೈಸೂರು ಸಕ್ಕರೆ ಕಾರ್ಖಾನೆಗೆ ರೂ.450 ಕೋಟಿ ಸಾಲ ಇದೆ ಎಂದು ಹೇಳಿದರು. ಆದರೆ ಈಗ ಸಾಲ ಇಲ್ಲ. ಎಲ್ಲಾ ಸಾಲವೂ ತೀರುತ್ತಲೇಯಾಗಿದೆ. ಈಗ ಕೇವಲ ಟ್ಯಾಕ್ಸ್ ಮಾತ್ರ ಕಟ್ಟಬೇಕಾಗಿದೆ. ಅದಕ್ಕೋಸ್ಕರ ಆ ಕಟ್ಟಡದಿಂದ ಪ್ರತಿ ತಿಂಗಳು ರೂ. 5 ಲಕ್ಷ ಹೋಗುತ್ತಿದೆ. ಅದನ್ನು ಸರಿ ಮಾಡಿದರೆ ಎಲ್ಲವೂ ಸರಿಹೋಗುತ್ತದೆ.

ಮಾನ್ಯ ಸಭಾಪತಿಗಳೆ, ನಾವು ಭಾವನಾತ್ಮಕವಾಗಿ ಈ ಸಕ್ಕರೆ ಕಾರ್ಖಾನೆಯೊಟ್ಟಿಗೆ ಬೆರೆತು ಹೋಗಿದ್ದೇವೆ. ಈ ಕಾರ್ಖಾನೆ ಹೊರತಾಗಿ ನಮ್ಮ ಜನ ಉಸಿರಾಡುವುದು ಕಷ್ಟವಾಗುತ್ತದೆ. ನಾನು ಮೈಸೂರು ಶುಗರ್ ಕಾರ್ಖಾನೆ ಬಗ್ಗೆ ಮಾತನಾಡುತ್ತಿದ್ದೇನೆ. I am not committing about Srirama Sugar factory, KSSK and others. ಇದಕ್ಕೆ ಮೈಶುಗರ್ ಎಂದೇ ಕರೆಯುತ್ತಾರೆ. ಮಂಡ್ಯ ಬೇರೆಯಾದರೂ ಕೂಡ ಇದನ್ನು ಮಹಾರಾಜರು ಮೈಸೂರು ಸಕ್ಕರೆ ಕಾರ್ಖಾನೆ ಎಂದೇ ಪ್ರಾರಂಭ ಮಾಡಿದರು. ಎಲ್ಲೋ ಒಂದು ಕಡೆ ಭಾವನಾತ್ಮಕ ನಂಟು, ಸಂಬಂಧ ಈ ಕಾರ್ಖಾನೆಯೊಂದಿಗಿದೆ. ಮಾನ್ಯ ಸಚಿವರು ಹೇಳಿದ ಹಾಗೆ ಅದು ಸುಸಜ್ಜಿತವಾಗಿದೆ, ಎರಡು ಮಿಲ್‌ಗಳ ಜೊತೆ ಒಂದು ಹೊಸ ಮಿಲ್ ಕೂಡ ಇದೆ. ಹೆಚ್ಚು ಖರ್ಚು ಒಳಗಾಗಿಲ್ಲ ನಿಜ. ಸಾವಿರಾರು ಕೋಟಿ ಆಸ್ತಿ ಇರುವುದೂ ನಿಜ. ತಾವು ಯಶಸ್ವಿ ಉದ್ಯಮಿಯೂ ಹೌದು. ಈಗ ತಾವು ಹೇಳಿ-ಕೇಳಿ ಕೈಗಾರಿಕಾ ಸಚಿವರಾಗಿದ್ದೀರಿ. ಇದು ಕೂಡ ಒಂದು ಕೈಗಾರಿಕೆ. ನಾನು ಮಾನ್ಯ ಸಭಾಪತಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರನ್ನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ; ಚುನಾವಣೆ ಇರುವುದಿಲ್ಲ. 14-15 ಸಾವಿರ ಜನ ಈ ಕಂಪನಿಯ ಶೇರುದಾರರಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಜನರಲ್ ಬಾಡಿ ಮೀಟಿಂಗ್ ಕರೆದಿಲ್ಲ, ಶೇರುದಾರರಿಗೆ ಇದರ ಸ್ಥಿತಿ-ಗತಿಯನ್ನು ಹೇಳಿಲ್ಲ. ಆಡಿಟ್ ರಿಪೋರ್ಟ್ ಕೊಟ್ಟಿಲ್ಲ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಅಥವಾ ನೀವು ಲೀಸ್ ಗೆ O&M (operations and maintenance) ಕೊಡುವುದಕ್ಕೆ ಅವರ ಅನುಮತಿ ತೆಗೆದುಕೊಂಡಿಲ್ಲ. ಅನುಮತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಮೂಲಭೂತವಾಗಿ ಏನಾಗಿದೆ ಎಂದರೆ, ಎರಡು ಸದನಗಳಲ್ಲಿ ತೀರ್ಮಾನವಾಗಿರುವುದರ ಮೇಲೆ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ. ಯಾರು ಹೇಗೆ ಅಡ್ವೈಸ್ ಮಾಡಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವುದರ ಪ್ರಕಾರ, ಎರಡು ಸದನಗಳಲ್ಲಿ ಅಂಗೀಕಾರ ಆದಮೇಲೆ, ಇದನ್ನು ನಡೆಸುವುದು ಮತ್ತು ರೂ. 100 ಕೋಟಿ ಅಡ್ವಾನ್ಸ್ ಕೊಡುವುದು ಎಂದಮೇಲೆ ಇದಕ್ಕೆ ವ್ಯತಿರಿಕ್ತವಾಗಿ ಕ್ಯಾಬಿನೆಟ್‌ನಲ್ಲಿ ಡಿಸಿಷನ್ ತೆಗೆದುಕೊಳ್ಳುವುದಕ್ಕೆ ಬರುವುದಿಲ್ಲ; ಇಲ್ಲಿಯೇ ಡಿಸಿಷನ್ ತೆಗೆದುಕೊಳ್ಳಬೇಕು. ಹಾಗೆ ಮಾಡದೇ ಇದ್ದರೆ ಅದು ಅಸಿಂಧು ಆಗುತ್ತದೆ. ಇದು ಸರ್ಕಾರಿ ಕಾರ್ಖಾನೆ ಆಗಿರುವುದರಿಂದ ಲೀಜ್‌ಗೆ ಕೊಡುವುದಕ್ಕೆ ಬರುವುದಿಲ್ಲ. ಇದರ ಬಗ್ಗೆ ಯಾರಾದರೂ ಒಬ್ಬರು ಸಣ್ಣ PIL ಹಾಕಿದ್ದರೂ ಅದು ಹೊರಟು ಹೋಗುತ್ತದೆ. This is technical issue. My request to you through the Hon'ble Chairman is that, ಇವತ್ತು ನಿಮ್ಮನ್ನೇ ಸರ್ಕಾರ ಈ ಸಕ್ಕರೆ ಕಾರ್ಖಾನೆಗೆ ಚೇರ್ಮನ್ ಆಗಿ ನೇಮಕ ಮಾಡಲಿ. ತಾವು ಚೇರ್ಮನ್ ಆಗಿ, ಈ ಸಕ್ಕರೆ ಕಾರ್ಖಾನೆಯನ್ನು ಆರು ತಿಂಗಳೋ ಅಥವಾ ಭರವೆ ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿಕೊಡಿ. ಆಮೇಲೆ ಬೇರೆಯವರನ್ನು ಬೇಕಾದರೆ ಅಪಾಯಿಂಟ್‌ಮೆಂಟ್ ಮಾಡಿ. ಈಗ ಅಲ್ಲಿ ಶಿವಲಿಂಗೇಗೌಡ ಎನ್ನುವ ಪಾಂಡವಪುರ ಭಾಗದ ರೈತನೊಬ್ಬನನ್ನು ಚೇರ್ಮನ್ ಆಗಿ ಮಾಡಿದ್ದೀರಿ. ನೀವು ಯಾರನ್ನಾದರೂ ಅಪಾಯಿಂಟ್ ಮಾಡಿ ನಮ್ಮ ತಕರಾರು ಇಲ್ಲ. ತಾವು, ಯಾರೋ O&M ಗೆ privatization ಗೆ ಕೊಟ್ಟರು ಎಂದು ಹೇಳಿದ್ದೀರಿ. ಯಾರೂ ಕೊಟ್ಟಿಲ್ಲ. ನಮ್ಮ ಜಿಲ್ಲೆಯ ಇಡೀ ಜನ ಒಂದಾಗಿದ್ದಾರೆ. ಧರಣಿ ನಿರತರಲ್ಲಿ ಕಾಂಗ್ರೆಸ್‌ನವರಿದ್ದಾರೆ, ಜೆಡಿಎಸ್‌ನವರಿದ್ದಾರೆ, ಬಿಜೆಪಿ ಯವರೂ ಇದ್ದಾರೆ. ಇಲ್ಲೂ ಕೂಡ ನಾವೆಲ್ಲಾ ಪಕ್ಷದವರೂ ಒಂದೇ ರೀತಿಯ ಅಭಿಪ್ರಾಯ ಬರುವಂತೆ ಮಾತನಾಡಿದ್ದೇವೆ. ಈ ಸಕ್ಕರೆ ಕಾರ್ಖಾನೆ ಸರ್ಕಾರದ ಜವಾಬ್ದಾರಿಯಲ್ಲೇ ನಡೆಯಬೇಕು ಎನ್ನುವುದು ಒಟ್ಟು ಅಭಿಪ್ರಾಯವಾಗಿದೆ. ಹೌಸಿಂಗ್ ಮಿನಿಸ್ಟರ್ ಹೌಸಿಂಗ್ ಬೋರ್ಡ್ ಚೇರ್ಮನ್ ಆಗುತ್ತಾರೆ. ನೀವೂ ಕೂಡ ಈ ಕಂಪನಿಯ ಚೇರ್ಮನ್ ಆಗಿ ಕಾರ್ಖಾನೆಯನ್ನು ಮುನ್ನಡೆಸಿ. ಕೈಗಾರಿಕಾ ಸಚಿವರು ಚೇರ್ಮನ್ ಆಗುವುದು ಸಹಜ; ಆಗಬೇಕು; ಆಗಲಿ. ತಾವು ಇದನ್ನು ಒಂದು ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿ ಕೊಡಿ. ಆಮೇಲೆ ಯಾರನ್ನಾದರೂ ಒಳ್ಳೆಯ ಅಧಿಕಾರಿಯನ್ನು ಚೇರ್ಮನ್ ಆಗಿ ಮಾಡಿ. ನಿಮಗೆ ಆಳವಾದ ಅನುಭವ ಇದೆ. ಯಾರನ್ನು G.M., Chemist, Chief Engineer, Boiler Technician ಮಾಡಬೇಕು ಎಂಬ ಬಗ್ಗೆ ನಿಮಗೆ ಅನುಭವ ಇದೆ.

ಯಾರಾದರೂ ಒಬ್ಬ ನಿವೃತ್ತ ಅಧಿಕಾರಿಯನ್ನು ನೇಮಿಸಬಹುದು; ಅಂದರೆ ಮಾನ್ಯ ವಿಜಯಭಾಸ್ಕರ್ ಅವರಂಥ ಸಮರ್ಥ, ಪ್ರಾಮಾಣಿಕ ಅಧಿಕಾರಿಯನ್ನು 3-4 ವರ್ಷಗಳ ಅವಧಿಗೆ ನೇಮಿಸುವ ಕೆಲಸ ಮಾಡಬಹುದು. ನಮ್ಮ ಜನರ ಬದುಕು, ವ್ಯವಹಾರ-ವಹಿವಾಟು ಎಲ್ಲವೂ ರೀಓಪನ್ ಆಗಲಿ. ಈಗ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಇಲ್ಲಿಂದ ಆ ಜನ ತಮಿಳುನಾಡಿಗೆ ಕಬ್ಬು ಕಳುಹಿಸಬೇಕಾಗುತ್ತದೆ, ಬೇರೆ ಜಿಲ್ಲೆಗಳಿಗೆ, ಬೇರೆ ರಾಜ್ಯಗಳಿಗೆ ಕಬ್ಬು ಕಳುಹಿಸಬೇಕಾಗುತ್ತದೆ. ಇದು ಎಂತಹ ನಷ್ಟದ ಕೆಲಸ ಎನ್ನುವುದು ನಮಗೆ ಗೊತ್ತಿದೆ. ಈ ಸಮಸ್ಯೆಗೆ ಪರಿಹಾರ ಸಿಗಬೇಕು. ಆದ್ದರಿಂದ, ನಿಮ್ಮ ಅಧ್ಯಕ್ಷತೆಯಲ್ಲಿ, ಸರ್ಕಾರದ ಜವಾಬ್ದಾರಿಯಲ್ಲಿ ಕಾರ್ಖಾನೆ ನಡೆಸುವ ತೀರ್ಮಾನಕ್ಕೆ ಬರಬೇಕು. ಇಂತಹ ಒಂದು ಆಶಯ ನನ್ನದೊಬ್ಬನದಲ್ಲ; ಈ ಸದನದ ಮತ್ತು ನಮ್ಮ ಜಿಲ್ಲೆಯ ಜನರದೂ ಆಗಿದೆ. ಈ ನಿಟ್ಟಿನಲ್ಲಿ ತಾವು ಇಚ್ಛಾಶಕ್ತಿ ಹೊಂದಿ, ಇದರ ಅಧ್ಯಕ್ಷತೆ ವಹಿಸಿಕೊಂಡು, ಸರ್ಕಾರಿ ಜವಾಬ್ದಾರಿಯಲ್ಲಿ ಆ ಕಾರ್ಖಾನೆಯನ್ನು ನಡೆಸುವಂತಹ ತೀರ್ಮಾನಕ್ಕೆ ಬರಬೇಕು. ಆದಷ್ಟು ಬೇಗ, ಸಾವಿರಾರು ಜನ ಏನು ರೈತರು ಮತ್ತು ಮುಖಂಡರು ಧರಣಿ ನಿರತರಾಗಿದ್ದಾರೋ ಅದು ಅಂತ್ಯಗೊಳ್ಳುವ ವ್ಯವಸ್ಥೆ ಮಾಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ.

**ಡಾ: ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಆಯ್ಕೆಯಾದವರು):-** ಮಾನ್ಯ ಸಭಾಪತಿಗಳೆ, ಮಾನ್ಯ ನಿರಾಣಿಜೀ ಅಪರ ಪಾಂಡವಪುರದಲ್ಲಿ ಒಂದು ಸಕ್ಸಸ್ ಸ್ಟೋರಿಯನ್ನು ಮಾಡಿದ್ದಾರೆ ಎಂದೂ ಹೇಳಿದರೆ ಅತಿಶಯೋಕ್ತಿ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರಿಗೆ ಅಭಿನಂದನೆಗಳು. ಒಬ್ಬ ಮಂತ್ರಿಯಾಗಿ ಮಂಡ್ಯ ಜಿಲ್ಲೆ ಸಕ್ಸರೆ ಕಾರ್ಖಾನೆಯನ್ನು ಸರ್ಕಾರದ ಸ್ವಾಮ್ಯದಲ್ಲಿಯೇ ಯಶಸ್ವಿ ಪ್ರಯೋಗವನ್ನು ಮಾಡಿದರೆ ಚರಿತ್ರೆಯಲ್ಲಿ ನಿಮ್ಮ ಹೆಸರು ಉಳಿಯುತ್ತದೆ. ನಿಮ್ಮ ಪ್ರತಿಭಾ ಕೌಶಲ್ಯ, ನಿಮ್ಮ ಆಡಳಿತದ ಬದ್ಧತೆ ಬಗ್ಗೆ ನಮಗೆ ನಂಬಿಕೆ ಇದೆ. ಐತಿಹಾಸಿಕವಾದ, ಪಾರಂಪರಿಕವಾದ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿದರೆ ಮಂಡ್ಯ ಜಿಲ್ಲೆಯ ಜನರ ಭಾವನೆಗಳನ್ನು ಗೌರವಿಸಿದಂತಾಗುತ್ತದೆ. ದಯವಿಟ್ಟು ಈ ದಿಸೆಯಲ್ಲಿ ಮುಂದುವರೆಯಬೇಕೆಂದು ನಾನು ಆಗ್ರಹ ಮಾಡುತ್ತೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಗಳೆ, ಮೈಷುಗರ್ ಬಗ್ಗೆ ನನಗೆ ಮಾತನಾಡಲು ಅವಕಾಶ ಕೊಡಿ.

**ಉಪ ಸಭಾಪತಿಯವರು:-** ಈಗಾಗಲೇ ಈ ಕುರಿತು ಸಾಕಷ್ಟು ಚರ್ಚೆಯಾಗಿದೆ. ಮಾನ್ಯ ಸಚಿವರು ಸುದೀರ್ಘವಾದ ಉತ್ತರ ಕೊಟ್ಟಿದ್ದಾರೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಗಳೆ, ನಾನು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

**ಉಪ ಸಭಾಪತಿಯವರು:-** ಸುಮಾರು 2 ಗಂಟೆಗಳ ಕಾಲ ಇದರ ಬಗ್ಗೆ ಚರ್ಚೆಯಾಗಿದೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಗಳೆ, ಈಗಾಗಲೇ ಈ ಕುರಿತು ಕೇಳಿದ ಪ್ರಶ್ನೆಗಳಿಗೆ ಮಾನ್ಯ ಸಚಿವರು ಸುದೀರ್ಘ ಉತ್ತರ ಕೊಟ್ಟಿದ್ದಾರೆ. ಇಲ್ಲಿಗೆ ಈ ಪ್ರಕರಣ ಮುಗಿದಿದೆ ಮತ್ತು ತಾವು ಬೇರೆಯವರನ್ನು ಮಾತನಾಡುವುದಕ್ಕೆ ಕರೆದಿದ್ದೀರಿ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ಧಯವಿಟ್ಟು ಅರ್ಥ ಮಾಡಿಕೊಳ್ಳಿ. ಇನ್ನೂ ನಿಯಮ 68ರ ಅಡಿಯಲ್ಲಿ ಚರ್ಚೆ ಆಗಬೇಕಿದೆ. ಧಯವಿಟ್ಟು ಕುಳಿತುಕೊಳ್ಳಿ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

**ಆ) ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮೂಲಕ ಹಾಯ್ದು ಹೋಗುವ ಘಟಪ್ರಭಾ ನದಿಯ ಪ್ರವಾಹದಿಂದಾಗ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವ ಕುರಿತು.**

**ಶ್ರೀ ಆರ್.ಬಿ. ತಿಮ್ಮಾಪುರ (ವಿಧಾನಸಭೆಯಿಂದ ಆಯ್ಕೆಯಾದವರು):-** ಮಾನ್ಯ ಸಭಾಪತಿಗಳೆ, 2019 ರಿಂದ 2021ರವರೆಗೆ, ಅಂದರೆ 3 ವರ್ಷ ಸತತವಾಗಿ ಘಟಪ್ರಭಾ ನದಿಯ ದಂಡೆಯ ಪ್ರದೇಶದಲ್ಲಿರುವ ರೈತ ಪ್ರತಿವರ್ಷ ಬೆಳೆ ಹಾನಿ ಅನುಭವಿಸುವಂತಹ ಪರಿಸ್ಥಿತಿಗೆ ತುತ್ತಾಗುತ್ತಿದ್ದಾನೆ. ಜೂನ್ ಬಂತು ಎಂದರೆ, 38 ಹಳ್ಳಿಗಳ ರೈತಾಪಿ ವರ್ಗ, ನಮ್ಮ ಮನೆ ಮುಳುಗುತ್ತದೆಯೋ ಏನೋ, ನಮ್ಮ ಬೆಳೆ ಹಾನಿಗೆ ಒಳಗಾಗುತ್ತದೆಯೋ ಏನೋ, ದನ-ಕರುಗಳ ಪರಿಸ್ಥಿತಿ ಏನಾಗುತ್ತದೆಯೋ ಎನ್ನುವ ಆತಂಕದಲ್ಲಿ ಇರುತ್ತಾನೆ.

(ಮುಂದು...)

(677) 14-9-2021 5.20 DS-GR

**ಶ್ರೀ ಆರ್.ಬಿ.ತಿಮ್ಮಾಪುರ(ಮುಂದು):-**

ಮೂರು ವರ್ಷಗಳ ಕಾಲ ಅನುಭವಿಸಿರುವ ಅವನ ಬದುಕಿನ ನೋವಿನ ಬಗ್ಗೆ ನಾನು ಹೇಳಬಯಸುತ್ತಿದ್ದೇನೆ. ಪ್ರತಿ ವರ್ಷ ನೀರು ಏಷ್ಟು ಬರುತ್ತಿತ್ತು ಎಂದರೆ, 2019 ಜುಲೈ 31 ರಿಂದ ಕೃಷ್ಣಾ ನದಿಯಿಂದ 98 ಸಾವಿರ ಕ್ಯೂಸೆಕ್ಸ್‌ನಿಂದ 5.5 ಲಕ್ಷ ಕ್ಯೂಸೆಕ್ಸ್‌ವರೆಗೆ ನೀರು ಹರಿದು ಬಂದಿದೆ. ಅದೇ ರೀತಿ ಘಟಪ್ರಭಾ ನದಿಯಿಂದ 59 ಸಾವಿರದಿಂದ 2.1 ಲಕ್ಷ ಕ್ಯೂಸೆಕ್ಸ್‌ವರೆಗೆ ನೀರು ಹರಿದು ಬಂದಿದೆ. 2020 ರಲ್ಲಿ ಕೃಷ್ಣಾ ನದಿಯಿಂದ 90 ಸಾವಿರ ಕ್ಯೂಸೆಕ್ಸ್‌ನಿಂದ 2.32 ಲಕ್ಷ ಕ್ಯೂಸೆಕ್ಸ್‌ವರೆಗೆ ನೀರು ಹರಿದು ಬಂದಿದೆ. ಅದೇ ರೀತಿ ಘಟಪ್ರಭಾ ನದಿಯಿಂದ 20 ಸಾವಿರ ಕ್ಯೂಸೆಕ್ಸ್‌ನಿಂದ 70 ಸಾವಿರ ಕ್ಯೂಸೆಕ್ಸ್‌ವರೆಗೆ ನೀರು ಹರಿದು ಬಂದಿದೆ. 2021 ರಲ್ಲಿ ಕೃಷ್ಣಾ ನದಿಯಿಂದ 1.13 ಲಕ್ಷ ಕ್ಯೂಸೆಕ್ಸ್‌ನಿಂದ 4.1 ಲಕ್ಷ ಕ್ಯೂಸೆಕ್ಸ್‌ವರೆಗೆ ನೀರು ಹರಿದು ಬಂದಿದೆ. ಅದೇ ರೀತಿ ಘಟಪ್ರಭಾ ನದಿಯಿಂದ 51 ಸಾವಿರ ಕ್ಯೂಸೆಕ್ಸ್‌ನಿಂದ 1.4 ಲಕ್ಷ ಕ್ಯೂಸೆಕ್ಸ್‌ವರೆಗೆ ನೀರು ಹರಿದು ಬಂದಿದೆ. ಹೀಗೆ ಪ್ರತಿ ಮೂರು ವರ್ಷ ಸತತವಾಗಿ ಬೆಳೆ ಹಾನಿಯಾಗಿದೆ. ಮನೆಗಳು ಕೊಚ್ಚಿಕೊಂಡು ಹೋಗಿವೆ, ದನಕರುಗಳು ಕೊಚ್ಚಿಕೊಂಡು ಹೋಗಿವೆ. ಘಟಪ್ರಭಾ ನದಿಯಿಂದ ಗ್ರಾಮೀಣ ಭಾಗದಲ್ಲಿ ಒಟ್ಟು 4,764 ಮನೆಗಳು, 2019-20 ರಲ್ಲಿ ಘಟಪ್ರಭಾ ನದಿಯಿಂದ 226 ಮನೆಗಳು ಹಾನಿಗೀಡಾಗಿವೆ. 105 ಜಾನುವಾರುಗಳು ಮರಣ ಹೊಂದಿದ್ದು, ಒಬ್ಬ ವ್ಯಕ್ತಿಯು ಮರಣ ಹೊಂದಿದ್ದಾನೆ. 37,720 ಎಕರೆಯಷ್ಟು ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ತೋಟಗಾರಿಕೆ ಬೆಳೆಯಲ್ಲಿ ಸುಮಾರು 995 ಎಕರೆಯಷ್ಟು ಬೆಳೆ



“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಂಪೂರ್ಣವಾಗಿ ಹಾಳಾಗಿದೆ. ಇದರಲ್ಲಿ 315 ರೈತ ಫಲಾನುಭವಿಗಳು ತೊಂದರೆ ಅನುಭವಿಸಿದ್ದಾರೆ. 2020-21 ರಲ್ಲಿ ಗ್ರಾಮೀಣ ಭಾಗದಲ್ಲಿ ಒಟ್ಟು 1146 ಮನೆಗಳು ನಾಶವಾಗಿವೆ. ಮುಧೋಳ ನಗರದಲ್ಲಿ ಒಟ್ಟು 65 ಮನೆಗಳು ನಾಶವಾಗಿವೆ. 4 ಜಾನುವಾರುಗಳು, ಇಬ್ಬರು ವ್ಯಕ್ತಿಗಳು ಮರಣ ಹೊಂದಿದ್ದಾರೆ. 32,580 ಎಕರೆಯಷ್ಟು ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ತೋಟಗಾರಿಕೆ ಬೆಳೆಯಲ್ಲಿ ಸುಮಾರು 19,327 ಎಕರೆಯಷ್ಟು ಬೆಳೆ ಹಾಳಾಗಿದೆ. ಇದರಲ್ಲಿ 8660 ರೈತರು ತೊಂದರೆ ಅನುಭವಿಸಿದ್ದಾರೆ. ಈ ವರ್ಷ ಇನ್ನು ಸರ್ವೆ ನಡೆಯುತ್ತಿದೆ. ಮುಧೋಳ ನಗರದಲ್ಲೇ ಇನ್ನು ಎರಡು ಹಳ್ಳಿಗಳ ಸರ್ವೆ ಆಗಿಲ್ಲ. ಆ ಸರ್ವೆ ಏಕೆ ಆಗಿಲ್ಲವೆಂದು ನಾವು ಕೇಳಿದರೆ, ಹಳ್ಳಿಗಳ ಸರ್ವೆ ಮಾಡಬೇಡಿ ಎಂದು ಮಂತ್ರಿಗಳು ಹೇಳಿದ್ದಾರೆ ಎನ್ನುವ ಮಾತನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ದುರ್ವ್ಯವಹಾರ ಸಂಗತಿ ಎಂದು ನಾನು ಇಲ್ಲಿ ಸ್ಪಷ್ಟವಾಗಿ ಹೇಳಬೇಕಾಗುತ್ತದೆ. ಸರ್ವೆ ಕಾರ್ಯ ಇನ್ನು ಸಂಪೂರ್ಣವಾಗಿ ಆಗಿಲ್ಲ. ಆದಷ್ಟು ಬೇಗ ಈ ಸಲವಾದರೂ ಸರ್ವೆ ಆಗಬೇಕಾಗುತ್ತದೆ. ಈ ರಾಜ್ಯದಲ್ಲಿ ಮನೆಗಳಿಗೆ ಇನ್ನು ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕಾಗುತ್ತದೆ. ಈಗ ಆರ್ಥಿಕ ಇಲಾಖೆಯಿಂದ 200 ಕೋಟಿ ರೂಪಾಯಿಗಳ ಮಂಜೂರಾತಿ ಕೊಡಲಾಗಿದೆ ಎಂಬ ಮಾತನ್ನು ನಾನು ಕೇಳಿದ್ದೇನೆ. ಈ ಪ್ರವಾಹ ಬಂದು ಹೋದ ನಂತರ ಗ್ರಾಮೀಣ ಬದುಕನ್ನು ನೋಡುವುದಕ್ಕಾಗುವುದಿಲ್ಲ. ಕಬ್ಬು ಕೊಳೆತು ವಾಸನೆ ಬರುತ್ತಿದೆ. ಆ ವಾಸನೆಯನ್ನು ನಾವು ಯಾರು ಸಹಿಸಿಕೊಳ್ಳುವುದಕ್ಕಾಗುವುದಿಲ್ಲ. ಆ ರೈತ ಒಂದು ಎಕರೆ ಕಬ್ಬನ್ನು ಬೆಳೆಯುವುದಕ್ಕೆ 25,000 ರೂಪಾಯಿ ಬೇಕಾಗುತ್ತದೆ. ಪ್ರತಿ ವರ್ಷ ಕಬ್ಬು ಬೆಳೆಯುತ್ತಾರೆ, ಆ ಬೆಳೆ ಮುಳುಗಡೆಯಾಗುತ್ತದೆ. ಮೂರು ವರ್ಷ ಈ ರೀತಿ ಕಬ್ಬು ಬೆಳೆ ನಾಶವಾಗಿದೆ. ಸರ್ಕಾರದಿಂದ ಕೊಡುವಂತಹ ಹಣವಷ್ಟು? ಎನ್.ಡಿ.ಆರ್.ಎಫ್.ನಿಂದ ಕೇವಲ ಎರಡು ಹೆಕ್ಟೇರ್ಗೆ ಮಾತ್ರ ಕೊಡುತ್ತಿದ್ದಾರೆ. ನಾನು ಮಾನ್ಯ ಸಚಿವರಿಗೆ ವಿನಂತಿ ಮಾಡಿಕೊಳ್ಳುವುದೇನೆಂದರೆ, ಆ ರೈತರಿಗೆ cultivation ಖರ್ಚು ಏನಾಗಿದೆ ಅದನ್ನಾದರೂ ಕೊಡಬೇಕಲ್ಲವೇ? ಅವನ ಬದುಕಿನ ಪರಿಸ್ಥಿತಿ ಏನು? ಮೂರು ವರ್ಷ ರಸ್ತೆಯಲ್ಲಿ ಬಿದ್ದಂತಹ ರೈತನಿಗೆ ಸರ್ಕಾರ ನಾವಿದ್ದೇವೆ, ನಾವು ಕೊಡುತ್ತೇವೆ, ರೈತನಿಗೆ ನಾವು ಕೈಬಿಡುವುದಿಲ್ಲ, atleast cultivation ಖರ್ಚು ಏನಾಗಿದೆ ಅದನ್ನಾದರೂ ಕೊಡುತ್ತೇವೆ ಎಂದು ಹೇಳಬೇಕಲ್ಲವೇ? ಪ್ರತಿ ವರ್ಷ ಈ ರೀತಿ ಹಾನಿಯಾಗುತ್ತಿದ್ದರೆ ಸರ್ಕಾರ ಸುಮ್ಮನೆ ಕುಳಿತುಕೊಂಡರೆ ಹೇಗೆ? ಮಾನ್ಯ ಸಿದ್ದರಾಮಯ್ಯನವರ ಸರ್ಕಾರ ಇದ್ದಾಗ ಕಬ್ಬಿನ ದರ ಕಡಿಮೆಯಾದಾಗ ರಾಜ್ಯಾದ್ಯಂತ ಪ್ರತಿ ಟನ್ಗೆ 300 ರೂಪಾಯಿ ಸಬ್ಸಿಡಿ ಕೊಟ್ಟಂತಹ ಇತಿಹಾಸ ನಮಗಿದೆ. ಈ ರೀತಿ ಮಾಡುವುದಕ್ಕೆ

ಈ ಸರ್ಕಾರಕ್ಕೆ ಏಕೆ ಆಗುವುದಿಲ್ಲ? ಪ್ರತಿ ವರ್ಷ ರೈತ ದಿವಾಳಿಯಾಗಿದ್ದಾನೆ. ಒಂದು ಟನ್‌ಗೆ ಒಂದು ಸಾವಿರ ರೂಪಾಯಿ ಕೊಡಿ. ನಮ್ಮ ಸರ್ಕಾರ ಇದೆ, ನಾವು ಒಂದು ಟನ್‌ಗೆ ಒಂದು ಸಾವಿರ, ಎರಡು ಸಾವಿರ ರೂಪಾಯಿ ಕೊಡುತ್ತೇನೆಂದು ಎಂಬ ಮಾತು ಬರದಿದ್ದರೆ ಹೇಗೆ? ಮೂರು ವರ್ಷಗಳಿಂದ ನೋವು ಅನುಭವಿಸುತ್ತಿರುವ ರೈತರಿಗೆ ಸರ್ಕಾರ ಏನು ಮಾಡಿದ ಹಾಗೆ ಆಗುತ್ತದೆ? ಸರ್ಕಾರ ರೈತರಿಗೆ ಏನು ಅಭಯ ಕೊಟ್ಟು ಹಾಗೆ ಆಗುತ್ತದೆ? ನನ್ನದೇ ಸ್ವಂತ ವಿಚಾರ ತೆಗೆದುಕೊಳ್ಳುವುದಾದರೆ, ಪ್ರತಿ ವರ್ಷ 35 ಎಕರೆಯಲ್ಲಿ ಕಬ್ಬು ಬೆಳೆಯುತ್ತೇನೆ. ಪ್ರತಿ ವರ್ಷ 45 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇನೆ. ಒಂದು ಎಕರೆಯಲ್ಲಿ ಬೆಳೆ ಬೆಳೆಯಬೇಕಾದರೆ ನಾನು 25,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಮುಧೋಳ ನಗರದಲ್ಲಿ ಆರು ವಾರ್ಡ್‌ಗಳಿಗಿಂತ ಹೆಚ್ಚು ವಾರ್ಡ್‌ಗಳು ಪ್ರತಿ ವರ್ಷ ಮುಳುಗಿ ಹೋಗುತ್ತದೆ. ಮನೆ ಬಿದ್ದು ಹೋಗಿರುತ್ತದೆ, ಹಾವು ಬಂದಿರುತ್ತದೆ, ಹೇಳಿ ತೀರದ ವಾತಾವರಣ ಅಲ್ಲಿ ನಿರ್ಮಾಣವಾಗಿದೆ ಎಂದು ನಾನು ಹೇಳಬಯಸುತ್ತಿದ್ದೇನೆ. ನಮ್ಮಲ್ಲಿ ಗುಲಗಾಲಜಂಬಗಿ ಮತ್ತು ರೂಗಿ ಎಂದು ಎರಡು ಹಳ್ಳಿಗಳಿವೆ. ಅಲ್ಲಿ ಒಂದು ಅಡ್ಡ ರಸ್ತೆ ಇದೆ, ಆ ರಸ್ತೆ ಏನಾದರೂ ಕಿತ್ತುಕೊಂಡು ಹೋದರೆ ಇಡೀ ಊರೇ ಕೊಚ್ಚಿಕೊಂಡು ಹೋಗುತ್ತದೆ. 2019 ರಲ್ಲಿ ಒಂದು ಮನೆ ಇರಲಾರದ ಹಾಗೆ ಎಲ್ಲಾ ಮನೆಗಳು ನೀರಿನಿಂದ ಆವೃತ್ತವಾಗಿತ್ತು. ಅವರು ಊರು ಬಿಟ್ಟು ಹೋಗಿದ್ದರು. ಕೆಲವರು ಅಲ್ಲಿಂದ ಬಂದು ನನಗೆ ಮನೆ ಇಲ್ಲವೆಂದು ಹೃದಯಘಾತವಾಗಿ ಸತ್ತು ಹೋದರು. ಇಲ್ಲ, ನಿಮಗೆ ಪರಿಹಾರ ಕೊಡುವುದಿಲ್ಲ, ಮುಳುಗಿ ಸತ್ತರಷ್ಟೇ ಪರಿಹಾರ ಕೊಡುತ್ತೇವೆ ಎನ್ನುವ ಮಾತನ್ನು ಸರ್ಕಾರದವರು ಹೇಳಿದರು. ಹೀಗೆ 8-10 ಹಳ್ಳಿಗಳ ಪರಿಸ್ಥಿತಿ ಇದೆ. ಜೂನ್ ತಿಂಗಳು ಬಂತು ಎಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಯಾವಾಗ ನೀರು ಬರುತ್ತದೆ, ಯಾವಾಗ ಊರು ಬಿಡಬೇಕಾಗುತ್ತದೆ, ಯಾವಾಗ ಮನೆ ಭೀಳುತ್ತದೆ, ಯಾವಾಗ ಜಾನುವಾರುಗಳು ಮರಣ ಹೊಂದುತ್ತದೆ, ಬೆಳೆ ಹಾನಿಯಾಗುತ್ತದೆ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ಎನ್.ಡಿ.ಆರ್.ಎಫ್., ಕೊಡುವಂಥದ್ದು ಐದು ವರ್ಷವಾದರೂ ರಿವೈಸ್ ಆಗಲಿಲ್ಲ. ಇನ್ನು ಕೇಂದ್ರ ಸರ್ಕಾರದಲ್ಲಿ ಸಭೆ ಆಗಿಲ್ಲವೆಂದು ಅನಿಸುತ್ತಿದೆ. ಎಷ್ಟು ಕೊಡಬೇಕಾಗುತ್ತದೆ ಎನ್ನುವಂಥದ್ದನ್ನು ಇವತ್ತಾದರೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಿ. ಈ ಪ್ರವಾಹದಿಂದ ಕೊಚ್ಚಿಕೊಂಡು ಹೋದಂತಹ ಬೆಳೆಗೆ at least cultivation ಗೆ ಎಷ್ಟು ಖರ್ಚಾಗಿದೆ ಅಷ್ಟನ್ನಾದರೂ ಎನ್.ಡಿ.ಆರ್.ಎಫ್.,ನಿಂದ ಕೊಡುವಂತಹ ಕೆಲಸ ಆಗಬೇಕು. ಅದು 2015 ರಲ್ಲಿ ಆಗಿದೆ. ಇನ್ನು ಸಭೆ ಆಗಿಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ ಎಂದು ನಾನು ಹೇಳುವುದಕ್ಕೆ ಇಷ್ಟಪಡುತ್ತಿದ್ದೇನೆ. ನಮಗೆ ಮತ್ತೊಂದು ಆತಂಕವೇನೆಂದರೆ, ಸರ್ಕಾರದಿಂದ ಪ್ರತಿ ವರ್ಷ

ಕೊಡುವಂತಹ T.C., ಗಳು ಸುಟ್ಟು ಹೋಗುತ್ತವೆ, ನೀರನಲ್ಲಿ ಮುಳುಗಿ ಹೋಗುತ್ತವೆ, ಮೋಟಾರುಗಳು ಮುಳುಗಿ ಹೋಗುತ್ತವೆ. ನದಿದಂಡೆಯಲ್ಲಿ ಲಿಫ್ಟ್ ಇರಿಗೆಷನ್ ಇರತಕ್ಕಂಥ ಜಮೀನ್ದಾರರಿಗೆ 2-3 ತಿಂಗಳಿನಿಂದ ನೀರು ಇಲ್ಲದೆ ಒದ್ದಾಡುತ್ತಿದ್ದಾರೆ. ಇದರಿಂದ ಬೆಳೆ ಹಾನಿಯಾಗುತ್ತಿದೆ. ಒಂದು ಕಡೆ ಪ್ರವಾಹದಿಂದ ಹಾನಿ, ಮತ್ತೊಂದು ಕಡೆ ಆ ನದಿಯಿಂದ ಲಿಫ್ಟ್ ಇರಿಗೆಷನ್ ಮಾಡುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ನಾನು ಸರ್ಕಾರಕ್ಕೆ ವಿನಂತಿ ಮಾಡುವುದೇನೆಂದರೆ, ನನಗೆ ಒಂದು ಅನುಮಾನವಿದೆ, ರೈತಾಪಿ ವರ್ಗದಲ್ಲಿ ಅನುಮಾನವಿದೆ. ಆಲಮಟ್ಟಿ ನೀರಿನ ನಿರ್ವಹಣೆಯಲ್ಲಿ ಅಲ್ಲಿಯ ಅಧಿಕಾರಿಗಳ ತಪ್ಪಿನಿಂದ 5 ರಿಂದ 6 ದಿವಸ ನೀರು ನಿಲ್ಲುತ್ತದೆ. ಇವರು ಆಲಮಟ್ಟಿ ಗೇಟ್ ಯಾವಾಗ ತೆಗೆಯುತ್ತಾರೆ, ಎರಡು ಲಕ್ಷ ಕ್ಯೂಸೆಕ್ಸ್ ನೀರು ಹೊರಗಡೆಯಿಂದ ಬರುತ್ತದೆ. ಆಗಲೂ ನೀರಿನ ಮಟ್ಟ 517 ಮೀಟರ್ ತಲುಪಿದರು ಗೇಟ್‌ನ್ನು ಹಾಗೆಯೇ ನಿಲ್ಲಿಸುತ್ತಾರೆ. 517 ಮೀಟರ್ ನೀರು ಏನು ನಿಲ್ಲಿಸುತ್ತಾರೆ ಆಗ ನೀರಿನ ಮಟ್ಟ ಎತ್ತರ ಆಗುತ್ತದೆ. ಕೃಷ್ಣಾನದಿ ಹಾಗೂ ಆಲಮಟ್ಟಿ ಡ್ಯಾಂನಿಂದ ನೀರು ಸರಾಗವಾಗಿ ಹರಿದು ಹೋಗುವುದಕ್ಕಾಗುವುದಿಲ್ಲ. ಆದ್ದರಿಂದ 5 ರಿಂದ 10 ದಿವಸ ನೀರು ನಿಲ್ಲುವುದರಿಂದ ಎಲ್ಲಾ ಬೆಳೆಗೆ ಹಾನಿಯಾಗುತ್ತಿದೆ. 517 ಮೀಟರ್ ಬದಲು 511 ಅಥವಾ 512 ಮೀಟರ್‌ಗೆ ನೀರು ನಿಲ್ಲಿಸಿದ್ದರೆ ಇವತ್ತು ಬೆಳೆಗೆ ಹಾನಿಯಾಗುತ್ತಿರಲಿಲ್ಲ, ನೀರು ಹರಿದು ಹೋಗಿಬಿಡುತ್ತಿತ್ತು.

(ಮುಂದು)

(678) 14-09-2021/5-30/bkp-gr

(ಉಪ ಸಭಾಪತಿಯವರು ಪೀಠದಲ್ಲಿದ್ದರು)

**ಶ್ರೀ. ಆರ್.ಬಿ. ತಿಮ್ಮಾಪೂರ(ಮುಂದು):-**

ಮಾನ್ಯ ಸಭಾಪತಿಯವರೆ, ಇದು ಆಲಮಟ್ಟಿಯ ನೀರಿನ ನಿರ್ವಹಣೆಯಲ್ಲಿ ಅವರು ತಪ್ಪು ಮಾಡಿದ್ದರಿಂದ, ನಮ್ಮ ಬೆಳೆಗಳು ಹಾನಿಯಾಗಿವೆ. ಅದಕ್ಕೆ ಸಂಬಂಧಪಟ್ಟ ಹಾಗೆ ಹಾನಿಯಾದ ಬೆಳೆಗಳಿಗೆ ತಾವು ಪರಿಹಾರ ಕೊಡಬೇಕಾಗುತ್ತದೆ. ಅದಕ್ಕೆ ಎನ್‌ಡಿಆರ್‌ಎಫ್ ನಿಂದ ಪರಿಹಾರ ಕೊಡಬಾರದು. ನಿಮ್ಮ ತಪ್ಪಿನಿಂದ ರೈತನ ಬೆಳೆಗಳು ಹಾನಿಯಾಗಿರುವುದರಿಂದ ಅದಕ್ಕೆ ನೀವೇ ರೈತನಿಗೆ ಹಣವನ್ನು ಕೊಡಬೇಕೆಂದು ಮಾನ್ಯ ಮಂತ್ರಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಲ್ಲಿ ನಾನು ಮಾತ್ರೊಂದು ವಿಚಾರವಾಗಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಬಹುಶಃ 2002 ರಲ್ಲಿ ಆಲಮಟ್ಟಿ ಗೇಟ್ ಹಾಕುವಾಗ ನಾನೇ ಅಲ್ಲಿ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದೆ. ಆಗ ನಮಗೆ ಇದರ ಬಗ್ಗೆ ಏನು ಅನಿಸಲಿಲ್ಲ. ಆಲಮಟ್ಟಿ ಡ್ಯಾಂ ಅನ್ನು ಯಾವಾಗ ಕಟ್ಟಿದವು, ಆಗಿನಿಂದ ನದಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಮೊದಲು ಏನಾಗುತ್ತಿತ್ತು ಎಂದರೆ ಪ್ರವಾಹ ಬಂದಾಗ ಒಂದು ದಿವಸ ಅಥವಾ ಎರಡು ದಿವಸ ನೀರು ಇರುತ್ತಿತ್ತು. ತಕ್ಷಣ ನೀರು ಹರಿದು ಹೋಗುತ್ತಿತ್ತು. ಯಾವಾಗ ಆಲಮಟ್ಟಿ ಗೇಟ್ ಹಾಕಿದವೋ ಅಂದಿನಿಂದ ಇಲ್ಲಿಯವರೆಗೆ ನೀರಿನ ಮಟ್ಟ ಹೆಚ್ಚಾಗಿದೆ. ಬರತಕ್ಕಂತಹ ನೀರು ಕಡಿಮೆ ಇದ್ದರೂ ಸಹ ನೀರಿನ ಮಟ್ಟ ಹೆಚ್ಚಾಗುತ್ತಿದೆ ಹಾಗೂ ತಕ್ಷಣವೇ ನೀರು ಹರಿದು ಹೋಗುವುದಿಲ್ಲ. ಆದ್ದರಿಂದ, ಈ ವಿಚಾರವಾಗಿ ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಅದಕ್ಕೆ ತಾವು ನಮ್ಮನ್ನು ಆಲಮಟ್ಟಿ ಸಂತ್ರಸ್ತರಂತೆ ಟ್ರೀಟ್ ಮಾಡಬೇಕು. ಏಕೆಂದರೆ, 3 ವರ್ಷಗಳ ಕಾಲ ಸತ್ತವಾಗಿ ಬೆಳೆಗಳನ್ನು ಮತ್ತು ಮನೆಗಳನ್ನು ಕಳೆದುಕೊಂಡರೆ ಯಾರು ನಮಗೆ ಸಂತ್ರಸ್ತರು ಎಂದು ಟ್ರೀಟ್ ಮಾಡುತ್ತಾರೆ? ಅದಕ್ಕೋಸ್ಕರ ಆಲಮಟ್ಟಿ ಸಂತ್ರಸ್ತರಿಗೆ ಏನು ಸುಪರಿಹಾರ ಕೊಡುತ್ತಿದ್ದೀರಿ. ಅದನ್ನು ನಮಗೆ ಕೊಡದಿದ್ದರೆ ಹೇಗೆ? ಇದು ಇನ್ನೂ ಇವರು 524 ಮೀಟರ್‌ಗೆ ಗೇಟ್ ಹಾಕಿದರೆ ನಮ್ಮ ಪರಿಸ್ಥಿತಿ ಏನಾಗುತ್ತದೆ? ಆಗ ಇವರು ನೀರಿನ ಮಟ್ಟವನ್ನು 519 ಮೀಟರ್‌ಗೆ ನಿಲ್ಲಿಸುತ್ತಾರೆ. ಆಗ ಪ್ರವಾಹ ಬಂದಾಗ ನೀರಿನ ಮಟ್ಟ ಎತ್ತರವಾಗುತ್ತದೆ. ಮತ್ತೆ 8-10 ದಿವಸಗಳ ಕಾಲ ನೀರು ನಿಲ್ಲುತ್ತದೆ. ನಮಗೆ ಇದು ಒಂದು ಅವಕಾಶ. ಅದೇನೆಂದರೆ ಡ್ಯಾಂನಿಂದ ಹಾನಿಯಾಗಿದೆ ಎನ್ನುವುದು ನಮ್ಮ ಮತ್ತು ರೈತರ ಅಭಿಪ್ರಾಯವಾಗಿದೆ.

**(ಈ ಹಂತದಲ್ಲಿ ಮಾನ್ಯ ಸಭಾಪತಿಯವರು ಸಭಾ ಪೀಠವನ್ನು ಅಲಂಕರಿಸಿದರು)**

ಇದರ ಬಗ್ಗೆ ತಜ್ಞರನ್ನು ಕೇಳಿದಾಗ ಅವರು ಆಲಮಟ್ಟಿ ಡ್ಯಾಂನಿಂದ ಬೆಳೆಗಳು ಹಾನಿಯಾಗುತ್ತಿವೆ ಮತ್ತು ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಹೇಳುತ್ತಾರೆ.

**ಸಭಾಪತಿಯವರು:** ಶ್ರೀಯುತ ತಿಮ್ಮಾಪೂರ್ ರವರೇ, ಒಂದು ನಿಮಿಷ ಮಾತನಾಡುವುದನ್ನು ನಿಲ್ಲಿಸಿ. ನಿಮ್ಮ ಪಕ್ಷದ ಸದಸ್ಯರು ಎಲ್ಲಿ ಹೋಗಿದ್ದಾರೆಂದು ವಿರೋಧ ಪಕ್ಷದ ನಾಯಕರು ಹೇಳಬೇಕು. ಯಾರು ಇಲ್ಲವೆಂದರೆ ಸದನವನ್ನು ಹೇಗೆ ನಡೆಸಬೇಕು? ಸದನದಲ್ಲಿ ಹಾಜರಿರಬೇಕೆಂದು ನೀವು ಮತ್ತು ನಿಮ್ಮ ಪಕ್ಷದ ಮುಖ್ಯ

ಸಚೇತಕರು ಹೇಳಬೇಕಲ್ಲವೇ? ಹೊರಗಡೆ ಹೋಗಿದ್ದಾರೆಂದರೆ ಸದನವನ್ನು ಮುಂದೂಡಲಿಕ್ಕೆ ಆಗುತ್ತದೆಯೇ?

**ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೆ, ಸದನ ಮುಗಿಯುತ್ತದೆ ಎಂದು ತಿಳಿದುಕೊಂಡು ಹೊರಗಡೆ ಹೋಗಿದ್ದಾರೆ.

**ಸಭಾಪತಿಯವರು:-** ಇನ್ನು ಅಜೆಂಡಾ ಪೆಂಡಿಂಗ್ ಇರುವಾಗ ಸದನ ಹೇಗೆ ಮುಗಿಯುತ್ತದೆ? ಅಜೆಂಡಾ ಮುಗಿಯುವವರೆಗೂ ಸದನವನ್ನು ನಡೆಸಬೇಕಾಗುತ್ತದೆ.

**ಶ್ರೀಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):-** ಇಲ್ಲಿ ಒಂದು ಮಹತ್ವದ ವಿಚಾರವನ್ನು ಚರ್ಚೆ ಮಾಡುವಂತಹ ಸಂದರ್ಭದಲ್ಲಿ ಸರ್ಕಾರ attentive ಆಗಿ ಇರಬೇಕು ಮತ್ತು seriousness ಇರಬೇಕು.

**ಸಭಾಪತಿಯವರು:** ಮೊದಲು ನಿಮ್ಮ ವಿಷಯವನ್ನು ಹೇಳಿ.

**ಶ್ರೀಎಸ್.ಆರ್. ಪಾಟೀಲ್:-** ಮಾನ್ಯ ಸಭಾಪತಿಯವರೆ, ತಾವು ನಮ್ಮದನ್ನು ಹೇಳುತ್ತಿದ್ದೀರಿ. ಆದರೆ, ಕನಿಷ್ಠ ಪಕ್ಷ 3 ಮಂದಿ ಸಚಿವರು ಈ ಸದನದಲ್ಲಿ ಇರಬೇಕು.

**ಸಭಾಪತಿಯವರು:** ನಿಮ್ಮ ಕಡೆಯಲ್ಲಿ ತಮ್ಮಲ್ಲಿ ಇಬ್ಬರನ್ನು ಬಿಟ್ಟರೆ ಬೇರೆ ಯಾರು ನಿಮ್ಮವರಿದ್ದಾರೆ? ನಿಮ್ಮ ಸದಸ್ಯರದ್ದೇ ಪ್ರಶ್ನೆ ಇದೆ.

**ಶ್ರೀಎಸ್.ಆರ್. ಪಾಟೀಲ್:-** ಮಾನ್ಯ ಸಭಾಪತಿಯವರೆ, ವಿರೋಧ ಪಕ್ಷದ ನಾಯಕನಾಗಿ ನಾನು attentive ಆಗಿ ಕೇಳುತ್ತಿದ್ದೇನೆ. ತಾವು ಸಹ ನಮ್ಮ ಜಿಲ್ಲೆಯವರೇ ಆಗಿದ್ದೀರಿ. ಘಟಪ್ರಭಾ ದಂಡೆ ಮೇಲೆ ಇದ್ದೀರಿ.

**ಸಭಾಪತಿಯವರು:-** ಅದಕ್ಕಾಗಿಯೇ ನಾನು ಹೇಳುತ್ತಿದ್ದೇನೆ.

**ಶ್ರೀಎಸ್.ಆರ್. ಪಾಟೀಲ್:-** ಮಾನ್ಯ ಸಭಾಪತಿಯವರೆ, ಇಡೀ ಸದನವನ್ನೇ ನೋಡಿ. Minimum requirement fulfil ಆಗಿಲ್ಲ.

**ಸಭಾಪತಿಯವರು:-** ಶ್ರೀಯುತ ವಿಶ್ವನಾಥ್ ರವರೆ, ಕೆಲವು ಸಂದರ್ಭದಲ್ಲಿ ತಾವು ಯಾವುದು-ಯಾವುದೋ ವಿಚಾರವಾಗಿ ಮಾತನಾಡುತ್ತೀರಿ. ಈಗ ಈ ವಿಚಾರವಾಗಿ ಮಾತನಾಡಿ. ಸಭಾನಾಯಕರು ಮತ್ತು ಮುಖ್ಯಸಚೇತಕರು ಈ ಬಗ್ಗೆ ಹೇಳಬೇಕು.

**ಶ್ರೀಎಸ್.ಆರ್. ಪಾಟೀಲ್:-** ಮಾನ್ಯ ಸಭಾಪತಿಯವರೇ, ಈ ರೀತಿ ಮಾತನಾಡಿದರೆ ಕೇಳುವವರೇ ಇಲ್ಲ.

**ಸಭಾಪತಿಯವರು:-** ತಾವು ನನ್ನ ಮಾತನ್ನೇ ಕೇಳುವುದಿಲ್ಲ ಮತ್ತು ನನ್ನನ್ನು ನೋಡುವುದೇ ಇಲ್ಲ.

**ಶ್ರೀಎಸ್.ಆರ್. ಪಾಟೀಲ್:-** ಯಾವಾಗಲೂ ನಾನು ನಿಮ್ಮನ್ನೇ ನೋಡುತ್ತಿರುತ್ತೇನೆ.

**ಸಭಾಪತಿಯವರು:** ಸಭಾನಾಯಕರು ಮತ್ತು ಮುಖ್ಯ ಸಚೇತಕರು ಇಲ್ಲಿ ಗಮನಿಸಬೇಕು. ಸದನವನ್ನು ನಡೆಸುವ ಬಗ್ಗೆ ನಾವು ಮತ್ತು ನೀವು ಕೂಡಿಕೊಂಡು ಏನು ಮಾತನಾಡಿದ್ದೇವೆಂದರೆ, ಅಜಿಂಡವನ್ನು ಪೂರ್ಣ ಮುಗಿಸುವವರೆಗೆ ಸದನವನ್ನು ನಡೆಸಬೇಕು ಮತ್ತು ಸದನ ನಡೆಸುವಲ್ಲಿ ಸಮಯ ರಾತ್ರಿ 8 ಗಂಟೆ, 10ಗಂಟೆಯಾದರೂ ಸಹ ಆಡಳಿತ ಪಕ್ಷದವರಾಗಲಿ, ವಿರೋಧ ಪಕ್ಷದ ಸದಸ್ಯರಾಗಲಿ ಅವರೆಲ್ಲರೂ ಈ ಸದನದ ಸದಸ್ಯರಾಗಿದ್ದು, ಎಲ್ಲರೂ ಸದನದಲ್ಲಿ ಇರಬೇಕು. ಆದ್ದರಿಂದ, ಸದನದ ಯಾವುದೇ ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿ, ಚರ್ಚೆ ಮಾಡುವುದರ ಮೂಲಕ ಸದನವನ್ನು ನಡೆಸಬೇಕೆನ್ನುವುದು ನಮ್ಮ ಉದ್ದೇಶ. ಆ ರೀತಿ ಮಾಡದೇ ಹೋದರೆ ಸಾರ್ವಜನಿಕರಲ್ಲಿ ನಮ್ಮ ಬಗ್ಗೆ ಏನು ಭಾವನೆ ಬರುತ್ತದೆ? ಮೇಲ್ಮನೆಯ ಸದಸ್ಯರಾಗಿ ನಾವು ಮೇಲ್ಮನೆಯಲ್ಲಿ ನಾವು ಈ ರೀತಿ ಚರ್ಚೆ ಮಾಡಿ, ರಾಜ್ಯದ ಜನರಿಗೆ ಏನಾದರೂ ಮೆಸೇಜ್ ಕಳುಹಿಸುವಾಗ ಸದನದಲ್ಲಿ ಇದ್ದೇ ಇನ್ನೊಬ್ಬರ ಮೇಲೆ ಟೀಕೆ ಮಾಡಿದರೆ ಹೇಗೆ?

ಆದ್ದರಿಂದ, ಸದನದ ಎಲ್ಲಾ ಸದಸ್ಯರಿಗೆ ನಾನು ಕಳಕಳಿಯಿಂದ ಕೇಳಿಕೊಳ್ಳುವುದೇನೆಂದರೆ ಸದನ ನಡೆಯುವಾಗ ನಿಮ್ಮ ನಿಮ್ಮ ಪಕ್ಷದ ಸದಸ್ಯರುಗಳಿಗೆ ಸದನದಲ್ಲಿ ಹಾಜರಿರುವ ಬಗ್ಗೆ ತಿಳಿಸಬೇಕು. ಏಕೆಂದರೆ, ಹೊರಗಡೆ ನಮ್ಮ ಘನತೆ-ಗೌರವಕ್ಕೆ ದಕ್ಕ ಬರಬಾರದು. ನಾಳೆಯಿಂದ ಎಲ್ಲಾ ಪಕ್ಷದ ನಾಯಕರುಗಳು ತಮ್ಮ ತಮ್ಮ ಪಕ್ಷದ ಸದಸ್ಯರುಗಳಿಗೆ ಸದನದಲ್ಲಿ ಹಾಜರಿರಬೇಕೆಂದು ತಿಳಿಸಬೇಕೆಂದು ನಾನು ಹೇಳುತ್ತೇನೆ. ಚರ್ಚೆಯಲ್ಲಿ ಎಲ್ಲರೂ ಇದ್ದರೆ ಸದಸ್ಯರು ಪ್ರಶ್ನೆಯನ್ನು ಕೇಳುತ್ತಾರೆ. ಟೀಕೆ-ಟಿಪ್ಪಣಿಗಳಾಗುತ್ತವೆ. ಆ ದೃಷ್ಟಿಯಿಂದ ದಯಮಾಡಿ ಎಲ್ಲಾ ಸದಸ್ಯರು ಸದನ ಮುಗಿಯುವವರೆಗೂ ಸದನದಲ್ಲಿ ಇರುವಂತೆ ಸೂಚಿಸಬೇಕೆಂದು ಎಲ್ಲಾ ಪಕ್ಷದ ನಾಯಕರುಗಳಿಗೆ ನಾನು ವಿನಂತಿ ಮಾಡುತ್ತೇನೆ.

**ಶ್ರೀ ಎಸ್.ಆರ್. ಪಾಟೀಲ್:-** ಮಾನ್ಯ ಸಭಾಪತಿಯವರೆ, ತಮ್ಮ ಆದೇಶವನ್ನು ಪಾಲನೆ ಮಾಡುತ್ತೇವೆ.

**ಸಭಾಪತಿಯವರು:** ಇದು ಆದೇಶವಲ್ಲ, ವಿನಂತಿ.

**Sri S.R.PATIL:-** Mr.Chairman Sir, we will take it as an order. ಖಾಲಿ ಕುರ್ಚಿಗಳಿದ್ದಾಗ ಮಾತನಾಡುವ ಬಗ್ಗೆ ನಾನು ಸಹ ಬಹಳ ನೋವಿನಿಂದ ಹೇಳುತ್ತೇನೆ. ತಾವು ಹೇಳಿದ್ದು ಅರ್ಥವಾಗಿದೆ. ನಾಳೆಯಿಂದ ಈ ರೀತಿಯಲ್ಲಿ ಆಗದಂತೆ ನಾವು ಎಲ್ಲಾ ಪ್ರಯತ್ನ ಮಾಡುತ್ತೇವೆ. ಆ ಕಡೆಯವರು ಸದನದಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕೆಂದು ಸಭಾನಾಯಕರಿಗೆ ಹೇಳಿದ್ದೇವೆ. ತಾವು ಅವರಿಗೂ ಹೇಳಿದ್ದೀರಿ, ನಮಗೂ ಹೇಳಿದ್ದೀರಿ. ನಮ್ಮ ಕಡೆಯೂ ಸಹ ಕುರ್ಚಿಗಳು ಖಾಲಿ ಇವೆ. We will admit it. But we will see that all our Members are present from tomorrow onwards without fail.

**ಸಭಾಪತಿಯವರು:** ಏನು ಮಾಡಬೇಕೆಂದು ಹೇಳಿ. ಈಗ ಸದನವನ್ನು ಮುಂದೂಡಬೇಕೋ ನಡೆಸಬೇಕೋ ಹೇಳಿ.

**ಶ್ರೀ. ಆರ್. ಅಶೋಕ್( ಕಂದಾಯ ಸಚಿವರು):** ಮಾನ್ಯ ಸಭಾಪತಿಯವರೆ, ನಾನು ಉತ್ತರವನ್ನು ಹೇಳುತ್ತೇನೆ.

**ಸಭಾಪತಿಯವರು:** ಶ್ರೀಯುತ ಆರ್.ಬಿ. ತಿಮ್ಮಾಪೂರ್ ರವರ ನಿಯಮ 330ಯ ವಿಚಾರದ ಚರ್ಚೆ ಮುಗಿಯಬೇಕು.

**ಶ್ರೀ ಆರ್. ಬಿ. ತಿಮ್ಮಾಪೂರ್:** ಮಾನ್ಯ ಸಭಾಪತಿಯವರೆ, ತಾವು ಸಹ ನದಿ ದಂಡೆಯಲ್ಲಿ ಇರತಕ್ಕವರು, ನನಗಿಂತ ನಿಮಗೆ ಹೆಚ್ಚು ಅನುಭವ ಇದೆ.

**ಸಭಾಪತಿಯವರು:** ಅನುಭವ ಆಗಿದೆ.

**ಶ್ರೀ ಆರ್. ಬಿ. ತಿಮ್ಮಾಪೂರ್:** ನಮ್ಮದು 60 ಎಕರೆ ಹೋಯಿತು, 20 ಎಕರೆ ಹೋಯಿತು ಎಂದು ಪ್ರತಿಯೊಬ್ಬ ರೈತ ನಿಮ್ಮ ಮನೆಗೆ ಬಂದು ಹೇಳುತ್ತಾನೆ. ತಾವು ಇದ್ದಾಗ ಒಂದು ಮಾತನ್ನು ಹೇಳಿದಿರಿ. ನೀರಾವರಿ ಮಂತ್ರಿ ಇರಲಿ ಎಂದು ಹೇಳಿದಿರಿ. ಏತಕ್ಕೆ ಹೇಳಿದಿರಿ ಎಂದರೆ ತಾವು ಆ ಕ್ಷೇತ್ರವನ್ನು ಪ್ರತಿನಿಧಿಸುವಂತಹವರು. ಅಲ್ಲಿನ ನೋವು ಅವರಿಗೆ ಗೊತ್ತಿರುತ್ತದೆ. ಅಲ್ಲಿ ನಾವು ಏನಾದರೂ ಹೇಳಿದರೆ ಸಕರಾತ್ಮಕವಾಗಿ ಉತ್ತರ ಬರುತ್ತದೆ. ನಮ್ಮವರೇ ಒಬ್ಬರು ಮಂತ್ರಿಗಳಿದ್ದಾರೆ, ನಮಗೆ ಒಂದು ನ್ಯಾಯ ಸಿಗಬಹುದು

ಎನ್ನುವ ಭಾವನೆಯಿಂದ ನಾನು ಹೇಳಿದ್ದೇನೆಯೇ ಹೊರತು, ಕಂದಾಯ ಮಂತ್ರಿಗೆ ನಾನು ಹೇಳುತ್ತೇನೆ ಎನ್ನುವುದಲ್ಲ. ಕಂದಾಯ ಮಂತ್ರಿಗಳು ಕಾನೂನಾತ್ಮಕವಾಗಿ ಹೇಳಬಹುದು. ಆದರೆ, ಶ್ರೀ ಕಾರಜೋಳ ಸಾಹೇಬರು ಅಲ್ಲಿದ್ದರೆ ಅವರು ಪ್ರತಿಯೊಂದು ಗ್ರಾಮದ, ಪ್ರತಿಯೊಂದು ವ್ಯಕ್ತಿಯ ಪರಿಚಯ ಇರುವಂತಹ ವ್ಯಕ್ತಿ ನಮ್ಮವರೇ ನೀರಾವರಿ ಮಂತ್ರಿ ಇದ್ದಾರೆ, ನ್ಯಾಯ ಸಿಗುತ್ತದೆ ಎನ್ನುವಂತಹ ಆಸೆಯಿಂದ ಹೇಳಿದೆ. ಪ್ರತಿ ವರ್ಷ ಹಾನಿಯಾಗುವಂತಹದ್ದು, ರೈತ ಗೋಳಾಡುವುದನ್ನು ತಪ್ಪಿಸಲಿಕ್ಕೆ ಮತ್ತು ರೈತನ ಆತಂಕವನ್ನು ತಪ್ಪಿಸುವ ಸಲುವಾಗಿ ಸರ್ಕಾರ ಒಂದು ವೈಜ್ಞಾನಿಕ ಸಮಿತಿಯನ್ನು ನೇಮಿಸಿ, ಇಲ್ಲವೇ ಅಲಮಟ್ಟಿ ಡ್ಯಾಮ್‌ನಿಂದ ಹಾನಿ ಯಾಗುತ್ತಿದೆಯೋ ಇಲ್ಲವೋ ಎನ್ನುವುದನ್ನು ನನ್ನ ಹಾಗೂ ನನ್ನ ರೈತರ ಹಾಗೂ ಅಲ್ಲಿ ತನ್ನ ಬದುಕನ್ನು ಸವೆಸುತ್ತಿರುವ ವ್ಯಕ್ತಿಗಳಿಗೆ ಆ ವರದಿಯನ್ನು ಕೊಟ್ಟರೆ ಕೊನೆಯ ಪಕ್ಷ ನಮಗೆ ಸಮಾಧಾನವಾಗುತ್ತದೆ ಎನ್ನುವುದು ಒಂದು ವಿಚಾರ. ಎರಡನೆಯದಾಗಿ ನಾನು ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುವುದೇನೆಂದರೆ ಹಿಂದಿನ ಸರ್ಕಾರ ಕಬ್ಬಿನ ರೇಟ್ ಬಿದ್ದಾಗ ಪ್ರತಿಟೆನ್‌ಗೆ 300 ರೂಪಾಯಿಗಳಂತೆ ಬೆಂಬಲ ಬೆಲೆಯನ್ನು ಕೊಟ್ಟಿದೆ. ಈ ಪ್ರವಾಹದ ವ್ಯಾಪ್ತಿಯಲ್ಲಿ 4 ತಾಲ್ಲೂಕುಗಳು ಬರುವುದರಿಂದ ಪ್ರತಿಯೊಬ್ಬ ರೈತನಿಗೆ ಏನು ಒಂದು ಟೆನ್‌ಗೆ ಹಾನಿಯಾಗಿದೆ ಒಂದು ಟೆನ್‌ಗೆ 2000 ರೂಪಾಯಿಗಳಂತೆ ಈ ಸರ್ಕಾರ ಕೊಟ್ಟರೆ, ಹೌದು ಈ ಸರ್ಕಾರ ರೈತರ ಪರವಾಗಿದೆ. ರೈತರ ನೋವಿಗೆ ಸ್ಪಂದಿಸಿದೆ. ರೈತರ ಸಹಾಯಕ್ಕೆ ಸರ್ಕಾರ ಬಂದಿದೆ ಎನ್ನುವ ಭಾವನೆ ನನ್ನದಾಗಿದೆ ಎಂದು ವಿನಂತಿ ಮಾಡಿ ನನ್ನ ಮಾತನ್ನು ಮುಗಿಸುತ್ತೇನೆ.

**ಶ್ರೀ ನಿರಾಣಿ ಹಣಮಂತ ರುದ್ರಪ್ಪ(ಪದವೀಧರರ ಕ್ಷೇತ್ರ):** ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ವಂದಿಸುತ್ತಾ, ನಿಯಮ 330ರ ಮೇರೆಗೆ ಮಾನ್ಯ ಆರ್.ಬಿ.ತಿಮ್ಮಾಪುರ ಸಾಹೇಬರು ಒಂದು ಒಳ್ಳೆಯ ವಿಷಯವನ್ನು ಚರ್ಚೆ ಮಾಡಿದ್ದಾರೆ. ನಾನೂ ಕೂಡ ಅದೇ ಭಾಗದವನಾಗಿರುವುದರಿಂದ ಕಳೆದ 10 ವರ್ಷಗಳ ಅವಧಿಯಲ್ಲಿ ಘಟಪ್ರಭ ನದಿಯ ಎಡದಂಡೆ ಮತ್ತು ಬಲದಂಡೆಯಲ್ಲಿರತಕ್ಕಂತಹ ಮುಧೋಳ ಮತ್ತು ಗೋಕಾಕ್ ತಾಲ್ಲೂಕಿನ ಸುಮಾರು ಹಳ್ಳಿಗಳು ಪದೇ ಪದೇ ಮುಳುಗಡೆಗೆ ತುತ್ತಾಗುತ್ತಿವೆ. ಸ್ವಲ್ಪ ಪ್ರಮಾಣದಲ್ಲಿ ಪ್ರವಾಹ ಬಂದ ತಕ್ಷಣ ಮುಧೋಳ ತಾಲ್ಲೂಕಿನ ಸುಮಾರು 8-10 ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವಂತಹದ್ದನ್ನು ಕೂಡ ನಾವು ಗಮನಿಸಿದ್ದೇವೆ.

(ಮುಂದು...)



(679) 14.09.2021 05.40 ಎಸ್‌ವಿ-ಎಂಡಿ

(ಸಭಾಪತಿಯವರ ಉಪಸ್ಥಿತಿ)

**ಸಭಾಪತಿಯವರು:-** ಮಾನ್ಯ ನಿರಾಣಿಯವರೇ, ನನಗೆ ಸೇರಿದ 6.5 ಎಕರೆ ಜಮೀನು ಸಹ ಮುಳುಗಡೆಯಾಗಿದೆ.

**ಶ್ರೀ ನಿರಾಣಿ ಹಣಮಂತ್ ರುದ್ರಪ್ಪ:-** ಮಾನ್ಯ ಸಭಾಪತಿಯವರೇ, ತಾವು ಕೂಡ ಮುಧೋಳ ತಾಲ್ಲೂಕಿನವರಾಗಿದ್ದು, ತಮ್ಮ ಗ್ರಾಮವೂ ಮುಳುಗಡೆಯಾಗಿರುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಒಂದು ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕಿದೆ. ಪ್ರತಿವರ್ಷವೂ ಪ್ರವಾಹ ಬಂದಾಗ ಜನರು ಸ್ಥಳಾಂತರಗೊಳ್ಳುವುದು ಪ್ರವಾಹ ಕಡಿಮೆಯಾದ ನಂತರ ಅದೇ ಗ್ರಾಮಕ್ಕೆ ಹಿಂತಿರುಗುವ ಪರಿಸ್ಥಿತಿಯನ್ನು ನೋಡಿದರೆ ನಿಜಕ್ಕೂ ಬಹಳ ಚಿಂತಾಜನಕವಾದ ಸ್ಥಿತಿ ಮುಧೋಳ ತಾಲ್ಲೂಕಿನ ಗ್ರಾಮಗಳಲ್ಲಿದೆ. ಮುಧೋಳ ನಗರದ ನಾಲ್ಕರಿಂದ ಐದು ವಾರ್ಡ್‌ಗಳೂ ಸಹ ಅದೇ ನೋವನ್ನು ಅನುಭವಿಸುತ್ತಿವೆ. ಈ ಗ್ರಾಮಗಳನ್ನು ಶಾಶ್ವತವಾಗಿ ನದಿ ದಂಡೆಯಿಂದ ಬೇರೆಡೆಗೆ ಸ್ಥಳಾಂತರ ಮಾಡುವಂತಹ ಕೆಲಸವಾಗಬೇಕು. ಆ ಗ್ರಾಮಗಳಿಗೂ ಸಹ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮಾಡಿರುವ valuation ಅನ್ನು ನೀಡಿ ಬೇರೆಡೆಗೆ ಸ್ಥಳಾಂತರಗೊಳಿಸಬೇಕು. ಆ ಮೂಲಕ ಪ್ರತಿವರ್ಷವುಂಟಾಗುವ ಹಾನಿಯನ್ನು ತಪ್ಪಿಸಲಿಕ್ಕೆ ಸಾಧ್ಯವಾಗುತ್ತದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಕಬ್ಬು ಬೆಳೆಯುವ ತಾಲ್ಲೂಕು ಎಂದರೆ ಮುಧೋಳ ತಾಲ್ಲೂಕು. ಈ ತಾಲ್ಲೂಕಿನಲ್ಲಿ ಪ್ರತಿವರ್ಷವೂ ಜಮೀನುಗಳಲ್ಲಿ ಬೆಳೆದಿರುವಂತಹ ಕಬ್ಬು ಪ್ರವಾಹಕ್ಕೆ ತುತ್ತಾಗಿ ಸರಿಯಾದ ಬೆಳೆ ಲಭ್ಯವಾಗುತ್ತಿಲ್ಲ. 50 ಟನ್ ಬೆಳೆಯಲಾಗುತ್ತಿದ್ದಂತಹ ಕಬ್ಬು 10 ರಿಂದ 15 ಟನ್‌ಗೆ ಇಳಿದಿದೆ. ಆಲಮಟ್ಟಿ ಅಣೆಕಟ್ಟಿನ ಹಿನ್ನೀರಿನಿಂದಾಗಿ ಈ ತೊಂದರೆಯಾಗುತ್ತಿದೆ ಎಂದು ಮಾನ್ಯ ತಿಮ್ಮಾಪುರ ಅವರು ಹೇಳಿದರು. ಅದು ಸತ್ಯವಲ್ಲ ಎಂದು ನಾವು ಹೇಳುವುದಕ್ಕಾಗುವುದಿಲ್ಲ. ಆದ್ದರಿಂದ ವೈಜ್ಞಾನಿಕವಾದ ವಿಧಿಯನ್ನು ತೆಗೆದುಕೊಳ್ಳಬೇಕು. 519.6 ಮೀಟರ್ ಎತ್ತರಕ್ಕೆ ಇಷ್ಟು ತೊಂದರೆಯಾದರೆ 524.256 ಮೀಟರ್‌ಗಳ ಎತ್ತರಕ್ಕೆ ಹೆಚ್ಚಿಸಿದಾಗ ಇನ್ನೂ ಎಷ್ಟು ಪ್ರವಾಹದಿಂದ ತೊಂದರೆಯಾಗಬಹುದು ಎಂದು ನಾವೆಲ್ಲರೂ ಕೂಡ ಗಮನಿಸಬೇಕಾಗುತ್ತದೆ. ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದೇ ಬೇಡವೇನೋ ಎನ್ನುವ ಚಿಂತನೆಯು ನಮ್ಮಲ್ಲಿ ಮೂಡುತ್ತದೆ. ಬಹುಶಃ ಆ effect ಇರಲಿಕ್ಕಿಲ್ಲ ಎನ್ನುವುದು ನನ್ನ ಭಾವನೆ.

ಒಟ್ಟಾರೆ ಮುಳುಗಡೆಯಾಗಿರುವ ಕಬ್ಬು ಬೆಳೆಗೆ ವೈಜ್ಞಾನಿಕವಾದಂತಹ ಬೆಲೆಯನ್ನು ಸರ್ಕಾರ ಕೊಡಬೇಕು. ಪ್ರತಿವರ್ಷವೂ ಮುಳುಗಡೆಯಾಗುವ 8-10 ಗ್ರಾಮಗಳನ್ನು, ಮುಧೋಳ ನಗರದ 5 ವಾರ್ಡ್‌ಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವುದಕ್ಕೆ ಸರ್ಕಾರ ಮುಂದೆ ಬರಬೇಕೆಂದು ತಮ್ಮ ಮೂಲಕ ವಿನಂತಿ ಮಾಡಿಕೊಳ್ಳುತ್ತೇನೆ.

**ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಈ ಸದನದ ಹಿರಿಯ ಸದಸ್ಯರಾದ ಶ್ರೀ ಆರ್.ಬಿ.ತಿಮ್ಮಾಪುರ ಅವರು ಮುಧೋಳ ತಾಲ್ಲೂಕಿನ ಮೂಲಕ ಹಾದುಹೋಗುವ ಘಟಪ್ರಭಾ ನದಿಯ ಪ್ರವಾಹದಿಂದಾಗಿ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗುವುದರ ಬಗ್ಗೆ ನಿಯಮ 330ರ ಅಡಿಯಲ್ಲಿ ಬಹಳಷ್ಟು ಚರ್ಚೆ ಮಾಡಿದ್ದಾರೆ. ಮಾನ್ಯ ಸದಸ್ಯರಾದ ಶ್ರೀ ಹೆಚ್.ಆರ್. ನಿರಾಣಿಯವರು ಕೂಡ ಇದರ ಬಗ್ಗೆ ಮಾತನಾಡಿದ್ದಾರೆ.

2019-20, 2020-21, 2021-22 ಮೂರು ವರ್ಷಗಳಲ್ಲಿಯೂ ಸತತವಾಗಿ ಘಟಪ್ರಭಾ ನದಿಯ ಪ್ರವಾಹದಿಂದಾಗಿ ಮುಧೋಳ ತಾಲ್ಲೂಕು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಕೇವಲ ಮುಧೋಳ ಮಾತ್ರವಲ್ಲ, ಇಡೀ ಉತ್ತರ ಕರ್ನಾಟಕವೇ ಹಾನಿಗೆ ಒಳಗಾಗಿದೆ. ಅದರಲ್ಲಿ ಪ್ರಮುಖವಾಗಿ ಇಂದು ಚರ್ಚೆಗೆ ಬಂದದ್ದು ಘಟಪ್ರಭಾ ನದಿ ದಂಡೆಯಲ್ಲಿರುವ ತಮ್ಮ ತಾಲ್ಲೂಕು ಮುಧೋಳ. ಮಾನ್ಯ ತಿಮ್ಮಾಪುರ ಅವರು ಹೇಳಿದಂತೆ ಅಲ್ಲಿ 38 ಗ್ರಾಮಗಳ ಜನ ಭಯದಿಂದಿರುತ್ತಾರೆ. ಮಳೆಗಾಲ ಬಂತೆಂದರೆ ಯಾವಾಗ ಊರಿನೊಳಗೆ ನೀರು ಬರುತ್ತದೆಯೋ, ಯಾವಾಗ ನಾವು ಮುಳುಗಡೆಯಾಗುತ್ತೇವೆಯೋ ಎಂದು ಅಲ್ಲಿನ ಜನ ಜೀವ ಕೈಯಲ್ಲಿ ಹಿಡಿದಿರುತ್ತಾರೆ. ಮಕ್ಕಳು, ಜಾನುವಾರುಗಳನ್ನು ಕಟ್ಟಿಕೊಂಡು ನಾವು ಎಲ್ಲಿಗೆ ಹೋಗೋಣ ಎಂಬ ಚಿರಿತೆಯಲ್ಲಿರುತ್ತಾರೆ. ಮುಖ್ಯವಾಗಿ ರೂಗಿ, ಗುಲಗಲಜಂಬಗಿ ಈ ಎರಡೂ ಗ್ರಾಮಗಳು hard-hitting villages ಆಗಿವೆ. ನಾನು 2019-20, 2020-2021ರಲ್ಲಿ ಬಹುತೇಕ ಗ್ರಾಮಗಳಿಗೆ ಭೇಟಿ ಕೊಟ್ಟಿರುತ್ತೇನೆ. ಮೊನ್ನೆಯೂ ಕೂಡ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ.

ಆಲಮಟ್ಟಿ ಜಲಾಶಯದ ಎತ್ತರ 519.6ರಿಂದ 524.256 ಮೀಟರ್‌ವರೆಗೆ ಎತ್ತರಿಸುವಂತಹ ವಿಚಾರದಲ್ಲಿ ಎಷ್ಟು ಮನೆಗಳು, ಜಮೀನುಗಳು ಮುಳುಗಡೆಯಾಗುತ್ತವೆಯೋ ಅವುಗಳಿಗೆ 519.6 ಮೀಟರ್‌ವರೆಗೆ compensation payment ಆಗಿದೆ. 524.256 ಮೀಟರ್ ಎತ್ತರದವರೆಗೆ ಇರುವ ಜಮೀನುಗಳು ಮುಳುಗಡೆಯಾಗಲಿದ್ದು, ಅದಕ್ಕೆ ಸರ್ಕಾರ ಪರಿಹಾರಧನವನ್ನು ಕೊಡಬೇಕು. Anyhow they will come under the

compulsory acquisition. ಕೃಷ್ಣಾ ನ್ಯಾಯಾಧಿಕರಣದ ನಿರ್ಣಯ ಆಗಿದೆ. 519.6 ಮೀಟರ್ ನಿಂದ 524.256 ಮೀಟರ್‌ಗಳಿಗೆ ಆಲಮಟ್ಟಿ ಜಲಾಶಯವನ್ನು ಎತ್ತರಿಸಬೇಕು ಎಂದು ಜಸ್ಟೀಸ್ ಬ್ರಿಜೇಶ್ ಕುಮಾರ್ ವರದಿಯಲ್ಲಿದೆ. ಅದರ ಕೆಳಗೆ ಬರುವಂತಹ 1,30,000 ಎಕರೆ ಜಮೀನು ಸ್ವಾಧೀನ, 22 ಹಳ್ಳಿಗಳ ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಅಂತಿಮ ನಿರ್ಣಯ ಆಗಿದೆ. ಅದೇ ರೀತಿ ಮುಧೋಳ ತಾಲ್ಲೂಕಿನಲ್ಲಿ ಎಷ್ಟು ಜಮೀನು, ಎಷ್ಟು ಮನೆಗಳು ಮುಳುಗಡೆಯಾಗುತ್ತವೆಯೋ ಅವುಗಳಿಗೆ ಪರಿಹಾರಧನವನ್ನು ಕೊಟ್ಟರೆ ಆಯಿತು. ಇದು ಬಹಳ ಸುಲಭೋಪಾಯ.

ನಮಗೆ 138 ಟಿ.ಎಂ.ಸಿ ಹಂಚಿಕೆಯಾಗಿದೆ. 130 ಟಿ.ಎಂ.ಸಿ. ಪೂರ್ಣ ಮಾಡಿ 15 ಲಕ್ಷ ಹೆಕ್ಟೇರ್ ಭೂಮಿ ನೀರಾವರಿ ಮಾಡುವಂತಹ ಬೃಹತ್ ಪ್ರತಿಷ್ಠಿತವಾದಂತಹ ನೀರಾವರಿ ಯೋಜನೆಯಾಗಿದ್ದು, ಇದನ್ನು ನಾಳೆ ಸದನದಲ್ಲಿ ಚರ್ಚೆ ಮಾಡುತ್ತೇನೆ. 519 ಮೀಟರ್‌ನಿಂದ 524 ಮೀಟರ್‌ಗಳ ನಡುವೆ ಬರುವ ಜಮೀನುಗಳು ಮತ್ತು ಮನೆಗಳು affect ಆಗುತ್ತವೆ. ಅವುಗಳಿಗೆ ಪರಿಹಾರಧನವನ್ನು ನೀಡಿ ಪುನರ್ವಸತಿ ಕಲ್ಪಿಸಿ ಸ್ಥಳಾಂತರಗೊಳಿಸಿದರೆ ಮುಗಿದು ಹೋಗುತ್ತದೆ. It will be a permanent remedy. ಪ್ರತಿವರ್ಷವೂ ಪ್ರವಾಹ ಬರುತ್ತದೆ. ಇಲ್ಲಿ ಕಂದಾಯ ಸಚಿವರಾದ ಮಾನ್ಯ ಆರ್.ಅಶೋಕ್ ಅವರು ಕುಳಿತಿದ್ದಾರೆ. ಹಾನಿಯುಂಟಾಗುವುದನ್ನು ಎ, ಬಿ, ಸಿ ಕ್ಯಾಟಗರಿ ಮಾಡಿಕೊಂಡು ಎ ಕ್ಯಾಟಗರಿಗೆ ರೂ.5 ಲಕ್ಷ, ಬಿ ಕ್ಯಾಟಗರಿಗೆ ರೂ.3 ಲಕ್ಷ ಮತ್ತು ಸಿ ಕ್ಯಾಟಗರಿಗೆ ರೂ.50,000.

ಮಾನ್ಯ ಸಭಾಪತಿಯವರೇ, ತಾವು ಸಕ್ಕರೆ ನಾಡಿನವರಾಗಿದ್ದೀರಿ. ಪ್ರವಾಹದಿಂದಾಗಿ ಕಬ್ಬು ಸಂಪೂರ್ಣ ಮುಳುಗಿ ಹೋಗುವುದರಿಂದ ಸಕ್ಕರೆ ಕಾರ್ಖಾನೆಗಳು ಕೂಡ ಮುಚ್ಚಿ ಹೋಗುತ್ತವೆ. ರನ್ಯ ಸಕ್ಕರೆ ಕಾರ್ಖಾನೆ ಬಂದ್ ಆಗಿದೆ. ಅದಕ್ಕೆ ಬೇರೆ ಕಾರಣಗಳಿರಬಹುದು. ಆ ಮಾತು ಬೇರೆ. ಆದರೆ ಪ್ರತಿವರ್ಷವೂ ಕಬ್ಬು ಬೆಳೆಯು ಈ ರೀತಿ ಹಾನಿಗೊಳಗಾಗುತ್ತಿದೆ. ವಿಶೇಷವಾಗಿ ಮುಧೋಳ ಪಟ್ಟಣದ ಆರು ವಾರ್ಡ್‌ಗಳು ಖಾಯಂ ಆಗಿ ನೀರಿನಲ್ಲಿ ಮುಳುಗಡೆಯಾಗಿರುತ್ತವೆ. ಈ ಬಾರಿ ನಾನು ಅಲ್ಲಿಗೆ ಭೇಟಿ ನೀಡಿದಾಗ ಅಲ್ಲಿನ ಜನ "ನೀವು ಪ್ರತಿವರ್ಷ ಬರುತ್ತೀರಿ. ಬಂದು ನೋಡಿ ಶಿಫ್ಟ್ ಮಾಡುತ್ತೇವೆಂದು ಹೇಳುತ್ತೀರಿ." ಎಂದು ಹೇಳುತ್ತಾರೆ. ಅಲ್ಲಿನ ಹೆಣ್ಣುಮಕ್ಕಳು ಈ ಬಾರಿ ನನ್ನನ್ನು ಪ್ರಶ್ನಿಸಿದರು. "ಪಾಟೀಲರೇ, ನೀವು ಮೂರು ಬಾರಿಯಿಂದಲೂ ಬರುತ್ತಿದ್ದೀರಿ. ತಾತ್ಕಾಲಿಕವಾಗಿ ಗಂಚಿಕೆಂದ್ರಕ್ಕೆ ನಮ್ಮನ್ನು ಹಾಕಿ ಎರಡು ಹೊತ್ತು ಊಟವನ್ನು ಕೊಡುತ್ತೀರಿ. ಅದರ ಬದಲಿಗೆ ನಮ್ಮನ್ನು ಶಾಶ್ವತವಾಗಿ ಶಿಫ್ಟ್ ಮಾಡಿ" ಎಂದು ಹೇಳಿದರು. ಅದಕ್ಕೆ ನಾನು "ಶ್ರೀ ಆರ್ ಅಶೋಕ್ ಅವರು ಬಹಳ efficient minister ಇದ್ದಾರೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ" ಎಂದು ಹೇಳಿದ್ದೇನೆ. ಈಗ ನಾವು

ವಿರೋಧ ಪಕ್ಷದಲ್ಲಿದ್ದೇವೆ. ಹೇಳುವುದು ನಮ್ಮ ಕೆಲಸ. ನಿಮ್ಮ ಧ್ವನಿಯಾಗಿ ನಾವು ಹೇಳುತ್ತೇವೆ.

ಮುಧೋಳ ನಗರದ ಆರು ವಾರ್ಡ್‌ಗಳು ಪ್ರತಿ ವರ್ಷವೂ ನೀರಿನಲ್ಲಿ ಮುಳುಗಡೆಯಾಗುತ್ತವೆ. ಅವುಗಳನ್ನು ಶಾಶ್ವತವಾಗಿ ಸ್ಥಳಾಂತರಗೊಳಿಸುವ ಕಾರ್ಯವಾಗಬೇಕು. ಪ್ರವಾಹ ಬಂದಾಗ ಜನರು ಸಾಮಾನು-ಸರಂಜಾಮುಗಳನ್ನು ತೆಗೆದುಕೊಂಡು ಎತ್ತರದ ಪ್ರದೇಶಕ್ಕೆ ಹೋಗುವುದು ಅಥವಾ ಗಂಜಿ ಕೇಂದ್ರಕ್ಕೆ ಹೋಗುವುದು ತಪ್ಪುವುದಿಲ್ಲ. ಗಂಜಿ ಕೇಂದ್ರಗಳಲ್ಲಿನ ನಿರಾಶ್ರಿತರ ಪರಿಸ್ಥಿತಿ ಬಹಳ ಚಿಂತಾಜನಕ.

**ಸಭಾಪತಿಯವರು:-** ಶಾಲೆಗಳಲ್ಲಿ ಗಂಜಿ ಕೇಂದ್ರಗಳನ್ನು ಪ್ರಾರಂಭಿಸಿ ಅಲ್ಲಿ ಪ್ರವಾಹ ಪೀಡಿತರಿಗೆ ಆಶ್ರಯ ನೀಡಲಾಗುತ್ತದೆ.

**ಶ್ರೀ ಎಸ್.ಆರ್.ಪಾಟೀಲ್:-** ಮಾನ್ಯ ಸಭಾಪತಿಯವರೇ, ಈಗ ನಮ್ಮ ಮನೆಗಳಲ್ಲಿ ಬೆಡ್‌ರೂಂ, ಲಿವಿಂಗ್ ರೂಂ ಈ ರೀತಿ ಎಲ್ಲಾ ಬೇರೆ ಬೇರೆಯಾಗಿರುತ್ತವೆ. ಗಂಜಿ ಕೇಂದ್ರಗಳಲ್ಲಿ ಎಲ್ಲರನ್ನೂ ಒಂದೇ ಸೂರಿನಡಿಯಲ್ಲಿ ಇಡಲಾಗುತ್ತದೆ. ನಮ್ಮ ಕುಟುಂಬಗಳಲ್ಲಿ ಶೌಚಾಲಯಗಳನ್ನು ಕೂಡ ಬೇರೆ ಬೇರೆಯಾಗಿ ಮಾಡಿಕೊಳ್ಳಲಾಗಿರುತ್ತದೆ. ಗಂಜಿ ಕೇಂದ್ರಗಳಲ್ಲಿ ಇಡೀ ಊರಿನ ಜನರಿಗಲ್ಲಾ ಒಂದೇ ಶೌಚಾಲಯ. ಮಲಗುವುದಕ್ಕೆ ಭೂಮಿಯೇ ಹಾಸಿಗೆ. ಹೊದ್ದುಕೊಳ್ಳಲು ಆಕಾಶವೇ ಹೊದಿಕೆ. ಸೊಳ್ಳೆಗಳ ಕಾಟ. Severe epidemic ಬಂದರಂತೂ ಮುಗಿದೇ ಹೋಯಿತು. ವೈದ್ಯರಿರುವುದಿಲ್ಲ, ಔಷಧೋಪಚಾರ ಇರುವುದಿಲ್ಲ. ನಿರಾಶ್ರಿತರು ಹೇಗೆ ಬದುಕಬೇಕು? ಪ್ರಾಣಿಗಳನ್ನು ಕೂಡ ಈ ರೀತಿ ಒಂದು ಕಡೆ ಕೂಡಿ ಹಾಕಿರುವುದನ್ನು ನಾನು ನೋಡಿರುವುದಿಲ್ಲ. ಪ್ರಾಣಿಗಳಿಗಿಂತ ಕನಿಷ್ಠವಾಗಿ ನಮ್ಮನ್ನು ನೋಡುತ್ತಾರೆ ಎ೦ದರೆ ಏನು? 519 ಮೀಟರ್‌ನಿಂದ 524.256 ಮೀಟರ್‌ಗಳ ನಡುವೆ ಬರುವ ಮನೆಗಳನ್ನು acquisition ಮಾಡಲಿ.

(...ಮುಂದು)

(680) 14-09-2021, 5.50 KG MD

**ಶ್ರೀ ಎಸ್.ಆರ್.ಪಾಟೀಲ್ (ಮುಂದು):-**

ಗ್ರಾಮಗಳನ್ನು, ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಿ. Once for all you pay the compensation and shift them permanently. It will be a permanent remedy. ಪ್ರತಿವರ್ಷ ರಾಜಕಾರಣಿಗಳು ಬರುತ್ತಾರೆ, ಮೊಸಳೆ ಕಣ್ಣೀರು ಹಾಕುವಂತಹ ಕೆಲಸ ಮಾಡುತ್ತಾರೆ. ಅವರು

ಅಲ್ಲಿಗೆ ಬಂದಾಗ ನಿಮ್ಮ ಪರಿಸ್ಥಿತಿ ಈ ರೀತಿ ಆಗಬಾರದಿತ್ತು ಎನ್ನುವುದು, ನಾವು ಅವರಿಗೆ ಬೈಯುವುದು; ನಾವು ಅದನ್ನು ಮಾಡಿದ್ದೇವೆ. ಇದನ್ನು ಮಾಡಿದ್ದೇವೆಂದು ಇವರು ಹೇಳುವುದು ಇದೇ ಕೆಲಸವಾಗಿದೆ. ಇದು ಒಂದು ರೀತಿಯಲ್ಲಿ ಡ್ರಾಮ ಕಂಪನಿ ನಡೆದಂತೆ ನಡೆದಿದೆ. ಇದಕ್ಕೆ ಒಂದು ಶಾಶ್ವತವಾದಂತಹ ಪರಿಹಾರವನ್ನು ಮಾಡಬೇಕೆಂದು ತಮ್ಮ ಮುಖಾಂತರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.

ಮಾನ್ಯ ಸಭಾಪತಿಯವರೇ, ಮಾನ್ಯ ತಿಮ್ಮಾಪುರರವರು ಬಹಳ ಮಹತ್ವದ ವಿಷಯವನ್ನು ಹೇಳಿದ್ದಾರೆ. ಅದನ್ನು ಮಾನ್ಯ ಸಚಿವರು ಒಪ್ಪುತ್ತಾರೆಂದು ಭಾವಿಸುತ್ತೇನೆ. 2020 ರಲ್ಲಿ ಆಲಮಟ್ಟಿ ಜಲಾಶಯದಲ್ಲಿ monitoring ಮಾಡಲಾಗಿದೆ. Chief Engineer ರವರ ಕೆಳಗೆ ಇರುವಂತಹವರು ನೀರು ಎಷ್ಟು ಬರುತ್ತದೆ, ಎಷ್ಟು cusecs inflow ಇದೆ, ಎಷ್ಟು cusecs outflow ಮಾಡಬೇಕು, ಅದೊಂದು scientific calculation ಆಗಿದೆ. Engineers ರವರು ಮಾಡಿದ ತಪ್ಪಿಗೆ ಬಹಳಷ್ಟು ದಿವಸಗಳ ಕಾಲ ನೀರು ಜಿಮೀನಿನಲ್ಲಿ ನಿಂತಿದ್ದರಿಂದ ಭೂಮಿಯಲ್ಲಿ ಬೆಳೆದಂತಹ ಎಲ್ಲಾ ಬೆಳೆಗಳು ಹಾಳಾಗಿ ಹೋದವು. ಮನೆಗಳಲ್ಲಿ ಸುಮಾರು 8-10 ದಿವಸಗಳ ಕಾಲ ನೀರು ನಿಂತು ನೀರು ಇಳಿದ ಮೇಲೆ ಒಳಗೆ ಹೋದರೆ, ಮನೆಯಲ್ಲಿ ಕೆಸರು ಇರುತ್ತದೆ. ಅದನ್ನು ಸ್ವಚ್ಛ ಮಾಡುವುದಕ್ಕೆ ಸುಮಾರು 15-20 ದಿವಸಗಳು ತೆಗೆದುಕೊಳ್ಳುತ್ತದೆ. ಮನೆಯಲ್ಲಿ ಮೊಣಕಾಲು ಉದ್ದ ಕೆಸರು ತುಂಬಿರುತ್ತದೆ. ಅದನ್ನು ಸ್ವಚ್ಛ ಮಾಡಿ ಆ ಮನೆಗೆ ಬರಬೇಕೆಂದರೆ, ಮತ್ತೆ ಒಂದು ತಿಂಗಳು ಹಿಡಿಯುತ್ತದೆ. ಇದಕ್ಕೆ ನಾವು ಏನು ಪಾಪ ಮಾಡಿದ್ದೇವೆಂದು ಹೇಳಬೇಕು. ನಾನು ಅದು ಇದು ಎಂದು ಹೇಳುವುದಿಲ್ಲ. ನಾನು ನೇರವಾಗಿ blame ಮಾಡುತ್ತಿಲ್ಲ. ಇಂತಹ ಬಹಳ ದುಃಖ, ಕಷ್ಟದ ಶೋಚನೀಯ ಸ್ಥಿತಿ ಇದೆ. ನೀರು ಇಳಿದ ಮೇಲೆ ಅಲ್ಲಿಗೆ ಮುಗಿಯಿತು. ಮತ್ತೆ ನೀರು ಬಂದರೆ, ವಿಸಿಟ್ ಮಾಡುತ್ತಾರೆ. ಆಕಾಶದಿಂದ aerial survey ಆಗುತ್ತದೆ. ಈ ಬಾರಿ ನಮಗೆ ಒಂದೊಂದು ಊರಿಗೆ ಹೋಗುವುದಕ್ಕೆ ಆಗಲಿಲ್ಲ. ಊರಿನಿಂದ ಹೊರಗಡೆ ನಿಂತಿದ್ದೇವೆ. ಗಂಜಿಕೇಂದ್ರದಲ್ಲಿ ಹೆಣ್ಣು ಮಕ್ಕಳು ಇದ್ದರು. ಅದನ್ನು ನೋಡಿದೆವು. ಅವರಿಗೆ ವಿರೋಧ ಪಕ್ಷದವರಾದರೆ ಏನು, ಆಡಳಿತ ಪಕ್ಷದವರಾದರೆ ಏನು ಯಾರು ಅಲ್ಲಿಗೆ ಹೋಗುತ್ತಾರೆ, ಅವರು ಅವರ ಕಡೆಯಿಂದ ಮೊದಲು ಬೈದುಕಳುಹಿಸುವುದು ಅಷ್ಟೇ ಕೆಲಸ. ನಾವು ವಿರೋಧ ಪಕ್ಷದವರು ಎಂದರೆ, ನೀವು ಯಾವ ಪಕ್ಷದವರಾಗಲಿ ನಿಮ್ಮನ್ನು ತೆಗೆದುಕೊಂಡು ಏನು ಮಾಡುವುದಕ್ಕೆ ಆಗುತ್ತದೆ, ನಮ್ಮ ಪರಿಸ್ಥಿತಿ ಈ ರೀತಿ ಆಗಿದೆ ಎಂದು ಹೇಳುತ್ತಾರೆ. ನಮ್ಮನ್ನು ಅಲ್ಲಿ ಬೈಯುತ್ತಾರೆ. ನಾವು ಬೈಯಿಸಿಕೊಳ್ಳುವುದಕ್ಕೆ ತಯಾರಿದ್ದೇವೆ.

**ಶ್ರೀ ಎನ್.ರವಿಕುಮಾರ್:-** ಮಾನ್ಯ ಸಭಾಪತಿಯವರೇ, 24 ವರ್ಷಗಳಿಂದ ಬೈಯಲಿಲ್ಲವೇ?

**ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ನನಗೆ ಮಾನ್ಯ ಸದಸ್ಯರಾದ ರವಿಯವರ ಬಗ್ಗೆ ಗೌರವ ಇದೆ. ನಾವು ಅಧಿಕಾರದಲ್ಲಿ ಇರಲಿ ಅಥವಾ ಅವರು ಅಧಿಕಾರದಲ್ಲಿ ಇರಲಿ, ಯಾರೇ ಇರಲಿ ನಾವು ಮಾಡುವಂತಹ ಕೆಲಸವನ್ನು ಮಾಡಬೇಕಲ್ಲವೇ? ನಾವು ಮಾಡದಿದ್ದರೆ ನಮ್ಮದು ತಪ್ಪು. ನೀವು ಮಾಡದಿದ್ದರೆ ನಿಮ್ಮದು ತಪ್ಪು. ನಾನು ನೇರವಾಗಿ blame ಮಾಡುತ್ತಿಲ್ಲ. ನಾನು ಅಲ್ಲಿನ ಜನರ ಕಷ್ಟ ದುಃಖದ ಸ್ಥಿತಿಗತಿಯ ಬಗ್ಗೆ ವಿವರಣೆ ಕೊಡುತ್ತಿದ್ದೇನೆ. ನಾವು ಇರಬಹುದು, ನಾನು ಇಲ್ಲವೆಂದು ಹೇಳುವುದಿಲ್ಲ. ಯಾರೇ ಇದ್ದರೂ ಸಹ ಈ ರೀತಿ ಆಗಬಾರದು. ಇದಕ್ಕೆ ಒಂದು permanent solution ಕಂಡುಹಿಡಿಯಬೇಕು.

ಮಾನ್ಯ ಸಭಾಪತಿಯವರೇ, ಭೀಮಾ ನದಿಯೊಳಗೆ ಇದ್ದೇರಿತಿ ಒಂದು ಬಾರಿ ಆಯಿತು. ಆಲಮಟ್ಟಿ ಜಲಾಶಯದಲ್ಲಿನ ತಪ್ಪನ್ನು ಸರಿಮಾಡಿಕೊಂಡರು. ನಂತರ ಭೀಮಾ ನದಿಯಲ್ಲಿ ಪ್ರವಾಹ ಬಂದಾಗ ಇಡೀ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಅಲ್ಲಿ monitoring failure ಆಗಿತ್ತು. ಆಲಮಟ್ಟಿ ಕೃಷ್ಣಾದಲ್ಲಿ ಯಾವ ರೀತಿ failure ಆಗಿತ್ತು, ಅದೇರೀತಿ ಭೀಮಾ ನದಿಯಲ್ಲಿ failure ಆಗಿ ಅಲ್ಲಿ ನೂರಾರು ಹಳ್ಳಿಗಳು ನೀರಿನಲ್ಲಿ ಮುಳಗಿದ್ದವು. ಈಗ ನಾನು ಮುಧೋಳ ತಾಲ್ಲೂಕಿಗೆ ಸೀಮಿತವಾಗಿ ಹೇಳುತ್ತಿದ್ದೇನೆ. In general, as an Opposition Leader, ಇದಕ್ಕೆ ಒಂದು ಶಾಶ್ವತವಾದಂತಹ ಪರಿಹಾರವನ್ನು ಕಂಡುಕೊಳ್ಳಬೇಕೆಂದು ತಮ್ಮ ಮುಖಾಂತರ ಮಾನ್ಯ ಕಂದಾಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಮಾನ್ಯ ಸಭಾಪತಿಯವರೇ, ಎಷ್ಟೆಷ್ಟು affect ಆಗುತ್ತದೆ, shift them permanently. ಹಳ್ಳಿಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರ ಮಾಡಿ. ಪಟ್ಟಣಗಳಲ್ಲಿ ಇದ್ದರೆ, ವಾರ್ಡ್‌ಗಳಿಗೆ ಸ್ಥಳಾಂತರ ಮಾಡಿ. ನಾವು ಮುಧೋಳಕ್ಕೆ ಹೋದಾಗ ಇಲ್ಲಿ ಜಮೀನು ಬಹಳ ಬೆಲೆ ಇದೆ, ಜಮೀನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು. ಬೊಕ್ಕಸದಲ್ಲಿ ಹಣ ತೆಗೆದುಕೊಳ್ಳಬೇಕು. ನಮ್ಮಲ್ಲಿ ಒಂದು ಎಕರೆ ಭೂಮಿ 10 ಲಕ್ಷ ರೂಪಾಯಿ ಬೆಲೆ ಇದ್ದರೆ, ಇಲ್ಲಿ 10 ಕೋಟಿ ರೂಪಾಯಿ ಬೆಲೆ ಇದೆ. ಕೆಲವು ಕಡೆಗಳಲ್ಲಿ 50 ಕೋಟಿ ರೂಪಾಯಿಗಳು ಇದೆ. ಇನ್ನೂ ಕೆಲವು ಕಡೆಗಳಲ್ಲಿ 100 ಕೋಟಿ ರೂಪಾಯಿಗಳು ಇರಬಹುದು. ನಮ್ಮ ಕಡೆಗೆ ಫಲವತ್ತಾದ ಭೂಮಿ ಎಂದರೆ, ಒಂದು ಎಕರೆಗೆ ಸುಮಾರು 50 ಲಕ್ಷ ರೂಪಾಯಿಗಳು

ಇರಬಹುದು. ನಾಳೆ ಅವರು ಮಾತನಾಡುವಾಗ ನನ್ನ ಮಾತನ್ನು ಹಿಡಿದುಕೊಂಡು ಕುಳಿತಿರುತ್ತಾರೆ. ನನಗೆ ಗುರುತು ಇದೆ. I know the consequences. ಆದ್ದರಿಂದ ಮುಧೋಳ ತಾಲ್ಲೂಕಿನ ಜನರ ಕಷ್ಟ ನಷ್ಟ ದುಃಖ ದುಮ್ಮಾನಗಳನ್ನು ಕಣ್ಣಿನಿಂದ ನೋಡುವುದಕ್ಕೆ ಆಗುವುದಿಲ್ಲ. ಆದ್ದರಿಂದ, ಇದಕ್ಕೆ ಒಂದು ಶಾಶ್ವತವಾದಂತಹ ಪರಿಹಾರವನ್ನು ಕೊಂಡುಕೊಳ್ಳಬೇಕೆಂದು ತಮ್ಮ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಎಷ್ಟು ವಾರ್ಡ್‌ಗಳನ್ನು shift ಮಾಡುವುದಕ್ಕೆ ಆಗುತ್ತದೆ, ಅಷ್ಟನ್ನು ಸಂಪೂರ್ಣವಾಗಿ ಮಾಡಿ. ಎಷ್ಟು ಗ್ರಾಮಗಳಿಗೆ affect ಆಗುತ್ತದೆ, ಅಷ್ಟು ಗ್ರಾಮಗಳನ್ನು ಶಾಶ್ವತವಾಗಿ ಎತ್ತರದ ಪ್ರದೇಶಕ್ಕೆ shift ಮಾಡಿ. ಪುನರ್ವಸತಿ ಕೇಂದ್ರ ಅಂದರೆ, ಜಮೀನು ಖರೀದಿ ಮಾಡಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ ಮತ್ತು ಸಾರ್ವಜನಿಕ ಕಟ್ಟಡಗಳನ್ನು ಮಾಡಿ. ಇಡೀ ಗ್ರಾಮವನ್ನೇ ಸ್ಥಳಾಂತರ ಮಾಡುವಂತಹ ಕೆಲಸ ಮಾಡಬೇಕು. ಆಗ ಮಾತ್ರ ಇದಕ್ಕೆ ಒಂದು ಶಾಶ್ವತವಾದಂತಹ ಪರಿಹಾರ ಸಿಗುತ್ತದೆಂದು ಹೇಳಿ ತಮ್ಮ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿಕೊಂಡು ನನ್ನ ಮಾತುಗಳನ್ನು ಮುಗಿಸುತ್ತೇನೆ.

**ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):** ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ)

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಆರ್.ಬಿ.ತಿಮ್ಮಾಪುರಂವರರು, ವಿರೋಧ ಪಕ್ಷದ ನಾಯಕರು ಹಾಗೂ ನಮ್ಮ ಸದಸ್ಯರು ಸಹ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ಘಟಪ್ರಭಾ ನದಿಯ ಪ್ರವಾಹದಿಂದ ಸಾರ್ವಜನಿಕರ ಆಸ್ತಿ ನಷ್ಟವಾಗುತ್ತಿರುವ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರವನ್ನು ಸವಿಸ್ತಾರವಾಗಿ ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ, ಹಾನಿಯಾಗಿದೆ ಎಂಬ ಪ್ರಶ್ನೆ ಬಂದಿದ್ದರಿಂದ ಇದು ಕಂದಾಯ ಇಲಾಖೆಗೆ ಬಂದಿದೆ. ಆದರೆ, ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡಿದ್ದನ್ನು ನೋಡಿದರೆ, ಅವರ ಮಾತು ಆಲಮಟ್ಟಿ ಡ್ಯಾಂನ ಸುತ್ತ ಸುತ್ತುತ್ತಿದೆ. ಅವರು ಆಲಮಟ್ಟಿ ವಿಚಾರವಾಗಿ ಅಲ್ಲಿಂದ ಬರುವಂತಹ ನೀರು, gauge ಇದರ ಬಗ್ಗೆ ಹೆಚ್ಚು ಮಾತನಾಡಿದ್ದಾರೆ. ಬಹುಶಃ ನೀರಾವರಿ ಇಲಾಖೆಗೂ ಪ್ರಶ್ನೆ ಹಾಕಿದ್ದರೆ ಸೂಕ್ತವೆಂದು ಅನಿಸುತ್ತಿತ್ತು. ಆದರೆ, ಪರಿಹಾರವೆಂದು ಹೇಳಿರುವುದರಿಂದ ಕಂದಾಯ ಇಲಾಖೆ ಸಾಮಾನ್ಯವಾಗಿ NDRF (National Disaster Response Fund), SDRF (State Disaster Response Fund) ಅಡಿಯಲ್ಲಿ ಕಂದಾಯ ಇಲಾಖೆ ಅಡಿಯಲ್ಲಿ ಬರುವುದರಿಂದ ಪರಿಹಾರ ಕಾರ್ಯಗಳು ನಮಗೆ ಬರುತ್ತವೆ. ಆ ದೃಷ್ಟಿಯಿಂದ ನನಗೆ ಇದು ಪ್ರಶ್ನೆ ಬಂದಿದೆ.

ಮಾನ್ಯ ಸಭಾಪತಿಯವರೇ, ಆಲಮಟ್ಟಿ ಡ್ಯಾಂನಿಂದ ಆಗುತ್ತಿರುವಂತಹ ತೊಂದರೆಗಳ ಬಗ್ಗೆ ನಮ್ಮ ನೀರಾವರಿ ಸಚಿವರ ಗಮನವನ್ನು ಸೆಳೆಯುತ್ತೇನೆ. ಏಕೆಂದರೆ, ಅವರು ಸಹ ಅದೇ ಭಾಗದಿಂದ ಬಂದವರು. ಮಾನ್ಯ ಸಚಿವರದ್ದು ಅದೇ ಭಾಗ ಮತ್ತು ಅದೇ ಕ್ಷೇತ್ರ. ಮಾನ್ಯ ಸಚಿವರು ಲೋಕೋಪಯೋಗಿ ಇಲಾಖೆಯಿಂದ ನೀರಾವರಿ ಇಲಾಖೆಗೆ ಹೋಗುವ ಮುಂಚೆ ಅನುದಾನ ಹೆಚ್ಚಿಗೆ ಕೊಟ್ಟರೆ ಅಲ್ಲಿ ಸ್ವಲ್ಪ ಕೆಲಸ ಕಾರ್ಯಗಳನ್ನು ಮಾಡಿ ಇಲಾಖೆಯನ್ನು ನಿಭಾಯಿಸುವುದಕ್ಕೆ ಸಾಧ್ಯವಾಗುತ್ತದೆ, ಇಲ್ಲವೆಂದರೆ ಕಷ್ಟವೆಂದು ಹೇಳಿದ್ದರು. ಆದರೂ ಸಹ ಮಾನ್ಯ ಮುಖ್ಯಮಂತ್ರಿಯವರು ಮಾನ್ಯ ಸಚಿವರಲ್ಲಿ ವಿಶ್ವಾಸವಿಟ್ಟು ಮತ್ತು ಭರವಸೆ ಇಟ್ಟು ಕೊಟ್ಟಿದ್ದಾರೆ. ಆದ್ದರಿಂದ ನಾನು ಮಾನ್ಯ ನೀರಾವರಿ ಮಂತ್ರಿಗಳಾದ ಗೋವಿಂದ ಕಾರಜೋಳಿರವರಿಗೂ ಆಲಮಟ್ಟಿ ಡ್ಯಾಂನಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿಗೆ ಸಂಬಂಧಪಟ್ಟಂತೆ, ಏನೇನು ಸಮಸ್ಯೆಗಳು ಆಗುತ್ತಿವೆ ಎನ್ನುವುದರ ಬಗ್ಗೆ ಅವರು ಅಧ್ಯಯನ ಮಾಡುವುದಕ್ಕೆ ಅದರ ಬಗ್ಗೆ ಒಂದು ಸಮಿತಿಯನ್ನು ಮಾಡಿ ವರದಿಯನ್ನು ತೆಗೆದುಕೊಳ್ಳುವುದಕ್ಕೆ ಅವರಿಗೆ ವಿನಂತಿ ಮಾಡುತ್ತೇನೆ.

ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಸಹ permanent shifting ಬಗ್ಗೆ ಪ್ರಮುಖವಾಗಿ ಮಾತನಾಡಿದ್ದಾರೆ. ಅವರು ಸರ್ಕಾರ ನಡೆಸಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ, ಹಲವಾರು ಕಡೆಗಳಿಗೆ ಭೇಟಿ ಮಾಡಿದ್ದೇವೆ. ಎಲ್ಲೆಲ್ಲಿ shift



ಮಾಡಿದ್ದೀರೂ ಅಲ್ಲಿ ಹೋಗಿರುವಂತಹ ಜನರ ಸಂಖ್ಯೆನ್ನು ನೋಡಿ. ನಾನು ಸ್ವತಃ ನೋಡಿದ್ದೇನೆ. ಬಾಗಿಲು ಮತ್ತು ಕಿಟಕಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ. Shift ಆಗುತ್ತಲೇ ಇಲ್ಲ. ಏಕೆಂದರೆ, ಅವರಿಗೆ ಮೊದಲಿನಿಂದಲೂ ಇದ್ದಂತಹ ಆ ಏರಿಯಾದ ಬಗ್ಗೆ ಏನೋ ಒಂದು ರೀತಿ ಭಾಂದವ್ಯ ಇರುತ್ತದೆ. ಮೊದಲು shift ಮಾಡಲು ಒಪ್ಪಿಕೊಳ್ಳುತ್ತಾರೆ. ಒಂದು ಬಾರಿ shift ಮಾಡಿ ಅಲ್ಲಿ ಮನೆಗಳನ್ನು ಕಟ್ಟಿದ ಮೇಲೆ ಸಾವಿರಾರು ಮನೆಗಳು ಹಾಗೆಯೇ ಖಾಲಿ ಇವೆ. Shift ಮಾಡುವುದಕ್ಕೆ ಆಗುತ್ತಿಲ್ಲ. ಒಂದು ತೊಂದರೆ ಏನೆಂದರೆ, ಇಲ್ಲಿ ನಮ್ಮ ಮನೆ ಇತ್ತು, ಕೊಟ್ಟಿಗೆ ಇತ್ತು, ಮನೆ ಮುಂದೆ ಜಾಗ ಇತ್ತು, ಅಲ್ಲಿ ಏನು ಇಲ್ಲ, ಬರೀ ಮನೆ ಕೊಟ್ಟಿದ್ದಾರೆ. ಕೇವಲ 30X40 ಅಡಿಗಳ ಅಳತೆಯ ನಿವೇಶನ ಕೊಟ್ಟಿದ್ದಾರೆ. ಸಾವು ಅದಕ್ಕೆ ಹೋಗುವುದಿಲ್ಲ ಎನ್ನುವುದು ಒಂದು ಭಾಗ. ಮತ್ತೆ ಅಲ್ಲಿನ ಭಾಂದವ್ಯ ಆ ಹಳ್ಳಿಗಳನ್ನು ಬಿಟ್ಟು ಹೋಗುವುದಕ್ಕೆ ಆಗದಿರುವುದು. ಅಲ್ಲಿ ಸಾವಿರಾರು ಮನೆಗಳು ಖಾಲಿ ಇವೆ. ಅದಕ್ಕೆ ಸರ್ಕಾರ ಆ ಮನೆಗಳನ್ನು ಏನು ಮಾಡಬೇಕೆಂದು ಯೋಚನೆ ಮಾಡುತ್ತಿದೆ. ಅವರಿಗೆ 30X40 ಅಡಿಗಳಿಗಿಂತ ಹೆಚ್ಚಿಗೆ ಜಾಗ ಕೊಡುವುದಕ್ಕೆ ಸಾಧ್ಯವೇ ಎನ್ನುವುದರ ಬಗ್ಗೆ ಸರ್ಕಾರ ಯೋಜನೆ ಮಾಡುತ್ತಿದೆ. ಪ್ರತಿ ಬಾರಿಯೂ ಸರ್ಕಾರ ಪರಿಹಾರ ಕೊಟ್ಟರೂ ಸಹ, ಮತ್ತೇ ಅದೇ ಪರಿಸ್ಥಿತಿ. ಪರಿಹಾರ ಕೊಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಾವು ರೆಡಿ ಇದ್ದೇವೆ. ನಮ್ಮ ಜಿಲ್ಲಾಧಿಕಾರಿಯವರಿಗೆ ಸೂಚನೆ ಕೊಡುತ್ತೇನೆ. Permanent ಆಗಿ shift ಮಾಡುವುದಕ್ಕೆ ಯಾವ ಯಾವ ಹಳ್ಳಿಗಳ ಜನರು ಪೂರ್ತಿಯಾಗಿ ಒಪ್ಪಿಕೊಳ್ಳುತ್ತಾರೋ, ಅವರಿಗೆ ಬೇರೆ ಕಡೆಗೆ shift ಮಾಡಿ ವಸತಿ ಸೌಕರ್ಯ ಕಲ್ಪಿಸಿಕೊಡುವುದಕ್ಕೆ ಡಿಸಿಯವರಿಗೆ ಸೂಚನೆಯನ್ನು ಕೊಡುತ್ತೇನೆ.

ಮಾನ್ಯ ಸಭಾಪತಿಯವರೇ ಅದೇ ರೀತಿ ಮಾನ್ಯ ಸದಸ್ಯರಾದ ಶ್ರೀ ಆರ್.ಬಿ.ತಿಮ್ಮಾಪುರ ರವರು ಕೆಲವು ಹಳ್ಳಿಗಳ ಸರ್ವೆ ಕಾರ್ಯವನ್ನು ಬಿಟ್ಟಿದ್ದಾರೆಂದು ಹೇಳಿದ್ದಾರೆ. ಅದರ ಬಗ್ಗೆ ಜಿಲ್ಲಾಧಿಕಾರಿಯವರ ಬಳಿ ಮಾತನಾಡಿ ಯಾವುದನ್ನು ಬಿಟ್ಟಿದ್ದಾರೆ ಅದನ್ನು ಮಾಡುವುದಕ್ಕೆ ಹೇಳುತ್ತೇನೆ. ಮೊದಲು 'ಗಂಜಿ ಕೇಂದ್ರ' ಎಂದು ಇತ್ತು, ನಾನು ಅದನ್ನು 'ಕಾಳಜಿ ಕೇಂದ್ರ'ವನ್ನಾಗಿ ಮಾಡಿದ್ದೇನೆ. ಎಲ್ಲಾ ಗಂಜಿ ಕೇಂದ್ರಗಳಲ್ಲಿಯೂ ಏನು ಊಟ ಕೊಡುತ್ತೀರಿ ಎಂಬ ಕೇಳಿದ್ದೇನೆ. ಬೆಳಗ್ಗೆ ಅನ್ನ ಸಾಂಬರು, ಮಧ್ಯಾಹ್ನ ಅನ್ನ ಸಾಂಬರು ಮತ್ತು ರಾತ್ರಿಗೂ ಅನ್ನ ಸಾಂಬರು ಕೊಡುತ್ತಾರೆ, ಇದನ್ನು ಬಿಟ್ಟರೆ ಬೇರೆ ಏನು ಕೊಡುತ್ತಿರಲಿಲ್ಲವೆಂದು ಹೇಳುತ್ತಿದ್ದರು. ಈಗ ಪೂರ್ತಿ menu ಮಾಡಿದ್ದೇನೆ. ಬೆಳಗ್ಗೆ ತಿಂಡಿ ಕೊಡಬೇಕು. ಮಧ್ಯಾಹ್ನ ರೊಟ್ಟಿ, ಮೊಟ್ಟೆ, ಎರಡು ತರಹ ಫಲ ಮತ್ತು ಮೊಸರು ಈ ತರಹ ಕೊಡಬೇಕೆಂದು ಪಟ್ಟಿ ಮಾಡಿಸಿದ್ದೇನೆ. ನಾನು ಜಿಲ್ಲಾಧಿಕಾರಿಯವರಿಗೆ ಹೇಳಿದ್ದೇನೆ. ಸರ್ಕಾರಿಂದ ಬೇಕಾದಷ್ಟು ಹಣ ಕೊಟ್ಟಿದ್ದೇವೆ. ಇದಕ್ಕಾಗಿ ಎಲ್ಲಾ ಡಿಸಿ ಕಛೇರಿಗಳಲ್ಲಿ ಸುಮಾರು 900 ಕೋಟಿ

ರೂಪಾಯಿಗಳನ್ನು ಮೀಸಲಿಡಲಾಗಿದೆ. ಆ ಹಣವನ್ನು ಖರ್ಚು ಮಾಡಬೇಕು. ಅದರಲ್ಲೂ ಊಟಕ್ಕೆ conjuse ಮಾಡುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದೇನೆ. ಕೆಲವು ಕಡೆ ತಹಶೀಲ್ದಾರರವರು ಬೇಕಾಬಿಟ್ಟಿ ಊಟ ಹಾಕುವ ತರಹ ಯಾರಿಗೋ ಹೇಳಿಬಿಟ್ಟು ಅನ್ನು ಸಾಂಬಾರು ಹಾಕುತ್ತಿದ್ದರು. ಈಗ ಅದನ್ನೆಲ್ಲಾ ತೆಗೆದುಹಾಕಿದ್ದೇವೆ.

(ಮುಂದೂ..)

(681) 14-09-2021 (6.00) ಎಂಪಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್.ಅಶೋಕ್ (ಮುಂದು..):-

ಈಗ ಉತ್ತರ ಕರ್ನಾಟಕವಾದರೆ ಅಲ್ಲಿನ ಜನರಿಗೆ ರೊಟ್ಟಿ, ಚಪಾತಿ, ಪಲ್ಯ ಮತ್ತು ಮೊಸರು ನೀಡಿ ಎಂದು ಮಾರ್ಗಸೂಚಿಗಳನ್ನು ಮಾಡಿ ಆದೇಶವನ್ನು ಸಹ ನೀಡಿದ್ದೇವೆ. ಮಾರ್ಗಸೂಚಿಗಳನ್ನು ಇಶ್ಯೂ ಮಾಡಿ ಅದಕ್ಕೆ ಹಣವನ್ನು ಬಿಡುಗಡೆ ಮಾಡಿಸುವಂತಹ ವ್ಯವಸ್ಥೆಯನ್ನು ಮಾಡಿದ್ದೇವೆ. ಮಾನ್ಯ ಆರ್.ಬಿ.ತಿಮ್ಮಾಪುರರವರು ಹೇಳಿರುವಂತೆ, ಸುಮಾರು 18 ಗ್ರಾಮಗಳು ಪ್ರವಾಹ ಬಾಧಿತವಾಗಿದ್ದವು. ಸುಮಾರು 859 ಕುಟುಂಬಗಳಲ್ಲಿ ಸುಮಾರು 3,703 ಜನರನ್ನು ಅಲ್ಲಿಂದ ಸ್ಥಳಾಂತರ ಮಾಡಿದ್ದೇವೆ. ಸುಮಾರು 2,465 ಜನರಿಗೆ ಕಾಳಜಿ ಕೇಂದ್ರದಲ್ಲಿ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿದ್ದೇವೆ. ಪ್ರವಾಹದಿಂದ ಜಾನುವಾರು ಹಾನಿಯಾಗಿರುವುದಕ್ಕೆ ಆಯಾಯ ತಾಲೂಕಿಗೆ ಸಂಬಂಧಪಟ್ಟಂತೆ 36,000/- ರೂಪಾಯಿಗಳ ಪರಿಹಾರ ನೀಡಿದ್ದೇವೆ.

ಮುಧೋಳ ತಾಲೂಕಿನಲ್ಲಿ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದ ಸುಮಾರು 1,237 ಕುಟುಂಬಗಳಿಗೆ ತಲಾ ಹತ್ತು ಸಾವಿರದಂತೆ ಸುಮಾರು 123.70 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ. ಮಾನ್ಯ ಸದಸ್ಯರು ಸರ್ಕಾರದಿಂದ ನೀಡಿ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ NDRF norms ಪ್ರಕಾರ ಹತ್ತು ಸಾವಿರ ರೂಪಾಯಿಗಳನ್ನು ಕೊಡುತ್ತಿದ್ದೇವೆ. ಇದಕ್ಕೆ ಕೇಂದ್ರ ಸರ್ಕಾರ ಕೊಡುವುದು 3,800/- ರೂಪಾಯಿಗಳು ಮಾತ್ರ. ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಅದಕ್ಕೆ 6,200/- ರೂಪಾಯಿಗಳನ್ನು ಸೇರಿಸಿ ಕೊಟ್ಟರು. ಅದೇ ರೀತಿ ಮನೆ ಹಾನಿಯಾದಂತಹವರಿಗೆ ಕೇಂದ್ರ ಸರ್ಕಾರ ಕೊಡುವುದು 95,100/- ರೂಪಾಯಿಗಳನ್ನು ಮಾತ್ರ. ಅದರ ಜೊತೆಗೆ ರಾಜ್ಯ ಸರ್ಕಾರ 4,04,900/-ಸೇರಿಸಿ ಸುಮಾರು ಐದು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದೇವೆ. ಈ ರೀತಿ

ಸರ್ಕಾರ ಜೀವ ಕಳೆದುಕೊಂಡಂತಹವರಿಗೆ ಸುಮಾರು ನಾಲ್ಕು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಿದ್ದೇವೆ. ಅದರ ಜೊತೆಗೆ ರಾಜ್ಯ ಸರ್ಕಾರ ಒಂದು ಲಕ್ಷ ರೂಪಾಯಿಗಳನ್ನು ಸೇರಿಸಿ ಐದು ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇವೆ. ಈ ಸಮಸ್ಯೆ ಇರುವಂಥದ್ದು ಆಲಮಟ್ಟಿ ಜಲಾಶಯದಿಂದ ನೀರು ಪದೇಪದೇ ಬಂದು ಈ ಭಾಗದಲ್ಲಿ ಹೆಚ್ಚು ಹಾನಿಯಾಗಿರುವಂಥದ್ದು. ಮುಧೋಳ ತಾಲ್ಲೂಕಿನಲ್ಲಿ ಘಟಪ್ರಭಾ ನದಿಯ ಪ್ರವಾಹದಿಂದ ಕೃಷಿ 7,501 ಹೆಕ್ಟೇರ್, ತೋಟಗಾರಿಕೆ 140 ಹೆಕ್ಟೇರ್, ರೇಷ್ಮೆ 13 ಹೆಕ್ಟೇರ್ ಗಳು ಸೇರಿದಂತೆ ಸುಮಾರು 7,192 ಹೆಕ್ಟೇರ್‌ಗಳ ಬೆಳೆ ಹಾನಿಯಾಗಿದೆ ಎಂದೂವರದಿ ಬಂದಿದೆ. ಈಗಾಗಲೇ ಅದನ್ನು ತಂತ್ರಾಂಶದಲ್ಲಿ ಅಳವಡಿಕೆ ಮಾಡಿದ್ದೇವೆ. ಇದುವರೆಗೂ 2,224 ರೈತರಿಗೆ 2.80 ಕೋಟಿ ಇನ್‌ಪುಟ್ ಸಬ್ಸಿಡಿಯನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಿದ್ದೇವೆ. ಈಗ ಪ್ರವಾಹ ಆಗುವಂತಹ ಸಂದರ್ಭದಲ್ಲಿ ಹೊಸದಾಗಿ ಸೈರನ್ ಸಿಸ್ಟಮ್ ಅನ್ನು ಪರಿಚಯಿಸುತ್ತಿದ್ದೇವೆ. ವಿಶೇಷವಾಗಿ coastal belt ಗಳಲ್ಲಿ ಅಂದರೆ ಸಮುದ್ರದಲ್ಲಿ ತಕ್ಷಣ ಚಂಡಮಾರುತ ಬಂದಾಗ ಅಲ್ಲಿನ ಮೀನುಗಾರರು ಮತ್ತು ಅಲ್ಲಿನ ಜನರಿಗೆ ತೆರವುಗೊಳಿಸುವುದಕ್ಕೆ ಆಗುವುದಿಲ್ಲ. ಈಗ ಒಂದು ಗಂಟೆ ಮತ್ತು ಎರಡು ಗಂಟೆಯ ಮುಂಚೆಯೇ ಸೈರನ್ ಮುಖಾಂತರ ಸುಮಾರು ಆರು ಕಿಲೋಮೀಟರ್‌ವರೆಗೆ ಕೇಳಿಸುವಂತಹ ವ್ಯವಸ್ಥೆ ಮಾಡಿಸುತ್ತಿದ್ದೇವೆ. ಮುಧೋಳ ತಾಲ್ಲೂಕಿನಲ್ಲಿ ಆ ರೀತಿಯ ಸುಮಾರು 35 ಸೈರನ್ ಸೆಂಟರ್‌ಗಳನ್ನು ಮಾಡುತ್ತೇವೆ. ಮಾನ್ಯ ಸದಸ್ಯರ ತಾಲ್ಲೂಕಿನಲ್ಲೂ ಸಹ ಸುಮಾರು ಎಂಟು ಸೈರನ್ ಸೆಂಟರ್‌ಗಳನ್ನು ಮಾಡುತ್ತೇವೆ. ಏಕೆಂದರೆ, ಆಲಮಟ್ಟಿ ಜಲಾಶಯಕ್ಕೆ ಎಷ್ಟು ನೀರು ಬರುತ್ತಿದೆ ಎನ್ನುವುದನ್ನು ಸುಮಾರು ಒಂದೆರಡು ಗಂಟೆಗಳ ಮುಂಚೆಯೇ ಸೈರನ್ ಮುಖಾಂತರ ಅಲ್ಲಿನ ಜನರಿಗೆ ಎಚ್ಚರಿಕೆ ಕೊಡುವಂತಹ ಒಂದು ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಮಾನ್ಯ ಸದಸ್ಯರ ತಾಲ್ಲೂಕಿನಲ್ಲಿ ಆ ರೀತಿಯ ಸೈರನ್ ಕೊಡುವಂತಹ ಎಂಟು ಕೇಂದ್ರಗಳನ್ನು ಮಾಡುತ್ತಿದ್ದೇವೆ. ಹಾಗೆಯೇ ನೀರಿನ ಮಟ್ಟದ ಮಾಪನ ಕೇಂದ್ರಗಳನ್ನು ಅಳವಡಿಸಿ ಅದನ್ನು ವಿಶ್ಲೇಷಣೆ ಮಾಡಿ, ಮುನ್ನೆಚ್ಚರಿಕೆ ಕ್ರಮ ಮಾಡಿ, ನೀರು ಹೆಚ್ಚುತ್ತಿರುವ ಬಗ್ಗೆ ಗಮನಹರಿಸಿ, ಅಲ್ಲಿನ ನದಿಪಾತ್ರದಲ್ಲಿರುವ ಜನರಿಗೆ ಒಂದು ತಿಳುವಳಿಕೆ ಕೊಡುವಂತಹ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಒಟ್ಟಾರೆ ನಮ್ಮ ಸರ್ಕಾರ ಈಗಾಗಲೇ ಇಡೀ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಕೂಡ ಕೊಡಗು ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಹವಾಗುತ್ತಿದೆ. ಅದರ ಮಧ್ಯೆ ಸಾಲದು ಎಂದು ಹೇಳುತ್ತಾರಲ್ಲ, 'ಹಳ್ಳಕ್ಕೆ ಬಿದ್ದವರ ಮೇಲೆ ಅದೇನೋ ಕಲ್ಲು ಹಾಕುತ್ತಾರಲ್ಲ' ಹಾಗೆ ಈ ಕೋವಿಡ್-19ನ ಮಧ್ಯೆ ಸೇರಿಕೊಂಡಿದೆ. ಇವತ್ತಿನ ಆರ್ಥಿಕ ಪರಿಸ್ಥಿತಿ ಯಾವ ರೀತಿ ಇದೆ ಎಂದು

ಎಲ್ಲರಿಗೂ ಗೊತ್ತಿದೆ. ಈ ರೀತಿ ಎಲ್ಲಾ ಕಡೆಗಳಲ್ಲೂ ಸಹ ಪ್ರವಾಹವಾಗುತ್ತಿದೆ. ಇದುವರೆಗೂ ಪ್ರವಾಹಕ್ಕೆ ಸಂಬಂಧಪಟ್ಟಂತೆ ಸರ್ಕಾರ ಸುಮಾರು ಆರು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಿದೆ. ಮನೆ ಕಟ್ಟುವಂತಹವರಿಗೆ, ಪರಿಹಾರ ಕೊಡುವಂತಹವರಿಗೆ ಮತ್ತೆ ಲೋಕೋಪಯೋಗಿ ಇಲಾಖೆಯ ರಸ್ತೆಗೆ ಸಂಬಂಧಪಟ್ಟಂತೆ ಹಣ ಬಿಡುಗಡೆ ಮಾಡಲಾಗಿದೆ. ಮೊನ್ನೆ ಮಾನ್ಯ ಕೇಂದ್ರದ ಮಂತ್ರಿಗಳಾದ ಶ್ರೀ ನಿತೀನ್ ಗಡ್ಕರಿಯವರನ್ನು ಭೇಟಿ ಮಾಡಿ ಅವರ ಬಳಿ ಮಾತನಾಡಿದ್ದೇವೆ. ಈಗ ಪ್ರವಾಹದಿಂದ ಡ್ಯಾಮ್‌ಜ್ ಆಗಿರುವಂತಹ ಬ್ರಿಡ್ಜ್‌ಗಳಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಗೆ ಹಣ ಕೊಡಬೇಕೆಂದು ಕೇಳಿದೆವು. ಅದಕ್ಕೆ ಅವರು ವರದಿ ನೀಡಿ, ತಕ್ಷಣ ನಾವು ಅದಕ್ಕೆ ಹಣ ಬಿಡುಗಡೆ ಮಾಡುತ್ತೇನೆ ಎನ್ನುವಂತಹ ಮಾತನ್ನು ಹೇಳಿದರು. ಮಾನ್ಯ ಶಾಸಕರು ಮುಧೋಳ ತಾಲ್ಲೂಕಿನ ಬಗ್ಗೆ ತಂದಿರುವಂತಹ ಪ್ರಶ್ನೆಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಅವರು ಏನು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸಲಹೆಯನ್ನು ನೀಡಿದ್ದಾರೆ. ಅದರ ಬಗ್ಗೆಯೂ ಗಮನ ಕೊಡುತ್ತೇವೆ. ಮಾನ್ಯ ಸದಸ್ಯರು ಆಲಮಟ್ಟಿ ಜಲಾಶಯದ ಬಗ್ಗೆಯೂ ಸಹ ನಮ್ಮ ಗಮನವನ್ನು ಸೆಳೆದಿದ್ದಾರೆ. ಅದರ ಬಗ್ಗೆಯೂ ಸಹ ಮಾನ್ಯ ನಿರಾಧಿಕಾರಿ ಸಚಿವರ ಜೊತೆ ಚರ್ಚೆ ಮಾಡಿ, ಇದಕ್ಕೆ ಒಂದು ಶಾಶ್ವತ ಪರಿಹಾರ ಕೊಡಿಸುವಂತಹದಿಕ್ಕಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ.

**ಶ್ರೀ ಆರ್.ಬಿ.ತಿಮ್ಮಾಪುರ (ವಿಧಾನಸಭೆಯಿಂದ ಚುನಾಯಿತರಾದವರು):-**

ಮಾನ್ಯ ಸಭಾಪತಿಯವರೇ, ನಮ್ಮ ಆತ್ಮರಿಕ ಏನಿದೆ ಎಂದರೆ, ತಮ್ಮ ಆರು ಎಕರೆಗೂ ಹೆಚ್ಚು ಕಬ್ಬು ಬೆಳೆ ಹಾನಿಯಾಗಿದೆ.

**ಸಭಾಪತಿಯವರು:-** ಹೌದು ಹಾನಿಯಾಗಿದೆ.

**ಶ್ರೀ ಆರ್.ಬಿ.ತಿಮ್ಮಾಪುರ:-** ಮಾನ್ಯ ಸಭಾಪತಿಯವರೇ, ಸ್ವತಃ ತಾವು ಸಹ ಕಬ್ಬು ಬೆಳೆ ಹಾನಿಯನ್ನು ಅನುಭವಿಸಿದ್ದೀರಿ. ತಾವು ನಮ್ಮ ಊರಿನ ಪಕ್ಕದಲ್ಲಿರುವಂತಹವರು. ನಮ್ಮ 35 ಎಕರೆಗೆ ಹಾನಿಯಾಗಿದ್ದರೆ, ಮಾನ್ಯ ಸಭಾಪತಿಯವರಿಗೆ ಸುಮಾರು ಆರು ಎಕರೆಗೂ ಹೆಚ್ಚು ಹಾನಿಯಾಗಿದೆ. ಆದುದರಿಂದ ಕಡೆಯ ಪಕ್ಷ ನಮಗೆ cultivation charges ಅನ್ನು ನೀಡಿ ಎಂದು ನಾವು ಸರ್ಕಾರವನ್ನು ಕೇಳುತ್ತಿದ್ದೇವೆ. ಈಗ ಏನು ಒಂದು ಎಕರೆಯಲ್ಲಿ ಕಬ್ಬನ್ನು ಬೆಳೆಯುತ್ತೇವೆ, ಅಷ್ಟಕ್ಕಾದರೂ ಪರಿಹಾರ ನೀಡಿ. ನಮಗೆ ಸುಮಾರು ಮೂರು ಬಾರಿ ಬೆಳೆ ಹಾನಿಯಾಗಿದೆ. ನಮ್ಮ ನೆಲ ಮತ್ತು ಬೆಳೆ ಕಿತ್ತುಕೊಂಡು ಹೋಗಿದೆ. ಮತ್ತೆ ಸಾಲ ಮಾಡಬೇಕು ಒಂದು ಎಕರೆಗೆ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳಬೇಕು. ಹಾಗಾದರೆ ರೈತರು ಎಲ್ಲಿಗೆ ಹೋಗಬೇಕು. ಈಗ ಸರ್ಕಾರದಿಂದ ನಾವು ಇದ್ದೇವೆ ಎಂದು ಹೇಳುವಂತಹ

ಮಾತೇ ಬರುತ್ತಿಲ್ಲ. ಈಗ NDRF ನಲ್ಲಿ ರೈತರಿಗೆ ಸುಮಾರು ಆರು ಸಾವಿರ ರೂಪಾಯಿಗಳನ್ನು ಕೊಟ್ಟರೆ ಏನಾಗುತ್ತದೆ. ಮಾನ್ಯ ನೀರಾವರಿ ಸಚಿವರು ಆ ಭಾಗದಿಂದ ಚುನಾಯಿತರಾಗಿ ಬಂದಿದ್ದಾರೆ. ನಾನು ಇದಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಯನ್ನು ಹಾಕಿದ್ದೇನೆ. ಈಗ ನಾನು ಮಾನ್ಯ ಸಚಿವರಿಗೆ ಹೇಳುವುದೇನೆಂದರೆ, ಹೊಲಗಳು ಹಾಳಾಗಿವೆ ಮತ್ತು ಜನರು ನಮ್ಮನ್ನು ಆರಿಸಿ ಕಳುಹಿಸಿದ್ದಾರೆ ಎಂದು ಆ ತಾಲ್ಲೂಕಿಗೆ ಕನಿಷ್ಠ ಸೌಜನ್ಯವನ್ನಾದರೂ ತೋರಿಸದಿದ್ದರೆ ನಾನು ಏನೆಂದು ಮಾತನಾಡುವುದು. ಅದಕ್ಕೆ ನಾನು ಮಾನ್ಯ ನೀರಾವರಿ ಸಚಿವರು ಸದನದಲ್ಲಿ ಇರಬೇಕೆಂದು ಹೇಳಿದ್ದು. ಅವರು ಈಗಲೂ ಸದನದಲ್ಲಿ ಇಲ್ಲ. ನನಗೆ ಅವಕಾಶ ಸಿಗುವುದಿಲ್ಲವೆಂದು ಅದಕ್ಕೆ ನಾನು ಎದ್ದು ನಿಂತುಕೊಂಡಿದ್ದೆ. ಈ ರೀತಿ ಪ್ರತಿ ವರ್ಷ ಹಾನಿಯಾಗುತ್ತಿದೆ. ಅದಕ್ಕೆ ಅವರು ಆಲಮಟ್ಟಿ ಜಲಾಶಯದಿಂದ ಹಾನಿಯಾಗುತ್ತಿದೆಯೋ ಅಥವಾ ಇಲ್ಲವೋ ಎನ್ನುವಂತಹ ಆತಂಕವನ್ನಾದರೂ ಹೊರಗೆ ಹಾಕಬೇಕಲ್ಲವೇ? ನಾವು ಮೂರು ವರ್ಷ ಈ ಸಮಸ್ಯೆಯನ್ನು ಅನುಭವಿಸಿದ್ದೇವೆ. ಈಗ ಆಲಮಟ್ಟಿ ಜಲಾಶಯದಿಂದ ಹಾನಿಯಾಗಿದೆಯೋ ಇಲ್ಲವೋ ಎಂದು ವರದಿ ನೋಡಿ ಅದರ ಬಗ್ಗೆ ಮಾತನಾಡುತ್ತೇವೆ. ನಾವು ಮಾನ್ಯ ಕಂದಾಯ ಸಚಿವರ ಕಡೆಯಿಂದ ಈ ರೀತಿಯ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ಈಗ ಪ್ರವಾಹ ಬಂದಾಗ ಆಲಮಟ್ಟಿ ಜಲಾಶಯದಿಂದ ಹಾನಿಯಾಗುತ್ತದೆಯೋ ಇಲ್ಲವೋ ಅಲ್ಲಿ ಹತ್ತು ದಿವಸದವರೆಗೆ ನೀರು ನಿಲ್ಲುವುದಕ್ಕೆ ಅವಕಾಶವಿದೆಯೋ ಇಲ್ಲವೋ, ಅದರಿಂದ ನೀರಿನ ಮಟ್ಟ ಹೆಚ್ಚಾಗುವುದು ಸುಳ್ಳೋ ಸತ್ಯವೋ ಎಂಬುದನ್ನು ತಿಳಿಯುವುದಕ್ಕೆ ಒಂದು ಸರ್ವೆ ಮಾಡಿಸಿ, ತಜ್ಞರ ಸಮಿತಿ ಮಾಡುವುದಕ್ಕೆ ಯೋಚನೆ ಮಾಡುತ್ತಿದ್ದಾರೆಯೇ, ಇವರಿಗೆ ಅಷ್ಟು ಸೌಜನ್ಯವಿಲ್ಲವೇ ಮತ್ತು ಅಷ್ಟನ್ನು ಹೇಳುವುದಕ್ಕೆ ಆಗುವುದಿಲ್ಲವೇ? ಹೌದು ನಾವು ಕೊಡುತ್ತೇವೆಂದು ಹೇಳುವುದಕ್ಕೆ ಆಗುವುದಿಲ್ಲವೇ?

**ಶ್ರೀ ಆರ್.ಅಶೋಕ್, ಕಂದಾಯ ಸಚಿವರು:-** ಮಾನ್ಯ ಸಭಾಪತಿಯವರೇ, ನಾನು ನೀರಾವರಿ ಸಚಿವರ ಬಳಿ ಮಾತನಾಡುತ್ತೇನೆಂದು ಸ್ಪಷ್ಟವಾಗಿ ಹೇಳಿದ್ದೇನೆ.

(ಗೊಂದಲ)

**ಶ್ರೀ ಆರ್.ಬಿ.ತಿಮ್ಮಾಪುರ:-** ಮಾನ್ಯ ಸಭಾಪತಿಯವರೇ, ಉತ್ತರ ಕೊಡುವುದಕ್ಕೆ ಯಾರು ಇಲ್ಲವೆಂದರೆ ನಾವು ಏಕೆ ಪ್ರಶ್ನೆಗಳನ್ನು ಹಾಕಬೇಕು ಎಂದು ಹೇಳಿ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ನಾನು ಮಾನ್ಯ ನೀರಾವರಿ ಸಚಿವರ ಬಳಿ ಮಾತನಾಡಿ, ಪ್ರವಾಹದಿಂದ ಏನು ಹಾನಿಯಾಗುತ್ತಿದೆ ಎಂದು ತಜ್ಞರ ವರದಿ ತೆಗೆದುಕೊಳ್ಳಿ ಎಂದು ಅವರಿಗೆ ತಿಳಿಸುತ್ತೇನೆ.

**ಶ್ರೀ ಆರ್.ಬಿ.ತಿಮ್ಮಾಪುರ:-** ಮಾನ್ಯ ಸಭಾಪತಿಯವರೇ, ಹಾಗಾದರೆ ಅವರು ಅದನ್ನು ಮಾಡಿಸುತ್ತಾರೆ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಹೌದು.

**ಶ್ರೀ ಆರ್.ಬಿ.ತಿಮ್ಮಾಪುರ:-** ಮಾನ್ಯ ಸಭಾಪತಿಯವರೇ, ನಮಗೆ cultivation charges ಅನ್ನು ನೀಡಿ. ಈಗ ಒಂದು ಎಕರೆಗೆ ಕಬ್ಬನ್ನು ತೆಗೆದು ಮತ್ತೆ ಬಿತ್ತನೆ ಮಾಡಬೇಕಾದರೆ ಎಷ್ಟು ಖರ್ಚಾಗುತ್ತದೆ ಅಷ್ಟನಾದರೂ ನೀಡಲಿ. ಈಗ ಸಕ್ಕರೆ ಕಾರ್ಖಾನೆಯವರಿಗೆ ಕಬ್ಬು ಇಲ್ಲವೆಂದರೆ ಅವರು ಹೇಗೆ ಬದುಕುತ್ತಾರೆ? ಅದಕ್ಕೆ ನಾನು ತಮ್ಮಲ್ಲಿ ದಯಮಾಡಿ ವಿನಂತಿ ಮಾಡಿಕೊಳ್ಳುತ್ತೇನೆ. ಈಗ ಒಂದು ಎಕರೆಗೆ ಎಷ್ಟು cultivation charges ಆಗುತ್ತದೆ, ಅಷ್ಟನಾದರೂ ಪರಿಹಾರ ನೀಡಲಿ. ಇಲ್ಲವಾದರೆ ರೈತರು ಉಳಿಯುವುದಿಲ್ಲ. ಆಗ ಅವರು ಶಾಪ ಹಾಕುತ್ತಾರೆ. ನಾವು ಈ ಸಮಸ್ಯೆಯನ್ನು ಮೂರು ವರ್ಷದಿಂದ ಅನುಭವಿಸಿದ್ದೇವೆ. ದಯಮಾಡಿ ಸರ್ಕಾರ ಇದೆ ಎಂಬ ಮಾತು ಮಾನ್ಯ ಸಚಿವರ ಭಾಯಿಯಲ್ಲಿ ಬರಲಿ.

(ಗೊಂದಲ)

**ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧಿ ಪಕ್ಷದ ನಾಯಕರು ಕೆಲವು ಬಾರಿ ನನಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ಮಾನ್ಯ ಸದಸ್ಯರ ಮೂಲಭೂತ ಪ್ರಶ್ನೆ ಇರುವುದು, ಮುಧೋಳ ತಾಲ್ಲೂಕಿನ ಮೂಲಕ ಹಾಯ್ದು ಹೋಗಿರುವ ಘಟಪ್ರಭಾ ನದಿಯ ಪ್ರವಾಹದಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಸೂಕ್ತ ಪರಿಹಾರ ಕೈಗೊಳ್ಳುವ ಕುರಿತು ಪ್ರಸ್ತಾಪಿಸುವುದು ಎಂದು ಇದೆ. ಇದನ್ನು ಮಾನ್ಯ ಸದಸ್ಯರು ಬಹಳ ಚೆನ್ನಾಗಿ ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ಮಾನ್ಯ ಕಂದಾಯ ಸಚಿವರು ಪರಿಹಾರಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ಒದಗಿಸಿದ್ದಾರೆ. ಇನ್ನು ಸದನದಲ್ಲಿ ಮಾನ್ಯ ನೀರಾವರಿ ಮಂತ್ರಿಗಳು ಇರಬೇಕೆಂದು ಕೇಳಿದ್ದಾರೆ. ಆದರೆ, ಮಾನ್ಯ ನೀರಾವರಿ ಸಚಿವರು ಕೆಳಮನೆಯಲ್ಲಿ ಅಲ್ಲಿನ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಿದ್ದಾರೆ. ಈಗ ಮಾನ್ಯ ಸದಸ್ಯರು ಕೇಳಿರುವಂತಹ, ಕೆಲವು ಸಂದೇಹಗಳು ಮತ್ತು ಅನುಮಾನಗಳನ್ನು ಮಾನ್ಯ ಕಂದಾಯ ಸಚಿವರು ಮಾನ್ಯ ನೀರಾವರಿ ಸಚಿವರ ಜೊತೆ ಮಾತನಾಡಿ ಪರಿಹಾರ ಒದಗಿಸುತ್ತೇನೆಂದು ತಿಳಿಸಿದ್ದಾರೆ.

(ಮುಂದು...

(682) 14.09.2021 06.10 LL-AK

## (ಸಭಾಪತಿಯವರ ಉಪಸ್ಥಿತಿ)

**ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, I will only ask some clarifications. ಆಲಮಟ್ಟಿ ಜಲಾಶಯದಲ್ಲಿ ಇಂಜಿನಿಯರಿಂಗ್ ವರ್ಗ ಏನಿದೆ ಅಂದರೆ, ಮುಖ್ಯ ಇಂಜಿನಿಯರ್‌ಗಿಂತಲೂ ಕೆಳಗಿರುವಂತಹ ಇಂಜಿನಿಯರ್‌ಗಳು ಮಾನಿಟರಿಂಗ್ ಮಾಡುವಾಗ ತಪ್ಪಿದ್ದಾರೆ. ಎನ್.ಡಿ.ಆರ್.ಎಫ್. ನಾರ್ಮ್ಸ್ ಮತ್ತು ಎಸ್‌ಡಿಆರ್.ಎಫ್. ನಾರ್ಮ್ಸ್ ಯಾವಾಗ ಅಪ್ಲೈ ಆಗುತ್ತದೆಯೆಂದರೇ ಪ್ರಕೃತಿ ವಿಕೋಪದಿಂದ ಹಾನಿಯಾದಾಗ ಮಾತ್ರ the NDRF and SDRF norms will come into play. This is not for the man-made mistakes. ‘Tortious liability’ ಎಂದು ಹೇಳುತ್ತಾರೆ. That means, the master is liable for the acts of the servant. You are the master. You are the government. ‘Acts of the servant’ ಎಂದರೆ, ಅಧಿಕಾರಿಗಳು ತಪ್ಪು ಮಾಡಿದರೆ ಅದಕ್ಕೆ master is liable. This is called as ‘vicarious liability’. ಪ್ರಕೃತಿ ವಿಕೋಪದಿಂದ ಹಾನಿಯಾದಾಗ ಮಾತ್ರ ಎನ್.ಡಿ.ಆರ್.ಎಫ್. ನಾರ್ಮ್ಸ್ ಮತ್ತು ಎಸ್.ಡಿ.ಆರ್.ಎಫ್. ನಾರ್ಮ್ಸ್ ಅಪ್ಲೈ ಆಗುತ್ತದೆ. ಎನ್.ಡಿ.ಆರ್.ಎಫ್. ನಾರ್ಮ್ಸ್ ಮತ್ತು ಎಸ್.ಡಿ.ಆರ್.ಎಫ್. ನಾರ್ಮ್ಸ್ ಮೀರಿ ಶ್ರೀಮಾನ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹೆಚ್ಚಿನ ಪರಿಹಾರ ಹಣ ನೀಡಿದ್ದಾರೆ. I agree. ಅದನ್ನು ನಾನು ಸ್ವಾಗತ ಮಾಡುತ್ತೇನೆ. It may not be sufficient but any how you have enhanced it. ಆದರೆ, ಭೀಮಾ ನದಿಯಲ್ಲಿ ಪ್ರವಾಹ ಬಂದು, (ಗೊಂದಲ) ಸನ್ನಿತಿ ಬ್ಯಾರೇಜ್‌ನಲ್ಲಿ failure ಆದಾಗ ದೊಡ್ಡ ಪ್ರಮಾಣದಲ್ಲಿ ಅನೇಕ ಹಳ್ಳಿಗಳು ಮತ್ತು ಲಕ್ಷಾಂತರ ಕೃಷಿ ಭೂಮಿ ಮುಳುಗಡೆಯಾಗಿರುತ್ತದೆ.

ಅದೇ ರೀತಿ ಆಲಮಟ್ಟಿ ಜಲಾಶಯದಲ್ಲಿಯೂ ಸಹ ಅಧಿಕಾರಿಗಳು ಸರಿಯಾಗಿ ಮಾನಿಟರ್ ಮಾಡದೇ ಇದ್ದುದರಿಂದ ಅಂದರೆ, ಇಂಜಿನಿಯರ್‌ಗಳ ತಪ್ಪಿನಿಂದಾಗಿ ನಾವೆಲ್ಲರೂ ತೊಂದರೆ ಅನುಭವಿಸಿದೆವು. ಇದರಿಂದಾಗಿ, ಅನೇಕ ಗ್ರಾಮಗಳು ಪ್ರವಾಹದಿಂದ ಮುಳುಗಿರುತ್ತವೆ ಮತ್ತು ಲಕ್ಷಾಂತರ ಎಕರೆ ಕೃಷಿ ಜಮೀನಿನಲ್ಲಿ ಬೆಳೆದಂತಹ ಬೆಳೆಗಳಿಗೆ ಹಾನಿಯಾಗಿರುತ್ತದೆ. ಈ ಬಗ್ಗೆ ಮಾನ್ಯ ಸದಸ್ಯರಾದ ಶ್ರೀ ಆರ್.ಬಿ. ತಿಮ್ಮಪುರರವರು ಆಗಲೇ ಮಾತನಾಡುತ್ತಾ, ಎನ್.ಡಿ.ಆರ್.ಎಫ್. ನಾರ್ಮ್ಸ್ ಮತ್ತು ಎಸ್.ಡಿ.ಆರ್.ಎಫ್. ನಾರ್ಮ್ಸ್ ಇದಕ್ಕೆ ಅಪ್ಲೈ ಆಗುವುದಿಲ್ಲ ಎಂದು ಅಷ್ಟನ್ನೇ ಮಾತ್ರ ಹೇಳಿ ಮುಗಿಸಿದರು. ಆದರೆ, ಇದು man-made mistake. ಪ್ರಕೃತಿ ವಿಕೋಪದಿಂದ ಆದಂತಹ ಹಾನಿಯಾಗಿರುವುದಿಲ್ಲ. ಇದು ಅಧಿಕಾರಿಗಳು ಮಾಡಿದ ತಪ್ಪಿನಿಂದ ಆದಂತಹ ಹಾನಿಯಾಗಿದೆ. ನನಗೆ ಅರ್ಥವಾಗುತ್ತದೆ. You may not

answer in this House. ಮಾನ್ಯ ಸಚಿವರು ಈ ಹಿಂದೆ ಇದೇ ಸದನದಲ್ಲಿ ಜಲಾಶಯದ ನೀರಿನ ಬಗ್ಗೆ ಮಾನಿಟರಿಂಗ್ ಸರಿಯಾಗಿ ಮಾಡಿರುವುದಿಲ್ಲ ಎನ್ನುವುದನ್ನು ಒಪ್ಪಿಕೊಂಡಿರುತ್ತಾರೆ. My memory is very fine. 2019ರಲ್ಲಿ ಆಲಮಟ್ಟಿ ಜಲಾಶಯದಲ್ಲಿ ಅಧಿಕಾರಿಗಳ ತಪ್ಪಿನಿಂದ ಆದಂತಹ ಪ್ರವಾಹ ನಂತರದ ವರ್ಷ ಅಂದರೆ, 2020ನೇ ಇಸವಿಯಲ್ಲಿ ಪ್ರವಾಹ ಆಗಲಿಲ್ಲ. ಆ ಸಂದರ್ಭದಲ್ಲಿ ನೀರಿನ ಮಟ್ಟವನ್ನು ಸರಿಯಾಗಿ ನಿರ್ವಹಣೆ ಮಾಡಿರುತ್ತಾರೆ. ಅದಕ್ಕೆ ನಾನು ತಮ್ಮ ಮುಖಾಂತರ ಸರ್ಕಾರಕ್ಕೆ ತಿಳಿಯಪಡಿಸುವುದೇನೆಂದರೆ, ಎನ್.ಡಿ.ಆರ್.ಎಫ್. ನಾರ್ಮ್ಸ್ ಮತ್ತು ಎಸ್.ಡಿ.ಆರ್.ಎಫ್. ನಾರ್ಮ್ಸ್ ಪ್ರಕೃತಿ ವಿಕೋಪ ಆದಾಗ ಅಪ್ಪೇ ಆಗುತ್ತವೆ. ಆದರೆ, ಅಧಿಕಾರಿಗಳು ಮಾಡಿದಂತಹ ತಪ್ಪಿನಿಂದ ಲಕ್ಷಾಂತರ ಜನರ ಕಷ್ಟ-ನಷ್ಟ, ನೋವು, ತೊಂದರೆ, ಜನ-ಜಾನುವಾರುಗಳ ಪ್ರಾಣ ಹಾನಿ, ಬೆಳೆ ಹಾನಿಗೆ ಸರ್ಕಾರ ಸಂಪೂರ್ಣ ಪರಿಹಾರ ಹಣವನ್ನು ನೀಡಬೇಕೆನ್ನುವುದು ನನ್ನ ಮನವಿ ಆಗಿರುತ್ತದೆ.

ಎರಡನೆಯದಾಗಿ, ಮಾನ್ಯ ಸಚಿವರು ಆಗಲೇ ಮಾತನಾಡುತ್ತಾ, permanent shift ಬಗ್ಗೆ ಹೇಳಿದರು. ಅದರ ಬಗ್ಗೆ ನಾವು ಬಹಳ ಚಿಂತನೆ ಮಾಡುತ್ತಿದ್ದೆವು. ಅದೇನೆಂದರೆ, ಪ್ರವಾಹದಿಂದ ಹಾನಿಗೊಳಗಾದ ರೈತರಿಗಾಗಿ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿದ್ದು, ಅಲ್ಲಿಗೆ ಜನರು ಹೋಗುತ್ತಿಲ್ಲವೆಂದು ಹಾಗೂ ಸದರಿ ಮನೆಗಳ ಕಿಟಕಿ, ಬಾಗಿಲುಗಳನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಮತ್ತು ಆ ಮನೆಗಳು ದುರುಪಯೋಗ ಆಗುತ್ತಿವೆ, nobody is shifting. ಅಲ್ಲದೇ, ಮಹಾಪೂರ ಇಳಿದ ತಕ್ಷಣವೇ ಆ ಜನರು ತಮ್ಮ ಹಳ್ಳಿಗಳಿಗೆ ವಾಪಸ್ಸಾಗುತ್ತಾರೆಂದು ಮಾನ್ಯ ಸಚಿವರು ಹೇಳಿರುವುದನ್ನು ಒಪ್ಪುತ್ತೇನೆ. ಅದರಲ್ಲಿ ನೂರಕ್ಕೆ ನೂರು ಸತ್ಯ ಇದೆ. ಮಹಾಪೂರ ಬಂದಾಗ ಯಾವ ವಿಚಾರ ಇರುತ್ತದೆ, ಮಹಾಪೂರ ಇಳಿದ ನಂತರ ಅದು ಇರುವುದಿಲ್ಲ. ಹಾಗಾಗಿ, ಅವರು ತಮ್ಮ ಹಳ್ಳಿಗಳಿಗೆ ವಾಪಸ್ಸು ಬರುತ್ತಾರೆ. ಏಕೆಂದರೆ, ಅಲ್ಲಿ ಅವರಿಗೆ ಭಾವನಾತ್ಮಕ ಸಂಬಂಧ ಇರುತ್ತದೆ. ಅಂದರೆ, ಅವರುಗಳು ಅಲ್ಲಿಯೇ ಹುಟ್ಟಿ ಬೆಳೆದಿರುತ್ತಾರೆ. ಅಲ್ಲದೇ, ಅವರ ತಂದೆ-ತಾಯಿಗಳು ಅಲ್ಲಿಯೇ ಹುಟ್ಟಿರುತ್ತಾರೆ ಅಥವಾ ಅದು ಅವರ ಪೂರ್ವಜರ ಮನೆ, ಆ ಮನೆಯ ಅಂಗಳದಲ್ಲಿ ಗಜಗುಂಡಾ ಆಟ ಆಡಿರುತ್ತೇವೆ. ಈ ರೀತಿ ಅನೇಕ ರೀತಿಯ ಭಾವನಾತ್ಮಕ ಸಂಬಂಧಗಳು ಇರುತ್ತವೆ. ಅಲ್ಲದೇ, ಅವರ ಮನೆಯ ಪಕ್ಕದಲ್ಲಿ ನೆರೆಹೊರೆಯವರು ಇರುತ್ತಾರೆ. ಈ ಎಲ್ಲಾ ಕಾರಣಗಳಿಂದ ಪುನರ್ವಸತಿ ಕೇಂದ್ರಗಳಿಗೆ ಹೋಗುವುದಕ್ಕೆ ಹಿಂದೆ-ಮುಂದೆ ನೋಡುತ್ತಾರೆ. ಅದನ್ನು ನಾನು ಒಪ್ಪುತ್ತೇನೆ.



ಆದರೆ, ಇದರಲ್ಲಿ ಏನು ತಪ್ಪಾಗಿದೆಯೆಂದರೆ, 2009ರಲ್ಲಿ ಮಹಾಪೂರ ಬಂದಾಗ, ಶ್ರೀಮಾನ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದರು. ಆಗಲೂ ಸಹ ಮಲಪ್ರಭಾ ನದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಾಪೂರ ಬಂದಾಗ, ಅನೇಕ ಗ್ರಾಮಗಳು ಮುಳುಗಿದ್ದವು. ಆ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಸಿಕೊಟ್ಟರು. ಅದರಲ್ಲಿ ಇನ್ವೆಸ್ಟಿಸ್ ಅಥವಾ ವಿಪ್ರೋ ಕಂಪನಿಯವರು ಇರಬಹುದು ಈ ರೀತಿ ಅನೇಕ ದಾನಿಗಳು ದೊಡ್ಡ ದೊಡ್ಡ ಮಲ್ಟಿ-ನ್ಯಾಷನಲ್ ಕಂಪನಿಯವರು ಬಂದು ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಟ್ಟರು. ಆದರೆ, ಹಳ್ಳಿಗಳಲ್ಲಿರುವ ಕೃಷಿಕರ ಮನೆಗಳು ಯಾವ ರೀತಿ ಇರಬೇಕು? ಮಾನ್ಯ ಸಚಿವರು ಸಹ ಕೃಷಿ ಕುಟುಂಬದಿಂದ ಬಂದವರು ಅವರಿಗೆ ಈ ಬಗ್ಗೆ ಗೊತ್ತಿರುತ್ತದೆ. ಹಳ್ಳಿಗಳಲ್ಲಿ ರೈತರ ಇರುವಿಕೆಗಾಗಿ ದನದ ಕೊಟ್ಟಿಗೆ ಇರಬೇಕು. ಏಕೆಂದರೆ, ಜಾನುವಾರುಗಳು ಇಲ್ಲದೇ ರೈತರು ಬದುಕು ಇರುವುದಿಲ್ಲ. ಆದರೆ, ಎತ್ತು, ಎಮ್ಮೆ, ಆಕಳು ಇವೆಲ್ಲವೂ ರೈತರಿಗೆ ಇರಬೇಕಾಗಿರುತ್ತದೆ. ಅದಕ್ಕಾಗಿ ಒಂದು ದನದ ಕೊಟ್ಟಿಗೆ ಅವಶ್ಯಕತೆ ಇರುತ್ತದೆ. ತದನಂತರ, ರೈತ ತಾನು ಬೆಳೆದಂತಹ ಬೆಳೆಗಳನ್ನು ಸಂಗ್ರಹಿಸುವುದಕ್ಕೆ ಅಂದರೆ, ಬಣವೆಗಳನ್ನು ಇಡುವುದಕ್ಕೆ ನಮ್ಮ ಗ್ರಾಮೀಣ ಭಾಗದಲ್ಲಿ ದಡಿ ಜಾಗ ಎಂದು ಹೇಳುತ್ತೇವೆ, ಅದು ಇರಬೇಕಾಗುತ್ತದೆ. ಇದರ ಜೊತೆಗೆ, ಜಾನುವಾರುಗಳ ಗೊಬ್ಬರ ಹಾಕುವುದಕ್ಕೆ ಒಂದು ತಿಪ್ಪೆ ಗುಂಡಿ ಇರಬೇಕಾಗುತ್ತದೆ. ಇವೆಲ್ಲವೂ ಇಲ್ಲದೇ, ರೈತ ಬದುಕುವುದಕ್ಕೆ ಸಾಧ್ಯವಿಲ್ಲ. ಇವೆಲ್ಲವೂ ಇಲ್ಲದಿದ್ದರೆ, ಆತನನ್ನು ರೈತ ಎನ್ನುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ದನದ ಕೊಟ್ಟಿಗೆ ಇಲ್ಲ, ಬಣವೆ ಇಡುವುದಕ್ಕೆ ಜಾಗ ಇಲ್ಲ ಅಥವಾ ತಿಪ್ಪೆಗುಂಡಿಗೆ ಜಾಗ ಇರುವುದಿಲ್ಲ. ಆದರೆ, ಅಧಿಕಾರಿಗಳು ದೊಡ್ಡ ಬೆಡ್ ರೂಮ್ ಹಾಗೂ ಟಿ.ವಿ. ರೂಮ್ ಈ ರೀತಿ ಮಾಡಿಕೊಂಡು ಆರಾಮಾಗಿ ಇರಬಹುದು. ಆದರೆ, ರೈತನಿಗೆ ಇದ್ಯಾವುದೂ ಅವಶ್ಯಕವಾಗಿರುವುದಿಲ್ಲ. ಆತನಿಗೆ ಮೊದಲು ಬಣವೆ ಇಡಲು ಜಾಗ ಬೇಕು, ತಿಪ್ಪೆಗುಂಡಿಗೆ ಜಾಗ ಬೇಕು ಮತ್ತು ತನ್ನ ಜಾನುವಾರುಗಳನ್ನು ಸಾಕುವುದಕ್ಕೆ ದನದ ಕೊಟ್ಟಿಗೆ ಇರಬೇಕು. ಇವೆಲ್ಲವೂ ಇಲ್ಲದೇ ಇದ್ದರೆ ಆತನನ್ನು ರೈತ ಎನ್ನುವುದಕ್ಕೆ ಸಾಧ್ಯವಿಲ್ಲ. He cannot be called a farmer. He can't live without it. ಅಂತಹ ಒಂದು ವ್ಯವಸ್ಥೆಯಲ್ಲಿ ಪುನರ್ವಸತಿ ಕೇಂದ್ರಗಳನ್ನು ನಿರ್ಮಿಸಿರುವುದಿಲ್ಲ. ಅಲ್ಲಿ ಯಾವ ರೀತಿ ಮನೆ ನಿರ್ಮಾಣ ಮಾಡಿದ್ದಾರೆಂದರೆ, ಎರಡರಿಂದ ಮೂರು ಸಣ್ಣ ಕೊಠಡಿಗಳುಳ್ಳ ಒಂದು ಮನೆ ಕಟ್ಟಿರುತ್ತಾರೆ. ಅಲ್ಲಿಗೆ ಹೋಗಿ ಇರಬೇಕೆಂದರೆ, ಅವರು ಹೇಗೆ ಇರುತ್ತಾರೆ? ಹಾಗಾಗಿ, ಆ ಮನೆಗಳು ದುರುಪಯೋಗ ಆಗಿರುತ್ತವೆ. ಅಲ್ಲದೇ, ಆ ಮನೆಗಳಿಗೆ ಯಾರೂ ಹೋಗದೇ ಇದ್ದುದರಿಂದ, ಆ ಮನೆಗಳು abandon ಆಗಿದ್ದಕ್ಕೆ ಕೆಲವು ಕಿಡಿಗೇಡಿಗಳು ಮನೆಗಳ ಕಿಟಕಿ-ಬಾಗಿಲುಗಳನ್ನು

ಕಿತ್ತುಕೊಂಡು ಹೋಗಿರುತ್ತಾರೆ. ಜೊತೆಗೆ, ಆ ಮನೆಗಳು ಯಾವ ಉದ್ದೇಶಗಳಿಗಾಗಿ ದುರುಪಯೋಗ ಆಗಿರುತ್ತವೆ ಎಂದು ಈ ಸದನದಲ್ಲಿ ಹೇಳುವುದಕ್ಕೆ ಸಾಧ್ಯವಿರುವುದಿಲ್ಲ. ಆದರೆ, ರೈತರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕಾದರೆ, ಆ ಮನೆಗಳು ಯಾವ ರೀತಿ ಇರಬೇಕೆಂಬ ಪರಿಕಲ್ಪನೆ ಇಟ್ಟುಕೊಂಡು ಮನೆ ನಿರ್ಮಾಣ ಮಾಡಬೇಕು. ನಂತರ, ಆ ಮನೆಗಳಿಗೆ ಅವರು ಹೋಗದೇ ಇದ್ದರೆ, we can put the blame on those people. ಅದರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕೆಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ.

**ಶ್ರೀ ನಸೀರ್ ಅಹ್ಮದ್(ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಈ ವಿಷಯದ ಮೇಲಿನ ಚರ್ಚೆಯನ್ನು ನಾನು ಗಂಭೀರವಾಗಿ ಗಮನಿಸುತ್ತಿದ್ದೆನು. ತಾವು ಬಾಗಲಕೋಟೆ ಜಿಲ್ಲೆಗೆ ಬಹಳ ಹತ್ತಿರ ಇರುವಂತಹವರು. ಜೊತೆಗೆ, ಮಾನ್ಯ ಸಚಿವರು ಸಹ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನವರು. ಮಾನ್ಯ ಅಶೋಕ್‌ರವರು ಆಗಲೇ ಮಾತನಾಡುತ್ತಾ ಈ ವಿಷಯದ ಬಗ್ಗೆ ಮಾನ್ಯ ನೀರಾವರಿ ಸಚಿವರ ಜೊತೆ ಮಾತನಾಡಿ ಏನಾದರೂ ಪರಿಹಾರ ಕೊಡೋಣವೆಂದು ಹೇಳಿರುತ್ತಾರೆ. ಇದರ ಜೊತೆಗೆ, ಈ ವಿಷಯ ಪ್ರಸ್ತಾಪ ಮಾಡಿದಂತಹ ಶ್ರೀ ಆರ್.ಬಿ. ತಿಮ್ಮಾವೂರರವರು ಮತ್ತು ವಿರೋಧ ಪಕ್ಷದ ನಾಯಕರು ಸಹ ಬಾಗಲಕೋಟೆ ಜಿಲ್ಲೆಯವರಾಗಿರುವುದರಿಂದ ತಮ್ಮ ಕಛೇರಿಯಲ್ಲಿ ಸಂಬಂಧಪಟ್ಟವರ ಜೊತೆ ಒಂದು ಸಭೆ ಕರೆದು, ಈ ಬಗ್ಗೆ ಚರ್ಚೆ ಮಾಡಿ ಇದಕ್ಕೆ ಒಂದು ಪರಿಹಾರ ಕೊಡಿಸಬೇಕೆಂದು ಕೋರುತ್ತೇನೆ.

**ಸಭಾಪತಿಯವರು:-** ಆಯಿತು.

**ಶ್ರೀ ಆರ್. ಅಶೋಕ್(ಕಂದಾಯ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಆಗಲೇ ಹೇಳಿದ ರೀತಿ, ಪ್ರವಾಹದಿಂದ ಹಾನಿಗೊಳಗಾದವರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವಂತಹ ಸಂದರ್ಭದಲ್ಲಿ ಆ ಮನೆಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುತ್ತಾರೆಂದು ಹೇಳಿರುತ್ತಾರೆ. ಅದಕ್ಕೆ ನಾನು ಕೂಡ ಸಹಮತ ವ್ಯಕ್ತ ಮಾಡುತ್ತಿದ್ದೇನೆ. ನಾನು ಕೂಡ ಆ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿರುತ್ತೇನೆ. ಆ ಮನೆಗಳಲ್ಲಿ ಸಣ್ಣದೊಂದು ಹಾಲ್, ಒಂದು ರೂಮು, ಒಂದು ಅಡುಗೆ ಮನೆ, ಅದರ ಜೊತೆಗೆ ಮನೆ ಮುಂದೆ ಸುಮಾರು 5-6 ಅಡಿ ಜಾಗ ಇರುತ್ತದೆ. ಅಷ್ಟನ್ನು ಬಿಟ್ಟರೆ ಬೇರೆ ಜಾಗ ಇರುವುದಿಲ್ಲ. ಈ ಬಗ್ಗೆ ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಚರ್ಚೆ ಮಾಡಿದಂತಹ ಸಂದರ್ಭದಲ್ಲಿ ರೈತರಿಗೆ ಆ ರೀತಿ ಮನೆಗಳನ್ನು ನಿರ್ಮಾಣ ಮಾಡಿದರೆ ಆಗುವುದಿಲ್ಲವೆಂದು ಹೇಳಿರುತ್ತಾರೆ. ಏಕೆಂದರೆ, ರೈತರಿಗೆ

ಮನೆ ನೀಡುವುದರ ಜೊತೆಗೆ, ಕೊಟ್ಟಿಗೆ ಮನೆ ಇರಬೇಕು, ಮನೆ ಮುಂದೆ ಸ್ವಲ್ಪ ಜಾಗ ಇರಬೇಕು ಅಂದರೆ, ಎತ್ತಿನ ಗಾಡಿ ನಿಲ್ಲಿಸುವುದಕ್ಕೆ ಅಥವಾ ಇನ್ನಿತರ ಕೃಷಿ ಉಪಯೋಗಕ್ಕಾಗಿ ಜಾಗ ಇರಬೇಕೆಂದು ಯೋಚನೆ ಮಾಡಿರುತ್ತೇವೆ. ಹಾಗಾಗಿ, ಇನ್ನು ಮುಂದೆ ರೈತರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವಂತಹ ಸಂದರ್ಭದಲ್ಲಿ, ವೈಜ್ಞಾನಿಕವಾಗಿ ರೈತನಿಗೆ ಏನು ಅವಶ್ಯಕತೆ ಇದೆ ಎನ್ನುವುದನ್ನು ನೋಡುತ್ತೇವೆ. ಕೇವಲ 20X30 ಅಡಿ ಅಥವಾ 30X40 ಅಡಿ ಅಳತೆಯ ಜಾಗದಲ್ಲಿ ಪುನರ್ವಸತಿ ಮಾಡುವ ರೀತಿಯ ಯೋಚನೆಗಳನ್ನು ಬಿಟ್ಟು, ರೈತರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವಂತಹ ಸಂದರ್ಭದಲ್ಲಿ, ಆಶ್ರಯ ಮನೆಗಳನ್ನು ಕೊಡುವುದು ಬೇರೆ ವಿಚಾರ. ಆದರೆ, ಆ ಸಂದರ್ಭದಲ್ಲಿ ಆತನಿಗೆ ಅವಶ್ಯಕವಾಗಿ ಬೇಕಾಗಿರುವಂತಹ ಎಲ್ಲಾ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ಮಾಡುತ್ತೇವೆ. ಮಾನ್ಯ ವಿರೋಧ ಪಕ್ಷದ ನಾಯಕರು ಇನ್ನೊಂದು ಬಾರಿ ಆಲಮಟ್ಟಿ ಜಲಾಶಯದ ಬಗ್ಗೆ ಮತ್ತೊಂದು ವಿಷಯ ಪ್ರಸ್ತಾಪ ಮಾಡಲಿ. ಆದರೆ, ಈಗ ನನಗೆ ಬಂದಿರುವ ಪ್ರಶ್ನೆ ಡಿಫರೆಂಟ್ ಆಗಿರುತ್ತದೆ. ಆದರೆ, ಮಾನ್ಯ ವಿರೋಧ ಪಕ್ಷದ ನಾಯಕರು ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಪ್ರವಾಹ ಬಂದಿರುತ್ತದೆ ಎಂದು ಹೇಳಿರುತ್ತಾರೆ. ಆ ವಿಷಯವನ್ನು ಈ ಪ್ರಸ್ತಾಪದಲ್ಲಿ ಸೇರಿಸಿದ್ದರೆ, ನೀರಾವರಿ ಇಲಾಖೆಯಿಂದ ಎಲ್ಲಾ ವಿವರಗಳು ಬಂದಿರುತ್ತಿತ್ತು. ಆದರೆ, ಪ್ರಸ್ತುತ ಪ್ರವಾಹದ ಬಗ್ಗೆ ಮಾತ್ರ ವಿವರ ಇರುವುದರಿಂದ ನಾನು ಉತ್ತರ ನೀಡಿರುತ್ತೇನೆ. ಆದುದರಿಂದ, ಈ ಸದನ ನಡೆಯುವಾಗಲೇ ನೀರಾವರಿ ಇಲಾಖೆಗೆ ಸಂಬಂಧಪಟ್ಟಂತೆ ಜಲಾಶಯಗಳಿಂದ ನೀರು ಹರಿಸುವಂತಹ ಸಂದರ್ಭದಲ್ಲಿ ಯಾವ ತಪ್ಪು ಮಾಡಿದ್ದಾರೆ, ಅದರ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಅದಕ್ಕಾಗಿ, ಆ ವಿಷಯವನ್ನು ಪ್ರತ್ಯೇಕವಾಗಿ ಪ್ರಸ್ತಾಪಿಸಿದರೆ ಆ ಸಂದರ್ಭದಲ್ಲಿ ನಾನು ಉತ್ತರ ನೀಡುತ್ತೇನೆ.

**ಸಭಾಪತಿಯವರು:-** ಸದನವನ್ನು ನಾಳೆ ಬೆಳಿಗ್ಗೆ 10.30 ಗಂಟೆಯವರೆಗೆ ಮುಂದೂಡುತ್ತಿದ್ದೇನೆ.

**(ಸದನವು ಸಂಜೆ 6 ಗಂಟೆ 19 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ದಿನಾಂಕ 15ನೇ ಸೆಪ್ಟೆಂಬರ್ 2021ರಂದು ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಸೇರಲು ನಿಶ್ಚಯಿಸಿತು)**

<><><>